



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು
ವಿಶೇಷ ರಾಜ್ಯ ಪತ್ರಿಕೆ

ಭಾಗ - III Part - III	ಬೆಂಗಳೂರು, ಗುರುವಾರ, ಅಕ್ಟೋಬರ್ ೨೩, ೨೦೧೪ (ಕಾರ್ತಿಕ ೧, ಶಕ ವರ್ಷ ೧೯೩೬) Bangalore, Thursday, October 23, 2014 (Karthika 1, Shaka Varsha 1936)	ನಂ. ೬೫೫ No. 655
-------------------------	---	--------------------

ನೋಂದಣಿ ಮತ್ತು ಮುದ್ರಾಂಕ ಇಲಾಖೆ

ಅಧಿಸೂಚನೆ

ಸಂಖ್ಯೆ: CVC-01/06/2014-15, ಬೆಂಗಳೂರು, ದಿನಾಂಕ: 18-10-2014

ವಿಷಯ: ಬೆಂಗಳೂರು ಗ್ರಾಮಾಂತರ ಜಿಲ್ಲಾ ನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗಾಗಿ, ಅಂದಾಜು ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿಯ ತಾತ್ಕಾಲಿಕ ದರಪಟ್ಟಿಯ ಪರಿಷ್ಕರಣೆ ಬಗ್ಗೆ.

ಉಲ್ಲೇಖ: ಕೇಂದ್ರ ಮೌಲ್ಯ ಮಾಪನ ಸಮಿತಿ ಸಭೆಯ ನಡವಳಿ ಸಂಖ್ಯೆ: CVC -01/06/2014-15, ಬೆಂಗಳೂರು, ದಿನಾಂಕ: 18-10-2014.

1. ಬೆಂಗಳೂರು ಗ್ರಾಮಾಂತರ ಜಿಲ್ಲಾ ನೋಂದಣಿ ಕಛೇರಿಯ ವ್ಯಾಪ್ತಿಯ ಸ್ಥಿರಾಸ್ತಿಗಳ ನೋಂದಣಿಗಾಗಿ ಅಂದಾಜು ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿಯ ಅಂತಿಮ ದರಗಳನ್ನು ದಿನಾಂಕ: 12-08-2013 ರಿಂದ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರದ ವಿಶೇಷ ರಾಜ್ಯ ಪತ್ರದಲ್ಲಿ ಪ್ರಕಟಿಸಿ ಈ ಹಿಂದೆ ಜಾರಿಗೆ ತರಲಾಗಿರುವುದು ಸರಿಯಷ್ಟೆ.
2. ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಸೆಕ್ಷನ್ 45-ಬಿ ಮತ್ತು ಕರ್ನಾಟಕ ಮುದ್ರಾಂಕ (ಅಂದಾಜು, ಪ್ರಕಟಣೆ ಮತ್ತು ಸ್ಥಿರಾಸ್ತಿಗಳ ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಗಳ ಪರಿಷ್ಕರಣೆಗಾಗಿ ಕೇಂದ್ರ ಮೌಲ್ಯ ಮಾಪನ ಸಮಿತಿಯ ರಚನೆ) ಅಧಿನಿಯಮಗಳು 2003ರ ಪ್ರಕಾರ ಕರ್ನಾಟಕ ಸರ್ಕಾರವು ಕೇಂದ್ರ ಮೌಲ್ಯ ಮಾಪನ ಸಮಿತಿಯನ್ನು ರಚಿಸಿದ್ದು, ಈ ಸಮಿತಿಯು ಮಾರುಕಟ್ಟೆಯಲ್ಲಿನ ಸ್ಥಿರಾಸ್ತಿಗಳ ಮೌಲ್ಯಗಳಲ್ಲಿ ಆಗಿರುವ ಬದಲಾವಣೆಗಳನ್ನು ಮತ್ತು ಚಾಲ್ತಿಯಲ್ಲಿರುವ ಸ್ಥಿರಾಸ್ತಿಗಳ, ಅಂದಾಜು ಮಾರುಕಟ್ಟೆ ಮೌಲ್ಯದ

(೩೮೫೫)

ಮಾರ್ಗಸೂಚಿ ದರಗಳನ್ನು ಪರಿಶೀಲಿಸಿ, ಇಲಾಖೆಯು ಪರಿಷ್ಕರಿಸಿದ ಸ್ಥಿರಾಸ್ಥಿಯ ನೋಂದಣಿಗಾಗಿ ಅಂದಾಜು ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಗಳನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ. ಅವುಗಳನ್ನು ಜಾರಿಗೆ ತರುವ ಮುಂಚೆ ಕರಡು ಸ್ಥಿರಾಸ್ಥಿಯ ಅಂದಾಜು ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಗಳನ್ನು ಸಾರ್ವಜನಿಕರ ಗಮನಕ್ಕೆ ತರಲಾಗಿದೆ.

3. ಈ ಕೆಳಕಂಡ 4 ಉಪ ನೋಂದಣಿ ಕಛೇರಿಗಳ ವ್ಯಾಪ್ತಿಯಲ್ಲಿ ಬರುವ ಸ್ಥಿರಾಸ್ಥಿಗಳ ನೋಂದಣಿಗಾಗಿ ಅಂದಾಜು ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಗಳನ್ನು ಹಾಗೂ ಕಟ್ಟಡಗಳಿಗೆ ಅನ್ವಯಿಸುವಂತೆ ದರಗಳನ್ನು ಪರಿಷ್ಕರಿಸಿ ಅನುಬಂಧ 1 ಮತ್ತು ಅನುಬಂಧ 2 ರಲ್ಲಿ ಪ್ರಕಟಿಸಲಾಗಿದೆ.

ಕ್ರ.ಸಂ	ಉಪನೋಂದಣಿ ಕಛೇರಿಯ ಹೆಸರು	ಪುಟ ಸಂಖ್ಯೆ
1.	ನೆಲಮಂಗಲ ಉಪನೋಂದಣಿ ಕಛೇರಿ	9-92
2.	ದೊಡ್ಡಬಳ್ಳಾಪುರ ಉಪನೋಂದಣಿ ಕಛೇರಿ	93-149
3.	ದೇವನಹಳ್ಳಿ ಉಪನೋಂದಣಿ ಕಛೇರಿ	150-211
4.	ಹೊಸಕೋಟೆ ಉಪನೋಂದಣಿ ಕಛೇರಿ	212-272

4. ಸ್ಥಿರಾಸ್ಥಿಗಳ ಅಂದಾಜು ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಗಳ ಪರಿಷ್ಕರಣೆಯ ಬಗ್ಗೆ ದರಪಟ್ಟಿ ಪ್ರಕಟವಾದ ದಿನಾಂಕದಿಂದ 15 ದಿನಗಳ ಒಳಗಾಗಿ ಪರಿಷ್ಕರಣೆಯ ಕುರಿತು ಅಭಿಪ್ರಾಯ ಮತ್ತು ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿರುತ್ತದೆ.
5. ಸ್ಥಿರಾಸ್ಥಿಗಳ ಅಂದಾಜು ಮಾರುಕಟ್ಟೆ ಮೌಲ್ಯದ ಮಾರ್ಗಸೂಚಿ ದರಗಳ ಪರಿಷ್ಕರಣೆಯ ಕುರಿತು ಅಭಿಪ್ರಾಯ ಮತ್ತು ಆಕ್ಷೇಪಣೆಗಳನ್ನು ಲಿಖಿತ ರೂಪದಲ್ಲಿ ಮತ್ತು ಸೂಕ್ತ ದಾಖಲೆಗಳೊಂದಿಗೆ ಕಾರ್ಯದರ್ಶಿಗಳು, ಕೇಂದ್ರ ಮೌಲ್ಯ ಮಾಪನ ಸಮಿತಿ, ನೋಂದಣಿ ಮಹಾಪರಿವೀಕ್ಷಕರು ಮತ್ತು ಮುದ್ರಾಂಕಗಳ ಆಯುಕ್ತರವರ ಕಛೇರಿ, ಕಂದಾಯ ಭವನ, 8ನೇ ಮಹಡಿ, ಕೆ.ಜಿ. ರಸ್ತೆ, ಬೆಂಗಳೂರು-560009, ಅಥವಾ cvcobjections2014@gmail.com ವಿಳಾಸಕ್ಕೆ ಇ-ಮೇಲ್ ಸಲ್ಲಿಸಬಹುದಾಗಿರುತ್ತದೆ.

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಭೋಜ್ಯನಾಯ್ಕ

ಕಾರ್ಯದರ್ಶಿ

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

ಅನುಬಂಧ-1

1. ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಅನ್ವಯಿಸುವ ವಿಶೇಷ ಸೂಚನೆಗಳು:

ಮೌಲ್ಯ ಮಾಪನಕ್ಕೆ ಸಂಬಂಧಿಸಿದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲಾ ನೋಂದಣಿ ಕಛೇರಿಗಳ ವ್ಯಾಪ್ತಿಗೆ ಅನ್ವಯಿಸುವ ವಿಶೇಷ ಸೂಚನೆಗಳು:-

1. ಕೃಷಿ ಜಮೀನು/ ಅಭಿವೃದ್ಧಿ ಹೊಂದದ ಭೂಪರಿವರ್ತನೆಯಾದ ಜಮೀನುಗಳಿಗೆ ಈ ಕೆಳಕಂಡ ದರಗಳು ಅನ್ವಯಿಸುವುದು.

(i)	5 ಗುಂಟೆವರೆಗಿನ ವಿಸ್ತೀರ್ಣದ ಜಮೀನಿಗೆ(5 ಗುಂಟೆ ಸೇರಿದಂತೆ)	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರ ಅಳವಡಿಸತಕ್ಕದ್ದು.
(ii)	5 ಗುಂಟೆಯಿಂದ 10 ಗುಂಟೆಯವರೆಗೆ ವಿಸ್ತೀರ್ಣದ ಜಮೀನಿಗೆ	ಸಂಬಂಧಿಸಿದ ಆಯಾ ಪ್ರದೇಶದ ನಿವೇಶನ ದರದಲ್ಲಿ 50% ರಷ್ಟು ಕಡಿತಗೊಳಿಸಿ ಅಳವಡಿಸತಕ್ಕದ್ದು.

ನಿವೇಶನ ದರ = ಯಾವ ಉದ್ದೇಶಕ್ಕೆ ಭೂಪರಿವರ್ತನೆ ಆಗಿರುತ್ತದೆಯೋ ಆ ಉದ್ದೇಶದ (ಅಂದರೆ ವಸತಿ, ವಾಣಿಜ್ಯ ಮತ್ತು ಕೈಗಾರಿಕೆ ಉದ್ದೇಶಗಳು) ನಿವೇಶನ ದರವನ್ನು ಅಳವಡಿಸುವುದು.

2. ಈ ಕೆಳಕಂಡ ಉದ್ದೇಶಕ್ಕಾಗಿ ಭೂಪರಿವರ್ತನೆಯಾದ ಪೂರ್ಣ ವಿಸ್ತೀರ್ಣದ (ಸರ್ವೆ ನಂಬರಿನ ಸಂಪೂರ್ಣ ವಿಸ್ತೀರ್ಣದಂತೆ ಹಾಗೂ ಭಾಗಶಃ ಇಲ್ಲದಂತೆ) ಅಭಿವೃದ್ಧಿ ಹೊಂದದ ಸ್ವತ್ತನ್ನು ಪರಭಾರೆ ಮಾಡಿದಾಗ ಕೆಳಕಂಡ ಹೆಚ್ಚಿಗೆ ದರವನ್ನು ಮೂಲ ಕೃಷಿ ದರಗಳಿಗೆ ಅಳವಡಿಸುವುದು.

(i)	ಕೈಗಾರಿಕೋಪಯೋಗಿ	50% (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(ii)	ವಾಸೋಪಯೋಗಿ	60% (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)
(iii)	ವಾಣಿಜ್ಯೋಪಯೋಗಿ	75% (10 ಗುಂಟೆಗೂ ಹೆಚ್ಚಿನ ವಿಸ್ತೀರ್ಣದ ಜಮೀನುಗಳಿಗೆ)

3. ಬೆಲೆ ಪಟ್ಟಿಯಲ್ಲಿ ನಿಗದಿಪಡಿಸದೆ ಇರುವ ರಾಷ್ಟ್ರೀಯ ಹೆದ್ದಾರಿ/ವರ್ತುಲ ರಸ್ತೆಗಳಿಗೆ ಹೊಂದಿಕೊಂಡಿರುವ ಸ್ವತ್ತುಗಳಿಗೆ ಆಯಾ ಪ್ರದೇಶದ ದರಗಳಿಗೆ 50% ರಷ್ಟು ಮತ್ತು ರಾಜ್ಯ ಹೆದ್ದಾರಿಗಳಿಗೆ ಆಯಾ ಪ್ರದೇಶದ ದರಕ್ಕೆ 25% ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.

4. ಯಾವುದೇ ಪ್ರದೇಶದಲ್ಲಿರುವ ವಾಣಿಜ್ಯ ಮತ್ತು ವಸತಿಯೇತರ (ಕೈಗಾರಿಕೆಯನ್ನು ಹೊರತುಪಡಿಸಿ) ನಿವೇಶನಗಳಿಗೆ ಆಯಾ ಪ್ರದೇಶಗಳ ವಾಸೋಪಯೋಗಿ ನಿವೇಶನ ದರದ ಮೇಲೆ ಶೇಕಡ 40 ರಷ್ಟು ಹೆಚ್ಚಿಸಿ ದರ ನಿಗದಿಪಡಿಸುವುದು. ಈಗಾಗಲೇ ವಾಣಿಜ್ಯ /ವಸತಿಯೇತರ ಉದ್ದೇಶಕ್ಕಾಗಿಯೇ ದರ ನಿಗದಿಪಡಿಸುವುದನ್ನು ಹೊರತುಪಡಿಸಿ.

5. ಮೂಲೆ ನಿವೇಶನಗಳಿಗೆ ಮತ್ತು ಯಾವುದೇ ಎರಡು ಕಡೆ ರಸ್ತೆ ಇರುವ ನಿವೇಶನಗಳಿಗೆ, ಆಯಾ ಪ್ರದೇಶದ ನಿವೇಶನಗಳ ದರಗಳ 10% ರಷ್ಟು ಹೆಚ್ಚಿಗೆ ದರ ನಿಗದಿಪಡಿಸುವುದು.
6. ಈಗಾಗಲೇ ಮಾರ್ಗಸೂಚಿಯಲ್ಲಿ ಕೈಗಾರಿಕೋಪಯೋಗಿ ಎಂದು ಸ್ಪಷ್ಟಪಡಿಸಿರುವ ಪ್ರದೇಶಗಳಿಗೆ ನಿಗದಿಪಡಿಸಿರುವ ನಿವೇಶನದ ದರವನ್ನು ಅನುಸರಿಸತಕ್ಕದ್ದು. ಈ ಪ್ರದೇಶಗಳನ್ನು ಹೊರತುಪಡಿಸಿ ಇತರೆ ಎಲ್ಲಾ ಪ್ರದೇಶಗಳಲ್ಲಿ ಇರುವ ಕೈಗಾರಿಕೋಪಯೋಗಿ ನಿವೇಶನಗಳಿಗೆ ವಾಸೋಪಯೋಗಿ ನಿವೇಶನ ದರದ 75% ರಷ್ಟು ಬೆಲೆ ನಿಗದಿಪಡಿಸುವುದು.
7. ಈಗಾಗಲೇ ಮಾರ್ಗಸೂಚಿಯಲ್ಲಿ ದರ ನಿಗದಿಪಡಿಸದೆ ಇರುವ ವಾಣಿಜ್ಯ/ವಸತಿಯೇತರ ಫ್ಲಾಟ್‌ಗಳಿಗೆ ವಾಸೋಪಯೋಗಿ ಫ್ಲಾಟ್‌ಗಳ ದರದ 30% ರಷ್ಟು ಹೆಚ್ಚಿಗೆ ನಿಗದಿಪಡಿಸುವುದು ಹಾಗೂ ಮಾಲ್‌ಗಳಿಗೆ ವಾಸೋಪಯೋಗಿ ಫ್ಲಾಟ್‌ಗಳ ದರದ 40% ಹೆಚ್ಚಿಗೆ ನಿಗದಿಪಡಿಸುವುದು (ಸ್ಥಳೀಯ ಸಂಸ್ಥೆ/ಪ್ರಾಧಿಕಾರ ಅನುಮೋದಿಸಿದ ನಕ್ಷೆಯಂತೆ).
8. ಅಪಾರ್ಟ್‌ಮೆಂಟ್‌ನ ಓಪನ್ ಟೆರೇಸ್‌ಗೆ/ ಗಾರ್ಡನ್ ಏರಿಯಾಗೆ/ ಎಕ್ಸ್‌ಕ್ಯೂಸಿವ್ ಯೂಸೇಜ್ ಏರಿಯಾಗಳಿಗೆ 25% ರಷ್ಟು ಸೂಪರ್ ಬಿಲ್ಟ್ ಏರಿಯಾ ದರಗಳನ್ನು ನಿಗದಿಪಡಿಸುವುದು.
9. ಅನುಬಂಧ-2ರಲ್ಲಿಯ ಅಪಾರ್ಟ್‌ಮೆಂಟ್ ದರಗಳು ಸೂಪರ್‌ಬಿಲ್ಟ್ ಏರಿಯಾದ ಪ್ರಾಥಮಿಕ ದರಗಳಾಗಿರುತ್ತವೆ (only basic rate); ಅಪಾರ್ಟ್‌ಮೆಂಟಿನ ಒಟ್ಟು ಮೌಲ್ಯ = ಸೂಪರ್‌ಬಿಲ್ಟ್ ಏರಿಯಾದ ಪ್ರಾಥಮಿಕ ದರದ ಮೌಲ್ಯ (only basic rate)+ ಹೆಚ್ಚುವರಿ ಅಂತಸ್ತಿನ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ.
10. ಅನುಬಂಧ-2ರಲ್ಲಿಯ ಎಲ್ಲಾ / ರೋ ಹೌಸ್‌ಗಳ ದರಗಳು ಎಲ್ಲಾ / ರೋ ಹೌಸ್‌ಗಳ ನಿವೇಶನದ ದರಗಳಾಗಿದ್ದು, ಎಲ್ಲಾ / ರೋ ಹೌಸ್ ಒಟ್ಟು ಮೌಲ್ಯ = ಎಲ್ಲಾ / ರೋ ಹೌಸ್‌ಗಳ ನಿವೇಶನ ದರದ ಮೌಲ್ಯ + ಎಲ್ಲಾ / ರೋ ಹೌಸ್ ಕಟ್ಟಡದ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ ಗುಂಪಿನ ಮೌಲ್ಯ.
11. ನೋಂದಣಿ ಪೂರ್ವದಲ್ಲಿ ಹೊಸ ಬಡಾವಣೆ, ಬಹುಮಹಡಿ ಕಟ್ಟಡ, ಎಲ್ಲಾ, ರೋ ಹೌಸ್‌ಗಳು ಬಂದಲ್ಲಿ ಕೇಂದ್ರ ಮೌಲ್ಯಮಾಪನ ಸಮಿತಿಯಿಂದ ದರವನ್ನು ನಿಗದಿಪಡಿಸಿಕೊಳ್ಳತಕ್ಕದ್ದು.
12. ಸ್ಥಿರಾಸ್ತಿಗಳ ಮಾರ್ಗಸೂಚಿ ಬೆಲೆಪಟ್ಟಿಯಲ್ಲಿನ ಬೆಲೆಗಳು ಜಾರಿಗೆ ಬಂದ ದಿನಾಂಕದಿಂದ ನಂತರ ನೋಂದಣಿಗೆ ಹಾಜರುಪಡಿಸುವ ಎಲ್ಲಾ ಲಿಖಿತ ಪ್ರಕಟಣೆಗೊಂಡ ಪಟ್ಟಿಯಲ್ಲಿನ ಮೌಲ್ಯದಂತೆಯೇ ಬೆಲೆಯನ್ನು ಪರಿಗಣಿಸತಕ್ಕದ್ದಾಗಿರುತ್ತದೆ. ಪ್ರಕಟಣೆಗೊಂಡ ದಿನಾಂಕದಿಂದ ಹಿಂದೆ ಬರೆಯಲಾದ ಪತ್ರಗಳೂ ಸಹ ಈ ಪಟ್ಟಿಯಲ್ಲಿನ ದರಗಳಂತೆ ಮೌಲ್ಯವನ್ನು ನಿರ್ಧರಿಸತಕ್ಕದ್ದಾಗಿರುತ್ತದೆ. ತಪ್ಪಿದಲ್ಲಿ ಕರ್ನಾಟಕ ಮುದ್ರಾಂಕ ಕಾಯ್ದೆ 1957ರ ಕಲಂ 45(ಎ)(1)ರ ಅಡಿಯಲ್ಲಿ ಕ್ರಮ ಜರುಗಿಸತಕ್ಕದ್ದು.
13. ಎಲ್ಲಾ ನಿವೇಶನ ಹಾಗೂ ಅಪಾರ್ಟ್‌ಮೆಂಟ್ ದರಗಳು ಚದರ ಅಡಿ ಹಾಗೂ ಚದರ ಮೀಟರ್‌ಗಳಲ್ಲಿ(1 ಚದರ ಮೀಟರ್=10.764 ಚದರ ಅಡಿಗಳು) ಪ್ರಕಟವಾಗಿದ್ದು, ಎರಡು ದರಗಳ ಅನ್ವಯ ಬರುವ ಸ್ವತ್ತಿನ ಮೌಲ್ಯದಲ್ಲಿ ಯಾವುದು ಹೆಚ್ಚು ಅದನ್ನು ಶುಲ್ಕ ಲೆಕ್ಕ ಹಾಕಲು ಉಪಯೋಗಿಸಬೇಕು.

2. ಕೇಂದ್ರ ಮೌಲ್ಯ ಮಾಪನ ಸಮಿತಿ.

ಮೌಲ್ಯಮಾಪನಕ್ಕೆ ಅನುಸರಿಸಬೇಕಾದ ಪ್ರಸ್ತಾವಿತ ಪರಿಷ್ಕೃತ ಕಟ್ಟಡಗಳ ದರಗಳು

ಉಲ್ಲೇಖ : ಅಧಿಸೂಚನೆ ಸಂಖ್ಯೆ : ಸಿವಿಸಿ 01/06/2014-15 ದಿನಾಂಕ : 18-10-2014

ಕ್ರ. ಸಂ	ಕಟ್ಟಡದ ತರಹ	ನೆಲಮಹಡಿ		ಮೇಲ್ಮಹಡಿ	
		ಪ್ರತಿ ಚ.ಅ ರೂಗಳಲ್ಲಿ	ಪ್ರತಿ ಚ.ಮೀ ರೂಗಳಲ್ಲಿ	ಪ್ರತಿ ಚ.ಅ ರೂಗಳಲ್ಲಿ	ಪ್ರತಿ ಚ.ಮೀ ರೂಗಳಲ್ಲಿ
1	ಆರ್.ಸಿ.ಸಿ, ಚಾವಣಿ, ಇಟ್ಟಿಗೆ ಗೋಡೆ, ಗ್ರಾನೈಟ್, ನೆಲಹಾಸು, ತೇಗದ ಮರದ ಕಿಟಕಿ ಬಾಗಿಲುಗಳು	1600	17222	1500	16146
2	ಆರ್.ಸಿ.ಸಿ, ಚಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ಮಾರ್ಬಲ್, ನೆಲಹಾಸು, ತೇಗದ ಮರದ ಕಿಟಕಿ ಬಾಗಿಲುಗಳು	1530	16469	1480	15931
3	ಆರ್.ಸಿ.ಸಿ, ಚಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ಮೊಸಾಯಿಕ್/ ವಿಟ್ರಿಫೈಡ್/ ಸೆರಾಮಿಕ್ ನೆಲಹಾಸು ಹೊನ್ನೆಮರದ ಕಿಟಕಿ ಬಾಗಿಲುಗಳು	1370	14747	1200	12917
4	ಆರ್.ಸಿ.ಸಿ, ಚಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ಮೊಸಾಯಿಕ್/ ಪಾಲಿಷ್ಡ್/ ಶಾಹಬಾದ ಕಡಪ/ ಬೇತಮ್ ಜೆಲ್ಲಿ, ನೆಲಹಾಸು, ಕಾಡಿನ ಮರ/ ಉಕ್ಕಿನ ಕಿಟಕಿ ಬಾಗಿಲುಗಳು.	1280	13778	1100	11840
5	ಆರ್.ಸಿ.ಸಿ, ಚಾವಣಿ, ಕಾಂಕ್ರೀಟ್/ಇಟ್ಟಿಗೆ ಗೋಡೆ, ರೆಡಾಕ್ಸೈಡ್ ನೆಲಹಾಸು, ಕಾಡಿನ ಮರ/ ಉಕ್ಕಿನ ಕಿಟಕಿ ಬಾಗಿಲುಗಳು.	1200	12917	1050	11302
6	ಮದ್ರಾಸ್ ತಾರಸಿ/ ಕಡಪ ತಾರಸಿ, ಮಂಗಳೂರು ಹೆಂಚು, ಇಟ್ಟಿಗೆ/ ಮಣ್ಣಿನ ಗೋಡೆ, ಎ.ಸಿ.ಶೀಟ್ ರೆಡಾಕ್ಸೈಡ್ ನೆಲಹಾಸು, ಕಾಡಿನ ಮರದ ಕಿಟಕಿ ಬಾಗಿಲುಗಳು	600	6458	550	5920
7	ಕರಿ ಹೆಂಚು, ಮಣ್ಣಿನ ಮೇಲ್ಮಧ್ವಿ, ಕಡಪ ಸ್ಲಾಬ್ ಇಟ್ಟಿಗೆ/ ಮಣ್ಣಿನ ಗೋಡೆ, ಕಾಡಿನ ಮರದ ಕಿಟಕಿ ಬಾಗಿಲುಗಳು	550	5920	480	5167

ಷರಾ: 1. ಮೇಲ್ಕಂಡ ದರಗಳಲ್ಲಿ ನಾಗರಿಕ ಸೌಲಭ್ಯಗಳಾದ ಕುಡಿಯುವ ನೀರು, ಒಳಚರಂಡಿ ಹಾಗೂ ವಿದ್ಯುತ್ ವೆಚ್ಚಗಳು ಒಳಗೊಂಡಿರುತ್ತವೆ.

2. ತಳಮಹಡಿ ಕಟ್ಟಡ (cellar, partial cellar& stilt) ಪಾರ್ಕಿಂಗ್‌ಗಾಗಿ/ವಾಹನ ನಿಲುಗಡೆಗಾಗಿ ನಿರ್ಮಿಸಿದ ಕಟ್ಟಡಕ್ಕೆ ನೆಲಮಹಡಿಯ ಕಟ್ಟಡದ ದರದ ಶೇಕಡ 66.00 ರಷ್ಟು(2/3) ದರಗಳನ್ನು ಅಳವಡಿಸಿಕೊಳ್ಳಲು ಸಮಿತಿಗೆ ಮಂಡಿಸಿದೆ.

3. ವಾಹನ ನಿಲ್ದಾಣ ದರಗಳು

ಕ್ರ.ಸಂ	ಸ್ಥಿತಿನ ಒಟ್ಟು ಮೌಲ್ಯ ಅ) ನಿವೇಶನ ಮತ್ತು ಕಟ್ಟಡದ ಸ್ವತ್ತುಗಳಿಗೆ ಆ) ಅಪಾರ್ಟ್‌ಮೆಂಟ್ ಕಟ್ಟಡಗಳಿಗೆ (ಸೂಪರ್ ಬಿಲ್ಡಿಂಗ್ ಮೌಲ್ಯ + ಹೆಚ್ಚುವರಿ ಅಂತಸ್ತಿನ ಮೌಲ್ಯ + ಹೆಚ್ಚುವರಿ ವಿಶೇಷ ಸೌಲಭ್ಯ	ಮೇಲ್ಭಾಗವುಳ್ಳ (Covered Car parking)	ಮೇಲ್ಭಾಗವಿಲ್ಲ (Open Car parking)
1	ರೂ.50,00,000-00 ವರೆಗೆ	ರೂ. 1,50,000	ರೂ. 1,35,000
2	ರೂ.50,00,001-00 ರಿಂದ ರೂ.1,00,00,000-00 ವರೆಗೆ	ರೂ. 2,00,000	ರೂ. 1,50,000
3	ರೂ.1,00,00,001-ರಿಂದ ಮೇಲ್ಪಟ್ಟು	ರೂ. 2,50,000	ರೂ. 2,00,000

4. ಆಪಾರ್ಟ್‌ಮೆಂಟ್/ಫ್ಲಾಟ್‌ಗಳ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ.

ಕ್ರ. ಸಂ	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು ಹೆಚ್ಚುವರಿ
1	0 ಯಿಂದ 5 ಅಂತಸ್ತಿನ ವರೆಗೆ	ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 3.0%
2	6ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 0.5%	8	12ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ + 3.5%
3	7ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 1.0%	9	13ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 4.0%
4	8ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 1.5%	10	14ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 4.5%
5	9ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ +2.0%	11	15ನೇ ಅಂತಸ್ತು ಮತ್ತು ಮೇಲ್ಪಟ್ಟು	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ +5.0%
6	10ನೇ ಅಂತಸ್ತಿಗೆ	ಸೂಪರ್ ಬಿಲ್ಡಿಂಗ್ ಏರಿಯಾದ ಮೌಲ್ಯ+ 2.5%			

ಆಪಾರ್ಟ್‌ಮೆಂಟ್/ಫ್ಲಾಟ್ ಮೇಲಂತಸ್ತುಗಳಿಗೆ ಹೆಚ್ಚುವರಿ ದರ ನಿಗದಿಪಡಿಸುವ ಬಗ್ಗೆ. (ಉದಾಹರಣೆ: 30,00,000 ಮೌಲ್ಯದ (1000 ಚದರ ಅಡಿ X ರೂ.3000 ಪ್ರತಿ ಚದರ ಅಡಿ) ಆಪಾರ್ಟ್‌ಮೆಂಟ್‌ಗೆ ಮೇಲ್ಕಂಡ ದರಗಳಂತೆ ಅಗುವ ಹೆಚ್ಚುವರಿ ಮೌಲ್ಯ).

ಕ್ರ. ಸಂ	ಅಂತಸ್ತುಗಳು	ಶೇಕಡಾವಾರು	ಕ್ರ. ಸಂ	ಅಂತಸ್ತುಗಳು	ಶೇಕಡಾವಾರು
1	0 ಯಿಂದ 5 ಅಂತಸ್ತು	30,00,000+ ಯಾವುದೇ ಹೆಚ್ಚುವರಿ ದರ ಇಲ್ಲ.	7	11ನೇ ಅಂತಸ್ತು	30,00,000+(30,00,000X 3.0%)=30,90,000/-
2	6ನೇ ಅಂತಸ್ತು	30,00,000+(30,00,000X 0.5%)=30,15,000/-	8	12ನೇ ಅಂತಸ್ತು	30,00,000+(30,00,000X 3.5%)=31,05,000/-
3	7ನೇ ಅಂತಸ್ತು	30,00,000+(30,00,000X 1.0%)=30,30,000/-	9	13ನೇ ಅಂತಸ್ತು	30,00,000+(30,00,000X 4.0%)=31,20,000/-
4	8ನೇ ಅಂತಸ್ತು	30,00,000+(30,00,000X 1.5%)=30,45,000/-	10	14ನೇ ಅಂತಸ್ತು	30,00,000+(30,00,000X 4.5%)=31,35,000/-
5	9ನೇ ಅಂತಸ್ತು	30,00,000+(30,00,000X 2.0%)= 30,60,000/-	11	15ನೇ ಅಂತಸ್ತು ಮತ್ತು ಮೇಲ್ಪಟ್ಟು	30,00,000+(30,00,000X 5.0%)=31,50,000/-
6	10ನೇ ಅಂತಸ್ತು	30,00,000+(30,00,000X 2.5%)=30,75,000/-			


5. ಅಪಾರ್ಟ್‌ಮೆಂಟ್/ವಿಲ್ಲಾ/ವಿಲ್ಲಾಮೆಂಟ್/ ಟೇನಮೆಂಟ್/ ಗೇಟೆಡ್ ಕಮ್ಯೂನಿಟಿ ಹೌಸ್‌ಗಳ ವಿಶೇಷ ಸವಲತ್ತುಗಳಿಗಾಗಿ ಈ ಕೆಳಕಂಡಂತೆ ಹೆಚ್ಚುವರಿ ದರ ನಿಗದಿಪಡಿಸುವುದು.

1) ವಿನಾಯಿತಿ ನೀಡಲಾಗಿರುವ ಗುಂಪಿನೊಂದಿಗೆ ಯಾವುದೇ 4 ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್‌ಬಿಲ್ಡಿಂಗ್ ಏರಿಯಾದ ದರ ಮಾತ್ರ.
2) ಪ್ರತಿ ಹೆಚ್ಚುವರಿ ಕೆಳಕಂಡ ಗುಂಪುಗಳ ವಿಶೇಷ ಸವಲತ್ತುಗಳು ಇದ್ದಲ್ಲಿ.	ಆಯಾ ಪ್ರದೇಶದ / ರಸ್ತೆಯ ಸೂಪರ್‌ಬಿಲ್ಡಿಂಗ್ ಏರಿಯಾದ ದರ ಅನ್ವಯಿಸಿದ ಸ್ವತ್ತಿನ ಒಟ್ಟು ಮೌಲ್ಯ (Including higher floor additional rate but excluding Car Parking rate)+ಶೇಕಡಾ 0.75% ರಷ್ಟು ಹೆಚ್ಚುವರಿ ದರ. (ಅಂದರೆ 5 ಗುಂಪುಗಳಿಗೆ – 0.75%, 6 ಗುಂಪುಗಳಿಗೆ 1.5%, 7 ಗುಂಪುಗಳಿಗೆ 2.25%, 8 ಗುಂಪುಗಳಿಗೆ 3%, 9 ಗುಂಪುಗಳಿಗೆ 3.75%, 10 ಗುಂಪುಗಳಿಗೆ 4.5%, 11 ಗುಂಪುಗಳಿಗೆ 5.25%, 12 ಗುಂಪುಗಳಿಗೆ 6%, 13 ಗುಂಪುಗಳಿಗೆ 6.75%, 14 ಮತ್ತು ಹೆಚ್ಚುವರಿ ಗುಂಪಿನ ಸೌಲಭ್ಯಗಳಿಗೆ ಗರಿಷ್ಠ 7.5%).

List of Special Amenities provided for Apartments / Villas / Villaments / Tenement / Gated Community Houses.

(Select the amenities by underlining the same and put ✓ mark in column no 3).

Group No	Special Amenities / Facilities /Benefits	Mark ✓
1	2	3
Exempted	a) Rain Water Harvesting, Solar Power, Solar water heater, Fire fighting, Fire Prevention, Green Building concept low carbon material usage and similar types of amenities. b) Sewage treatment plant, solid waste management, individual garbage chute, Reflective roofs, water recycling / reuse Plants. (These amenities is fully exempted)	
1	Club house, Community hall, Conference hall, party hall, Card room, Reading room, library, Banquet hall, party area, party lawn and similar types of amenities.	
2	Jogging track, Running track, Cycling track, Walking track, Pebble pathway, Reflexology path and similar types of amenities.	
3	Children play area, tot cot, children game area, Garden, Water body, Decorative pool, Plantation Garden, Barbeque pits, crèche, landscape area, fountain and similar types of amenities.	
4	Canteen, Mall, Commercial space, ATM, Bank, Hopcom, Janatha Bazar, Nandini Milk outlet, Provision store, Parlor, Cafeteria, Super market, Plaza and similar types of amenities.	

Group No	Special Amenities / Facilities /Benefits	Mark 
1	2	3
5	All type of outdoor play area, Badminton, Tennis, Basket ball, Volly ball, Base ball, Cricket, Foot ball, Hockey and similar types of amenities.	
6	All type of indoor game area, squash, snooker, Table tennis, carom room, Indoor games area and similar types of amenities.	
7	Swimming pool indoor, Kids pool, wading pool, aqua gym and similar types of amenities.	
8	Cargo lift, elevator, Mechanical lift for car park, High speed elevator and similar types of amenities.	
9	Surveillance of common area, manned security with video surveillance intelligent security, Motion sensor based lighting multi camera security, CCTV, Gated community, Intercom, Wifi Internet parlor, Video conference facility, Generator, UPS, Kiosk, Visitor Tracking system and similar types of amenities.	
10	Helipad, Golf field.	
11	Outdoor Amphitheatre, Open air theatre, Open stage and similar types of amenities.	
12	Health clinic, Ayurvedic parlor, Massage parlour, Beauty parlour, Spa, Aerobics, Yoga meditation, Unisex parlour, Steam & Sauna Jacuzzi, Gym, Day care center, Health club and similar types of amenities.	
13	Indoor Amphi theatre, Dance & Karaoke hall, Drama stage, Home theater hall.	
14	Home automation, smart home, IP door lock, prepaid power supply, piped cooking gas supply, gas bank, gas detector.	

ಸೂಚನೆ : ಅಪಾರ್ಟ್‌ಮೆಂಟ್/ಪ್ಲಾಟ್/ವಿಲ್ಲಾ/ವಿಲ್ಲಾ‌ಮೆಂಟ್ಸ್/ರೋ ಹೌಸ್ ಇತ್ಯಾದಿಗಳ ನೋಂದಣಿ ಸಮಯದಲ್ಲಿ ದಸ್ತಾವೇಜಿನೊಂದಿಗೆ ಕರ್ನಾಟಕ ಮುದ್ರಾಂಕ ಕಾಯ್ದೆ ಅಪಮೌಲ್ಯ ತಡೆಗಟ್ಟುವ ನಿಯಮವಳಿ 1977 ರ ಪ್ರಕಾರ ಎಲ್ಲಾ ಮಾಹಿತಿಯನ್ನು ನೀಡಲು ಸೂಚಿಸಿದೆ.

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಭೋಜ್ಯನಾಯ್ಕ
ಕಾರ್ಯದರ್ಶಿ

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

ಅನುಬಂಧ-೨

ನೆಲಮಂಗಲ ತಾಲ್ಲೂಕು ಉಪನೋಂದಣಿ ಕಛೇರಿಗೆ ಒಳಪಡುವ ಟೌನ್/ಪುರಸಭೆ ವ್ಯಾಪ್ತಿಯ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ.	ಹೋಬಳಿ/ಗ್ರಾಮ/ರಸ್ತೆ/ಪ್ರದೇಶದ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಅಪಾರ್ಟ್‌ಮೆಂಟ್			
		ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರೈಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
				ಸೂಪರ್ ಬಿಲ್ಟ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಟ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಟ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಟ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	7	6	8
1	ಇಂದಿರಾನಗರ	1700	18146	2000	21348	2130	22736
2	ಸುಭಾಷ್‌ನಗರ	1700	18146	2000	21348	2130	22736
3	ಜಯನಗರ (ಎ.ಕೆ. ಕಾಲೋನಿ)	800	8539	1330	14196	1460	15584
4	ಬಿ.ಹೆಚ್.ರಸ್ತೆ (ವಿಶ್ವೇಶ್ವರಪುರದಿಂದ ಹರ ಕಾಲೋನಿವರೆಗೆ, ಹಳೇ ಬಿ.ಹೆಚ್.ರಸ್ತೆ) ಮುಖ್ಯರಸ್ತೆ ಅಕ್ಕಪಕ್ಕ	2500	26685	2470	26365	2600	27752
5	ಬಿ.ಹೆಚ್.ರಸ್ತೆ (ಹರ ಕಾಲೋನಿ ಇಂದ ಅರಿಶಿನಕುಂಟೆ ಚೆಕ್ ಪೋಸ್ಟ್‌ವರೆಗೆ, ಹಳೇ ಬಿ.ಹೆಚ್.ರಸ್ತೆ) ಮುಖ್ಯರಸ್ತೆ ಅಕ್ಕಪಕ್ಕ	1700	18146	2000	21348	2130	22736
6	ಎನ್.ಹೆಚ್.4 ಬೈಪಾಸ್ (ಅರಿಶಿನಕುಂಟೆ ಚೆಕ್ ಪೋಸ್ಟ್‌ನಿಂದ ಸೊಂಡೇಕೊಪ್ಪ ಸರ್ಕಲ್ ವರೆಗೆ) ಮುಖ್ಯರಸ್ತೆ ಅಕ್ಕಪಕ್ಕ	1700	18146	2000	21348	2130	22736
7	ಎನ್.ಹೆಚ್.4 ಬೈಪಾಸ್ (ಸೊಂಡೇಕೊಪ್ಪ ಸರ್ಕಲ್‌ನಿಂದ ಕುಣಿಗಲ್ ಸರ್ಕಲ್ ವರೆಗೆ) ಮುಖ್ಯರಸ್ತೆ ಅಕ್ಕಪಕ್ಕ	1700	18146	2000	21348	2130	22736
8	ಕುಣಿಗಲ್ ಸರ್ಕಲ್‌ನಿಂದ ಜಾಸ್‌ಟೋಲ್ ಗೇಟ್ ವರೆಗೆ ಎನ್.ಹೆಚ್.4 ಬೈಪಾಸ್ ಮುಖ್ಯರಸ್ತೆ ಅಕ್ಕಪಕ್ಕ	1700	18146	2000	21348	2130	22736
9	ಕುಣಿಗಲ್ ಸರ್ಕಲ್‌ನಿಂದ ಕೆಂಪಲಿಂಗನಹಳ್ಳಿ ವರೆಗೆ ಎನ್.ಹೆಚ್.48 ಮುಖ್ಯರಸ್ತೆ ಅಕ್ಕಪಕ್ಕ	1700	18146	2000	21348	2130	22736
10	ಸೊಂಡೇಕೊಪ್ಪ ಸರ್ಕಲ್‌ನಿಂದ ಗಣೇಶನಗುಡಿ ಮುಖ್ಯರಸ್ತೆ ಅಕ್ಕಪಕ್ಕ (ತಾವರೆಕೆರೆ ರಸ್ತೆ)	1400	14944	1720	18359	1850	19747
11	ಜಯದೇವ ಹಾಸ್ಟಲ್ ರಸ್ತೆ	900	9607	1370	14623	1500	16011
12	ಮೈಸೂರು ಬ್ಯಾಂಕ್ ರಸ್ತೆ	1700	18146	2000	21348	2130	22736
13	ಪೇಟೆ ಬೀದಿ	1100	11741	1590	16972	1720	18359
14	ಅಡೇಪೇಟೆ	1100	11741	1590	16972	1720	18359

ಕ್ರ. ಸಂ.	ಹೋಬಳಿ/ಗ್ರಾಮ/ರಸ್ತೆ/ಪ್ರದೇಶದ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಅಪಾರ್ಟ್‌ಮೆಂಟ್			
		ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
				ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	7	6	8
15	ಕೋಟೆಬೀದಿ	800	8539	1330	14196	1460	15584
16	ದೇವಾಂಗ ಬೀದಿ	1000	10674	1400	14944	1530	16331
17	ತಲಕಾಡು ಸುಬ್ಬರಾವ್ ಬೀದಿ	800	8539	1330	14196	1460	15584
18	ಮಳ್ಳೋಣಿ ಬೀದಿ	1000	10674	1400	14944	1530	16331
19	ಚನ್ನಕೇಶವ ಸ್ವಾಮಿ ದೇವಸ್ಥಾನ ರಸ್ತೆ	800	8539	1330	14196	1460	15584
20	ಪರಪ್ಪದೇವಸ್ಥಾನದ ರಸ್ತೆ	800	8539	1330	14196	1460	15584
21	ಬ್ರಾಹ್ಮಣರ ಬೀದಿ	800	8539	1330	14196	1460	15584
22	ಮಹಾರಾಷ್ಟ್ರ ಬೀದಿ	800	8539	1330	14196	1460	15584
23	ರಾಯನಗರ (ಎ.ಡಿ. ಕಾಲೋನಿ)	1000	10674	1400	14944	1530	16331
24	ಪೊಲೀಸ್ ಸ್ಟೇಷನ್ ಸರ್ಕಲ್‌ನಿಂದ ಕುಣಿಗಲ್ ಸರ್ಕಲ್‌ವರೆಗೆ ಮುಖ್ಯರಸ್ತೆ ಅಕ್ಕಪಕ್ಕ	1400	14944	1720	18359	1850	19747
25	ಪರಮಣ್ಣ ಬಡಾವಣೆ	1800	19213	2040	21775	2170	23163
26	ಗೋವಿಂದಪ್ಪ ಬಡಾವಣೆ	1600	17078	1940	20708	2070	22095
27	ಕುರುಬರ ಬೀದಿ	1000	10674	1400	14944	1530	16331
28	ಭಗವಂತರಾವ್ ಬಡಾವಣೆ	1100	11741	1590	16972	1720	18359
29	ಲಕ್ಷ್ಮಣ ಬಡಾವಣೆ	1100	11741	1590	16972	1720	18359
30	ವೀವರ್ಸ್ ಕಾಲೋನಿ ಬಡಾವಣೆ	1400	14944	1720	18359	1850	19747
31	ವಿಜಯ ಬ್ಯಾಂಕ್ ಸುತ್ತಮುತ್ತ ಬಡಾವಣೆ	1200	12809	1630	17399	1760	18786
32	ವಿಜಯ ಬ್ಯಾಂಕ್ ಕಾಲೋನಿ ಬಡಾವಣೆ	1100	11741	1590	16972	1720	18359
33	ಸೊಂಡೇಕೊಪ್ಪ ರಸ್ತೆ (ಬಸ್‌ನಿಲ್ದಾಣದಿಂದ ಸೊಂಡೇಕೊಪ್ಪ ಸರ್ಕಲ್ ವರೆಗೆ)	1700	18146	2000	21348	2130	22736
34	ಗಣೇಶ ದೇವಸ್ಥಾನದ ರಸ್ತೆ	800	8539	1330	14196	1460	15584

ಕ್ರ. ಸಂ.	ಹೋಬಳಿ/ಗ್ರಾಮ/ರಸ್ತೆ/ಪ್ರದೇಶದ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಅಪಾರ್ಟ್‌ಮೆಂಟ್			
		ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
				ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	7	6	8
35	ಕೆರೆ ಬೀದಿ	800	8539	1330	14196	1460	15584
36	ಬೈರವೇಶ್ವರ ನಗರ	1200	12809	1630	17399	1760	18786
37	ಶ್ಯಾಮಯ್ಯ ಬಡಾವಣೆ	1200	12809	1630	17399	1760	18786
38	ನಾರಾಯಣ ಬಡಾವಣೆ	1100	11741	1590	16972	1720	18359
39	ಸಕ್ಕೂಬಾಯಮ್ಮ ಬಡಾವಣೆ	1000	10674	1400	14944	1530	16331
40	ಸ್ವನ್ ಸಿಲ್ಕ್ ಫ್ಯಾಕ್ಟರಿ ಸುತ್ತಮುತ್ತ ಬಡಾವಣೆ	1200	12809	1630	17399	1760	18786
41	ಎಂ.ಬಿ. ರುದ್ರಾಚಾರಿ ಬಡಾವಣೆ	1000	10674	1400	14944	1530	16331
42	ಶಿವನಂಜೇಗೌಡ ಬಡಾವಣೆ	1000	10674	1400	14944	1530	16331
43	ಕೆ.ಎಸ್.ಆರ್.ಟಿ.ಸಿ. ಬಡಾವಣೆ	1200	12809	1630	17399	1760	18786
44	ಟಿ.ಆರ್. ಮುತ್ತಯ್ಯ ಬಡಾವಣೆ	1400	14944	1720	18359	1850	19747
45	ಸಿದ್ದಲಿಂಗಯ್ಯ ಬಡಾವಣೆ	1000	10674	1400	14944	1530	16331
46	ಮಲ್ಲಿಕಾ ಬಡಾವಣೆ	1000	10674	1400	14944	1530	16331
47	ರಾಘವೇಂದ್ರ ಬಡಾವಣೆ	1000	10674	1400	14944	1530	16331
48	ರಾಜರಾಜೇಶ್ವರಿ ಬಡಾವಣೆ	1000	10674	1400	14944	1530	16331
49	ಚನ್ನಪ್ಪ ಬಡಾವಣೆ	1200	12809	1630	17399	1760	18786
50	ತಿಮ್ಮೇಗೌಡ ಬಡಾವಣೆ	1100	11741	1590	16972	1720	18359
51	ಹೊಸ ಮಠ ಅಕ್ಕಪಕ್ಕ ಬಡಾವಣೆ	900	9607	1370	14623	1500	16011
52	ಪರ್ವತಪ್ಪ ಬಡಾವಣೆ	900	9607	1370	14623	1500	16011
53	ಪ್ರಸನ್ನಾಂಜನೇಯ ಟ್ರಸ್ಟ್ ಬಡಾವಣೆ (ಮಾರುತಿ ನಗರ)	900	9607	1370	14623	1500	16011

ಕ್ರ. ಸಂ.	ಹೋಬಳಿ/ಗ್ರಾಮ/ರಸ್ತೆ/ಪ್ರದೇಶದ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಅಪಾರ್ಟ್‌ಮೆಂಟ್			
		ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
				ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	7	6	8
54	ವಾಟರ್ ಟ್ಯಾಂಕ್ ಏರಿಯಾ ಸುತ್ತಮುತ್ತ ಬಡಾವಣೆ	1200	12809	1630	17399	1760	18786
55	ಗೌರಿ ಶಂಕರ್ ಫೈನಾನ್ಸ್ ಬಡಾವಣೆ	1100	11741	1590	16972	1720	18359
56	ಗುರುಪ್ರಸಾದ್ ಬಡಾವಣೆ	1100	11741	1590	16972	1720	18359
57	ಸೋಮೋಜಿರಾವ್ ಬಡಾವಣೆ	1100	11741	1590	16972	1720	18359
58	ಕೃಷ್ಣನಗರ (ಬಜಾಜ್ ಎಸ್ಟೇಟ್) ಬಡಾವಣೆ	1400	14944	1720	18359	1850	19747
59	ವಾಸವಿ ಬಡಾವಣೆ	1000	10674	1400	14944	1530	16331
60	ಲಕ್ಷ್ಮಣಯ್ಯ ಬಡಾವಣೆ	1000	10674	1400	14944	1530	16331
61	ಹಿಪ್ಪೆ ಅಂಜನೇಯಸ್ವಾಮಿ ಬಡಾವಣೆ (ಎನ್.ಪಿ.ಎ.) ಸರ್ವೆ ನಂ.60, 61, 68/2, 68/3	1000	10674	1400	14944	1530	16331
62	ತಿಗಳರ ಬೀದಿ	900	9607	1370	14623	1500	16011
63	ದಾದಾ ಪೀರ್ ಬಡಾವಣೆ	1400	14944	1720	18359	1850	19747
64	ರಾಜಾರಾವ್ ಬಡಾವಣೆ	1100	11741	1590	16972	1720	18359
65	ಸಾದಾಶಿವನಗರ ಬಡಾವಣೆ (ಎನ್.ಪಿ.ಎ.) ಸರ್ವೆ ನಂ.213	1500	16011	1750	18680	1880	20067
66	ಗಣೇಶ್ ರಾವ್ ಬಡಾವಣೆ	1100	11741	1590	16972	1720	18359
67	ಪ್ರಗತಿ ಬಡಾವಣೆ (ಎನ್.ಪಿ.ಎ.) ಸರ್ವೆ ನಂ.184/1, 184/5	1000	10674	1400	14944	1530	16331
68	ಶಿವಾಜಿನಗರ	1000	10674	1400	14944	1530	16331
69	ವಿಜಯನಗರ	1100	11741	1590	16972	1720	18359
70	ಶೇಷು ಬಡಾವಣೆ	1000	10674	1400	14944	1530	16331
71	ವಾಜರಹಳ್ಳಿ ರಸ್ತೆ (ಎನ್.ಪಿ.ಎ.) ಸರ್ವೆ ನಂ.94/1 94/2	1000	10674	1400	14944	1530	16331

ಕ್ರ. ಸಂ.	ಹೋಬಳಿ/ಗ್ರಾಮ/ರಸ್ತೆ/ಪ್ರದೇಶದ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಅಪಾರ್ಟ್‌ಮೆಂಟ್			
		ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
				ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	7	6	8
72	ಎಂ.ಜಿ. ರಸ್ತೆ	1500	16011	1750	18680	1880	20067
73	ಸನ್ ರೈಸ್ ಸ್ಕೂಲ್ ಅಕ್ಕಪಕ್ಕ	1200	12809	1630	17399	1760	18786
74	ಎಲ್.ಜಿ.ಎನ್ ಕ್ಲೇವ್ ಬಡಾವಣೆ	1100	11741	1590	16972	1720	18359
75	ತಿಮ್ಮಶೆಟ್ಟಪ್ಪ ಬಡಾವಣೆ	1100	11741	1590	16972	1720	18359
76	ತಮ್ಮಯ್ಯಪ್ಪ ಬಡಾವಣೆ	1100	11741	1590	16972	1720	18359
77	ಹೆಚ್.ಆರ್. ಕೆಂಪಣ್ಣ ಬಡಾವಣೆ	1200	12809	1630	17399	1760	18786
78	ಶಿವರುದ್ರಯ್ಯ ಬಡಾವಣೆ	1200	12809	1630	17399	1760	18786
79	ಫರ್ನಾಂಡಿಸ್ ಬಡಾವಣೆ	1200	12809	1630	17399	1760	18786
80	ಭರತ್ ಆರ್. ಗಜಾರಿಯಾ ಬಡಾವಣೆ (ಎಂ.ಜಿ. ರಸ್ತೆಗೆ ಹೊಂದಿಕೊಂಡಿರುವುದು)	1600	17078	1940	20708	2070	22095
81	ಲಕ್ಷ್ಮಮ್ಮ ಬಡಾವಣೆ (ಕೆ.ಇ.ಬಿ. ಕಾಂಪೋಡ್ ಸಮೀಪ)	1200	12809	1630	17399	1760	18786
82	ಭರತ್ ಆರ್. ಗಜಾರಿಯಾ ಬಡಾವಣೆ (ಮಾರುತಿ ಬಡಾವಣೆಗೆ ಹೊಂದಿಕೊಂಡಿರುವುದು)	1200	12809	1630	17399	1760	18786
83	ರಾಜೀವ್ ಗಾಂಧಿನಗರ	800	8539	1330	14196	1460	15584
84	ರಾಜಪ್ಪ ಲೇಔಟ್ (ಹಿಪ್ಪೆ ಆಂಜನೇಯ ಸ್ವಾಮಿ ಹತ್ತಿರ)	1100	11741	1590	16972	1720	18359
85	ರಾಜಪ್ಪ ಲೇಔಟ್ ಜೂನಿಯರ್ ಕಾಲೇಜ್ ಲೇಔಟ್ ಹತ್ತಿರ	1400	14944	1720	18359	1850	19747
86	ಕಂದ ಸ್ವಾಮಿ ಲೇಔಟ್	1400	14944	1720	18359	1850	19747

ನೆಲಮಂಗಲ ತಾಲ್ಲೂಕು ಉಪನೋಂದಣಿ ಕಛೇರಿಯ ಹೋಬಳಿ/ಗ್ರಾಮ ವ್ಯಾಪ್ತಿಯ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡ್ಡ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್ಡ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್ಡ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್ಡ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
ಕಸಬಾ ಹೋಬಳಿ															
87	ಅರಿಶಿನಕುಂಟೆ	50	69	84	650	6997	900	9688	1080	11625	1290	13886	1420	15285	
88	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 18,20,21,22, 23, 26,37,42,43,44, 46,47,48,49,70, 71,72,97,100,110,111,112,113,122,123, 124,139,176,177,179,180,181,183,184	150	175	200			1100	11840	1200	12917	1590	17115	1720	18514	
89	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,9,24,25, 29,30,31,33,34,35,36,39,41, 51,52,53,54,55,56,58,59,60,61,64,7 9,80,81,82,83,84,85,86,87,88, 89,90,91,92,99,101,102,104,106,116, 117,120,142,143,162,163,164, 190, 168,169,182,187,193,194,195,196, 197,198,199,200,201,202,203,206, 209,210,211,212, 217,218,219,220, 221, 222,223,224,227,230,	92	108	125			1000	10764	1100	11840	1400	15070	1530	16469	
90	ಆದರ್ಶನಗರ ಬಡಾವಣೆ								1400		1720		1850		
91	ಲಕ್ಷ್ಮೀ ಬಡಾವಣೆ								1100	11840	1590	17115	1720	18514	
92	ಸುಂದರನಗರ ಬಡಾವಣೆ								1100	11840	1590	17115	1720	18514	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
93	ವಿಡಿಯೋನಗರ ಬಡಾವಣೆ (ಅಕ್ಕಪಕ್ಕದ ಅಭಿವೃದ್ಧಿ ಹೊಂದಿದ ಬಡಾವಣೆ ಅನ್ವಯವಾಗುತ್ತದೆ)								1100	11840	1590	17115	1720	18514	
94	ಪರಿಮಳ ನಗರ ಬಡಾವಣೆ								1100	11840	1590	17115	1720	18514	
95	ಕಣ್ಣವನಗರ ಬಡಾವಣೆ (ಎನ್.ಪಿ.ಎ.) ಸರ್ವೆ ನಂ.94/7,94/4ಎ,95/1ಎ, 94/4ಬಿ, 95/1ಬಿ,93/6,94/6,94/5,94/8								1000	10764	1400	15070	1530	16469	
96	ಕೆಂಪೇಗೌಡನಗರ ಬಡಾವಣೆ (ಎನ್.ಪಿ.ಎ.) ಸರ್ವೆ ನಂ.96/2								1000	10764	1400	15070	1530	16469	
97	(ವಿಜಯ) ವಿಠಲನಗರ ಬಡಾವಣೆ								1000	10764	1400	15070	1530	16469	
98	ಚಿನ್ನಪ್ಪ ಬಡಾವಣೆ								1100	11840	1590	17115	1720	18514	
99	ಜೈಹನುಮಾನ್ ಬಡಾವಣೆ								1000	10764	1400	15070	1530	16469	
100	ಕನಕನಗರ ಬಡಾವಣೆ								1000	10764	1400	15070	1530	16469	
101	ಆಂಜಿನಪ್ಪ ಬಡಾವಣೆ								1000	10764	1400	15070	1530	16469	
102	ಅಂಬಿಕನಗರ ಬಡಾವಣೆ								1000	10764	1400	15070	1530	16469	
103	ವೆಂಕಟೇಶ್ವರನಗರ ಬಡಾವಣೆ								1000	10764	1400	15070	1530	16469	
104	ಜಿ.ಕೆ. ಬಡಾವಣೆ								1000	10764	1400	15070	1530	16469	
105	ವೀನರ್ಸ್ ಕಾಲೋನಿ ಬಡಾವಣೆ								1000	10764	1400	15070	1530	16469	
106	ಡಿಪೆನ್ಸ್ ಕಾಲೋನಿ ಬಡಾವಣೆ								1000	10764	1400	15070	1530	16469	
107	ಆರ್.ಜಿ. ಬಡಾವಣೆ								1000	10764	1400	15070	1530	16469	
108	ಸುಧಾಕರ ಬಡಾವಣೆ								1000	10764	1400	15070	1530	16469	
109	ಮೂಕಾಂಬಿಕೆ ಬಡಾವಣೆ								1000	10764	1400	15070	1530	16469	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
110	ವಿನಾಯಕ ನಗರ ಬಡಾವಣೆ								1000	10764	1400	15070	1530	16469	
111	ಹೈಟೆಕ್ ಬಡಾವಣೆ								1000	10764	1400	15070	1530	16469	
112	ಕಲ್ಪತರು ಬಡಾವಣೆ (ಎನ್.ಪಿ.ಎ.)ಸರ್ವೆ ನಂ.152/1 ರಿಂದ 4, 153/1 ರಿಂದ 4								1000	10764	1400	15070	1530	16469	
113	ಬಿನ್ನಮಂಗಲ ಬಡಾವಣೆ								1000	10764	1400	15070	1530	16469	
114	ರಾಮಮೂರ್ತಿ ಬಡಾವಣೆ								1000	10764	1400	15070	1530	16469	
115	ಶಾಂತಿನಗರ ಬಡಾವಣೆ								1000	10764	1400	15070	1530	16469	
116	ದಾನೋಜಿಪಾಳ್ಯ ಬಡಾವಣೆ								1000	10764	1400	15070	1530	16469	
117	ಭೂಮಿಕ ಬಡಾವಣೆ (ಎನ್.ಪಿ.ಎ.) ಸರ್ವೆ ನಂ.63/2								1000	10764	1400	15070	1530	16469	
118	ಸನ್ ವ್ಯಾಲಿ ಬಡಾವಣೆ (ಕೆ. ಸುನೀಲ್ ಗುಪ್ತ ಬಡಾವಣೆ) (ಎನ್.ಪಿ.ಎ.) ಸರ್ವೆ ನಂ.74/4, 75/2								1000	10764	1400	15070	1530	16469	
119	ಬಾಲಾಜಿನಗರ ಬಡಾವಣೆ								1000	10764	1400	15070	1530	16469	
120	ವೀರಯ್ಯ ಎನ್‌ಕ್ಲೇವ್								1000	10764	1400	15070	1530	16469	
121	ಬೃಂದಾವನ್ ಲೇಔಟ್								800	8611	1330	14316	1460	15715	
122	ಅರ್ಜುನ ಬೆಟ್ಟಹಳ್ಳಿ	11	13	15	300	3229	500	5382	550	5920	1010	10872	1140	12271	
123	ಊರಿನ ಕೊಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10,14, 15, 16,17,23,26,36,44,45,55,56,62,67	17	22	25			600	6458	660	7104	1250	13455	1380	14854	
124	ಮೈಲಾರಿ ಬಡಾವಣೆ								600	6458	1250	13455	1380	14854	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
125	ಅಗಸರಹಳ್ಳಿ	9	14	18	300	3229	450	4844	500	5382	990	10656	1120	12056	
126	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,9,10,12, 14,15,16,17,55,56,57	17	21	25			550	5920	600	6458	1230	13240	1360	14639	
127	ಅರಳೇ ದಿಬ್ಬ	17	22	25	300	3229	400	4306	450	4844	970	10441	1100	11840	
128	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10,18.	28	33	40			500	5382	600	6459	1010	10872	1140	12271	
129	ಅನಂತಪುರ	17	22	25	250	2691	400	4306	480	5167	970	10441	1100	11840	
130	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು . 2,3,4,5,6,7,10,11,13, 15,18,19,20,23,98,	28	33	35			500	5382	600	6459	1010	10872	1140	12271	
131	ಆವಲಕುಪ್ಪೆ	7	8	10	250	2691	400	4306	480	5167	970	10441	1100	11840	
132	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು . 1,2,3,4,5,6,8,11,12,13, 18,19,25,26,28,29,32, 34,35,36,43,44,47,48,50,56,	9	11	16			500	5382	600	6459	1010	10872	1140	12271	
133	ಅವೋಬಲಪಾಳ್ಯ	9	11	15	250	2691	400	4306	480	5167	970	10441	1100	11840	
134	ಊರಿನ ಕೂಡು ರಸ್ತೆಗಳಿಗೆ ಹೊಂದಿ ಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10,11,14,15,16,18,	12	15	19			500	5382	600	6459	1010	10872	1140	12271	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
135	ಅರಳಸಂದ್ರ	9	10	14	250	2691	400	4306	480	5167	970	10441	1100	11840	
136	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,13,14, 15,18,19,22,23,24,27,36,48,49,50,5 2,53,54,55,56,57,58,59,63,64,69, 70,73,74,75,76,78,79,80,81,83,84,8 5,86,87,88,89,	18	20	25			500	5382	600	6459	1010	10872	1140	12271	
137	ಇರಿಗೇನಹಳ್ಳಿ	9	10	13	200	2153	400	4306	480	5167	970	10441	1100	11840	
138	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10,11, 12,13,14,15,16,17,19,20,21,23,24,25, 28,29,30,32,33,34,35,37,39,41, 43,44,45,46,47,	18	20	25			500	5382	600	6459	1010	10872	1140	12271	
139	ಎಂಟಗಾನಹಳ್ಳಿ	18	21	25	250	2691	400	4306	480	5167	970	10441	1100	11840	
140	48ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,11,12,20,21, 88,94,95,96,102,103,	85	98	110			600	6458	720	7751	1250	13455	1380	14854	
141	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 7,8,9,10,,13,14,15,18, 19,22,25,27,28,30,31,32,33,34,37,3	28	33	42			500	5382	600	6459	1010	10872	1140	12271	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
	8,39,40,42,43,44,45,48,50,53,54, 57,59,60,65, 71,72,73,74,76, 78,84,85,87,89,90,92,93,97,98,101, 104,106,														
142	ಹ್ಯಾಪಿ ಹೋಂ ಡೆವಲಪರ್ಸ್ ಬಡಾವಣೆ								600	6458	1250	13455	1380	14854	
143	ಕಣಗೊಂಡನಹಳ್ಳಿ	34	40	47	300	3229	450	4844	540	5813	990	10656	1120	12056	
144	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು . 1,2,3,4,5,6,7,8,9,10,11, 16,17,18,30,38,40,42,43,44, 45,48,50,52,58,59,60,64,65,68,69, 70,91,92,102,104,105,107,110,115,118 ,119,120,123,124,130,206,	55	61	70			600	6458	720	7751	1250	13455	1380	14854	
145	ಕೆ.ಹೆಚ್.ಬಿ. ಬಡಾವಣೆ								700	7535	1290	13886	1420	15285	
146	ಕಣವನಹಳ್ಳಿ	9	11	13	250	2691	400	4306	480	5167	970	10441	1100	11840	
147	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10.	13	16	19			500	5382	600	6459	1010	10872	1140	12271	
148	ಕಾಡುಕರೇನಹಳ್ಳಿ	9	11	13	250	2691	400	4306	480	5167	970	10441	1100	11840	
149	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು . 1,2,3,4,5,6,14,17, 18,22,23,25,27,	13	16	19			500	5382	600	6459	1010	10872	1140	12271	
150	ಕೂಲಿಪುರ	18	20	25	250	2691	400	4306	480	5167	970	10441	1100	11840	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡ್‌ವ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
151	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,13, 14,17,19,20,23,25,26,	29	30	37			500	5382	600	6459	1010	10872	1140	12271	
152	ಕೃಷ್ಣರಾಜಪಾಳ್ಯ	29	32	33	250	2691	400	4306	480	5167	970	10441	1100	11840	
153	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು . 1,2,3,4,5,6,7,8,10,11,12, 13,14,17,18,19,20,	31	34	38			500	5382	600	6459	1010	10872	1140	12271	
154	ಕುಲುಮೆ ಕೆಂಪಲಿಂಗನಹಳ್ಳಿ	9	11	12	250	2691	400	4306	480	5167	970	10441	1100	11840	
155	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು . 1,2,3,4,5,9,10,12,13,14,15, 16,18,19,20,23,24,25,26,28,29,38,3 9,40,41,42,	14	16	18			500	5382	600	6459	1010	10872	1140	12271	
156	ಕಾಚನಹಳ್ಳಿ	11	16	19	250	2691	400	4306	480	5167	970	10441	1100	11840	
157	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,22,23,24, 25,27,28,32,55,56,57,59,65,66, 67,68,69,72,73,74,80,81,84,85,86, 87,88, 89,91,92,100,101,109,110, 133,	23	28	31			500	5382	600	6459	1010	10872	1140	12271	
158	ಕೆಂಪೋಹಳ್ಳಿ	9	11	13	350	3767	400	4306	480	5167	970	10441	1100	11840	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್ ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
159	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು . 1,2,3,4,5,10,11,12, 13,16,17,18,19,20,21,22,23,24,25,26, 27,30,31,34,37,39,40,45,46,47,48,4 9,57,58,59,68,78,91,93,94,95,109,11 0,120,121,126,127,128,129,	18	21	25			600	6458	720	7751	1250	13455	1380	14854	
160	ಕೆಂಚನಹಳ್ಳಿ	11	15	18	250	2691	400	4306	480	5167	970	10441	1100	11840	
161	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು . 1,2,3,4,5,6,7,8,9,10, 11,12,13,14,15,17,18,19,20,27,28,29,3 0,33,34,35,36,37,38,40,42,43, 54,55,61,66,67,94,95,	18	22	25			500	5382	600	6459	1010	10872	1140	12271	
162	ಕೆಂಪಲಿಂಗನಹಳ್ಳಿ	29	33	38	400	4306	700	7535	840	9042	1290	13886	1420	15285	
163	48ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,6,7,8,9,13,14,15, 16,17,23,24,25,27,29,34,66,	112	137	162			900	9688	1080	11625	1370	14747	1500	16146	
164	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 5,18,28,30,31,32,33, 35,36,37,45,46,47,50,51,52,54,55,5 6,58,62,64,65,	50	58	60			800	8611	960	10333	1330	14316	1460	15715	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
165	ಬೆನಕ ಬಡಾವಣೆ								900	9688	1370	14747	1500	16146	
166	ನ್ಯೂ ಗಾರ್ಡನ್ ಸಿಟಿ ಬಡಾವಣೆ (ಎನ್.ಪಿ.ಎ.) ಸರ್ವೆ ನಂ.3,60/2,60/5,60/6,60/7,60/8								900	9688	1370	14747	1500	16146	
167	ಹೀಮಾ ಲ್ಯಾಂಡ್ ಡೆವಲಪರ್ಸ್ ಬಡವಾಣೆ								900	9688	1370	14747	1500	16146	
168	ಕೆ.ಜಿ. ಕೃಷ್ಣರಾಜಪುರ	42	45	48	250	2691	400	4306	480	5167	970	10441	1100	11840	
169	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,8,	52	60	65			500	5382	600	6459	1010	10872	1140	12271	
170	ಹರ್ಷ ನಗರ ಬಡಾವಣೆ (ಎನ್.ಪಿ.ಎ.) ಸರ್ವೆ ನಂ.9, 10, 11/1								700	7535	1290	13886	1420	15285	
171	ಕೋನೇರಿಪುರ	9	12	13	250	2691	400	4306	480	5167	970	10441	1100	11840	
172	ಊರಿನ ಕೂಡು ರಸ್ತೆಗಳಿಗೆ ಹೊಂದಿ ಕೊಂಡಿರುವ ಸರ್ವೆ ನಂಬರ್ ಜಮೀನು	17	19	22			500	5382	600	6459	1010	10872	1140	12271	
173	ಕೊರಟಗೆರೆ	18	21	25	250	2691	400	4306	480	5167	970	10441	1100	11840	
174	48ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 18,23,24,25,27, 28,29,30,34,36,37,	72	85	97			600	6458	720	7751	1250	13455	1380	14854	
175	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,13,14, 15, 19,31,33,46,51,52,57,58,59,60,61,63, 64,72	28	33	36			500	5382	600	6459	1010	10872	1140	12271	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
176	ಕೊಟ್ಟಹಳ್ಳಿ	7	9	10	250	2691	400	4306	480	5167	970	10441	1100	11840	
177	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,14,15, 16,17,18,19,20,24,26,27,28,29,30,4 0,44,45,47,48,49,54,55,56, 57,58,59, 60,61,62,	9	14	16			500	5382	600	6459	1010	10872	1140	12271	
178	ಕೋಡಪ್ಪನಹಳ್ಳಿ	18	21	36	250	2691	400	4306	480	5167	970	10441	1100	11840	
179	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10,12,16,17,18,22,2 4,25,26,27,28,29,30,31,32,33,39,	33	38	45			500	5382	600	6459	1010	10872	1140	12271	
180	ಗಂಗಾಧರನಪಾಳ್ಯ	18	22	25	250	2691	400	4306	480	5167	970	10441	1100	11840	
181	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 2,3,4,5,6,7,9,10,11,13,14,15,	58	70	82			500	5382	600	6459	1010	10872	1140	12271	
182	ಗೋರಿನಬೆಲೆ	11	14	18	200	2153	400	4306	480	5167	970	10441	1100	11840	
183	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,20,27,28, 29,30,32,35,36,39,40,41,43,44,45,4 6,47,48,51,52,53,54,55,56,59,60,61,	23	28	31			500	5382	600	6459	1010	10872	1140	12271	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
	94,98,100,105,118,129,130,131,132,133,134,137,141, 143,145, 146,152,153,154,155,156,157, 158,161,163,164,165														
184	ಆರ್.ಎಸ್. ಮೂರ್ತಿ ಬಡಾವಣೆ (ಎನ್.ಪಿ.ಎ.) ಸರ್ವೆ ನಂ.45/3, 45/4, 45/7,								700	7535	1290	13886	1420	15285	
185	ಗಂಡ್ರಗೊಳಿಪುರ	18	18	25	250	2691	400	4306	480	5167	970	10441	1100	11840	
186	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,10,11,14,17,19,23,24,25,30,32,34,38,39,40,41,42,44,47, 48,49,67,68,69,70,	33	40	48			600	6458	720	7751	1250	13455	1380	14854	
187	ಗೆದ್ದಲಹಳ್ಳಿ	9	11	13	250	2691	400	4306	480	5167	970	10441	1100	11840	
188	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 2,3,4,5,8,9,10,18,22, 23,27,28,29,30,31,32,33,34,35,36,37,39,40,41,42,43,44,45,46,48,	18	23	28			600	6458	720	7751	1250	13455	1380	14854	
189	ಗೊಲ್ಲಹಳ್ಳಿ	15	17	19	250	2691	400	4306	480	5167	970	10441	1100	11840	
190	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,9,18,	35	34	36			500	5382	600	6459	1010	10872	1120	12056	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
					ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಪರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಪರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಪರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಪರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
	20,24,25,26,27,30,32,35,39,40, 43,45,47,48,51,54,55,56,59,65,72, 75, 90														
191	ಸರೋವರ ಬಡಾವಣೆ								700	7535	1290	13886	1420	15285	
192	ಗೊರವನಹಳ್ಳಿ	7	9	9	250	2691	400	4306	480	5167	970	10441	1100	11840	
193	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,9,12,13,16,17, 18,19,20,23,24,28,44,53	9	12	13			500	5382	600	6459	1010	10872	1140	12271	
194	ಚಿಕ್ಕಮಾರನಹಳ್ಳಿ	18	22	25	250	2691	400	4306	480	5167	970	10441	1100	11840	
195	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,5,6,11,12,13,14,15, 34,35,36,38,41,105,126,127,128,	28	34	36			500	5382	600	6459	1010	10872	1140	12271	
196	ಚೌಡಸಂದ್ರ	9	11	13	250	2691	400	4306	480	5167	970	10441	1100	11840	
197	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10, 19,21,23,29,31,32,33,34,35,36,43, 49,50,51,56,57,60,66,67,68,69,71, 72, 73,74,75,81,82,92,93,94,96	18	21	24			600	6458	720	7751	1250	13455	1380	14854	
198	ಜಕ್ಕಸಂದ್ರ	28	33	37	400	4306	600	6458	720	7751	1250	13455	1380	14854	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
199	48 ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 6,7,12,13,17,30,31,32, 33,69,84,85, 86,	108	122	146			800	8611	960	10333	1330	14316	1460	15715	
200	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,14,15,16,18,19, 20,21,24,25,27,28,29,34,37,45,46, 47,48,49,50,51, 52,53,54,55,56,58,59,60,70,87	51	58	60			700	7535	840	9041.8	1290	13886	1420	15285	
201	ಮರುದರ್ ನಗರ ಬಡಾವಣೆ								800	8611	1330	14316	1460	15715	
202	ಗಾಯಿತ್ರ ಅಗ್ರಹಾರ (ಬ್ರಾಹ್ಮಣರ ಬಡಾವಣೆ)								800	8611	1330	14316	1460	15715	
203	ಮಹಾವೀರ ನಗರ ಬಡಾವಣೆ								800	8611	1330	14316	1460	15715	
204	ರಾಜೇಂದ್ರನಗರ ಬಡಾವಣೆ								800	8611	1330	14316	1460	15715	
205	ಸವೆರ ಟೌನ್‌ಶಿಪ್ ಬಡಾವಣೆ								800	8611	1330	14316	1460	15715	
206	ಸಿಂಗಾಪುರ ಬಡಾವಣೆ								800	8611	1330	14316	1460	15715	
207	ಆಶ್ರಯ ಮೆಡೋವ್ಸ್ ಬಡಾವಣೆ (ಎನ್.ಪಿ.ಎ.) ಸರ್ವೆ ನಂ.62,77/2 ರಿಂದ 5,8ಪಿ1,8ಪಿ2,77/9,78, 79/2,65,66/1,66/2,67,68ಪಿ1,68ಪಿ2,7 6,77/7,69/1ಪಿ1, 69/1ಪಿ2								800	8611	1330	14316	1460	15715	
208	ಪ್ರಕಾಶ್ ಬಡಾವಣೆ (ಎನ್.ಪಿ.ಎ.) ಸರ್ವೆ ನಂ.33/1ಪಿ1								800	8611	1330	14316	1460	15715	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
209	ಹ್ಯಾಬಿಟೇಟ್ ಗ್ರೀನ್ ಲೇಔಟ್								800	8611	1330	14316	1460	15715	
210	ತ್ಯಾಗದಹಳ್ಳಿ	8	10	12	250	2691	400	4306	480	5167	970	10441	1100	11840	
211	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6, 7,8,9,12, 14,16,19,29, 31,32,33,34,36, 37,39,42,45, 50,51,52,54,55, 57,59,61,63,64,65,66	13	16	19			500	5382	600	6459	1010	10872	1140	12271	
212	ತಿರುಮಲಪುರ	10	13	16	250	2691	400	4306	480	5167	970	10441	1100	11840	
213	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,21,23,24, 25,28,29,30,32,33,34,35,36,37,38,	20	23	24			500	5382	600	6459	1010	10872	1140	12271	
214	ತೊಣಚಿನಕುಪ್ಪೆ	29	33	38	250	2691	400	4306	480	5167	970	10441	1100	11840	
215	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,4,6,7,8,9,16,18, 19,20,28,29,30,32,33,35,36,39,	96	115	134		0	600	6458	720	7751	1250	13455	1380	14854	
216	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 3,5,11,12,13,14,15,17,21, 24,27,31,34,37,38,40,41,42,43,44,4 5,46,47,48,49,51,53,56,59,60,	40	41	44		0	500	5382	600	6459	1010	10872	1140	12271	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
	61,62,67,68,69,70,71,72,73,74,75,76,77,78,81,82,83,84,85,86,87,88,89,90,91,92,														
217	ದೇಗನಹಳ್ಳಿ	31	34	36	250	2691	500	5382	600	6459	1010	10872	1140	12271	
218	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,18,19,20, 21,22,23,24,33,34,35,36,60,61,62,65,66,67,68,72,73,76,80,81,	46	52	54			600	6458	720	7751	1250	13455	1380	14854	
219	ದೊಡ್ಡಕರೇನಹಳ್ಳಿ	22	28	30	250	2691	400	4306	480	5167	970	10441	1100	11840	
220	48ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 35,36,37,38,39,59,60, 61,83,84,86,87,88,89,90,91, 92.	77	94	106			600	6458	720	7751	1250	13455	1380	14854	
221	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10, 11,14,15, 18,20, 21,22,23,24, 26,27,28,29,32,33,34,40,41,42,43,, 44,45,46,51,52,53,54,55,93,94,95, 98,99,100,101,102,103,104,105, 107,109,110,115,118,119,120,123,124, 130,	33	40	44			500	5382	600	6459	1230	13240	1360	14639	
222	ನೆಲಮಂಗಲ	55	65	70	550	5920	900	9688	1080	11625	1370	14747	1500	16146	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
223	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 109,129,132,138,140, 141,148,151,159,192,198,199, 222,223,224,229,230,244,245, 246,252,254,	144	171	195			1100	11840	1320	14208	1590	17115	1720	18514	
224	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10, 11,12,13,14,15,16,17,18,19,20,24,110,1 11,112,116,118,123,143,145,146, 152, 155,156,160,161,162,163,164,165,185, 187,188,190,192,195,196,199,201, 202,203,204,205,206,207,208, 220,225,253,266,284,285,298, 300	77	92	110			1000	10764	1200	12917	1540	16577	1700	18299	
225	ನರಸೀಪಾಳ್ಯ	18	22	28	250	2691	500	5382	600	6459	1010	10872	1140	12271	
226	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,9,10,11, 12,13,14,15,16,18,	33	40	48			600	6458	720	7751	1250	13455	1380	14854	
227	ರಾಂಕಿ ಬಡಾವಣೆ								800	8611	1330	14316	1460	15715	
228	ನರಸಿಂಹಪಾಳ್ಯ ಕೆ. (K.I.A.D.B. Limit area)	18	23	25	250	2691	500	5382	600	6459	1010	10872	1140	12271	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
229	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,8,9,13,14, 15,18,21,22,23,25,26,27,29,31,	31	36	39			600	6458	720	7751	1250	13455	1380	14854	
230	ನರಸಿಂಹಪಾಳ್ಯ ಜೆ. (K.I.A.D.B. Limit Area)	18	22	25	250	2691	500	5382	600	6459	1010	10872	1140	12271	
231	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,8,9,13,14, 15,18,21,22,23,25,26,27,29,31,	31	38	40			600	6458	720	7751	1250	13455	1380	14854	
232	ನಾರಾಯಣಪ್ಪನಪಾಳ್ಯ	29	31	33	250	2691	500	5382	600	6459	1010	10872	1140	12271	
233	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,8,11,12,15,18,19.	44	52	57			600	6458	720	7751	1250	13455	1380	14854	
234	ನಾರಾಯಣರಾವ್ ಪಾಳ್ಯ (K.I.A.D.B.Limit area)	29	31	33	250	2691	500	5382	600	6459	1010	10872	1140	12271	
235	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,10,17,18,19, 20,22,23,24	44	52	58			600	6458	720	7751	1250	13455	1380	14854	
236	ಬಸವನಹಳ್ಳಿ	36	42	46	500	5382	700	7535	840	9042	1290	13886	1420	15285	
237	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 68,76,77,78,79, 80,81,82,	120	146	186			900	9688	1080	11625	1370	14747	1500	16146	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
238	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಮೀನು1,2,3,4,5,6,7,10,11,12,13,14,15,16,17,18,20,21,22,23,29,34,35,36,37,38,40,41,42,46,47,49,55,57,60,61,65,74,83,84,85,86,87,88,89,90,91,92,93,94,96,	77	86	95			800	8611	960	10333	1330	14316	1460	15715	
239	ಅನ್ನಪೂರ್ಣೇಶ್ವರಿ ಬಡಾವಣೆ								800	8611	1330	14316	1460	15715	
240	ವಿನಾಯಕ ನಗರ ಬಡಾವಣೆ								800	8611	1330	14316	1460	15715	
241	ಸಿಟಿ ಸೈಟ್ಸ್ ಬಡಾವಣೆ								800	8611	1330	14316	1460	15715	
242	ಭೂಮಿಕ ಬಡಾವಣೆ								800	8611	1330	14316	1460	15715	
243	ಜಾನಾಬಾಯಿ ಬಡಾವಣೆ								1000	10764	1400	15070	1530	16469	
244	ರೇಣುಕನಗರ(ಸ್ಲಂ) ಬಡಾವಣೆ								1000	10764	1400	15070	1530	16469	
245	ಪೇಮ ಸಿಟಿ ಬಡಾವಣೆ								900	9688	1370	14747	1500	16146	
246	ಎನ್.ಆರ್. ಜಗದೀಶ್ ಬಡಾವಣೆ								800	8611	1330	14316	1460	15715	
247	ಹರಿಪ್ರಕಾಶ್ ಬಡಾವಣೆ (ರೈಲ್ವೆ ಸ್ಟೇಷನ್ ಪಕ್ಕ)								800	8611	1330	14316	1460	15715	
248	ಬಾಳಗುರುವನಹಳ್ಳಿ	9	11	13	250	2691	400	4306	480	5167	970	10441	1100	11840	
249	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10	18	21	24			500	5382	600	6459	1010	10872	1140	12271	
250	ಬಾವಿಕೆರೆ	25	28	31	350	3767	500	5382	600	6459	1010	10872	1140	12271	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
251	48ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 11,12,13,19,20,21,22,23,24.73,	108	135	160			700	7535	840	9042	1290	13886	1420	15285	
252	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,14, 16,17,18,28,29,41,51,52,53,54,55,56, 57,60,61,63,66,67,74,75,85,87,88,9 0,93,99,	40	44	52			600	6458	720	7751	1250	13455	1410	15177	
253	ಬಾಣಸವಾಡಿ	7	9	13	250	2691	400	4306	480	5167	970	10441	1100	11840	
254	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,11,12,13,14,15,38,39,41, 44,45,66,67,68,74,75,76,81,84,85,8 8,93,110,111,112,113, 114,115,116,117, 119,120,121,122,123,124,125,126,127 ,134,135,136,137,141,154,	18	21	25			500	5382	600	6459	1010	10872	1140	12271	
255	ಬೋಳಮಾರನಹಳ್ಳಿ (ಸೋಲದೇವನಹಳ್ಳಿ ಪಂಚಾಯ್ತಿ)	7	9	13	250	2691	400	4306	480	5167	970	10441	1100	11840	
256	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10	18	20	24			500	5382	600	6459	1010	10872	1140	12271	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
257	ಬಿದನಪಾಳ್ಯ	9	11	12	250	2691	400	4306	480	5167	970	10441	1100	11840	
258	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,9,10, 12,13,14,16,19,24.	13	16	19			500	5382	600	6459	1010	10872	1140	12271	
259	ಬೂದಿಹಾಳ್	29	33	48	350	3767	500	5382	600	6459	1010	10872	1140	12271	
260	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 42,44,45,46,48, 49,53, 54,63,69,70,71,72,73,74,75,76,77, 78,79,80,81,118,119,120,121,122.	96	135	158			700	7535	840	9042	1290	13886	1420	15285	
261	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10, 11,12,13,14,15,99,100,102,106,108,10 9,110,111,145,146,147,148,149,	50	55	70			600	6458	720	7751	1250	13455	1380	14854	
262	ವಿ ತ್ರೀ ಬಡಾವಣೆ								600	6458	1250	13455	1380	14854	
263	ಭಟ್ಟರಹಳ್ಳಿ	18	22	26	250	2691	400	4306	480	5167	970	10441	1100	11840	
264	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10,23, 24,28,29,30,32,33,34,35,39,40,	24	28	31			500	5382	600	6459	1010	10872	1140	12271	
265	ಹ್ಯಾಪಿ ಹೋಂ ಡೆವಲಪರ್ಸ್ ಬಡಾವಣೆ								700	7535	1290	13886	1420	15285	
266	ಬ್ಯಾಡರಹಳ್ಳಿ	34	38	42	350	3767	600	6458	720	7751					

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡ್‌ವ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
267	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು . 31,32,72,73,74,	114	148	175			900	9688	1080	11625	1370	14747	1500	16146	
268	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,11,12, 15,18,19,20,21,23,24,28,35,43,46,48 ,49,56,57,58,59,60,61,62,63,64,65, 68,75,76,87,88,98,99,	66	75	81			800	8611	960	10333	1330	14316	1460	15715	
269	ರಾಶಿ ಡೆವಲಪರ್ಸ್ ಬಡಾವಣೆ								700	7535	1290	13886	1420	15285	
270	ಬೈರನಹಳ್ಳಿ	25	29	32	250	2691	400	4306	480	5167	970	10441	1100	11840	
271	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,6,8,9,12,13, 14,15, 17,18,19,20,21,22,23,24,25,26,28, 30,	44	54	60			500	5382	600	6459	1010	10872	1140	12271	
272	ಭೂಸಂದ್ರ	11	14	17	250	2691	450	4844	540	5813	990	10656	1120	12056	
273	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8, 9,11,12,13, 14,15,16,17,18,19,20,21,27,28,29,30, 35,36,44,46,64,66,75,77,78, 79,80, 81,82, 90,91, 92,93,	16	21	25			500	5382	600	6459	1010	10872	1140	12271	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
274	ಬೈರಸಂದ್ರ	7	10	13	250	2691	300	3229	360	3875	950	10226	1080	11625	
275	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,19,22,23,26,27,29, 30,31,54,55,56,57,58,59,60,62,80,8 2,85,90,93,102,103,104, 105,106,107,108,109,110,111,112,113,1 14,116,117,118,119,132,133,134,135,13 6,137,138,149,150,151,152,153,155,15 6,162,163,164,165,168,183,187,188,18 9,192,193,194,202,211,219,220,221, 222, 223,224,225,232, 233,234,237,248,249,250,251,252, 253,254,255,256,267,289,290,292, 297,	18	22	25			400	4306	480	5167	970	10441	1100	11840	
276	ಬರದಿ	11	14	18	250	2691	300	3229	360	3875	950	10226	1080	11625	
277	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,11,12,13,14, 19,20,23,24,25,26,27,29,30,31,32,3 3,53,54,55,60,114,115,118,119,135, 136,137,138,139,140,141,145,150,	18	22	25											
278	ಟಿ. ಬೇಗೂರು	29	34	42	350	3767	400	4306	480	5167	970	10441	1100	11840	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡ್ಡ್ ಏರಿಯಾ ದರ ಪ್ರತಿ ಚ.ಅಡಿ ರೂ.ಗಳಲ್ಲಿ	ಸೂಪರ್ ಬಿಲ್ಡ್ಡ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್ಡ್ ಏರಿಯಾ ದರ ಪ್ರತಿ ಚ.ಅಡಿ ರೂ.ಗಳಲ್ಲಿ	ಸೂಪರ್ ಬಿಲ್ಡ್ಡ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
279	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 30,31,32,33,34,35,36,38, 42,44,45,46,47,48,49,50,52,53,54, 63,69,70,71,72,75,76,77,78,79,83,8 4,86,118,119, 120,121,122, 229,249,250,254,258,259,260,261, 262,265,	96	120	144											
280	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,28,29, 37,39,80,81,129, 132,133,134, 135,136,178,180,181,182,183,189,192, 199,201,202,203,204,205,208,221, 222,223,224,226,235,238,239, 243,244,245,252,263,	49	58	65											
281	ಇಂಡೋಗ್ರೀನ್ ಬಡಾವಣೆ								700	7535	1290	13886	1420	15285	
282	ಬೆಟ್ಟಹಳ್ಳಿ	11	13	16	250	2691	400	4306	480	5167	970	10441	1100	11840	
283	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,20,21,27, 51,53,54,57,58,59,61,62,67, 71,72,	18	22	25											
284	ಬೋಳಮಾರನಯಳ್ಳಿ (ಬಸವನಹಳ್ಳಿ ಪಂಚಾಯಿತಿ)	9	12	15	250	2691	400	4306	480	5167	970	10441	1100	11840	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡ್ಡ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್ಡ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್ಡ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್ಡ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
285	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,12,14,16, 19,29,31,32,33,34,35,36,37,39,42,4 5,50,51,54,64,65,66,67,68,	18	22	25											
286	ಬೈರಶೆಟ್ಟಹಳ್ಳಿ	18	21	24	300	3229	400	4306	480	5167	970	10441	1100	11840	
287	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10,11,12, 13,14,22,23,24,25,26,30, 33,42, 43,44,45,46,47,57,58,59,63,64,65,6 6,67,68, 69,72,74,78,79,80,81,82, 83,86,87,88,96,97,101,102, 103,104, 105,118,120,123,124,135,136,137,138, 139, 149,151,152,153,154,163,	29	33	42											
288	ಐಶ್ವರ್ಯ ಕೌಂಟಿ ಬಡಾವಣೆ (ಎನ್.ಪಿ.ಎ.) ಸರ್ವೆ ನಂ.27/1, 41, 13/1,28/1,29/1, 29/2, 43								800	8611	1330	14316	1460	15715	
289	ಅಪ್ಪ ಸಪ್ಪ (ಸಿಂಡಿಕೇಟ್) ಬಡಾವಣೆ								800	8611	1330	14316	1460	15715	
290	ಹರ್ಷನಗರ ಬಡಾವಣೆ								700	7535	1290	13886	1420	15285	
291	ಬೊಮ್ಮನಹಳ್ಳಿ	28	35	44	350	3767	500	5382	600	6458	1010	10872	1140	12271	
292	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 9,10,11,12,13,15,48,	115	146	175			700	7535	840	9042	1290	13886	1420	15285	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
293	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,16,17,18, 19,20,21,22,23,24,25,26,27,28,29,30,31,32,33,34,35,36,37,38, 39,40,41,42,43,49,50,52,54,55,56,57,58,62,63,64,65,66,67,68,69,70,	66	75	82			600	6458	720	7750	1250	13455	1380	14854	
294	ಮಲ್ಲಾಪುರ	49	60	68	350	3767	650	6997	780	8396	1230	13240	1360	14639	
295	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,11,12,16, 17,19,20,23,24,25,26,27,28,29,30, 31,32,33,37,39,40,42,43,46,47,56, 57,92, 93,94,95,96,97,98,99,100, 101,102,103,104,105,106, 107,108,109,110,111,112,113,	92	100	108			750	8073	900	9688	1310	14101	1440	15500	
296	ಹಿರಿಟೇಜ್ ಬಡಾವಣೆ								800	8611	1330	14316	1460	15715	
297	ಡ್ಯಾಮ್ ಡೆಮ್ ಬಡಾವಣೆ								800	8611	1330	14316	1460	15715	
298	ರಾಯಲ್ ಡೆವಲಪರ್ಸ್ (ಎನ್‌ಕ್ಲೇವ್) ಬಡಾವಣೆ								800	8611	1330	14316	1460	15715	
299	ಬಾಲಾಜಿ ನಗರ								650	6997	1280	13778	1410	15177	
300	ಮಹದೇವಪುರ	16	22	25	250	2691	400	4306	480	5167	970	10441	1100	11840	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
301	48ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,3,4,5,6,10,11,12,15,42, 53,60,62,63,64,83,84,85,86,87,88,8 9,90,95,96,100,101,102,103, 115,116,211,	72	98	124			600	6458	720	7750	1250	13455	1380	14854	
302	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 2,7,8,9,16,17,19,22,23, 24,25,45,46,55,61,66,68,70,71,72,7 3,76,78,79,80,81,82,105,107,119,	29	33	38			500	5382	600	6458	1010	10872	1140	12271	
303	ಮಲ್ಲರಬಾಣವಾಡಿ	28	33	36	350	3767	500	5382	600	6458	1010	10872	1140	12271	
304	48ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 26,27,28,29,30,32, 161,162,163.	102	125	150			700	7535	840	9042	1290	13886	1420	15285	
305	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,11, 12,15,16,17,31,33,34,35,39,40,49,50, 51,52,53,54,55,59,68,69,70,71,72, 75,76,77,78,79,80,81,82,83,89,90,9 1,95,100,101,102,103,104,105,106, 110,111,112,113,114,115, 123,124,125,129,133,138,	50	60	80			600	6458	720	7750	1250	13455	1380	14854	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
306	ಸಿ.ಟಿ. ಸ್ಟೇರ್ ಬಡಾವಣೆ (ಎನ್.ಪಿ.ಎ.) ಸರ್ವೆ ನಂ.67								800	8611	1330	14316	1460	15715	
307	ದಿ.ನೆಸ್ಟ್ ಬಡಾವಣೆ								800	8611	1330	14316	1460	15715	
308	ತರಳ ಭಾಳು ಲೇಔಟ್								800	8611	1330	14316	1460	15715	
309	ಮಂಡಿಗೆರೆ	11	15	15	250	2691	400	4306	480	5167	970	10441	1100	11840	
310	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,20,22,23, 25,28,29,30,31,34,35,36,37,38,39, 40,56,62,63,	18	22	25			500	5382	600	6458	1010	10872	1140	12271	
311	ಮೊದಲಕೋಟೆ	11	14	18	250	2691	400	4306	480	5167	970	10441	1100	11840	
312	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,10,14,60, 65,71,75,80,87,95,96,97,98,99,100,1 01,116,117,120,128,223,224,	18	22	25			500	5382	600	6458	1010	10872	1140	12271	
313	ಮಂಟನಕುರ್ಚಿ	18	21	24	250	2691	400	4306	480	5167	970	10441	1100	11840	
314	ಊರಿನ ಕೂಡು ರಸ್ತೆಗಳಿಗೆ ಹೊಂದಿ ಕೊಂಡಿರುವ ಸರ್ವೆ ನಂಬರ್ ಜಮೀನು 22,30,31,53,72,78,83, 123,125, 126,133,134,155,159,160, 164,166, 175,180,189,197,199,200,212,	22	26	29			500	5382	600	6458	1010	10872	1140	12271	
315	ಮಂಚೇನಹಳ್ಳಿ	16	19	22	250	2691	400	4306	480	5167	970	10441	1100	11840	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
316	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,9,10, 11,12,13, 14,17,20,22,24,27,28,29,30,31,32, 33,36,37,40,47,49,50,55,56,57, 58,59,65,68,69,81,82,87,99,100,	22	27	30			500	5382	600	6458	1010	10872	1140	12271	
317	ಮಾಳೋನಾಗತಿಹಳ್ಳಿ	28	32	36	350	3767	500	5382	600	6458					
318	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು . 14,16,18,28,30,	84	92	99			700	7535	840	9042	1290	13886	1420	15285	
319	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು . 1,2,3,4,5,6,7,11,12,17, 32,33,34,35,38,39,54,55,56,57,60,6 1,62,87,	55	64	70			600	6458	720	7750	1250	13455	1380	14854	
320	ಮಾಚೋನಾಯಕನಹಳ್ಳಿ (ಕೆ.ಹೆಚ್.ಬಿ.)	18	22	26	250	2691	400	4306	480	5167	970	10441	1100	11840	
321	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,9,16,19, 22,30,33,36,38,39,49,50,56,60,73,7 4,75,76,77,81,82,83,84,85, 89,90, 96,97,98,99,100,101,102,103,104, 108,111, 112,115,116,117,118,119,	33	42	50			500	5382	600	6458	1010	10872	1140	12271	
322	ಮಾರೋಹಳ್ಳಿ	28	33	35	350	3767	500	5382	600	6458	1010	10872	1140	12271	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
323	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 2,4,22,23,24,25,27, 28,41,42,123,	78	86	100			700	7535	840	9042	1290	13886	1420	15285	
324	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು1,3,5,6,7,8,13,17,18,19,20,21, 31,34,35,36,39,40,41,42,	50	58	65			600	6458	720	7750	1250	13455	1410	15177	
325	ಅನೂಪ್ ನಗರ ಬಡಾವಣೆ								600	6458	1250	13455	1380	14854	
326	ಮೈಲನಹಳ್ಳಿ (K.I.A.D.B. LIMIT AREA)	39	52	53	350	3767	500	5382	600	6458	1010	10872	1140	12271	
327	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,14,15, 16,17,18, 20,22,27,28,29,30,31,32, 40,43,44,54,55,75,81,82,85,86,87, 88, 89,90,91,92,93,95,96, 97,98, 99,100,101,102,103,104,105,107,108, 111,112,113,118,119,120,128, 129,130,132,136,137,	66	80	94			600	6458	720	7750	1250	13455	1380	14854	
328	ಸಾಗರ್ ಟೌನ್‌ಶಿಪ್ ಬಡಾವಣೆ								700	7535	1290	13886	1420	15285	
329	ಮೈಲನಹಳ್ಳಿ (ಬೇಚರಕ್)	42	46	54	350	3767	500	5382	600	6458	1010	10872	1140	12271	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
330	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,3,5,6,7,8,17,18,19, 23,24,25,34,48,	66	80	94			600	6458	720	7750	1250	13455	1380	14854	
331	ಯರಮಂಚನಹಳ್ಳಿ	42	46	52	350	3767	500	5382	600	6458	1010	10872	1140	12271	
332	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,13,15, 16,18,21,22,23,24,26,31,32,33,34,35 ,36,38,39,40,41,43,48,	66	80	92			600	6458	720	7750	1250	13455	1380	14854	
333	ಯಲಚಗರೆ	18	22	25	350	3767	500	5382	600	6458	1010	10872	1140	12271	
334	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10,11, 13,14,15,18,23,24,25,26,27,30,31,32, 34,35,45,48,49,53,56,68,77,						600	6458	720	7750	1250	13455	1380	14854	
335	ಲಿಂಗೇನಹಳ್ಳಿ	18	22	25	250	2691	400	4306	480	5167	970	10441	1100	11840	
336	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,11,13, 20,21,23,70,71,73,80,94,	29	22	25			500	5382	600	6458	1010	10872	1140	12271	
337	ವೀರನಂಜೇಪುರ	22	26	30	300	3229	500	5382	600	6458	1010	10872	1140	12271	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
338	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,6,7,8,9,12,13,18, 22, 24,25,26,27,28,29,33,34, 35,36,37,38,39,40,	44	52	60			600	6458	720	7750	1250	13455	1380	14854	
339	ವಡ್ಡರಪಾಳ್ಯ	18	22	25	250	2691	400	4306	480	5167	970	10441	1100	11840	
340	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,15,17,18,	28	33	36			500	5382	600	6458	1010	10872	1140	12271	
341	ವಾಜರಹಳ್ಳಿ	49	55	60	450	4844	800	8611	960	10333	1330	14316	1460	15715	
342	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,11,17,37,38, 39,52,60 61,62,63,64,65,66,67,68, 69,85,86,87,88,89,91,92,93,94,95, 96,97,99,100,101,103,104,105, 106	49	55	60			900	9688	1080	11625	1370	14747	1500	16146	
343	ಸವೇರ ಬಡಾವಣೆ								1000	10764	1400	15070	1530	16469	
344	ಭರತ್ ಆರ್. ಗಜಾರಿಯಾ ಬಡಾವಣೆ								1000	10764	1400	15070	1530	16469	
345	ಮೊಲೇಸ್ ಬಡಾವಣೆ								1000	10764	1400	15070	1530	16469	
346	ಮಾರುತಿ ನಗರ ಬಡಾವಣೆ								900	9688	1370	14747	1500	16146	
347	ಕಾವೇರಿನಗರ ಬಡಾವಣೆ								900	9688	1370	14747	1500	16146	
348	ಸ್ವಗೃಹ ಬಡಾವಣೆ (ಗ್ರೀನ್ ನೆಸ್ಟ್ ಲೇಔಟ್)								900	9688	1370	14747	1500	16146	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
349	ರಾಂಕಿ ಬಡಾವಣೆ (ಎನ್.ಪಿ.ಎ.) ಸರ್ವೆ ನಂ.53/3, 53/5, 53/6, 45/2ಎ, 9/1, 12/1								900	9688	1370	14747	1500	16146	
350	ತಿರುಪತಿ ಬಡಾವಣೆ								900	9688	1370	14747	1500	16146	
351	ಅಂಬಾದೇವಿ ಬಡಾವಣೆ								900	9688	1370	14747	1500	16146	
352	ವಿ.ಸಿ. ರಾಜು ಬಡಾವಣೆ								750	8073	1310	14101	1440	15500	
353	ಜ್ಯೋತಿನಗರ (ಸ್ಲಂ) ಬಡಾವಣೆ								750	8073	1310	14101	1440	15500	
354	ಭಕ್ತನಪಾಳ್ಯ (ಸ್ಲಂ) ಬಡಾವಣೆ								900	9688	1370	14747	1500	16146	
355	ವಿಶ್ವಶಾಂತಿ ನಗರ ಬಡಾವಣೆ								900	9688	1370	14747	1500	16146	
356	ನೆಲಮಂಗಲ ನ್ಯೂ ಟೌನ್								900	9688	1370	14747	1500	16146	
357	ವೀರರಾಘವನಪಾಳ್ಯ	29	33	38	350	3767	600	6458	720	7750	1250	13455	1380	14854	
358	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,10,11,13,14, 15, 16,17,18,19,23,24,25,26,27, 30,31,34,35,39,41,42,67,68,69,	39	45	48			700	7535	840	9042	1290	13886	1420	15285	
359	ರಾಶಿ ಡೆವಲಪರ್ಸ್ ಬಡಾವಣೆ								800	8611	1330	14316	1460	15715	
360	ವಿಶ್ವೇಶ್ವರಪುರ	50	60	60	450	4844	800	8611	960	10333	1330	14316	1460	15715	
361	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,8,9,10,11,12,13,14,32,33, 34,35,37,38,39,40,41,42,46,48,49,50,53,54,63,64,65,66,67,69,70	120	150	175			1000	10764	1200	12917	1400	15070	1530	16469	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
362	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 2,3,4,5,6,7,14,16,17,18,19, 20,21,22,23,24, 25,26,27,30,31,68,69,	72	84	92			900	9688	1080	11625	1370	14747	1500	16146	
363	ಬೆನಕ ಬಡಾವಣೆ								1000	10764	1400	15070	1530	16469	
364	ಗಂಗಾಧರ್ ಬಡಾವಣೆ								1000	10764	1400	15070	1530	16469	
365	ಫ್ರೆಂಡ್ಸ್ ಬಡಾವಣೆ (ಎನ್.ಪಿ.ಎ.) ಸರ್ವೆ ನಂ.15/2								1000	10764	1400	15070	1530	16469	
366	ಓಬನಾಯಕನಹಳ್ಳಿ	28	35	42	350	3767	600	6458	720	7750					
367	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,15,16,19,20, 21,25,26,27,28,37,40,41,47	50	70	82			700	7535	840	9042	1290	13886	1420	15285	
368	ವಂಶಿ ರೆಸಿಡೆನ್ಸಿ ಬಡಾವಣೆ (ಎನ್.ಪಿ.ಎ.) ಸರ್ವೆ ನಂ.38/1, 31, 35/3, 42, 36, 35/3								800	8611	1330	14316	1460	15715	
369	ರಾಶಿ ಡೆವಲಪರ್ಸ್ ಬಡಾವಣೆ								700	7535	1290	13886	1420	15285	
370	ಶ್ರೀನಿವಾಸಪುರ	28	33	36	350	3767	600	6458	720	7750					
371	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,40,45, 59,62,64,65,67,73,79,80,83,85,87, 89,90,91,112,113,116,117,118,120,	44	52	60			700	7535	840	9042	1290	13886	1420	15285	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
	141,143,145,161,185,186,193,194,207, 208,209,210,211,212,214,215,220,2 23,224,247,248,249,														
372	ಶ್ರೀನಿವಾಸಪುರ ಕೆ.ಜಿ.	33	40	46	350	3767	600	6458	720	7750	1250	13455	1380	14854	
373	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,8,9,11,12,13, 15,16,18,19,20,22,	50	58	65			700	7535	840	9042	1290	13886	1420	15285	
374	ಕೆ.ಹೆಚ್.ಬಿ. ಬಡಾವಣೆ								700	7535	1290	13886	1420	15285	
375	ಸೀತರಾಮಭಟ್ಟರಪಾಳ್ಯ	24	30	35	250	2691	400	4306	480	5167	970	10441	1100	11840	
376	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,11,12,13, 18,22,25,	55	68	81			500	5382	600	6458	1010	10872	1140	12271	
377	ಸೋಲದೇವನಹಳ್ಳಿ	9	11	13	250	2691	400	4306	480	5167	970	10441	1100	11840	
378	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,11,16, 17,18,19,20,25,28,29,37,41,42,49, 52,53,54,55,56,57,58,59,61,64,65, 66,69,77,86,90,	17	22	25			500	5382	600	6458	1010	10872	1140	12271	
379	ಹನುಮನಪಾಳ್ಯ	20	22	25	250	2691	350	3767	420	4521	960	10333	1090	11733	
380	48ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,4,6,7,8,	96	123	148			450	4844	540	5813	990	10656	1120	12056	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎಸ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
381	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು . 3,5,10,11,16,18.	33	40	46			400	4306	480	5167	970	10441	1100	11840	
382	ಹಾಜೆಪಾಳ್ಯ	11	13	15	250	2691	400	4306	480	5167	970	10441	1100	11840	
383	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9, 10,12,14,15,31.	20	23	24			500	5382	600	6458	1010	10872	1140	12271	
384	ಹಂಚಿಪುರ	33	40	50	350	3767	500	5382	600	6458	1010	10872	1140	12271	
385	48ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 23,32,123,125,126,127, 128,129,130,131, 132,158,159,161,	105	130	160			700	7535	840	9042	1290	13886	1420	15285	
386	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,14,19,20, 21, 25,34,58,59,60,61,62,63,73,74, 75,76,77,80,81,86,94,100,101,102, 103,104,106,107,108,110,111,112,115,1 16,117,118,119,120,121,122,141,142,14 3,147,148,149, 150,169,170,183, 184,185,188,191,193,194,195,196,197, 198,199,200,201,202,206,207,208, 209,210,211,	44	52	60			600	6458	720	7750	1250	13455	1380	14854	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
387	ಹ್ಯಾಡಾಳು	18	22	25	250	2691	400	4306	480	5167	970	10441	1100	11840	
388	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10,11,14, 18, 20,33,34,36,39,40,45,46,47,48, 51,54,55,66,68, 71,72,73,74,79,86, 89,91,92,93,94,95,96,97,98,99,100, 102,103,104,105,106,107,108 109,147,	29	35	36			500	5382	600	6458	1010	10872	1140	12271	
389	ಹುರಳಹಳ್ಳಿ	22	28	33	300	3229	400	4306	480	5167	970	10441	1100	11840	
390	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,16,17, 23, 24,30,31,37,39,40,43,46,47,48,49, 50,51,52,53,54,55,62,64,66,70, 71,77,86,	39	46	52			500	5382	600	6458	1010	10872	1140	12271	
391	ಹೊಸಹಳ್ಳಿ	7	9	10	250	2691	400	4306	480	5167	970	10441	1100	11840	
392	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,11,13, 15,16,17,18,19,29,31,35,37,40, 41,42,43,47,48,53,55,56,57,58, 59,	9	15	18			500	5382	600	6458	1010	10872	1140	12271	
393	ಹೊನ್ನಸಂದ್ರ	17	20	22	250	2691	400	4306	480	5167	970	10441	1100	11840	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯ್ತು	ಭೂಪರಿವರ್ತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡ್‌ವ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
394	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 14,15,18,19,20,22,23,24, 40,42,43,51,52,56,68,70,80,81,88, 92,97,98,99,103,108,111,116, 118,119,122,127,130,134,136,137,188,	22	27	30			500	5382	600	6458	1010	10872	1140	12271	
ತ್ಯಾಮಗೊಂಡ್ಲು ಹೋಬಳಿ															
395	ಅರೆಬೊಮ್ಮನಹಳ್ಳಿ	7	10	11	200	2153	400	4306	480	5167	970	1100	10354	11741	
396	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,11,12,32,37, 38,39,40,45,46,47,48,51,53,54,60, 103,104,105,108,109,133,135,	14	16	18			500	5382	600	6458	1010	1140	10781	12168	
397	ಅಪ್ಪಗೊಂಡನಹಳ್ಳಿ	11	12	13	200	2153	400	4306	480	5167	970	1100	10354	11741	
398	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು .1,2,3,4,5,6,7,8,9,10, 11,12, 13,14,15,16,18,19,20,21,23, 25,28,30,33,35,36,38,40,	17	20	22			500	5382	600	6458	1010	1140	10781	12168	
399	ಆಲನಾಯಕನಹಳ್ಳಿ	17	18	20	250	2691	400	4306	480	5167	970	1100	10354	11741	
400	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು . 1,2,3,4,5,6,7,8,27,28, 29,30,31,	22	25	27			500	5382	600	6458	1010	1140	10781	12168	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
401	ಕರಿಮಾರನಹಳ್ಳಿ	6	9	11	200	2153	400	4306	480	5167	970	1100	10354	11741	
402	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು . 1,2,3,4,5,6,13,14,15, 16,18,19,20,21,22,27,28,31,32,35,36, 37,38,39,41,42,44,	7	12	14			500	5382	600	6458	1010	1140	10781	12168	
403	ಕಳಲುಘಟ್ಟ	18	20	22	250	2691	400	4306	480	5167	970	1100	10354	11741	
404	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು .1,2,3,4,5,6,7,10,12,17,18, 27,28,30,40,41,42,43,44,46,49,50, 60,109,110,111,112,119,120, 121,122,123,124,128,	33	38	44			500	5382	600	6458	1010	1140	10781	12168	
405	ಕಣ್ಣೋಹಳ್ಳಿ	7	10	11	200	2153	400	4306	480	5167	970	1100	10354	11741	
406	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು . 1,2,3,4,5,11,12,14,15,16, 17,18,19,20,21,22,24,26,27,28,29,3 3,41,42,44,	11	14	16			500	5382	600	6458	1010	1140	10781	12168	
407	ಕಾರೇನಹಳ್ಳಿ	17	18	19	250	2691	400	4306	480	5167	970	1100	10354	11741	
408	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು . 1,2,3,4,6,8,16,18, 23,27,33,	20	21	22			500	5382	600	6458	1010	1140	10781	12168	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡ್‌ವ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
409	ಕಾರೇಹಳ್ಳಿ	9	13	16	200	2153	400	4306	480	5167	970	1100	10354	11741	
410	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 11,12,13,18,19,63,67,69, 78,81,82,83,84,85, 86,87,88,90 , 92,99,101,104,105,106,107,109,111, 112, 113,114,115,116,118,120,121,122, 123,124,125,126,127,	15	18	19			500	5382	600	6458	1010	1140	10781	12168	
411	ಕುಲುಪನಹಳ್ಳಿ	28	31	33	300	3229	400	4306	480	5167	970	1100	10354	11741	
412	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1,2,4,7,9,10,11,12,13, 15,16,17,18,25,42,85,92,93,	96	108	120			550	5920	660	7104	1230	1360	13129	14517	
413	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 3,5,6,8,14,19,22,33,34,35, 40,45,46,47,48,55,58,59,60,61,62,6 3,64,66,67,68,69,84,86,87, 88,89,90,91,99,100,104,	46	49	51			500	5382	600	6458	1010	1140	10781	12168	
414	ಕೃಷ್ಣರಾಜ ಪಾಳ್ಯ	11	13	16	200	2153	400	4306	480	5167	970	1100	10354	11741	
415	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು . 1,2,3,4,5,6,7,8	18	20	22			500	5382	600	6458	1010	1140	10781	12168	
416	ಕೃಷ್ಣರಾಜ ಪಾಳ್ಯ ಕೆ.	11	13	16	200	2153	400	4306	480	5167	970	1100	10354	11741	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
417	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು .1,2,3,4,5,6,7,8,10,15,	17	20	22			500	5382	600	6458	1010	1140	10781	12168	
418	ಕೆಂಪಾಪುರ ಆಗ್ರಹಾರ	11	12	14	200	2153	400	4306	480	5167	970	1100	10354	11741	
419	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು.1,2,3,4,5,6,7,8,9,10,11,12,16, 18,19.	16	18	20			500	5382	600	6458	1010	1140	10781	12168	
420	ಕೆಂಚನಪುರ	6	8	9	200	2153	400	4306	480	5167	970	1100	10354	11741	
421	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,11,12,13, 21,68,78,80,81,84,85,93,94,95,96, 97,99,100,102,111,113,114,133,134,	11	14	16			500	5382	600	6458	1010	1140	10781	12168	
422	ಕೋಡಿಹಳ್ಳಿ	17	18	20	250	2691	400	4306	480	5167	970	1100	10354	11741	
423	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,16,17,47, 48,49,51,52,55,62,63,66,	22	24	27			500	5382	600	6458	1010	1140	10781	12168	
424	ಕೋಡಿಪಾಳ್ಯ	13	16	18	250	2691	400	4306	480	5167	970	1100	10354	11741	
425	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,12,14,	22	24	27			500	5382	600	6458	1010	1140	10781	12168	
426	ಕೋಡಿಗೇನಹಳ್ಳಿ	7	10	11	250	2691	400	4306	480	5167	970	1100	10354	11741	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
427	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,11,14,15, 17,18	12	13	15			500	5382	600	6458	1010	1140	10781	12168	
428	ಕೊಡಗಿ ಬೊಮ್ಮನಹಳ್ಳಿ	7	10	11	200	2153	400	4306	480	5167	970	1100	10354	11741	
429	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು . 1,2,3,4,5,6,7,8,10,11,12, 13,14,17,18,32,42,43,57,58,59,60,61, 68,73,74,75,92,98,99,101,112, 114,116,118,119,124,125,	11	13	16			500	5382	600	6458	1010	1140	10781	12168	
430	ಗುಡ್ಡೇಗೌಡನ ಚನ್ನೋಹಳ್ಳಿ	11	12	13	250	2691	400	4306	480	5167	970	1100	10354	11741	
431	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು . 1,2,3,4,5,6,7,8,11,14,15,17	16	18	20			500	5382	600	6458	1010	1140	10781	12168	
432	ಗೂಳಾಪುರ	11	12	14	250	2691	400	4306	480	5167	970	1100	10354	11741	
433	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 45,48,49,51,52,53,55, 57,58,61,62,	16	18	20			500	5382	600	6458	1010	1140	10781	12168	
434	ಗೋವೇನಹಳ್ಳಿ (K.I.A.D.B. LIMIT AREA)	20	21	22	250	2691	500	5382	600	6458	1010	1140	10781	12168	
435	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್	44	49	55			600	6458	720	7750	1230	1360	13129	14517	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
	ಜಮೀನು 1,2,3,4,5,6,7,8,9,12,13, 15,18,19,21,23,26,28,33,34,35,36,37, 40,41,42,43,44,55,61,62,63,														
436	ಗುಂಡೇನಹಳ್ಳಿ	20	21	22	250	2691	500	5382	600	6458	1010	1140	10781	12168	
437	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,14, 15,18,19,20,23,	29	31	33			600	6458	720	7750	1230	1360	13129	14517	
438	ಗೋರಘಟ್ಟ	7	10	11	200	2153	400	4306	480	5167	970	1100	10354	11741	
439	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,14,18,19	11	12	14			500	5382	600	6458	1010	1140	10781	12168	
440	ಗೋವಿಂದಪುರ	7	10	11	200	2153	400	4306	480	5167	970	1100	10354	11741	
441	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು . 1,2,3,4,5,6,7,8,9	16	18	20			500	5382	600	6458	1010	1140	10781	12168	
442	ಚಿಕ್ಕನಹಳ್ಳಿ	7	10	11	200	2153	400	4306	480	5167	970	1100	10354	11741	
443	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10,11, 21,27,29,31,33,34,41,42,46,50,51,	13	15	17			500	5382	600	6458	1010	1140	10781	12168	
444	ಚಿಕ್ಕಣ್ಣಣ್ಣೆ	16	18	20	250	2691	400	4306	480	5167	970	1100	10354	11741	
445	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು . 1,2,3,4,5,6,7,8.	26	28	29			500	5382	600	6458	1010	1140	10781	12168	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡ್‌ವ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
446	ಜಕ್ಕನಹಳ್ಳಿ	17	20	22	250	2691	400	4306	480	5167	970	1100	10354	11741	
447	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,39,45, 46,49,50,100,113,125,126,127,128,13 0,131,132,133,134,135,136,137,138,14 0,141,142,143,144,145,149,151,152,15 3,154,156,160,166,167	27	31	33			500	5382	600	6458	1010	1140	10781	12168	
448	ಜಕ್ಕನಹಳ್ಳಿ	11	12	13	200	2153	400	4306	480	5167	970	1100	10354	11741	
449	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು . 1,2,3,4,5,6,7,8,9,10,11,12.	16	18	20			500	5382	600	6458	1010	1140	10781	12168	
450	ತ್ಯಾಮಗೊಂಡ್ಲು ಅಮಾನಿಕೆರೆ	28	33	38	250	2691	400	4306	480	5167	970	1100	10354	11741	
451	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 9,12,15,17,23,36,43,45,56, 74,78,97,98,99,100,107,113,	39	41	44			500	5382	600	6458	1010	1140	10781	12168	
452	ತ್ಯಾಮಗೊಂಡ್ಲು	28	33	38	300	3229	500	5382	600	6458	1010	1140	10781	12168	
453	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 5,6,7,8,9,10,14,15, 16,17, 18,19,20,23,25,27,34,35,41, 59,60, 61,90,91,112,115,128,154,155,159, 162,164,165,166,188,213,214,219, 220,222, 223,225,	44	50	55			500	5382	600	6458	1010	1140	10781	12168	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
454	ತಡಸೀಘಟ್ಟ	7	10	11	150	1615	400	4306	480	5167	970	1100	10354	11741	
455	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,15, 18,22,23,24,25,37,40,43,44,45,52,6 2,64,66,67,71,73,81,87,88,92,99, 100, 101,120,121,122,138,139, 140, 141,143,144,145,146,147,148,150,151,	14	15	16			500	5382	600	6458	1010	1140	10781	12168	
456	ತಾವರೆಕೆರೆ	11	12	14	200	2153	400	4306	480	5167	970	1100	10354	11741	
457	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,28,36, 40,44,45,46,47,48,49,50,51,52,53,5 4,55,56,57,58,62,76, 78,83,84,85,86,102,103,	16	18	20			500	5382	600	6458	1010	1140	10781	12168	
458	ತಾಳೆಕೆರೆ	28	33	38	300	3229	400	4306	480	5167	970	1100	10354	11741	
459	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1,23,24,31,45,48	90	102	114			600	6458	720	7750	1250	1380	13343	14730	
460	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 2,3,4,5,6,7,8,13,14,17, 18, 19,22,25,26,35,36,38,44,52,53,54, 55,56,57,58,60,61,62,63,64,65, 66,67,68,69,	50	53	55			500	5382	600	6458	1010	1140	10781	12168	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
461	ತಿಮ್ಮಸಂದ್ರ	7	10	11	200	2153	400	4306	480	5167	970	1100	10354	11741	
462	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,14,19, 20,21,27,39,41,52,53,55,57,65,66,6 9,70,71,72,73,74,77,80,93,94,95, 98,101,102,103,104,	16	18	20			500	5382	600	6458	1010	1140	10781	12168	
463	ತಿಪ್ಪಶೆಟ್ಟಿಹಳ್ಳಿ	14	16	18	250	2691	400	4306	480	5167	970	1100	10354	11741	
464	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು.1,2,3,4,5,6,7,8,37,39,57,59, 60,61,62,64,65,68,69,	22	25	26			500	5382	600	6458	1010	1140	10781	12168	
465	ತಿಪ್ಪಗೊಂಡನಹಳ್ಳಿ	33	39	44	300	3229	500	5382	600	6458	1010	1140	10781	12168	
466	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆನಂಬರ್ ಜಮೀನುಗಳು 32,33,34,37,38,39,42,43,44,45,48,4 9,50,51,52,53	96	102	108			700	7535	840	9042	1290	1420	13769	15157	
467	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10,12,14,15,17,18,19, 21,22,28,29,41,46,47,	46	51	53			600	6458	720	7750	1250	1380	13343	14730	
468	ತೋಟನಹಳ್ಳಿ	16	18	20	250	2691	400	4306	480	5167	970	1100	10354	11741	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
469	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು . 1,2,3,4,5,6,7,8,9.	27	29	31			500	5382	600	6458	1010	1140	10781	12168	
470	ದೊಡ್ಡಬೆಲೆ	11	14	16	250	2691	400	4306	480	5167	970	1100	10354	11741	
471	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,18,19, 20,22,24,25,26,28,29,30,34,35,38, 43,45,46,47,54,56,65,	22	25	27			500	5382	600	6458	1010	1140	10781	12168	
472	ದೊಡ್ಡಚನ್ನೋಹಳ್ಳಿ	9	12	14	200	2153	400	4306	480	5167	970	1100	10354	11741	
473	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು . 1,2,3,4,5,6,7,8,9,10,15, 17,18,20,23,24,30,31,32,33,34,35, 38,39,40,41,42,43,	13	17	20			500	5382	600	6458	1010	1140	10781	12168	
474	ದೊಡ್ಡೇರಿ	33	39	44	300	3229	500	5382	600	6458	1010	1140	10781	12168	
475	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 25,26,27,28,44,45,46, 48,49,50,51,52,53,57,58,59,60,63, 93,94,95,96,97,98,100,101,102,103, 104,109,110,	96	102	108			700	7535	840	9042	1290	1420	13769	15157	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡ್‌ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
476	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆನಂಬರ್ ಜಮೀನು 1,2,3,4,5,6,7,8,15,19, 20,21,22,23,41,43,111,113,114,	55	61	66			600	6458	720	7750	1250	1380	13343	14730	
477	ನರಸಾಪುರ	16	18	20	250	2691	400	4306	480	5167	970	1100	10354	11741	
478	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,32,33, 35,36,37,38,39,56,57,59,60,	24	27	29			500	5382	600	6458	1010	1140	10781	12168	
479	ನಿಂಬೇನಹಳ್ಳಿ	7	10	11	200	2153	400	4306	480	5167	970	1100	10354	11741	
480	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,11,13, 14,15,16,17,18,21,22,23,24,26,27, 38,39,	12	14	15			500	5382	600	6458	1010	1140	10781	12168	
481	ಪಲ್ಲರಹಳ್ಳಿ	7	10	11	200	2153	400	4306	480	5167	970	1100	10354	11741	
482	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು. 1,2,3,4,5,6,7,8,10,48,55, 56,57,61,64,66,	12	14	15			500	5382	600	6458	1010	1140	10781	12168	
483	ಬಳ್ಳಗೆರೆ	7	9	11	200	2153	400	4306	480	5167	970	1100	10354	11741	
484	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,12,17,	9	13	16			500	5382	600	6458	1010	1140	10781	12168	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
	18,19,21,22,23,24,25,26,27,28,29,34,35,40,41,42,43, 44,50,53,58,59, 60, 61,62,66,69, 70,72,73,90,91, 92, 93,94,95,122, 123,124, 131,132,133,134,135, 138, 139,														
485	ಬಿದಲೂರು	11	12	14	200	2153	400	4306	480	5167	970	1100	10354	11741	
486	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,11,14, 17,18,19,26,36,46,51,52,55,56,57, 63,67,70,71,72,73,74,81,82,92,94, 96, 97,98,101,108,109,110,111,	16	18	20			500	5382	600	6458	1010	1140	10781	12168	
487	ಬೀರಗೊಂಡನಹಳ್ಳಿ (K.I.A.D.B. LIMIT AREA)	14	16	18	250	2691	500	5382	600	6458	1010	1140	10781	12168	
488	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,15,16,17, 18,19,21,27,38,39,48,49,52,66,81, 83,85,87,95,96,97,98	33	35	38			600	6458	720	7750	1250	1380	13343	14730	
489	ಬ್ಯಾಡರಹಳ್ಳಿ	16	18	20	250	2691	400	4306	480	5167	970	1100	10354	11741	
490	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9, 10,11,12,13,14,15,22,31,35,36,42,43, 44,51,52,55,57,64,65,83,84,85,86	22	24	27			500	5382	600	6458	1010	1140	10781	12168	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
491	ಬೈರನಾಯಕನಹಳ್ಳಿ	7	11	12	200	2153	400	4306	480	5167	970	1100	10354	11741	
492	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 42,43,44,45,50,64, 65,69,70,71,72,73,74,75,76,77,78,79,81,82,84,85,93,94,95,98,99,100, 101,103,104, 105,106,107,108, 109,110,112,114,115,	14	17	20			500	5382	600	6458	1010	1140	10781	12168	
493	ಆಶೀರ್ವಾದ ಟೌನ್‌ಶಿಪ್ ಬಡಾವಣೆ (ಎನ್.ಪಿ.ಎ.) ಸರ್ವೆ ನಂ.103, 104, 116, 117								600	6458	1250	1380	13343	14730	
494	ಮಣ್ಣೆ	7	10	11	250	2691	400	4306	480	5167	970	1100	10354	11741	
495	207 ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 167, 227, 228, 230, 231, 232,233,234,235	46	48	51			600	6458	720	7750	1250	1380	13343	14730	
496	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,10,11, 12,13,14,15,16,17,18,29,30,31,35,67,68,88,89,91,102,103,104,105,106,130,131,132,133,134,137,138,139,140,141,197,226,244,245,246,247,248,249, 250,254,255,256,	17	20	22			500	5382	600	6458	1010	1140	10781	12168	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
497	ಮಣ್ಣೆರಾಂಪುರ	7	10	11	200	2153	400	4306	480	5167	970	1100	10354	11741	
498	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9, 18,19,25,36,45,	14	15	17			500	5382	600	6458	1010	1140	10781	12168	
499	ಮಹಿಮಾಪುರ	28	33	39	300	3229	500	5382	600	6458	1010	1140	10781	12168	
500	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು . 33,34	96	102	108			700	7535	840	9042	1250	1380	13343	14730	
501	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,12,13,14,15, 16,17,18,19, 20,21,22,23,24,25, 26,27,28,29,30,31,32,35,38,39,40, 43,44,45,48,51,53,	38	44	50			600	6458	720	7750	1250	1380	13343	14730	
502	ಮದ್ದೇನಹಳ್ಳಿ	9	11	14	250	2691	400	4306	480	5167	970	1100	10354	11741	
503	207ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು . 1,27,28,29,30	50	55	61			600	6458	720	7750	1250	1380	13343	14730	
504	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 2,3,4,5,6,7,8,9,11,12,14,20,22,23,25, 26,94,	18	22	22			500	5382	600	6458	1010	1140	10781	12168	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
505	ಮಾವಿನಕುಂಟೆ	7	10	11	200	2153	400	4306	480	5167	970	1100	10354	11741	
506	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,17,18, 21,22,23,24,25,26,36,39,40,43,44, 45,47,49,50,	11	13	16			500	5382	600	6458	1010	1140	10781	12168	
507	ಮಾಕನಕುಪ್ಪೆ (K.I.A.D.B. LIMIT AREA)	13	16	18	250	2691	500	5382	600	6458	1010	1140	10781	12168	
508	207ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 12,13,14,17,18,19,20,21,28,29,30,32, 33,34,35	49	53	55			700	7535	840	9042	1290	1420	13769	15157	
509	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10,11,15,16,22,24,31 ,36,39,42,43,44,46,48,49	22	28	33			600	6458	720	7750	1250	1380	13343	14730	
510	ಮುದ್ದಲಿ0ಗನಹಳ್ಳಿ	17	20	22	250	2691	500	5382	600	6458	1010	1140	10781	12168	
511	207ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು . 1,27,28,29,30,31,32,33,34,35,44,50, 51,52,63,64,65,66,67	60	65	72			700	7535	840	9042	1290	1420	13769	15157	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
512	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 2,3,4,5,6,7,10,13,16,18,21,22,42,43, 45,46,47,48,57,58,81,	28	31	33			600	6458	720	7750	1250	1380	13343	14730	
513	ಮಾವಿನಕೊಮ್ಮನಹಳ್ಳಿ	11	12	14	200	2153	400	4306	480	5167	970	1100	10354	11741	
514	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,11,16	16	18	20			500	5382	600	6458	1010	1140	10781	12168	
515	ಮಿಣ್ಣಾಪುರ (K.I.A.D.B. LIMIT AREA)	22	27	29	250	2691	400	4306	480	5167	970	1100	10354	11741	
516	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,24,25,26,30,45,47,49, 50,51,53,54,65,66,67,68,69,70,71, 74, 75,77,88,	44	49	55			500	5382	600	6458	1010	1140	10781	12168	
517	ಯಿಸುವನಹಳ್ಳಿ	11	14	16	250	2691	400	4306	480	5167	970	1100	10354	11741	
518	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,10,12,13,22,34,35,36, 42,48,76,80,81,82,83,84,85,89,96, 97,98,102,108,110,111,117,124,	18	20	22			500	5382	600	6458	1010	1140	10781	12168	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡ್‌ವರ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವರ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವರ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವರ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
519	ಲಕ್ಷ್ಮಣಪುರ (K.I.A.D.B. LIMIT AREA)	18	22	22	200	2153	500	5382	600	6458	1010	1140	10781	12168	
520	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,12,13, 14,16,18,19,20,21,22,23,24,27,28, 29,30,32,33,37,	33	38	44			600	6458	720	7750	1250	1380	13343	14730	
521	ಲಕ್ಕಸಂದ್ರ	14	15	16	200	2153	400	4306	480	5167	970	1100	10354	11741	
522	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 10,14,16,17,18,19,22, 23,27,28,52,53,54,55,56,57,62,67,6 8,72,73,101,	18	20	22			500	5382	600	6458	1010	1140	10781	12168	
523	ಲಕ್ಕೇನಹಳ್ಳಿ	22	28	33	300	3229	600	6458	720	7750	1250	1380	13343	14730	
524	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 4,8,10,11	96	102	108			800	8611	960	10333	1330	1460	14196	15584	
525	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,5,6,7,9,12,13,15, 16, 24,25,30,31,36,37,38,39,58,60,61,	39	44	49			700	7535	840	9042	1290	1420	13769	15157	
526	ಲಕ್ಕಪ್ಪನಹಳ್ಳಿ	14	15	16	200	2153	400	4306	480	5167	970	1100	10354	11741	
527	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್	18	20	22			500	5382	600	6458	1010	1140	10781	12168	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
	ಜಮೀನು 1,2,3,4,5,6,7,8,42,44,45, 47,48,53,54,55,58,59,60,62,63,66, 68,69,														
528	ವರದನಾಯ್ಕನಹಳ್ಳಿ	11	12	14	200	2153	400	4306	480	5167	970	1100	10354	11741	
529	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,12,60,61,67,74,78,81, 82,83,90,92,94,95,98,99,100,101,10 2,123,124,126,127,133,196,	18	20	22			500	5382	600	6458	1010	1140	10781	12168	
530	ವಾದಕುಂಟೆ	11	13	14	200	2153	400	4306	480	5167	970	1100	10354	11741	
531	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,13,14,15, 16,17,18,19,20,22,23,24,25,26,27,2 8,29,31,32,35,48,51,56,58,59,60,64, 84,85,105,106,107,111,115,119,121,	18	19	20			500	5382	600	6458	1010	1140	10781	12168	
532	ವೆಂಕಟಾಪುರ	7	10	11	200	2153	400	4306	480	5167	970	1100	10354	11741	
533	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,19,21,22,23,24,26, 29,31,32,34.	12	14	15			500	5382	600	6458	1010	1140	10781	12168	
534	ಓಬಳಾಪುರ	10	15	17	250	2691	350	3767	420	4521	960	1090	10247	11635	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
535	207ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 145,146,147,148,	54	55	65			450	4844	540	5813	990	1120	10567	11955	
536	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,	17	20	22			550	5920	660	7104	1230	1360	13129	14517	
537	ಶಿರಗನಹಳ್ಳಿ	5	9	11	200	2153	400	4306	480	5167	970	1100	10354	11741	
538	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,9,10,11, 12,13,14,15,16,17,18,31,43,48,50,51,5 2,53,54,55,56	11	14	16			500	5382	600	6458	1010	1140	10781	12168	
539	ಸೂಲಕುಂಟೆ	14	16	18	250	2691	400	4306	480	5167	970	1100	10354	11741	
540	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,8,11,12,14, 17, 19,20,	20	22	25			500	5382	600	6458	1010	1140	10781	12168	
541	ಸೋಮಸಾಗರ	7	10	11	200	2153	400	4306	480	5167	970	1100	10354	11741	
542	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9	13	16	18			500	5382	600	6458	1010	1140	10781	12168	
543	ಹಸುರಹಳ್ಳಿ	11	13	16	200	2153	400	4306	480	5167	970	1100	10354	11741	
544	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್	16	18	20			500	5382	600	6458	1010	1140	10781	12168	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
	ಜಮೀನು 1,2,3,4,5,6,7,8,9,36, 94,95,98,125,126, 127,128,129, 130,131,132,133,134,135,139,141,142,1 44,145,151,155,156, 165,166,														
545	ಹರಿವೇಸಂದ್ರ	20	22	24	300	3229	500	5382	600	6458	1010	1140	10781	12168	
546	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,15,18,20,	29	31	33			600	6458	720	7750	1250	1380	13343	14730	
547	ಹಲ್ಲೂರು	7	11	12	200	2153	400	4306	480	5167	970	1100	10354	11741	
548	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,22,41,42,49, 50,52,62,	14	16	18			500	5382	600	6458	1010	1140	10781	12168	
549	ಹಾಳುರಾಂಪುರ	14	16	18	250	2691	400	4306	480	5167	970	1100	10354	11741	
550	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,12,15,18,25,	20	22	25			500	5382	600	6458	1010	1140	10781	12168	
551	ಹಾದಿ ಹೊಸಹಳ್ಳಿ	11	13	16	250	2691	400	4306	480	5167	970	1100	10354	11741	
552	207ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 2,3,4,5,6,7,8,9,10,11,40,41,42,48,49	55	60	67			600	6458	720	7750	1250	1380	13343	14730	
553	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,14,18,20,27.	18	20	22			500	5382	600	6458	1010	1140	10781	12168	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡ್‌ವರ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವರ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವರ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವರ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
554	ಹೊನ್ನರಾಯನಹಳ್ಳಿ	9	10	11	200	2153	400	4306	480	5167	970	1100	10354	11741	
555	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,23,24, 25,26,27,43,46,54,55,57,62,74,83, 84,92,100,101,104,105,106,108,115,	16	18	20			500	5382	600	6458	1010	1140	10781	12168	
ಸೋಂಪುರ ಹೋಬಳಿ															
556	ಅನಂತಪುರ	16	18	20	250	2691	400	4306	480	5167	970	10441	1100	11840	
557	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,13,18,20,	28	31	33			500	5382	600	6458	1010	10872	1140	12271	
558	ಅಗಳಕುಪ್ಪೆ	16	18	20	250	2691	400	4306	480	5167	970	10441	1100	11840	
559	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,10,13,14, 28,32,33,34,35,36,37,41,42,44,45,5 0,59,60,71,79,85,86,88,97,98,101,10 2,103,104,105,106,107,108,109,120,1 21,122,	28	31	33			500	5382	600	6458	1010	10872	1140	12271	
560	ಅವ್ವೇರಹಳ್ಳಿ (K.I.A.D.B. LIMIT AREA)	16	18	20	250	2691	400	4306	480	5167	970	10441	1100	11840	
561	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 11,13,33,37,44,60,61,	39	44	50			500	5382	600	6458	1010	10872	1140	12271	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
	62,63,64,73,74,79,80,81,83,89,106,109,110,111.														
562	ಆಲದಹಳ್ಳಿ	18	20	25	250	2691	400	4306	480	5167	970	10441	1100	11840	
563	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10	28	31	33			500	5382	600	6458	1010	10872	1140	12271	
564	ಇಮಚೇನಹಳ್ಳಿ	11	14	16	250	2691	400	4306	480	5167	970	10441	1100	11840	
565	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,23,27,28,29,37,42,	20	22	24											
566	ಎಲೇಕ್ಟಾನಹಳ್ಳಿ	11	12	14	250	2691	400	4306	480	5167	970	10441	1100	11840	
567	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,15,16,17,22,37,28,29,30,36,37,38,39,40,41,42,43,44,50,51,53,56,57,58,	14	16	18			500	5382	600	6458	1010	10872	1140	12271	
568	ಎಡೇಹಳ್ಳಿ (K.I.A.D.B. Limt Area)	28	31	33	250	2691	400	4306	480	5167	970	10441	1100	11840	
569	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆನಂಬರ್ ಜಮೀನು 1,2,4,5,6,7,8,10,41,42,43,44,45,46,47,48,49,75,76,77,78,80,81, 83,87,89,90,91,92,93,94,99,100,106,107.	88	93	99			600	6458	720	7750	1250	13455	1380	14854	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
570	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 3,6,12,15,16,17,18,20, 22,23,26,27,29,31,32,34,35,39,40,50,51,52,54,55,56,85,86,88, 95,97,98,101,104,105,108,109,	39	44	50			500	5382	600	6458	1010	10872	1140	12271	
571	ಕಮಲಾಪುರ	7	10	11	250	2691	400	4306	480	5167	970	10441	1100	11840	
572	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆನಂಬರ್ ಜಮೀನು 1,2,3,4,5,6,7,8,29,32,33, 34,35,36,42,43,44,54,55,77,	11	13	16			500	5382	600	6458	1010	10872	1140	12271	
573	ಕಲ್ಲುನಾಯ್ಕನಹಳ್ಳಿ	14	16	18	250	2691	400	4306	480	5167	970	10441	1100	11840	
574	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 12,13,14,15,16,17,18,23,25, 26,27,28,30,35,36,37,38,46,47,49,	20	21	22			500	5382	600	6458	1010	10872	1140	12271	
575	ಕೋಡಿಪಾಳ್ಯ	7	10	11	200	2153	400	4306	480	5167	970	10441	1100	11840	
576	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9.	13	16	18			500	5382	600	6458	1010	10872	1140	12271	
577	ಕರಿಮಣ್ಣೆ	7	10	11	200	2153	400	4306	480	5167	970	10441	1100	11840	
578	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,13,	14	16	18			500	5382	600	6458	1010	10872	1140	12271	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
	14,23,48,54,55,57,58,59,60,61,66, 67,68,70,72,73,80.														
579	ಕಂಬಾಳು	13	15	16	250	2691	400	4306	480	5167	970	10441	1100	11840	
580	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,17,20, 21,22,32,35,38,39,42,44,46,48,51,11 0,147,148,168,173,174,178,	18	20	22			500	5382	600	6458	1010	10872	1140	12271	
581	ಕೆರೆಕತ್ತಿಗೆನೂರು	16	18	20	250	2691	400	4306	480	5167	970	10441	1100	11840	
582	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10,11,13, 14,16,17,18,19,20,21,23,24,25,26,29, 31,47, 50,52,63,65,	24	28	31			500	5382	600	6458	1010	10872	1140	12271	
583	ಕೆಂಗಲ್ಲು	16	18	20	250	2691	400	4306	480	5167	970	10441	1100	11840	
584	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,41,46,48, 50,53,57,58, 71,142,143,	28	31	33			500	5382	600	6458	1010	10872	1140	12271	
585	ಕೆಂಗಲ್ ಕೆಂಪೋಹಳ್ಳಿ (K.I.A.D.B. Limt Area)	31	33	35	250	2691	400	4306	480	5167	970	10441	1100	11840	
586	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 12,13,14,32,33,34,37,41,42,50,54,56	85	89	96			600	6458	720	7750	1250	13455	1380	14854	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
587	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,15, 16,17, 18,19,20,22,25,26,29,30,36,48	38	44	49			500	5382	600	6458	1010	10872	1140	12271	
588	ಕಾಸರಘಟ್ಟ	13	16	18	200	2153	400	4306	480	5167	970	10441	1100	11840	
589	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,22,23, 24,25,32,34,38,39,40,41,45,48,49,5 0,53,54,55,56,57,59,63,67,68,	18	20	22			500	5382	600	6458	1010	10872	1140	12271	
590	ಕೂತುಘಟ್ಟ	7	10	11	200	2153	400	4306	480	5167	970	10441	1100	11840	
591	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 2,3,4,5,6,7,8,13,14,16,17, 18,21,22,23,25,27,50,51,70,71,72,	13	16	18			500	5382	600	6458	1010	10872	1140	12271	
592	ಕುಂಟಬೊಮ್ಮನಹಳ್ಳಿ	9	10	11	200	2153	400	4306	480	5167	970	10441	1100	11840	
593	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,13,16, 17,18,19,22,23,24,25,27,28,29,30, 43,58,59,60,61,	13	15	16			500	5382	600	6458	1010	10872	1140	12271	
594	ಕುರುವಲ್ ತಿಮ್ಮನಹಳ್ಳಿ	7	10	11	200	2153	400	4306	480	5167	970	10441	1100	11840	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
595	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,12,17, 18, 19, 22,23,24,26,27,28,29,30,31, 32,33,	11	13	16			500	5382	600	6458	1010	10872	1140	12271	
596	ಗಂಗೇನಪುರ	11	12	14	200	2153	400	4306	480	5167	970	10441	1100	11840	
597	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 20,21,22,23,27,29, 31,33,34,35,37,38,39,40,41,42,54,	16	18	20			500	5382	600	6458	1010	10872	1140	12271	
598	ಗೌರಪುರ	11	12	14	200	2153	400	4306	480	5167	970	10441	1100	11840	
599	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9.	16	18	20			500	5382	600	6458	1010	10872	1140	12271	
600	ಗುರುವನಹಳ್ಳಿ	11	12	14	250	2691	400	4306	480	5167	970	10441	1100	11840	
601	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,11,12,13	16	18	20			500	5382	600	6458	1010	10872	1140	12271	
602	ಗುಂಡೇನಹಳ್ಳಿ	33	37	42	250	2691	500	5382	600	6458	1010	10872	1140	12271	
603	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,5,6,	84	96	108			700	7535	840	9042	1290	13886	1420	15285	
604	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 2,3,4,7,8,9,10,11.	55	66	77			600	6458	720	7750	1250	13455	1380	14854	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
605	ಗಿರಿಯನಪಾಳ್ಯ	14	15	16	250	2691	400	4306	480	5167	970	10441	1100	11840	
606	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,13,15	17	18	19			500	5382	600	6458	1010	10872	1140	12271	
607	ಗಂಟೆ ಹೊಸಹಳ್ಳಿ	7	10	11	250	2691	400	4306	480	5167	970	10441	1100	11840	
608	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,30, 39,40,42,43,44,46,47,50,55,56,59, 60,68,69,70,71	13	14	16			500	5382	600	6458	1010	10872	1140	12271	
609	ಗೆದ್ದಲಹಳ್ಳಿ	13	15	16	250	2691	400	4306	480	5167	970	10441	1100	11840	
610	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10,19	17	18	19			500	5382	600	6458	1010	10872	1140	12271	
611	ಗೊಟ್ಟಿಗೆರೆ	13	14	16	250	2691	400	4306	480	5167	970	10441	1100	11840	
612	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,10,23, 24, 25,40,46,47,49,50,51,74,75,76,77, 80,81,82,	17	18	19			500	5382	600	6458	1010	10872	1140	12271	
613	ಗೋವಿಂದಪುರ	7	10	11	250	2691	400	4306	480	5167	970	10441	1100	11840	
614	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10,11, 17,18,22,24,26,27	13	15	16			500	5382	600	6458	1010	10872	1140	12271	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತ ಲೇಔಟ್		ಎಸ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಪರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಪರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಪರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಪರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
615	ಚಂದನಹೊಸಹಳ್ಳಿ (K.I.A.D.B. Limt Area)	28	31	49	300	3229	500	5382	600	6458	1010	10872	1140	12271	
616	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 20,21,22,23,24,26,51,	84	96	108			700	7535	840	9042	1290	13886	1420	15285	
617	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,14,16, 17,18,25,27,28,29,37,38,39,40,41,4 2,43,44,45,46,47,48,49,	39	44	49			600	6458	720	7750	1250	13455	1380	14854	
618	ಚನ್ನೋಹಳ್ಳಿ	13	15	16	200	2153	400	4306	480	5167	970	10441	1100	11840	
619	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,16,24, 25,28,30,38,39,	17	18	19			500	5382	600	6458	1010	10872	1140	12271	
620	ಚಿಕ್ಕನಹಳ್ಳಿ (ಚಿಕ್ಕಣ್ಣನಹಳ್ಳಿ)	7	10	11	200	2153	400	4306	480	5167	970	10441	1100	11840	
621	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9.	17	18	19			500	5382	600	6458	1010	10872	1140	12271	
622	ಚಿಕ್ಕನಪಾಳ್ಯ	7	10	11	200	2153	400	4306	480	5167	970	10441	1100	11840	
623	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8.	13	14	16			500	5382	600	6458	1010	10872	1140	12271	
624	ಜಾಜೂರು	7	10	11	200	2153	400	4306	480	5167	970	10441	1100	11840	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
625	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,13,14,15,18,19,20,	13	14	16			500	5382	600	6458	1010	10872	1140	12271	
626	ಕೆ.ಜಿ. ಜಾಜೂರು	7	10	11	200	2153	400	4306	480	5167	970	10441	1100	11840	
627	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,4,5,6,7,11,12,13, 14,15,16,17,33,34,37,98,	13	14	16			500	5382	600	6458	1010	10872	1140	12271	
628	ತಟ್ಟಿಕೆರೆ	7	10	11	200	2153	400	4306	480	5167	970	10441	1100	11840	
629	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,24,25, 26,27,28,29,33,37,39,40,46,47,48, 49,50,51,52,53,60,66,68,71,79,80, 81,82,83,84,85,	13	14	16			500	5382	600	6458	1010	10872	1140	12271	
630	ತಿಮ್ಮನಾಯ್ಕನಹಳ್ಳಿ (K.I.A.D.B. Limt Area)	18	20	22	200	2153	400	4306	480	5167	970	10441	1100	11840	
631	207ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆನಂಬರ್ ಜಮೀನು 1,2,9,10,11,12,13,36,	72	84	96			600	6458	720	7750	1250	13455	1380	14854	
632	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 3,4,5,6,7,8,14,24,37,	28	31	33			500	5382	600	6458	1010	10872	1140	12271	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
633	ದಾಸನಪುರ	7	10	11	200	2153	400	4306	480	5167	970	10441	1100	11840	
634	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,13,14, 15,17,18,20,24,25,28,29,	14	15	16			500	5382	600	6458	1010	10872	1140	12271	
635	ದಾಸೇನಹಳ್ಳಿ	7	10	11	250	2691	400	4306	480	5167	970	10441	1100	11840	
636	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,14,15,16,17, 18,22,23,26,28, 31,32,33,34,40, 41,42,43,44,45,49,50,51,52,53, 56,64,67,88,89,94,108,109,118,120,1 21,122,123,151,152	13	15	16			500	5382	600	6458	1010	10872	1140	12271	
637	ದೇವರಹೊಸಹಳ್ಳಿ	14	17	20	250	2691	400	4306	480	5167	970	10441	1100	11840	
638	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,10,11,12, 13,14,15,16,17,21,35, 52,53,56, 72,81,88,89,97,109,113,117,119,120,1 30, 131,149,151,154,163,167,169, 174,178,180,183,	28	31	33			500	5382	600	6458	1010	10872	1140	12271	
639	ನಾರಾಯಣಪುರ	9	10	11	200	2153	400	4306	480	5167	970	10441	1100	11840	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
640	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆನಂಬರ್ ಜಮೀನು 1,2,3,4,5,6,7,8,9,10,12,13, 16,18,19,20,21,22,23,29,35,36,41, 43,44,47,51,52,53,54,55,60,61,62, 64,76,77,80,81,82,83,84,85,86,87, 97,99,100,102,106,107,108,114,115, 121,122,	14	15	16			500	5382	600	6458	1010	10872	1140	12271	
641	ನಿಡವಂದ (K.I.A.D.B. Limit Area)	24	27	29	250	2691	500	5382	600	6458	1010	10872	1140	12271	
642	207ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 118,119,120,135,153,157,158,159	72	84	96			700	7535	840	9042	1290	13886	1420	15285	
643	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,10,11,12,13,14,15,16,17 ,18,20,21,23,24,31,32,101,105,111,112 ,113,114,118,123,125,126,127,128,129, 133,134,136,137,139,141,142,146,147, 148,152,154,164,167,171,172,173,175, 176, 184,185,186,192, 198,199,200,201,	29	31	33			600	6458	720	7750	1250	13455	1380	14854	
644	ನಿಜಗಲ್ ಕೆಂಪೋಹಳ್ಳಿ	16	18	20	250	2691	400	4306	480	5167	970	10441	1100	11840	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
645	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10, 11,12,13,14,17,18,19,20,21,22,23,24,2 5,26,27,37,38,44,46,48,54,55,57,	28	29	33			500	5382	600	6458	1010	10872	1140	12271	
646	ನರಸೀಪುರ	13	15	16	250	2691	400	4306	480	5167	970	10441	1100	11840	
647	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,10,13, 14,17,18,19,20,21,23,24,25, 26,27,28,29,30,31,32,33,34,35,36, 37,38,39, 40,42,44,50,51,52,53,54,55,64,69,7 0,73,78,80,84,85,87,88,90,91,92,96,	18	20	22			500	5382	600	6458	1010	10872	1140	12271	
648	ನಿಜಗಲ್ ಕಸಬಾ	18	19	20	300	3229	400	4306	480	5167	970	10441	1100	11840	
649	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 6,7,8,9,10,11,12,13, 14,15,16,17,18,26,27,28,29,30,32,33, 34,37,38	72	84	96			600	6458	720	7750	1250	13455	1380	14854	
650	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,25,31,38,39, 41,43,44,45,47,48,49,50,51,52,	28	31	33			500	5382	600	6458	1010	10872	1140	12271	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
651	ಬಸವಾಪಟ್ಟಣ	7	10	11	200	2153	400	4306	480	5167	970	10441	1100	11840	
652	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,18,19, 20,22,23,24,25,26,27,28,32,37,38, 41,43,47,49,50,53,58,61,62,63,64, 65, 66,67,68,	12	13	14			500	5382	600	6458	1010	10872	1140	12271	
653	ಪೆಮ್ಮನಹಳ್ಳಿ (K.I.A.D.B. Limit Area)	17	20	22	250	2691	500	5382	600	6458	1010	10872	1140	12271	
654	207ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 25,26,27,28,29,30,31,32, 33,38,39,41,42,74,85,86,87,	66	72	78			700	7535	840	9042	1290	13886	1420	15285	
655	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,20,23,24,40,44,45,4 6,47,50,51,60,62,64,66,68,71,	27	33	38			600	6458	720	7750	1250	13455	1380	14854	
656	ಬರಗೂರು	9	9	11	200	2153	400	4306	480	5167	970	10441	1100	11840	
657	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,20,23,24,25,27,28, 30,39,40,44,45,46,47,50,51,60,62,6 4,68,71,76,	9	11	11			500	5382	600	6458	1010	10872	1140	12271	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
658	ಬರಗೇನಹಳ್ಳಿ	11	13	15	200	2153	400	4306	480	5167	970	10441	1100	11840	
659	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,9,10,11,12,13,15,16,18,20, 21,22,25,31,36,38,44,45,46,47,48, 60,61,62,63,64,65,66,67,68,69,70, 71,72,75,77,78,79,80,81,82,83,84, 85,86,87,88,90,99,101,102,103,105,	17	18	19			500	5382	600	6458	1010	10872	1140	12271	
660	ಬಿಲ್ಲನಕೋಟೆ (K.I.A.D.B. Limit Area)	27	29	31	300	3229	500	5382	600	6458	970	10441	1100	11840	
661	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 17,18,19,21,74,77,78,79, 80,81,86,87,88,89,91,92,99,100	84	96	108			700	7535	840	9042	1290	13886	1420	15285	
662	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 13,22,23,24,30,33,34,37, 51,57,60,69,97,103,105,115,131,132,1 41,153, 170,177,178,	38	42	44			600	6458	720	7750	1250	13455	1380	14854	
663	ಭಾರತೀಪುರ (K.I.A.D.B. Limt Area)	17	20	22	250	2691	500	5382	600	6458	1010	10872	1140	12271	
664	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,21,24, 27, 32,41,42,43,44,45,46,48,49,50,51,	33	38	44			600	6458	720	7750	1250	13455	1380	14854	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
665	ಬೀರಗೊಂಡನಹಳ್ಳಿ	13	15	16	250	2691	400	4306	480	5167	970	10441	1100	11840	
666	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆನಂಬರ್ ಜಮೀನು 1,2,3,4,5,6,7,8,9,10,13,25, 26,43,46,48,49,61,66,67,68,69,70	20	21	22			500	5382	600	6458	1010	10872	1140	12271	
667	ಬುಗಡಿಹಳ್ಳಿ	9	10	11	200	2153	400	4306	480	5167	970	10441	1100	11840	
668	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,11,12,15, 16,19,20,23,24,25,34,40,43,46,50,5 3,54,55,61,62,63,64,65,66,67,68, 69,73, 74,79,82,83,84,85,86, 89,93,99,	13	14	16			500	5382	600	6458	1010	10872	1140	12271	
669	ಬೆಣಚನಹಳ್ಳಿ	7	10	11	200	2153	400	4306	480	5167	970	10441	1100	11840	
670	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,39,43, 44,48,51,54,58,62,69,73,74,77,83, 93,94,95,100,120,121,122,123,124, 125,126,127,128,129,131,132,133,137, 139,141,142,144,145,146,	13	15	16			500	5382	600	6458	1010	10872	1140	12271	
671	ಬೆಣ್ಣೆಗೆರೆ	7	10	11	200	2153	400	4306	480	5167	970	10441	1100	11840	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
672	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,22, 23,24,25,27,28,29,31,32,36,37,38,3 9,41,42,43,44,45,46,47,50,51,52, 53,54,57,	13	15	16			500	5382	600	6458	1010	10872	1140	12271	
673	ಬೆಟ್ಟದ ಹೊಸಹಳ್ಳಿ	9	10	11	250	2691	400	4306	480	5167	970	10441	1100	11840	
674	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10.	13	14	16			500	5382	600	6458	1010	10872	1140	12271	
675	ಮರಳಕುಂಟೆ	7	10	11	200	2153	400	4306	480	5167	970	10441	1100	11840	
676	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆನಂಬರ್ ಜಮೀನು 1,2,3,4,5,6,7,8,22,24,27,28,29,30,3 1,32,33,34,35,41, 42, 46,48,49,50,51,53,57,58,59,60,61,9 0,91,92,93,94,95,96,97,98,99,100,1 03,104,105,106,107,108,109,110,111,1 12,113,114,115,116,117,118,119,120,121, 122,123,124,131,134,137,138,139,140, 141,142,143,144,145,146, 147,148,151,152,153,154,155,157,159, 162,163,164,165,	13	16	18			500	5382	600	6458	1010	10872	1140	12271	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
677	ಮಾದೇನಹಳ್ಳಿ	11	13	13	200	2153	400	4306	480	5167	970	10441	1100	11840	
678	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,11,14,26, 28,32,33,36,38,40,43,47,50,60,66,	15	17	18			500	5382	600	6458	1010	10872	1140	12271	
679	ಮಾಕೇನಹಳ್ಳಿ	13	15	16	200	2153	400	4306	480	5167	970	10441	1100	11840	
680	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,14,16,28,34, 35,36,39,40,41,42 ,43,44,45,47,51, 52, 55,56, 58,59,63,64,66, 67,69,75,76,77,78,79,80,81,82,83,8 4,85,86,87,88,89,	18	19	20			500	5382	600	6458	1010	10872	1140	12271	
681	ಮಾಚೇನಹಳ್ಳಿ	7	11	14	200	2153	400	4306	480	5167	970	10441	1100	11840	
682	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,34,35,43, 45,52,53,57,58,59,62,66,67,75,76, 77,78,79, 83,84,85,88,89,90,91,94, 95,96,98,114,137,138,140,142,143, 144,145,151	15	18	20			500	5382	600	6458	1010	10872	1140	12271	
683	ಮದಗ	7	11	13	200	2153	400	4306	480	5167	970	10441	1100	11840	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
684	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,19,20, 21,22,23,25,28,29,30,31,32,126,	13	16	18			500	5382	600	6458	1010	10872	1140	12271	
685	ಮಾರಗೊಂಡನಹಳ್ಳಿ	7	10	11	250	2691	400	4306	480	5167	970	10441	1100	11840	
686	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,19,20, 21,22,23,25,26,28,29,30,31,32,	14	15	16			500	5382	600	6458	1010	10872	1140	12271	
687	ಮಳೆಕತ್ತಿಗನೂರು	7	10	11	200	2153	400	4306	480	5167	970	10441	1100	11840	
688	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10,19, 64,78,79,80,81,82,83,88,89,90,	18	19	20			500	5382	600	6458	1010	10872	1140	12271	
689	ರಾಮೇನಹಳ್ಳಿ	11	13	16	200	2153	400	4306	480	5167	970	10441	1100	11840	
690	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,12	15	16	17			500	5382	600	6458	1010	10872	1140	12271	
691	ಲಕ್ಕೂರು	27	31	33	300	3229	400	4306	480	5167	970	10441	1100	11840	
692	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 20,23,24,25,26,27,28, 29,30,31,34,35,36,37,38,40,41,42,4 3,44,45,52.	84	96	108			600	6458	720	7750	1010	10872	1140	12271	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
693	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 12,13,14,16,18,19,21,22, 32,33,39,53,80,81,85,86,87,88,95,9 6,97,98,99,100,101,102,103,108,109, 110,111,117,118,119,120,122,123,124,1 25,126,133,138,140,141,162,163,164,1 65,167,168, 169,170,173,176, 177,184,185,	38	41	44			500	5382	600	6458	1010	10872	1140	12271	
694	ವೀರಸಾಗರ	9	10	11	200	2153	400	4306	480	5167	970	10441	1100	11840	
695	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,15,16,18, 21,22,23,24,25,26,32,33,35,	16	17	18			500	5382	600	6458	1010	10872	1140	12271	
696	ವೆಂಕಟಾಪುರ	13	14	15	250	2691	500	5382	600	6458	1010	10872	1140	12271	
697	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9, 10,13,14,18,	16	18	20			600	6458	720	7750	1010	10872	1140	12271	
698	ಶಿವಗಂಗೆ	17	18	19	250	2691	500	5382	600	6458	1010	10872	1140	12271	
699	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 10,21,22,24,26,31,32,33, 34,35,36,37,38,39,41,42,54,55,56,5	22	24	26			600	6458	720	7750	1010	10872	1140	12271	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
	7,58,60,61,62,64,65,66,67,71, 81,82,83,84,85,86,92,93,94,95,														
700	ಶ್ರೀಪತಿಹಳ್ಳಿ	18	19	20	250	2691	500	5382	600	6458	1010	10872	1140	12271	
701	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10,22, 25,26,32,57,59,61,63,65,73,99,	28	31	33			600	6458	720	7750	1010	10872	1140	12271	
702	ಶ್ರೀನಿವಾಸಪುರ ಕೆ.ಜಿ. (K.I.A.D.B. Limit Area)	18	20	22	250	2691	500	5382	600	6458	1010	10872	1140	12271	
703	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,13,14,15, 16,21,22,23,24,25,28,30,41,42,43, 49,53,	33	35	39			600	6458	720	7750	1010	10872	1140	12271	
704	ಸೋಂಪುರ	31	32	33	400	4306	800	8611	960	10333	1330	14316	1460	15715	
705	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನುಗಳು 1,2,3,4,5,6,12,13,16,17,18, 19,20, 21,22,23,24,29,36,67,68,69,70,71, 72,73,74, 82,87,89,90,91,92,93, 94,95,113,114	84	90	96			900	9688	1080	11625	1370	14747	1500	16146	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
706	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 7,8,9,26,28,30,31,32,33, 35,37,38,39,40,41,53,54,57,58,66,7 7,78,80,81,83,86,88,96,99,101, 106,107,108,109,110,111,112,	50	53	55			850	9149	1020	10979	1340	14424	1470	15823	
707	ಅನ್ನಪೂರ್ಣೇಶ್ವರಿ ಬಡಾವಣೆ								700	7535	1290	13886	1420	15285	
708	ಹೆಚ್.ಆರ್. ಕೆಂಪಣ್ಣ ಬಡಾವಣೆ								600	6458	1250	13455	1380	14854	
709	ಜಯರಾಂ ಬಡಾವಣೆ								600	6458	1250	13455	1380	14854	
710	ತಿಮ್ಮನಾಯಕನಹಳ್ಳಿ (ಸೋಂಪುರ ಹೋ)														
711	ಶ್ರೀಶ್ರೀಶ್ರೀ ಶಿವಕುಮಾರ ಸ್ವಾಮಿಜೀ ಬಡಾವಣೆ								700	7535	1290	13886	1420	15285	
712	ಸೀಗೇಪಾಳ್ಯ	7	10	11	200	2153	350	3767	420	4521	960	10333	1090	11733	
713	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆನಂಬರ್ ಜಮೀನು 1,2,3,4,5,6,7,8,9,10, 13,14,20	13	15	16			450	4844	540	5813	990	10656	1120	12056	
714	ಹನುಮಂತಪುರ	28	31	33	300	3229	400	4306	480	5167	970	10441	1100	11840	
715	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆನಂಬರ್ ಜಮೀನು 10,17,18,19,21,23,24,28,31	84	90	96			600	6458	720	7750	1250	13455	1380	14854	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
716	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,20,25,30, 51,53,60,69,73,87,88	39	44	50			500	5382	600	6458	1010	10872	1140	12271	
717	ಹಳೇನಿಜಗಲ್ಲು	26	29	31	300	3229	400	4306	480	5167	970	10441	1100	11840	
718	4ನೇ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 30,34,35,36,37,40,43, 44,51,54,55, 56,58,59,61,122,123,132,	72	84	96			600	6458	720	7750	1250	13455	1380	14854	
719	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 18,19,20,23,25,38,42,53, 65,67,73,75,79,83,86,90,95,108, 109,	33	38	44			500	5382	600	6458	1010	10872	1140	12271	
720	ಹಾಲೇನಹಳ್ಳಿ	9	10	11	200	2153	400	4306	480	5167	970	10441	1100	11840	
721	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,10,11,14,19, 21,22,23,29,35,36,41,42,53,54,55,5 6,58,59,69,74,	13	15	16			500	5382	600	6458	1010	10872	1140	12271	
722	ಹುಲ್ಲುಹರಿವೆ	9	10	11	200	2153	400	4306	480	5167	970	10441	1100	11840	

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ						ವಸತಿ ಅಪಾರ್ಟ್‌ಮೆಂಟ್				ವಿಲ್ಲಾ / ರೋ ಹೌಸ್ ವಸತಿ ದರ ಪ್ರತಿ ಚ.ಅಡಿ ರೂ.ಗಳಲ್ಲಿ
					ಗ್ರಾಮೀಣ		ಪರಿವರ್ತಿತ ಲೇಔಟ್		ಎನ್.ಪಿ.ಎ./ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್		
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ.ಲಕ್ಷ ಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	
1	2	3	4	5	6	7	8	9	10	11	12	13	14	15	16
723	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,11,12, 13,14,15,16,18,19,20,21,22,24,25,26, 37,42,43,47,48,49,54,56,65,	13	15	16			500	5382	600	6458	1010	10872	1140	12271	
724	ಹೆಗ್ಗುಂದ	9	12	13	200	2153	400	4306	480	5167	970	10441	1100	11840	
725	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,25,27,28, 29,30,31, 32,33,37,38,39,40,48,50, 51,53,54, 81,82,89,220,221,	13	14	16			500	5382	600	6458	1010	10872	1140	12271	
726	ಹೊಸಹಳ್ಳಿ (K.I.A.D.B. Limit Area)	20	21	22	300	3229	500	5382	600	6458	1010	10872	1140	12271	
727	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,9,10,12, 13,16,17,18,20,32,40,41,43,47,52,53, 56,59,65,66,67,81,83,84,	33	38	44			600	6458	720	7750	1250	13455	1380	14854	
728	ಹೊನ್ನೇನಹಳ್ಳಿ (K.I.A.D.B. Limit Area)	17	18	19	300	3229	500	5382	600	6458	1010	10872	1140	12271	
729	ಊರಿನ ಕೂಡು ರಸ್ತೆಗಳಿಗೆ ಹೊಂದಿಕೊಂಡಿರುವ ಸರ್ವೆ ನಂಬರ್ ಜಮೀನು 1,2,3,4,5,6,7,8,10, 12,13, 17,18,19,20,22,32,41,52,53,56,65, 66,67,81,83,	33	38	44			600	6458	720	7750	1250	13455	1380	14854	

ದೊಡ್ಡಬಳ್ಳಾಪುರ ಕಛೇರಿಗೆ ಒಳಪಡುವ ಟೌನ್/ನಗರಸಭೆ ವ್ಯಾಪ್ತಿಯ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಅಪಾರ್ಟ್‌ಮೆಂಟ್			
		ದರ ಪ್ರತಿ ಚ.ಅಡಿ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
1ನೇ ವಾರ್ಡ್							
1	ಸೋಮೇಶ್ವರ ಬಡಾವಣೆ (ಹಳೇ 4)	700	7535	1290	13886	1420	15285
2	ಪೋಸ್ಟ್‌ಆಫೀಸ್ ಆಜುಬಾಜು ಕೈಲಾಸಮಠದ ಎಡಭಾಗ ಬಿ.ಆರ್.ಅಂಬೇಡ್ಕರ್ ರಸ್ತೆ	600	6458	1250	13455	1380	14854
3	ಮುಖ್ಯರಸ್ತೆ	600	6458	1250	13455	1380	14854
4	ಸೋಮೇಶ್ವರ ಬಡಾವಣೆ ರಸ್ತೆ	600	6458	1250	13455	1380	14854
5	ಅಡ್ಡರಸ್ತೆ	500	5382	1010	10872	1140	12271
6	ಹಳೇಮಧುಗಿರಿರಸ್ತೆ ಬಲಭಾಗ ಮುಖ್ಯರಸ್ತೆ	500	5382	1010	10872	1140	12271
7	ಅಡ್ಡರಸ್ತೆ	400	4306	970	10441	1100	11840
8	ವೆಂಕಟೇಶ್ವರ ಕಲ್ಯಾಣಮಂಟಪ ಗ್ಯಾಸ್ ಗೋಡನ್ ಆಜುಬಾಜು ಮುಖ್ಯರಸ್ತೆ	420	4521	990	10656	1120	12056
9	ಗಂಗಾಧರಪುರ ಬಿ.ಆರ್.ಅಂಬೇಡ್ಕರ್ ರಸ್ತೆ ಎಡಭಾಗ ಮುಖ್ಯರಸ್ತೆ	500	5382	1010	10872	1140	12271
10	ಅಡ್ಡರಸ್ತೆ	400	4306	970	10441	1100	11840
11	ಬಸವೇಶ್ವರನಗರ (ಒಕ್ಕಲಿಗರ ಕಲ್ಯಾಣಮಂಟಪದ ಹಿಂಭಾಗ) ಮುಖ್ಯರಸ್ತೆ	450	4844	990	10656	1120	12056
12	ಬಸವೇಶ್ವರನಗರ (ಒಕ್ಕಲಿಗರ ಕಲ್ಯಾಣಮಂಟಪದ ಹಿಂಭಾಗ) ಅಡ್ಡರಸ್ತೆ	400	4306	970	10441	1100	11840
13	ಕುವೆಂಪುನಗರ ಲಾವಣ್ಯ ಸ್ಕೂಲ್ ಸಮೀಪ, ರಾಜೀವ್‌ಗಾಂಧಿ ಆಶ್ರಯಬಡಾವಣೆಗಳು, ಸುಭಾಷ್‌ನಗರ	450	4844	990	10656	1120	12056
14	ತುಮಕೂರುರಸ್ತೆ ಗಂಗಾಧರಪುರ ಎ.ಪಿ.ಎಂ.ಸಿ ಆಜುಬಾಜು	500	5382	1010	10872	1140	12271
15	ಮುಖ್ಯರಸ್ತೆ	500	5382	1010	10872	1140	12271
16	ಅಡ್ಡರಸ್ತೆ	400	4306	970	10441	1100	11840

ಕ್ರ. ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಆಪಾರ್ಟ್‌ಮೆಂಟ್			
		ದರ ಪ್ರತಿ ಚ.ಅಡಿ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
	2ನೇ ವಾರ್ಡ್ (ಗಂಗಾಧರಪುರ)						
17	ಹಳೇ ಗಂಗಾಧರಪುರ ರೋಜಿಪುರ (ಹಳೇ 4) ಮುಖ್ಯರಸ್ತೆ	550	5920	1230	13240	1360	14639
18	ಹಳೇ ಗಂಗಾಧರಪುರ ರೋಜಿಪುರ (ಹಳೇ 4) ಅಡ್ಡರಸ್ತೆ	450	4844	990	10656	1120	12056
19	ಸೊಬಗು ಚಿತ್ರಮಂದಿರ ಆಜುಬಾಜು ಮುಖ್ಯರಸ್ತೆ	500	5382	1010	10872	1140	12271
20	ಅಡ್ಡರಸ್ತೆ	400	4306	970	10441	1100	11840
21	ನಗರಸಭಾ ಬಡಾವಣೆ ಮತ್ತು ಗ್ರಾಮಾಂತರ ಪೊಲೀಸ್‌ಠಾಣೆ ಹಿಂಭಾಗ ಮುಖ್ಯರಸ್ತೆ	450	4844	990	10656	1120	12056
22	ಅಡ್ಡರಸ್ತೆ	400	4306	970	10441	1100	11840
23	ಡಾ. ಅಂಬೇಡ್ಕರ್ ರಸ್ತೆ	500	5382	1010	10872	1140	12271
24	ತುಮಕೂರು ರಸ್ತೆ	450	4844	990	10656	1120	12056
25	ಕೋರ್ಟ್ ಮುಂಭಾಗ ರೋಜಿಪುರ	500	5382	1010	10872	1140	12271
26	ಡಾ.ಅಂಬೇಡ್ಕರ್ ರಸ್ತೆ	400	4306	970	10441	1100	11840
27	ತೋಟಗಾರಿಕೆ ಇಲಾಖೆ ಉತ್ತರ ರಸ್ತೆ	450	4844	990	10656	1120	12056
28	ಮುಖ್ಯರಸ್ತೆ	450	4844	990	10656	1120	12056
29	ಕೊಂಗಾಡಿಯಪ್ಪ ರಸ್ತೆ	600	6458	1250	13455	1380	14854
30	ಅಡ್ಡರಸ್ತೆ	600	6458	1250	13455	1380	14854
31	ಸಂತರಾಯಪ್ಪ (ಚರ್ಚ್) ದೇವಸ್ಥಾನದ ಪಶ್ಚಿಮಭಾಗ ಮುಖ್ಯರಸ್ತೆ	500	5382	1010	10872	1140	12271
32	ಕೊಂಗಾಡಿಯಪ್ಪ ರಸ್ತೆ	600	6458	1250	13455	1380	14854
33	ಅಡ್ಡರಸ್ತೆ	450	4844	990	10656	1120	12056

ಕ್ರ. ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಆಪಾರ್ಟ್‌ಮೆಂಟ್			
		ದರ ಪ್ರತಿ ಚ.ಅಡಿ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
	3 ನೇ ವಾರ್ಡ್ ಡಿ.ಕ್ರಾಸ್ ಮುತ್ಸಂದ್ರ						
34	ಗೌರಿಬಿದನೂರು ರಸ್ತೆ (ಪಾಲನಜೋಗಿಹಳ್ಳಿ ರಸ್ತೆ ಹಳೇ 4)	500	5382	1010	10872	1140	12271
35	ಕ್ವಾಲಿಟಿಬಾರ್ ಆಜುಬಾಜು ಐ.ಬಿ.ಹಿಂಭಾಗ	600	6458	1250	13455	1380	14854
36	ನಂದಿಬೆಟ್ಟದ ರಸ್ತೆ ಆಜುಬಾಜು (ಅರಣ್ಯಇಲಾಖೆ)	600	6458	1250	13455	1380	14854
37	ಡಿ.ಕ್ರಾಸ್ ಮುತ್ಸಂದ್ರ ಅರ್ಕಾವತಿ ದೇವನಹಳ್ಳಿ ರಸ್ತೆ ಲಕ್ಷ್ಮೀವೆಂಕಟೇಶ್ವರ ಕಲ್ಯಾಣಮಂಟಪದ ಆಜುಬಾಜು)	500	5382	1010	10872	1140	12271
38	ದೇವನಹಳ್ಳಿ ರಸ್ತೆ	650	6997	1280	13778	1410	15177
39	ಮುಖ್ಯರಸ್ತೆ	500	5382	1010	10872	1140	12271
40	ಬೆಂಗಳೂರು ಹಿಂದೂಪುರ ರಸ್ತೆ (ಡಿ.ಕ್ರಾಸ್)	700	7535	1290	13886	1420	15285
41	ಅಡ್ಡರಸ್ತೆ	500	5382	1010	10872	1140	12271
42	ಮುತ್ಸಂದ್ರ ರಸ್ತೆ (ಪೂರ್ವಭಾಗ)	600	6458	1250	13455	1380	14854
43	ಡಿ.ಕ್ರಾಸ್	700	7535	1290	13886	1420	15285
44	ಮುತ್ಸಂದ್ರ ರಸ್ತೆ (ಪಶ್ಚಿಮರಸ್ತೆ)	600	6458	1250	13455	1380	14854
45	ಅಡ್ಡರಸ್ತೆ	450	4844	990	10656	1120	12056
46	ಮುತ್ಸಂದ್ರ ಮತ್ತು ಆಶ್ರಯಬಡಾವಣೆ	450	4844	990	10656	1120	12056
	4ನೇ ವಾರ್ಡ್ ವಿನಾಯಕನಗರ						
47	ರೋಜಿಪುರ ಪೂರ್ವಭಾಗದ ರಸ್ತೆ (ಕೋರ್ಟ್ ರಸ್ತೆ)	600	6458	1250	13455	1380	14854
48	ಸಂತರಾಯಪ್ಪ ದೇವಾಲಯ ಚರ್ಚ್	500	5382	1010	10872	1140	12271
49	ನಗರ ಪೊಲೀಸ್‌ಠಾಣೆ ಮುಂಭಾಗ (ಡಿ.ಕ್ರಾಸ್ ರಸ್ತೆ)	700	7535	1290	13886	1420	15285
50	ಡಿ.ಕ್ರಾಸ್ ಬೋವಿಕಾಲೋನಿ	450	4844	990	10656	1120	12056
51	ಮಹಾವೀರ್ ಸ್ಕೂಲ್ ಉತ್ತರಭಾಗ	600	6458	1250	13455	1380	14854

ಕ್ರ. ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಆಪಾರ್ಟ್‌ಮೆಂಟ್			
		ದರ ಪ್ರತಿ ಚ.ಅಡಿ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
52	ಭದ್ರಣ್ಣನ ಮನೆರಸ್ತೆ ಮಹಾವೀರ್ ಶಾಲೆ ಆಜುಬಾಜು	500	5382	1010	10872	1140	12271
53	ಕೋರ್ಟ್‌ರಸ್ತೆ ಪೂರ್ವಭಾಗ/ಭದ್ರಣ್ಣಮನೆರಸ್ತೆ	500	5382	1010	10872	1140	12271
54	ಅಡ್ಡರಸ್ತೆ	500	5382	1010	10872	1140	12271
55	ಮುಖ್ಯರಸ್ತೆ	550	5920	1230	13240	1360	14639
56	ಡಿ.ಕ್ರಾಸ್‌ರಸ್ತೆ ಪಶ್ಚಿಮಭಾಗ ಡಿ.ಕ್ರಾಸ್ ಬೋವಿಕಾಲೋನಿ /ಕೋರ್ಟ್‌ಹಿಂಭಾಗ ಸಂತರಾಯಪ್ಪದೇವಾಲಯ ಚರ್ಚ್	450	4844	970	10441	1100	11840
57	ಮುಖ್ಯರಸ್ತೆ	400	4306	970	10441	1100	11840
58	ಬಿ.ಎಂ.ಶ್ರೀ.ಉತ್ತರರಸ್ತೆ	400	4306	970	10441	1100	11840
59	ಅಡ್ಡರಸ್ತೆ	400	4306	970	10441	1100	11840
60	ಬೆಂಗಳೂರು - ಹಿಂದೂಪುರ ಉತ್ತರರಸ್ತೆ	650	6997	1280	13778	1410	15177
61	ಡಿ.ಕ್ರಾಸ್‌ರಸ್ತೆ ಪಶ್ಚಿಮಭಾಗ (ಎಲ್.ಐ.ಸಿ.ಮುಂಭಾಗ)	750	8073	1310	14101	1440	15500
62	ತೋಟಗಾರಿಕೆ ಇಲಾಖೆ ಪೂರ್ವಭಾಗ	800	8611	1330	14316	1460	15715
5ನೇ ವಾರ್ಡ್ ಸಿದ್ಧೇನಾಯಕನಹಳ್ಳಿ							
63	ಸಿದ್ಧೇನಾಯಕನಹಳ್ಳಿ ಡಿ.ಕ್ರಾಸ್ ಶ್ರೀಧರ್ಮರಾಯಸ್ವಾಮಿ ನಗರ	500	5382	1010	10872	1140	12271
64	ಶ್ರೀಧರ್ಮರಾಯಸ್ವಾಮಿ ನಗರ (ಜೈನರ ದೇವಾಲಯದಿಂದ ಬಲಭಾಗದ ಶಿವಪುರಗೇಟ್ ಅಯ್ಯಪ್ಪಸ್ವಾಮಿ ದೇವಸ್ಥಾನದ ಮುಂಭಾಗದವರೆಗೆ)	400	4306	970	10441	1100	11840
65	ಶ್ರೀಧರ್ಮರಾಯಸ್ವಾಮಿ ನಗರ (ಬ್ಲಾಕ್ 1) ಮುಖ್ಯರಸ್ತೆ	450	4844	990	10656	1120	12056
66	ಅಡ್ಡರಸ್ತೆ	400	4306	970	10441	1100	11840
67	ಬಿ.ಎಂ.ಶ್ರೀ ಉತ್ತರ(ಹೊಸಕರಗದ ಗುಡಿರಸ್ತೆ)(ಹಳೇ 5)	500	5382	1010	10872	1140	12271
68	ಶಿವಪುರದ ಬಾಗಿಲು (ಹಳೇ 5)	600	6458	1250	13455	1380	14854
69	ಅಡ್ಡರಸ್ತೆ	400	4306	970	10441	1100	11840

ಕ್ರ. ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಆಪಾರ್ಟ್‌ಮೆಂಟ್			
		ದರ ಪ್ರತಿ ಚ.ಅಡಿಗ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರೈಫೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
70	ಕಾಶಿವಿಶ್ವೇಶ್ವರ ಸ್ವಾಮಿ ದೇವಾಲಯ ಆಜುಬಾಜು (ಹಳೇ 5)	500	5382	1010	10872	1140	12271
71	ಅಡ್ಡರಸ್ತೆ	400	4306	970	10441	1100	11840
72	ಶ್ರೀಧರ್ಮರಾಯಸ್ವಾಮಿ ನಗರ	450	4844	990	10656	1120	12056
73	ತಿಗಳೇಭಾಗಯ್ಯ 2ನೇ ಮೈನ್ (ಹಳೇ 1 ಮತ್ತು 3)	500	5382	1010	10872	1140	12271
74	ಜೆ.ಸಿ.ಸರ್ಕಲ್ (ಹಳೇ 1 ಮತ್ತು 3)	600	6458	1250	13455	1380	14854
75	ತಿಗಳೇಭಾಗಯ್ಯ 1ನೇ ಮೈನ್	600	6458	1250	13455	1380	14854
76	ಅಡ್ಡರಸ್ತೆ	450	4844	990	10656	1120	12056
77	ಡಿ.ಕ್ರಾಸ್ ರಸ್ತೆ (ಎಲ್.ಐ.ಸಿ.ಉತ್ತರಭಾಗ) (ಹಳೇ 4) ಮುಖ್ಯರಸ್ತೆ	700	7535	1290	13886	1420	15285
78	ಸಹಜಾನಂದನಗರ (ಹಳೇ 4)	650	6997	1280	13778	1410	15177
79	ಬೆಂಗಳೂರು ಹಿಂದೂಪುರ ರಸ್ತೆ (ಡಿ.ಕ್ರಾಸ್ ದಕ್ಷಿಣಭಾಗ) (ಹಳೇ 4)	800	8611	1330	14316	1460	15715
80	ಬೆಂಗಳೂರುಹಿಂದೂಪುರರಸ್ತೆ	800	8611	1330	14316	1460	15715
81	ಮುಖ್ಯರಸ್ತೆ	800	8611	1330	14316	1460	15715
82	ಸಿದ್ಧೇನಾಯಕನಹಳ್ಳಿ (ಬ್ಲಾಕ್ 2)	800	8611	1330	14316	1460	15715
83	ಶ್ರೀ ನರಸಿಂಹಸ್ವಾಮಿ ದೇವಸ್ಥಾನದ ದಕ್ಷಿಣಭಾಗ (ದೇವನಹಳ್ಳಿ ರಸ್ತೆ)	600	6458	1250	13455	1380	14854
84	ಬೆಂಗಳೂರು ಹಿಂದೂಪುರ ರಸ್ತೆ (ಹಳೇ 5)	800	8611	1330	14316	1460	15715
85	ಮುಖ್ಯರಸ್ತೆ	600	6458	1250	13455	1380	14854
86	ರಸ್ತೆ ನಂ. 562	500	5382	1010	10872	1140	12271
87	ಸಿದ್ಧೇನಾಯಕನಹಳ್ಳಿ (ಹಳೇ 5)	500	5382	1010	10872	1140	12271
88	ಅಡ್ಡರಸ್ತೆ	500	5382	1010	10872	1140	12271
89	ಸಿದ್ಧೇನಾಯಕನಹಳ್ಳಿ ಆಶ್ರಯಬಡಾವಣೆ (ಹಳೇ 5)	450	4844	990	10656	1120	12056
90	ಅಡ್ಡರಸ್ತೆ	450	4844	990	10656	1120	12056

ಕ್ರ. ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಅಪಾರ್ಟ್‌ಮೆಂಟ್			
		ದರ ಪ್ರತಿ ಚ.ಅಡಿಗ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
	6ನೇ ವಾರ್ಡ್						
91	(ಜೈನರ ದೇವಾಲಯದಿಂದ ಎಡಭಾಗದ ಖಾಸ್‌ಬಾಗ್‌ರಸ್ತೆ ಎಡಭಾಗದ ಸ್ಕಾಟ್‌ಕ್ಯಾಂಪ್ ರಸ್ತೆವರೆಗೆ)	600	6458	1250	13455	1380	14854
92	ಜೈನರ ದೇವಾಲಯದ ದಕ್ಷಿಣಭಾಗ ಅಡ್ಡರಸ್ತೆ	350	3767	960	10333	1090	11733
93	ಮುಖ್ಯರಸ್ತೆ	500	5382	1010	10872	1140	12271
94	ಬಿ.ಎಂ.ಶ್ರೀ ದಕ್ಷಿಣ ರಸ್ತೆ (ಹಳೇ 1) ಬಿ.ಎಂ.ಶ್ರೀ ದಕ್ಷಿಣ ರಸ್ತೆ	500	5382	1010	10872	1140	12271
95	ಬಿ.ಎಂ.ಶ್ರೀ ದಕ್ಷಿಣ ರಸ್ತೆ	450	4844	990	10656	1120	12056
96	ಸುಬ್ರಮಣ್ಯನಗರ (ಪ್ರಸನ್ನ ಚಿತ್ರಮಂದಿರ ಮುಂಭಾಗ) ಕೆರೆಬಾಗಿಲು	600	6458	1250	13455	1380	14854
97	ಅಡ್ಡರಸ್ತೆ	400	4306	970	10441	1100	11840
98	ರಂಗಪ್ಪಸರ್ಕಲ್ (ವಹ್ನಿಗರಪೇಟೆ ಪೂರ್ವರಸ್ತೆ) ಬಿ.ಎಂ.ಶ್ರೀ ದಕ್ಷಿಣ ರಸ್ತೆ	500	5382	1010	10872	1140	12271
99	ಅಡ್ಡರಸ್ತೆ	400	4306	970	10441	1100	11840
100	ಪೂರ್ವ ಮುಖ್ಯರಸ್ತೆ	450	4844	990	10656	1120	12056
101	ತಿಗಳೇಭಾಗಯ್ಯ ಅಡ್ಡರಸ್ತೆ	450	4844	990	10656	1120	12056
102	ಮುಖ್ಯರಸ್ತೆ	500	5382	1010	10872	1140	12271
103	ಬಿ.ಎಂ.ಶ್ರೀ. ಉತ್ತರರಸ್ತೆ	500	5382	1010	10872	1140	12271
104	ಖಾಸ್‌ಬಾಗ್ (ಹಳೇ 3) ಅಡ್ಡರಸ್ತೆ	500	5382	1010	10872	1140	12271
105	ಮುಖ್ಯರಸ್ತೆ	500	5382	1010	10872	1140	12271
106	ಬಿ.ಎಂ.ಶ್ರೀ. ರಸ್ತೆ	450	4844	990	10656	1120	12056
107	ಬೆಂಗಳೂರು ಹಿಂದೂಪುರ ರಸ್ತೆ ಕೆಂಪೇಗೌಡನಗರ (ಸ್ಕಾಟ್ ಕ್ಯಾಂಪ್ ರಸ್ತೆ)	700	7535	1290	13886	1420	15285
108	ಬೆಸೆಂಟ್ ಪಾರ್ಕ್ ರಸ್ತೆ	650	6997	1280	13778	1410	15177

ಕ್ರ. ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಆಪಾರ್ಟ್‌ಮೆಂಟ್			
		ದರ ಪ್ರತಿ ಚ.ಅಡಿ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
109	ಮುಖ್ಯರಸ್ತೆ	550	5920	1230	13240	1360	14639
110	ಮುತ್ತುರು ಅಡ್ಡರಸ್ತೆ	500	5382	1010	10872	1140	12271
111	ಮುತ್ತುರು ಮುಖ್ಯರಸ್ತೆ	600	6458	1250	13455	1380	14854
112	ಅಡ್ಡರಸ್ತೆ	400	4306	970	10441	1100	11840
113	ಬೆಂಗಳೂರು ಹಿಂದೂಪುರ ರಸ್ತೆ (ಹಳೇ 3) ಬೆಂಗಳೂರು ಹಿಂದೂಪುರ ರಸ್ತೆ	800	8611	1330	14316	1460	15715
	7ನೇ ವಾರ್ಡ್						
114	ಸೈಟ್ ಕ್ಯಾಂಪ್ ರಸ್ತೆ ದಕ್ಷಿಣಭಾಗ (ಹಳೇ 3)	800	8611	1330	14316	1460	15715
115	ಬೆಂಗಳೂರು ಹಿಂದೂಪುರರಸ್ತೆ	650	6997	1280	13778	1410	15177
116	ಸೈಟ್ ಕ್ಯಾಂಪ್ ರಸ್ತೆ	500	5382	1010	10872	1140	12271
117	ಅಡ್ಡರಸ್ತೆ	550	5920	1230	13240	1360	14639
118	ಮುಖ್ಯರಸ್ತೆ	650	6997	1280	13778	1410	15177
119	ರೈಲ್ವೇಸ್ಟೇಷನ್ ಪೂರ್ವಭಾಗ (ಬೆಂಗಳೂರು ಹಿಂದೂಪುರರಸ್ತೆ) ಹಳೇ ರೈಲ್ವೇಸ್ಟೇಷನ್‌ಪೂರ್ವಭಾಗ(ಬೆಂಗಳೂರು ಹಿಂದೂಪುರರಸ್ತೆ)	450	4844	990	10656	1120	12056
120	ಚಂದ್ರಶೇಖರಪುರ (ಹಳೇ 1) ಬಿ.ಎಂ.ಶ್ರೀ.ರಸ್ತೆ	450	4844	990	10656	1120	12056
121	ಮುಖ್ಯರಸ್ತೆ	450	4844	990	10656	1120	12056
122	ಶ್ರೀನಗರ (ಹಳೇ 1) ಪೂರ್ವ ಮುಖ್ಯರಸ್ತೆ	500	5382	1010	10872	1140	12271
123	ಬಿ.ಎಂ.ಶ್ರೀ.ರಸ್ತೆ	450	4844	990	10656	1120	12056
124	ಖಾಸ್‌ಬಾಗ್-ದರ್ಗಾಪುರ (ಹಳೇ 1)	400	4306	970	10441	1100	11840
125	ದರ್ಗಾಪುರ (ಹಳೇ 1)	550	5920	1230	13240	1360	14639
126	ದರ್ಗಾಪುರ ಪೂರ್ವಭಾಗ (ಬಿ.ಎಂ.ಶ್ರೀ.ರಸ್ತೆ)	450	4844	990	10656	1120	12056

ಕ್ರ. ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಆಪಾರ್ಟ್‌ಮೆಂಟ್			
		ದರ ಪ್ರತಿ ಚ.ಅಡಿಗಿ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
127	ಮುಖ್ಯರಸ್ತೆ	450	4844	990	10656	1120	12056
128	ಅಡ್ಡರಸ್ತೆ	400	4306	970	10441	1100	11840
129	ನಿವೇದಿತಾಸ್ಕೂಲ್ ರಸ್ತೆ	450	4844	990	10656	1120	12056
	8ನೇ ವಾರ್ಡ್ ವಹ್ನಿಗರಪೇಟೆ						
130	ದರ್ಗಾಪುರ (ಹಳೇ 1)	550	5920	1230	13240	1360	14639
131	ರಾಮಣ್ಣಬಾವಿ ಪಶ್ಚಿಮಭಾಗ	450	4844	990	10656	1120	12056
132	ತೇರಿನಬೀದಿ ಉತ್ತರ ಮತ್ತು ದಕ್ಷಿಣರಸ್ತೆ ಮುಖ್ಯರಸ್ತೆ	600	6458	1250	13455	1380	14854
133	ಅಡ್ಡರಸ್ತೆ	450	4844	990	10656	1120	12056
134	ರಂಗಪ್ಪ ಸರ್ಕಲ್	550	5920	1230	13240	1360	14639
135	ವಹ್ನಿಗರಪೇಟೆ ಹಾಗೂ ಹಳೇ ಕರಗದ ಗುಡರಸ್ತೆ ಮುಖ್ಯರಸ್ತೆ	550	5920	1230	13240	1360	14639
136	ಹಳೇ ಕರಗದ ಗುಡರಸ್ತೆ ದಕ್ಷಿಣಭಾಗ	450	4844	990	10656	1120	12056
137	ಅಡ್ಡರಸ್ತೆ	450	4844	990	10656	1120	12056
138	ಮುಖ್ಯರಸ್ತೆ ಬ್ರಾಹ್ಮಣರಬೀದಿ	550	5920	1230	13240	1360	14639
139	ಅಡ್ಡರಸ್ತೆ	500	5382	1010	10872	1140	12271
140	ವೆಂಕಟರಮಣಸ್ವಾಮಿ ದೇವಸ್ಥಾನದ ಆಜುಬಾಜು (ಹಳೇ1)	600	6458	1250	13455	1380	14854
141	ವೆಂಕಟರಮಣಸ್ವಾಮಿ ದೇವಸ್ಥಾನದ ಹಿಂಭಾಗ (ದಕ್ಷಿಣ)	500	5382	1010	10872	1140	12271
	9 ನೇ ವಾರ್ಡ್						
142	ಬ್ರಾಹ್ಮಣರಬೀದಿ ಮುಖ್ಯರಸ್ತೆ	500	5382	1010	10872	1140	12271
143	ಲಕ್ಷ್ಮೀದೇವಸ್ಥಾನದ ರಸ್ತೆ	500	5382	1010	10872	1140	12271
144	ದತ್ತಾತ್ರೇಯ ಭತ್ತದರಸ್ತೆ	500	5382	1010	10872	1140	12271
145	ಅಡ್ಡರಸ್ತೆ	450	4844	990	10656	1120	12056

ಕ್ರ. ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಆಪಾರ್ಟ್‌ಮೆಂಟ್			
		ದರ ಪ್ರತಿ ಚ.ಅಡಿಗಿ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
146	ಸಂಜಯನಗರ ಮುಖ್ಯರಸ್ತೆ	550	5920	1230	13240	1360	14639
147	ದತ್ತಾತ್ರೇಯ ಭತ್ತದರಸ್ತೆ	500	5382	1010	10872	1140	12271
148	ನೆಲಮಂಗಲರಸ್ತೆ	550	5920	1230	13240	1360	14639
149	ಅಡ್ಡರಸ್ತೆ	500	5382	1010	10872	1140	12271
150	ನೆಲಮಂಗಲರಸ್ತೆ	550	5920	1230	13240	1360	14639
151	ಕಾಲೇಜು ರಸ್ತೆ	550	5920	1230	13240	1360	14639
152	ವೀರಭದ್ರನಪಾಳ್ಯ	550	5920	1230	13240	1360	14639
153	ವಿದ್ಯಾನಗರ	500	5382	1010	10872	1140	12271
154	ದತ್ತಾತ್ರೇಯ ರಸ್ತೆ	500	5382	1010	10872	1140	12271
155	ಕೊಂಗಾಡಿಯಪ್ಪಕಾಲೇಜು ರಸ್ತೆ (ವಿವೇಕಾನಂದರಸ್ತೆ)	550	5920	1230	13240	1360	14639
156	ಮುಖ್ಯರಸ್ತೆ	550	5920	1230	13240	1360	14639
157	ಅಡ್ಡರಸ್ತೆ	500	5382	1010	10872	1140	12271
158	ದತ್ತಾತ್ರೇಯ ಭತ್ತದರಸ್ತೆ ದತ್ತಾತ್ರೇಯ ಭತ್ತದರಸ್ತೆ	600	6458	1250	13455	1380	14854
159	ಮುಖ್ಯರಸ್ತೆ	550	5920	1230	13240	1360	14639
160	ಅಡ್ಡರಸ್ತೆ	500	5382	1010	10872	1140	12271
10 ನೇ ವಾರ್ಡ್							
161	ವೀರಭದ್ರನಪಾಳ್ಯ	350	3767	960	10333	1090	11733
162	ಕನಕದಾಸ ರಸ್ತೆ	600	6458	1250	13455	1380	14854
163	ಲಕ್ಷ್ಮೀದೇವಸ್ಥಾನದ ರಸ್ತೆ	500	5382	1010	10872	1140	12271
164	ಮುಖ್ಯರಸ್ತೆ	550	5920	1230	13240	1360	14639
165	ಅಡ್ಡರಸ್ತೆ	350	3767	960	10333	1090	11733

ಕ್ರ. ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಆಪಾರ್ಟ್‌ಮೆಂಟ್			
		ದರ ಪ್ರತಿ ಚ.ಅಡಿಗೆ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
166	ಅರಳುಮಲ್ಲಿಗೆ ಗೇಟ್ ಪಶ್ಚಿಮಭಾಗ	600	6458	1250	13455	1380	14854
167	ಅಂಜನೇಯಸ್ವಾಮಿ ದೇವಸ್ಥಾನದ ಪಶ್ಚಿಮಭಾಗ	800	8611	1330	14316	1460	15715
168	ವೀರಭದ್ರನಪಾಳ್ಯ ಪೂರ್ವಭಾಗ (ಕುಚ್ಚಪ್ಪನಪೇಟೆ)	500	5382	1010	10872	1140	12271
169	ವೀರಭದ್ರನಪಾಳ್ಯ ಪೂರ್ವಭಾಗ (ಕುಚ್ಚಪ್ಪನಪೇಟೆರಸ್ತೆ)	500	5382	1010	10872	1140	12271
170	ಕನಕದಾಸರಸ್ತೆ (ವೀರಭದ್ರನಪಾಳ್ಯದರಸ್ತೆ)	500	5382	1010	10872	1140	12271
171	ಲಕ್ಷ್ಮೀದೇವಸ್ಥಾನದ ರಸ್ತೆ	450	4844	990	10656	1120	12056
172	ಮುಖ್ಯರಸ್ತೆ	500	5382	1010	10872	1140	12271
173	ಅಡ್ಡರಸ್ತೆ	450	4844	990	10656	1120	12056
11 ನೇ ವಾರ್ಡ್							
174	ಕರೇನಹಳ್ಳಿ ಮುಖ್ಯರಸ್ತೆ	600	6458	1250	13455	1380	14854
175	ಅಡ್ಡರಸ್ತೆ	400	4306	970	10441	1100	11840
176	ಹ್ಯಾಪಿಹೋಮ್ ಆಜುಬಾಜು	400	4306	970	10441	1100	11840
177	ಸಪ್ತಗಿರಿ ಕಲ್ಯಾಣಮಂಟಪದ ಆಜುಬಾಜು	400	4306	970	10441	1100	11840
178	ಕೊಂಗಾಡಿಯಪ್ಪ ಕಾಲೇಜು ದಕ್ಷಿಣಭಾಗ	600	6458	1250	13455	1380	14854
179	ಇಸ್ಲಾಂಪುರ	500	5382	1010	10872	1140	12271
180	ದರ್ಗಾಜೋಗಿಹಳ್ಳಿರಸ್ತೆ	500	5382	1010	10872	1140	12271
181	ಅಡ್ಡರಸ್ತೆ	450	4844	990	10656	1120	12056
12 ನೇ ವಾರ್ಡ್							
182	ವೀರಭದ್ರನಪಾಳ್ಯ ಕನಕದಾಸ ರಸ್ತೆ (ವೀರಭದ್ರನಪಾಳ್ಯ)	450	4844	990	10656	1120	12056
183	ಮುಖ್ಯರಸ್ತೆ	500	5382	1010	10872	1140	12271
184	ಅಡ್ಡರಸ್ತೆ	400	4306	970	10441	1100	11840

ಕ್ರ. ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಆಪಾರ್ಟ್‌ಮೆಂಟ್			
		ದರ ಪ್ರತಿ ಚ.ಅಡಿ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರೆಫೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
185	ಮಾರುತಿ ವ್ಯಾಯಾಮಶಾಲೆ ದಕ್ಷಿಣಭಾಗ ಮಾರುತಿ ವ್ಯಾಯಾಮಶಾಲೆರಸ್ತೆ (ಕಿತ್ತೂರುರಾಣಿ ಚನ್ನಮ್ಮ ರಸ್ತೆ)	550	5920	1230	13240	1360	14639
186	ಮುಖ್ಯರಸ್ತೆ	450	4844	990	10656	1120	12056
187	ದೇವರಾಜನಗರ		0	960	10333	1090	11733
188	ಮುಖ್ಯರಸ್ತೆ	600	6458	1250	13455	1380	14854
189	ಅಡ್ಡರಸ್ತೆ	400	4306	970	10441	1100	11840
190	ಕನಕದಾಸ ರಸ್ತೆ	400	4306	970	10441	1100	11840
191	ಕಿತ್ತೂರುರಾಣಿ ಚನ್ನಮ್ಮ ರಸ್ತೆ	400	4306	970	10441	1100	11840
192	ಕುಚ್ಚಪ್ಪನಪೇಟೆ ಮುಖ್ಯರಸ್ತೆ	550	5920	1230	13240	1360	14639
193	ಅಡ್ಡ ರಸ್ತೆ	450	4844	990	10656	1120	12056
	13 ನೇ ವಾರ್ಡ್						
194	ಭುವನೇಶ್ವರಿನಗರ ತಿಪ್ಪಾಪುರರಸ್ತೆ ಪಶ್ಚಿಮಭಾಗ ಕೊಂಗಾಡಿಯಪ್ಪ ಕಾಲೇಜುರಸ್ತೆ (ವಿವೇಕಾನಂದರಸ್ತೆ) ಮುಖ್ಯರಸ್ತೆ	500	5382	1010	10872	1140	12271
195	ಅಡ್ಡರಸ್ತೆ	450	4844	990	10656	1120	12056
196	ತೇರಿನಬೀದಿ ಚಕ್ರದಿಮ್ಮನಕೋಟೆ ತೇರಿನಬೀದಿ	450	4844	990	10656	1120	12056
197	ವೆಂಕಟರಮಣಸ್ವಾಮಿ ದೇವಸ್ಥಾನದ ಪಶ್ಚಿಮಭಾಗ	450	4844	990	10656	1120	12056
198	ಮುಖ್ಯರಸ್ತೆ	450	4844	990	10656	1120	12056
199	ಅಡ್ಡರಸ್ತೆ	600	6458	1250	13455	1380	14854
200	ಚಿಕ್ಕತುಮಕೂರು ರಸ್ತೆ	450	4844	990	10656	1120	12056
201	ನೆಲಮಂಗಲ ರಸ್ತೆ	600	6458	1250	13455	1380	14854
202	ಮುಖ್ಯರಸ್ತೆ	500	5382	1010	10872	1140	12271

ಕ್ರ. ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಆಪಾರ್ಟ್‌ಮೆಂಟ್			
		ದರ ಪ್ರತಿ ಚ.ಅಡಿಗಿ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
203	ಅರಳುಮಲ್ಲಿಗೆಗೇಟ್ ಆಂಜನೇಯದೇವಸ್ಥಾನ ಕುಚ್ಚಪ್ಪನಪೇಟೆ	400	4306	970	10441	1100	11840
204	ವಿಜಯವಿಠಲಸ್ವಾಮಿ ದೇವಸ್ಥಾನದ ದಕ್ಷಿಣಭಾಗ	400	4306	970	10441	1100	11840
205	ಕುಚ್ಚಪ್ಪನಪೇಟೆ	450	4844	990	10656	1120	12056
206	ಮುಖ್ಯರಸ್ತೆ	450	4844	990	10656	1120	12056
207	ಚೌಡೇಶ್ವರಿ ಗುಡಿರಸ್ತೆ	350	3767	960	10333	1090	11733
208	ಮುಖ್ಯರಸ್ತೆ	530	5705	1230	13240	1360	14639
209	ಅಡ್ಡರಸ್ತೆ	400	4306	970	10441	1100	11840
210	ತೇರಿನಬೀದಿ	450	4844	990	10656	1120	12056
211	ಚೌಡೇಶ್ವರಿ ಗುಡಿಬೀದಿ	450	4844	990	10656	1120	12056
212	ಮೈತ್ರಿ ಲೇ ಔಟ್	550	5920	1230	13240	1360	14639
14 ನೇ ವಾರ್ಡ್							
213	ವಹ್ನಿಗರಪೇಟೆ ಮುಖ್ಯರಸ್ತೆ	450	4844	990	10656	1120	12056
214	ಅಡ್ಡರಸ್ತೆ	450	4844	990	10656	1120	12056
215	ಬಿ.ಎಂ.ಶ್ರೀ ದಕ್ಷಿಣರಸ್ತೆ(ಬೆಂ.ರಸ್ತೆ)	400	4306	970	10441	1100	11840
216	ತೇರಿನಬೀದಿ	450	4844	990	10656	1120	12056
217	ತೂಬಗೆರೆಪೇಟೆ	450	4844	990	10656	1120	12056
218	ಅಡ್ಡರಸ್ತೆ	400	4306	970	10441	1100	11840
219	ಮುಖ್ಯರಸ್ತೆ	450	4844	990	10656	1120	12056
220	ರಾಘವೇಂದ್ರ ಸ್ವಾಮಿ ದೇವಸ್ಥಾನ	450	4844	990	10656	1120	12056
221	ಬ್ರಾಹ್ಮಣರಬೀದಿ	600	6458	1250	13455	1380	14854
222	ಮುಖ್ಯರಸ್ತೆ	500	5382	1010	10872	1140	12271

ಕ್ರ. ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಅಪಾರ್ಟ್‌ಮೆಂಟ್			
		ದರ ಪ್ರತಿ ಚ.ಅಡಿ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
223	ಅಡ್ಡರಸ್ತೆ	400	4306	970	10441	1100	11840
224	ಹಳೇ ಕರಗದ ಗುಡಿಯ ಹಾಗೂ ಉತ್ತರಭಾಗ	450	4844	990	10656	1120	12056
15 ನೇ ವಾರ್ಡ್							
225	ಕೋಟೆರಸ್ತೆ(ರಾಜ್ ಕಮಲ್‌ರಸ್ತೆ)	600	6458	1250	13455	1380	14854
226	ಲಕ್ಷ್ಮಿ ಚಿತ್ರಮಂದಿರದ ದಕ್ಷಿಣ ಭಾಗ	600	6458	1250	13455	1380	14854
227	ಮುಖ್ಯರಸ್ತೆ	450	4844	990	10656	1120	12056
228	ರಾಘವೇಂದ್ರಮಠದರಸ್ತೆ	450	4844	990	10656	1120	12056
229	ಟ್ಯಾಂಕ್ ರಸ್ತೆ	600	6458	1250	13455	1380	14854
230	ಅಡ್ಡರಸ್ತೆ	400	4306	970	10441	1100	11840
231	ತೂಬಗೆರೆಪೇಟೆ ವಹ್ನಿಗರಪೇಟೆ ದಕ್ಷಿಣರಸ್ತೆ	450	4844	990	10656	1120	12056
232	ಬಿ.ಎಂ.ಶ್ರೀ.ದಕ್ಷಿಣರಸ್ತೆ(ಬೆಂ.ರಸ್ತೆ)	450	4844	990	10656	1120	12056
233	ವೀರಭದ್ರಪ್ಪನಪೇಟೆ (ಚೌಡೇಶ್ವರಿ ದೇವಸ್ಥಾನದ ಮುಂಭಾಗ)	450	4844	990	10656	1120	12056
234	ಅಡ್ಡರಸ್ತೆ	450	4844	990	10656	1120	12056
235	ಮುಖ್ಯರಸ್ತೆ	500	5382	1010	10872	1140	12271
236	ತೇರಿನಬೀದಿ	500	5382	1010	10872	1140	12271
237	ಚೌಡೇಶ್ವರಿ ದೇವಸ್ಥಾನದರಸ್ತೆ	500	5382	1010	10872	1140	12271
238	ಚೌಡೇಶ್ವರಿ ಗುಡಿಬೀದಿ	500	5382	1010	10872	1140	12271
239	ಬ್ರಾಹ್ಮಣರಬೀದಿ	500	5382	1010	10872	1140	12271
240	ತೇರಿನಬೀದಿ	500	5382	1010	10872	1140	12271
16ನೇ ವಾರ್ಡ್							
241	ಗಾಂಧಿನಗರ ಮುಖ್ಯರಸ್ತೆ	800	8611	1330	14316	1460	15715
242	ಟ್ಯಾಂಕ್ ರೋಡ್	800	8611	1330	14316	1460	15715

ಕ್ರ. ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಆಪಾರ್ಟ್‌ಮೆಂಟ್			
		ದರ ಪ್ರತಿ ಚ.ಅಡಿ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
243	ಅಡ್ಡರಸ್ತೆ	650	6997	1280	13778	1410	15177
244	ಕಲಾಸಿಪಾಳ್ಯ	550	5920	1230	13240	1360	14639
245	ಟ್ಯಾಂಕ್ ರಸ್ತೆ	650	6997	1280	13778	1410	15177
246	ಕೋಟೆರಸ್ತೆ ಪೂರ್ವಭಾಗ	500	5382	1010	10872	1140	12271
247	ಪ್ರಸನ್ನ ಥಿಯೇಟರ್ ಹಿಂಭಾಗ	500	5382	1010	10872	1140	12271
17ನೇ ವಾರ್ಡ್							
248	ಕೋಟೆರಸ್ತೆ ಪಶ್ಚಿಮಭಾಗ / ರಾಜ್‌ಕಮಲ್ ರಸ್ತೆ ಪಶ್ಚಿಮಭಾಗ	600	6458	1250	13455	1380	14854
249	ಅಡ್ಡರಸ್ತೆ	450	4844	990	10656	1120	12056
250	ಸಿನಿಮಾರಸ್ತೆ ಮತ್ತು ದಕ್ಷಿಣಭಾಗ ಅಡ್ಡರಸ್ತೆ	450	4844	990	10656	1120	12056
251	ಲಕ್ಷ್ಮೀಟಾಕೇಸ್ ದಕ್ಷಿಣರಸ್ತೆ	600	6458	1250	13455	1380	14854
252	ಕೆ.ಆರ್.ಮಾರ್ಕೆಟ್ ದಕ್ಷಿಣಭಾಗ	700	7535	1290	13886	1420	15285
253	ಲಕ್ಷ್ಮೀ ಚಿತ್ರಮಂದಿರ ದಕ್ಷಿಣಭಾಗ ಮುಖ್ಯರಸ್ತೆ	550	5920	1230	13240	1360	14639
254	ಕೊಂಗಡಿಯಪ್ಪಮುಖ್ಯರಸ್ತೆ	550	5920	1230	13240	1360	14639
255	ಮುಖ್ಯರಸ್ತೆ (ಸಿನಿಮಾರಸ್ತೆ)	550	5920	1230	13240	1360	14639
256	ಅಡ್ಡರಸ್ತೆ	500	5382	1010	10872	1140	12271
257	ವಿಜಯವಿಠಲಸ್ವಾಮಿ ದೇವಸ್ಥಾನದ ಉತ್ತರಭಾಗ ವಿಜಯವಿಠಲಸ್ವಾಮಿ ದೇವಸ್ಥಾನದರಸ್ತೆ	500	5382	1010	10872	1140	12271
258	ಅಪೊಲೊ ಸ್ಟುಡಿಯೋ ಮುಂಭಾಗ (ಕುಚ್ಚಪ್ಪನಪೇಟೆರಸ್ತೆ) ಮುಖ್ಯರಸ್ತೆ	500	5382	1010	10872	1140	12271
259	ಅಡ್ಡರಸ್ತೆ	450	4844	990	10656	1120	12056
18ನೇ ವಾರ್ಡ್							
260	ಮಾರುತಿ ವ್ಯಾಯಾಮಶಾಲೆ ಉತ್ತರಭಾಗ ಮುಖ್ಯರಸ್ತೆ	500	5382	1010	10872	1140	12271
261	ಕೆ.ಸಿ.ನಾಗರಾಜ್ ರೋಡ್	450	4844	990	10656	1120	12056

ಕ್ರ. ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಅಪಾರ್ಟ್‌ಮೆಂಟ್			
		ದರ ಪ್ರತಿ ಚ.ಅಡಿ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
262	ಕಿತ್ತೂರುರಾಣಿಚೆನ್ನಮ್ಮ ರಸ್ತೆ	450	4844	990	10656	1120	12056
263	ಕುಚ್ಚಪ್ಪನಪೇಟೆ ರಸ್ತೆ	500	5382	1010	10872	1140	12271
264	ಅಡ್ಡರಸ್ತೆ	450	4844	990	10656	1120	12056
265	ಕುಚ್ಚಪ್ಪನಪೇಟೆ ರಸ್ತೆ	650	6997	1280	13778	1410	15177
266	ಆಂಜಿನಪ್ಪ ಸಿಲ್ಕ್ ಹೌಸ್	650	6997	1280	13778	1410	15177
267	ಕಲ್ಲುಪೇಟೆ	550	5920	1230	13240	1360	14639
268	ತ್ಯಾಗರಾಜನಗರ	500	5382	1010	10872	1140	12271
19ನೇ ವಾರ್ಡ್							
269	ದೇವರಾಜನಗರ ಮುಖ್ಯರಸ್ತೆ	550	5920	1230	13240	1360	14639
270	ಅಡ್ಡರಸ್ತೆ	450	4844	990	10656	1120	12056
271	ಕನಕದಾಸರಸ್ತೆ	450	4844	990	10656	1120	12056
272	ಕೊಂಗಾಡಿಯಪ್ಪ ಕಾಲೇಜುಮುಂಭಾಗ (ಪೂರ್ವ)	550	5920	1230	13240	1360	14639
273	ಕೊಂಗಾಡಿಯಪ್ಪ ಕಾಲೇಜುರಸ್ತೆ	600	6458	1250	13455	1380	14854
274	ಕೊಂಗಾಡಿಯಪ್ಪ ಕಾಲೇಜುರಸ್ತೆ (ವಿವೇಕಾನಂದರಸ್ತೆ)	600	6458	1250	13455	1380	14854
275	ಮುಖ್ಯರಸ್ತೆ	500	5382	1010	10872	1140	12271
276	ಅಡ್ಡರಸ್ತೆ	450	4844	990	10656	1120	12056
277	ಕಿತ್ತೂರುರಾಣಿ ಚೆನ್ನಮ್ಮರಸ್ತೆ /ಕನಕದಾಸರಸ್ತೆ	450	4844	990	10656	1120	12056
278	ಅ.ನ.ಕೃಷ್ಣರಾವ್ ರಸ್ತೆ	500	5382	1010	10872	1140	12271
279	ಅಡ್ಡರಸ್ತೆ	450	4844	990	10656	1120	12056
280	ಪ್ರೀತಿ ವೈನ್ಸ್ ಆಜುಬಾಜು	600	6458	1250	13455	1380	14854
281	ತ್ಯಾಗರಾಜನಗರ (ದಕ್ಷಿಣಭಾಗ) ಕೆ.ಸಿ.ನಾಗರಾಜು ಮನೆರಸ್ತೆ	500	5382	1010	10872	1140	12271

ಕ್ರ. ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಆಪಾರ್ಟ್‌ಮೆಂಟ್			
		ದರ ಪ್ರತಿ ಚ.ಅಡಿಗಿ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
282	ಮುಖ್ಯರಸ್ತೆ	500	5382	1010	10872	1140	12271
283	ಅ.ನ.ಕೃಷ್ಣರಾವ್ ರಸ್ತೆ	500	5382	1010	10872	1140	12271
284	ಅಡ್ಡರಸ್ತೆ	450	4844	990	10656	1120	12056
20ನೇ ವಾರ್ಡ್							
285	ಶ್ರೀ ಕೊಂಗಾಡಿಯಪ್ಪ ಕಾಲೇಜ್‌ರಸ್ತೆ	600	6458	1250	13455	1380	14854
286	ಅಡ್ಡರಸ್ತೆ	450	4844	990	10656	1120	12056
287	ಅ.ನ.ಕೃಷ್ಣರಾವ್ ರಸ್ತೆ	500	5382	1010	10872	1140	12271
288	ಮುಖ್ಯರಸ್ತೆ	500	5382	1010	10872	1140	12271
289	ತ್ಯಾಗರಾಜನಗರ ಮುಖ್ಯರಸ್ತೆ	500	5382	1010	10872	1140	12271
290	ಅಡ್ಡರಸ್ತೆ	450	4844	990	10656	1120	12056
291	ಈದ್ಗಾಮೊಹಲ್ಲ ಮುಖ್ಯರಸ್ತೆ	500	5382	1010	10872	1140	12271
292	ಅಡ್ಡರಸ್ತೆ	450	4844	990	10656	1120	12056
293	ದರ್ಗಾಮೊಹಲ್ಲ ಮುಖ್ಯರಸ್ತೆ	500	5382	1010	10872	1140	12271
294	ಅಡ್ಡರಸ್ತೆ	450	4844	990	10656	1120	12056
295	ಕುಚ್ಚಪ್ಪನಪೇಟೆ ರಸ್ತೆ (ಕಾಳಮ್ಮ ದೇವಸ್ಥಾನದರಸ್ತೆ)	600	6458	1250	13455	1380	14854
296	ಅಡ್ಡರಸ್ತೆ	450	4844	990	10656	1120	12056
297	ಮುಖ್ಯರಸ್ತೆ	500	5382	1010	10872	1140	12271
298	ಮುಕ್ತಾಂಭಿಕರಸ್ತೆ (ದರ್ಗಾರಸ್ತೆ)	450	4844	990	10656	1120	12056
299	ನಗರ್‌ರಪೇಟೆ (ಕಾಳಮ್ಮ ದೇವಸ್ಥಾನದರಸ್ತೆ)	450	4844	990	10656	1120	12056
21ನೇ ವಾರ್ಡ್							
300	ಕಲ್ಲುಪೇಟೆ ಮುಖ್ಯರಸ್ತೆ	550	5920	1230	13240	1360	14639
301	ಅಡ್ಡರಸ್ತೆ	450	4844	990	10656	1120	12056

ಕ್ರ. ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಆಪಾರ್ಟ್‌ಮೆಂಟ್			
		ದರ ಪ್ರತಿ ಚ.ಅಡಿ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
302	ಅ.ನ.ಕೃಷ್ಣರಾವ್ ರಸ್ತೆ	450	4844	990	10656	1120	12056
303	ಉತ್ತರ ಅಡ್ಡರಸ್ತೆ (ದರ್ಗಾಮೊಹಲ್ಲಾ ದಕ್ಷಿಣಭಾಗ)	450	4844	990	10656	1120	12056
304	ಕುಚ್ಚಪ್ಪನಪೇಟೆ	500	5382	1010	10872	1140	12271
305	ಮುಖ್ಯರಸ್ತೆ	500	5382	1010	10872	1140	12271
306	ಅಡ್ಡರಸ್ತೆ	450	4844	990	10656	1120	12056
307	ಕೊಂಗಾಡಿಯಪ್ಪ ರಸ್ತೆ	600	6458	1250	13455	1380	14854
308	ಗರ್ಲ್ಸ್ ಸ್ಕೂಲ್ ದಕ್ಷಿಣಭಾಗ (ಮಾರ್ಕೆಟ್ ರಸ್ತೆ)	600	6458	1250	13455	1380	14854
309	ಕೊಂಗಾಡಿಯಪ್ಪ ರಸ್ತೆ	600	6458	1250	13455	1380	14854
310	ಕೆ.ಆರ್.ಮಾರ್ಕೆಟ್ ಉತ್ತರಭಾಗ	550	5920	1230	13240	1360	14639
311	ಮುಖ್ಯರಸ್ತೆ	700	7535	1290	13886	1420	15285
312	ಹೇಮಾವತಿಪೇಟೆ ಮುಖ್ಯರಸ್ತೆ	600	6458	1250	13455	1380	14854
313	ಅಡ್ಡರಸ್ತೆ	550	5920	1230	13240	1360	14639
314	ಹಳೇಬಸ್ ಸ್ಟಾಂಡ್‌ರಸ್ತೆ (ಕೋಟೆರಸ್ತೆ)	850	9149	1340	14424	1470	15823
22ನೇ ವಾರ್ಡ್							
315	ನಗರ್‌ರಪೇಟೆ	700	7535	1290	13886	1420	15285
316	ಕುಚ್ಚಪ್ಪನಪೇಟೆರಸ್ತೆ (ಕಾಳಮ್ಮಗುಡಿರಸ್ತೆ ಪೂರ್ವಭಾಗ)	500	5382	1010	10872	1140	12271
317	ಕೊಂಗಾಡಿಯಪ್ಪ ದಕ್ಷಿಣರಸ್ತೆ	600	6458	1250	13455	1380	14854
318	ಮುಖ್ಯರಸ್ತೆ	500	5382	1010	10872	1140	12271
319	ದರ್ಗಾರಸ್ತೆ /ಮುಕ್ತಾಂಭಿಕರಸ್ತೆ	600	6458	1250	13455	1380	14854
320	ಮುಖ್ಯರಸ್ತೆ	550	5920	1230	13240	1360	14639
321	ಹೇಮಾವತಿಪೇಟೆ	600	6458	1250	13455	1380	14854

ಕ್ರ. ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಆಪಾರ್ಟ್‌ಮೆಂಟ್			
		ದರ ಪ್ರತಿ ಚ.ಅಡಿಗಿ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
322	ಕೊಂಗಾಡಿಯಪ್ಪರಸ್ತೆ (ಹೇಮಾವತಿಪೇಟೆ ಪಶ್ಚಿಮಭಾಗ)	600	6458	1250	13455	1380	14854
323	ಮುಖ್ಯರಸ್ತೆ	600	6458	1250	13455	1380	14854
324	ಅಡ್ಡರಸ್ತೆ	500	5382	1010	10872	1140	12271
325	ಬೆಸ್ತರಪೇಟೆ ದಕ್ಷಿಣಭಾಗ (ದರ್ಗಾರಸ್ತೆ)	700	7535	1290	13886	1420	15285
326	ಹಳೇಬಸ್ ಸ್ಟಾಂಡ್(ಕೋಟೆರಸ್ತೆ)	700	7535	1290	13886	1420	15285
327	ಹಳೇಬಸ್ ಸ್ಟಾಂಡ್ ಆಜುಬಾಜು	700	7535	1290	13886	1420	15285
328	ಸೌಂದರ್ಯಮಹಲ್ ರಸ್ತೆ	700	7535	1290	13886	1420	15285
329	ಶೇಣಿಗರಪೇಟೆ (ಬೋವಿಕಾಲೋನಿ)	500	5382	1010	10872	1140	12271
330	ಮುಖ್ಯರಸ್ತೆ	500	5382	1010	10872	1140	12271
331	ಬಿ.ಎಂ.ಶ್ರೀ. ದಕ್ಷಿಣಭಾಗ (ಹೊಸ ಕರಗದ ಗುಡಿರಸ್ತೆ)	500	5382	1010	10872	1140	12271
23ನೇ ವಾರ್ಡ್							
332	ಬೆಸ್ತರಪೇಟೆ ಮುಖ್ಯರಸ್ತೆ	800	8611	1330	14316	1460	15715
333	ಬಿ.ಎಂ.ಶ್ರೀ. ಉತ್ತರರಸ್ತೆ	650	6997	1280	13778	1410	15177
334	ದರ್ಗಾ ಪೂರ್ವರಸ್ತೆ	650	6997	1280	13778	1410	15177
335	ಅಡ್ಡರಸ್ತೆ	650	6997	1280	13778	1410	15177
336	ಚಿಕ್ಕಪೇಟೆ ಮುಖ್ಯರಸ್ತೆ	850	9149	1340	14424	1470	15823
337	ವಿಠೋಬ ದೇವಸ್ಥಾನದ ರಸ್ತೆ	550	5920	1230	13240	1360	14639
338	ಶೇಣಿಗರಪೇಟೆ	500	5382	1010	10872	1140	12271
339	ಸೌಂದರ್ಯ ಮಹಲ್ ರಸ್ತೆ	800	8611	1330	14316	1460	15715
340	ಹೊಸಕರಗದ ಗುಡಿರಸ್ತೆ (ಬಿ.ಎಂ.ಶ್ರೀ. ಉತ್ತರರಸ್ತೆ)	800	8611	1330	14316	1460	15715

ಕ್ರ. ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಆಪಾರ್ಟ್‌ಮೆಂಟ್			
		ದರ ಪ್ರತಿ ಚ.ಅಡಿಗಿ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
	24ನೇ ವಾರ್ಡ್						
341	ಕೊಂಗಾಡಿಯಪ್ಪ ಮುಖ್ಯರಸ್ತೆ	700	7535	1290	13886	1420	15285
342	ಅಡ್ಡರಸ್ತೆ	500	5382	1010	10872	1140	12271
343	ಬೆಸ್ತರಪೇಟೆ ಉತ್ತರರಸ್ತೆ	600	6458	1250	13455	1380	14854
344	ವೈಶ್ಯರಪೇಟೆ ಅಡ್ಡರಸ್ತೆ	550	5920	1230	13240	1360	14639
345	ಮುಖ್ಯರಸ್ತೆ	600	6458	1250	13455	1380	14854
346	ಅಡ್ಡರಸ್ತೆ (ವಾಸವಿರಸ್ತೆ)	600	6458	1250	13455	1380	14854
347	ದರ್ಜಿಪೇಟೆ ಉತ್ತರಭಾಗ	600	6458	1250	13455	1380	14854
348	ತಾಲ್ಲೂಕ್ ಕಛೇರಿರಸ್ತೆ	700	7535	1290	13886	1420	15285
349	ಅಡ್ಡರಸ್ತೆ	500	5382	1010	10872	1140	12271
350	ವಿರೋಬ ದೇವಸ್ಥಾನದ ರಸ್ತೆ	500	5382	1010	10872	1140	12271
351	ಅಡ್ಡರಸ್ತೆ	450	4844	990	10656	1120	12056
352	ಮುಖ್ಯರಸ್ತೆ	500	5382	1010	10872	1140	12271
353	ವಿರೋಬ ದೇವಸ್ಥಾನದ ಪೂರ್ವರಸ್ತೆ	500	5382	1010	10872	1140	12271
354	ಚಿಕ್ಕಪೇಟೆ, ಚಿಕ್ಕಪೇಟೆ ಮುಖ್ಯರಸ್ತೆ	850	9149	1340	14424	1470	15823
355	ಮುಖ್ಯರಸ್ತೆ	600	6458	1250	13455	1380	14854
356	ಅಡ್ಡರಸ್ತೆ	500	5382	1010	10872	1140	12271
357	ಹೊಸಕರಗದ ಗುಡಿರಸ್ತೆ (ಬಿ.ಎಂ.ಶ್ರೀ. ಉತ್ತರರಸ್ತೆ)	800	8611	1330	14316	1460	15715
	25ನೇ ವಾರ್ಡ್						
358	ಕೊಂಗಾಡಿಯಪ್ಪ ಉತ್ತರರಸ್ತೆ/ ಮುಖ್ಯರಸ್ತೆ (ರುಮಾಲೆಭತ್ತದ ಪಶ್ಚಿಮರಸ್ತೆ)	550	5920	1230	13240	1360	14639
359	ತಾಲ್ಲೂಕ್ ಆಫೀಸ್ ರಸ್ತೆ	700	7535	1290	13886	1420	15285

ಕ್ರ. ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಆಪಾರ್ಟ್‌ಮೆಂಟ್			
		ದರ ಪ್ರತಿ ಚ.ಅಡಿ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
360	ಪೂರ್ವ ಮುಖ್ಯರಸ್ತೆ	600	6458	1250	13455	1380	14854
361	ಅಡ್ಡರಸ್ತೆ	450	4844	990	10656	1120	12056
362	ದರ್ಜೆಪೇಟೆ ಉತ್ತರರಸ್ತೆ	550	5920	1230	13240	1360	14639
363	ಎಲೇಪೇಟೆ ಉತ್ತರರಸ್ತೆ	550	5920	1230	13240	1360	14639
364	ಹೊಸಕರಗದ ಗುಡಿರಸ್ತೆ (ಬಿ.ಎಂ.ಶ್ರೀ. ಉತ್ತರರಸ್ತೆ)	800	8611	1330	14316	1460	15715
365	ಸ್ವಿಪರ್ನ್ ಕಾಲೋನಿ	400	4306	970	10441	1100	11840
26ನೇ ವಾರ್ಡ್							
366	ಕುಂಬಾರಪೇಟೆ / ಮುಖ್ಯರಸ್ತೆ ಕೋರ್ಟ್‌ರಸ್ತೆ	650	6997	1280	13778	1410	15177
367	ಕುಂಬಾರಪೇಟೆ ಸ್ವಿಪರ್ನ್ ಕಾಲೋನಿ/ಕುಂಬಾರಪೇಟೆರಸ್ತೆ	500	5382	1010	10872	1140	12271
368	ಮಾರುತಿನಗರ ದಕ್ಷಿಣಭಾಗ ಮುಖ್ಯರಸ್ತೆ	600	6458	1250	13455	1380	14854
369	ಅಡ್ಡರಸ್ತೆ	450	4844	990	10656	1120	12056
370	ಮುಖ್ಯರಸ್ತೆ ಕೋರ್ಟ್‌ರಸ್ತೆ	700	7535	1290	13886	1420	15285
371	ಹೊಸಕರಗದ ಗುಡಿರಸ್ತೆ (ಬಿ.ಎಂ.ಶ್ರೀ. ಉತ್ತರರಸ್ತೆ)	600	6458	1250	13455	1380	14854
27ನೇ ವಾರ್ಡ್							
372	ಮಾರುತಿನಗರ			960	10333	1090	11733
373	ಕೊಂಗಡಿಯಪ್ಪ ಉತ್ತರರಸ್ತೆ	650	6997	1280	13778	1410	15177
374	ಮುಖ್ಯರಸ್ತೆ	600	6458	1250	13455	1380	14854
375	ಮಾರುತಿನಗರ ಮುಖ್ಯರಸ್ತೆ	650	6997	1280	13778	1410	15177
376	ಅಡ್ಡರಸ್ತೆ	450	4844	990	10656	1120	12056
377	ಭದ್ರಣ್ಣಮನೆ ರಸ್ತೆ	550	5920	1230	13240	1360	14639
378	ಕೋರ್ಟ್ ರಸ್ತೆ	600	6458	1250	13455	1380	14854

ಕ್ರ. ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಅಪಾರ್ಟ್‌ಮೆಂಟ್			
		ದರ ಪ್ರತಿ ಚ.ಅಡಿ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
379	ಮಾರುತಿನಗರ ಮತ್ತು ದಕ್ಷಿಣಭಾಗ	550	5920	1230	13240	1360	14639
380	ಭದ್ರಣ್ಣ ನವರಮನರಸ್ತೆ (ಮಾರುತಿನಗರ ಉತ್ತರಭಾಗ)	450	4844	990	10656	1120	12056
381	ಡಿ.ಕ್ರಾಸ್ ರಸ್ತೆ (ಬಿ.ಎಂ.ಶ್ರೀ. ಉತ್ತರರಸ್ತೆ)	650	6997	1280	13778	1410	15177
28ನೇ ವಾರ್ಡ್							
382	ಗಾಣಿಗರಪೇಟೆ ಮತ್ತು ಪೂರ್ವಭಾಗ	600	6458	1250	13455	1380	14854
383	ಮುಖ್ಯರಸ್ತೆ	600	6458	1250	13455	1380	14854
384	ಅಡ್ಡರಸ್ತೆ	450	4844	990	10656	1120	12056
385	ಮುಕ್ತಾಂಭಿಕರಸ್ತೆ ಉತ್ತರಭಾಗ ದರ್ಗಾರಸ್ತೆ (ಮುಕ್ತಾಂಭಿಕರಸ್ತೆ)	500	5382	1010	10872	1140	12271
386	ಗಾಣಿಗರಪೇಟೆ	600	6458	1250	13455	1380	14854
387	ಆಚಾರ್‌ಪೇಟೆ ಅರಳೇಪೇಟೆ	450	4844	990	10656	1120	12056
388	ಮುಖ್ಯರಸ್ತೆ	500	5382	1010	10872	1140	12271
389	ಅಡ್ಡರಸ್ತೆ	450	4844	990	10656	1120	12056
390	ಕೊಂಗಾಡಿಯಪ್ಪ ರಸ್ತೆ	600	6458	1250	13455	1380	14854
391	ತಾಲ್ಲೂಕ್ ಕಛೇರಿರಸ್ತೆ ದಕ್ಷಿಣಭಾಗ	700	7535	1290	13886	1420	15285
392	ಮುಖ್ಯರಸ್ತೆ	650	6997	1280	13778	1410	15177
393	ತಾಲ್ಲೂಕ್ ಕಛೇರಿರಸ್ತೆ (ಉತ್ತರಭಾಗ)	700	7535	1290	13886	1420	15285
394	ಮುಖ್ಯರಸ್ತೆ	650	6997	1280	13778	1410	15177
395	ದೇಶದಪೇಟೆ ಮುಖ್ಯರಸ್ತೆ	600	6458	1250	13455	1380	14854
396	ಅಡ್ಡರಸ್ತೆ	500	5382	1010	10872	1140	12271
397	ಹೊಸ ಬಸ್‌ಸ್ಟಾಂಡ್ ರಸ್ತೆ	700	7535	1290	13886	1420	15285

ಕ್ರ. ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಆಪಾರ್ಟ್‌ಮೆಂಟ್			
		ದರ ಪ್ರತಿ ಚ.ಅಡಿಗ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್ಸ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್ಸ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್ಸ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್ಸ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
398	ಡಾ.ಅಂಬೇಡ್ಕರ್ ರಸ್ತೆ (ಹೊಸ ಬಸ್‌ಸ್ಟಾಂಡ್ ರಸ್ತೆ)	650	6997	1280	13778	1410	15177
399	ನಗರಸಭೆರಸ್ತೆ	650	6997	1280	13778	1410	15177
400	ಕೋರ್ಟ್‌ರಸ್ತೆ	650	6997	1280	13778	1410	15177
401	ಕೊಂಗಾಡಿಯಪ್ಪ ರಸ್ತೆಯಿಂದ ಕೋರ್ಟ್ ರಸ್ತೆ	650	6997	1280	13778	1410	15177
402	ತೋಟಗಾರಿಕೆ ಇಲಾಖೆ ಉತ್ತರಭಾಗ	500	5382	1010	10872	1140	12271
29ನೇ ವಾರ್ಡ್							
403	ಗಾಣಿಗರಪೇಟೆ ಮತ್ತು ಪಶ್ಚಿಮಭಾಗ	500	5382	1010	10872	1140	12271
404	ಮುಖ್ಯರಸ್ತೆ	600	6458	1250	13455	1380	14854
405	ಅಡ್ಡರಸ್ತೆ	500	5382	1010	10872	1140	12271
406	ಮುಕ್ತಾಂಭಿಕರಸ್ತೆ ಉತ್ತರಭಾಗ	700	7535	1290	13886	1420	15285
407	ವಡ್ಡರಪೇಟೆ ಮುಖ್ಯರಸ್ತೆ	600	6458	1250	13455	1380	14854
408	ಅಡ್ಡರಸ್ತೆ	500	5382	1010	10872	1140	12271
409	ವಿವೇಕಾನಂದರಸ್ತೆ (ಕೊಂಗಾಡಿಯಪ್ಪಕಾಲೇಜುರಸ್ತೆ)	600	6458	1250	13455	1380	14854
410	ತಾಲ್ಲೂಕ್ ಕಛೇರಿರಸ್ತೆ (ದಕ್ಷಿಣಭಾಗ)	700	7535	1290	13886	1420	15285
411	ಕಛೇರಿಪಾಳ್ಯ	400	4306	970	10441	1100	11840
412	ವಿವೇಕಾನಂದ ರಸ್ತೆ	450	4844	990	10656	1120	12056
413	ಮುಕ್ತಾಂಭಿಕರಸ್ತೆ (ದರ್ಗಾರಸ್ತೆ)	450	4844	990	10656	1120	12056
414	ಕಛೇರಿಪಾಳ್ಯದ ರಸ್ತೆ	450	4844	990	10656	1120	12056
415	ಹಳೇ ಮಧುಗಿರಿರಸ್ತೆ	550	5920	1230	13240	1360	14639
416	ಮುಖ್ಯರಸ್ತೆ	550	5920	1230	13240	1360	14639

ಕ್ರ. ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಅಪಾರ್ಟ್‌ಮೆಂಟ್			
		ದರ ಪ್ರತಿ ಚ.ಅಡಿಗಿ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
417	ಅಡ್ಡರಸ್ತೆ	350	3767	960	10333	1090	11733
418	ಟೆಲಿಫೋನ್ ಎಕ್ಸ್‌ಚೇಂಜ್ ಉತ್ತರಭಾಗ	600	6458	1250	13455	1380	14854
419	ಮೋಲೀಸ್ ಕ್ವಾರ್ಟರ್ಸ್ ಆಜುಬಾಜು	500	5382	1010	10872	1140	12271
	30ನೇ ವಾರ್ಡ್						
420	ಇಸ್ಲಾಂಪುರ ರಸ್ತೆ	600	6458	1250	13455	1380	14854
421	ಶ್ರೀ ಕೊಂಗಾಡಿಯಪ್ಪ ಕಾಲೇಜ್‌ರಸ್ತೆ	600	6458	1250	13455	1380	14854
422	ಕರೇನಹಳ್ಳಿ	600	6458	1250	13455	1380	14854
423	ದರ್ಗಾಜೋಗಿಹಳ್ಳಿ ಮತ್ತು ರಸ್ತೆ	600	6458	1250	13455	1380	14854
424	ದರ್ಗಾ ಪಶ್ಚಿಮರಸ್ತೆ	450	4844	990	10656	1120	12056
425	ಮುಖ್ಯರಸ್ತೆ	500	5382	1010	10872	1140	12271
426	ಅಡ್ಡರಸ್ತೆ	350	3767	960	10333	1090	11733
427	ಶಾಂತಿನಗರ	500	5382	1010	10872	1140	12271
428	ಮುಕ್ತಾಂಭಿಕ ರಸ್ತೆ	450	4844	990	10656	1120	12056
	31ನೇ ವಾರ್ಡ್						
429	ಕಛೇರಿಪಾಳ್ಯದ ರಸ್ತೆ	450	4844	990	10656	1120	12056
430	ಮುಕ್ತಾಂಭಿಕ ರಸ್ತೆ (ದರ್ಗಾ ಪಶ್ಚಿಮ ರಸ್ತೆ)	450	4844	990	10656	1120	12056
431	ಹಳೇ ಮಧುಗಿರಿರಸ್ತೆ	500	5382	1010	10872	1140	12271
432	ಮುಖ್ಯರಸ್ತೆ	500	5382	1010	10872	1140	12271
433	ಅಡ್ಡರಸ್ತೆ	500	5382	1010	10872	1140	12271
434	ಕುರುಬರಹಳ್ಳಿ ಬಡಾವಣೆ (ಚೇತನ ಸ್ಕೂಲ್ ಆಜುಬಾಜು)	550	5920	1230	13240	1360	14639

ಕ್ರ. ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ಆಪಾರ್ಟ್‌ಮೆಂಟ್			
		ದರ ಪ್ರತಿ ಚ.ಅಡಿಗೆ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
435	ಮುಖ್ಯರಸ್ತೆ	450	4844	990	10656	1120	12056
436	ಅಡ್ಡರಸ್ತೆ	400	4306	970	10441	1100	11840
437	ಹಳೇ ಮಧುಗಿರಿರಸ್ತೆ	500	5382	1010	10872	1140	12271
438	ದರ್ಗಾ ಪಶ್ಚಿಮರಸ್ತೆ	500	5382	1010	10872	1140	12271
439	ತುಮಕೂರು ರಸ್ತೆ	550	5920	1230	13240	1360	14639
440	ಕಛೇರಿಪಾಳ್ಯ ಉತ್ತರಭಾಗ (ಪೊಲೀಸ್ ಕ್ವಾರ್ಟರ್ಸ್ ಆಜುಬಾಜು)	500	5382	1010	10872	1140	12271
441	ಸೋಮೇಶ್ವರ ಬಡಾವಣೆ ಪಶ್ಚಿಮಭಾಗ / ಸೋಮೇಶ್ವರಬಡಾವಣೆ ದಕ್ಷಿಣಭಾಗ ರಸ್ತೆ (ಭಗತ್‌ಸಿಂಗ್ ಕ್ರೀಡಾಂಗಣ ಉತ್ತರಭಾಗ)	700	7535	1290	13886	1420	15285
442	ಡಾ.ಅಂಬೇಡ್ಕರ್ ರಸ್ತೆ (ಹೊಸಬಸ್ ನಿಲ್ದಾಣರಸ್ತೆ)	600	6458	1250	13455	1380	14854
443	ಹಳೇ ಮಧುಗಿರಿರಸ್ತೆ	550	5920	1230	13240	1360	14639
444	ಮುಖ್ಯರಸ್ತೆ	550	5920	1230	13240	1360	14639
445	ಅಡ್ಡರಸ್ತೆ	450	4844	990	10656	1120	12056

ದೊಡ್ಡಬಳ್ಳಾಪುರ ತಾಲ್ಲೂಕು ಮತ್ತು ಹೋಬಳಿ/ಗ್ರಾಮವ್ಯಾಪ್ತಿಯ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ಮಾರುಕಟ್ಟೆ ದರಪಟ್ಟಿ.

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಗ್ರಾಮತಾಣ		ಪರಿವರ್ತಿತ ಲೇಔಟ್		ಜೈಯಪ್ಪ/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
		ಎಕರೆಗೆ ರೂ ಲಕ್ಷಗಳಲ್ಲಿ	ಎಕರೆಗೆ ರೂ ಲಕ್ಷಗಳಲ್ಲಿ	ಎಕರೆಗೆ ರೂ ಲಕ್ಷಗಳಲ್ಲಿ	ಪ್ರತಿ ಚ.ಅಡಿಗ	ಪ್ರತಿ.ಚ .ಮೀ	ಪ್ರತಿ ಚ.ಅಡಿಗ	ಪ್ರತಿ.ಚ .ಮೀ	ಪ್ರತಿ ಚ.ಅಡಿ	ಪ್ರತಿ.ಚ .ಮೀ	ಮೊಸಾಯಿಕ್ ಮತ್ತು ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
	ಹೋಬಳಿ: ಕಸಬಾ													
446	ಅರೇಹಳ್ಳಿ ಗುಡ್ಡದಹಳ್ಳಿ	45	50	54	250	2691	300	3229	500	5382	1010	10872	1140	12271
447	ಅ) ಮುಖ್ಯರಸ್ತೆ 50, 54, 55, 56, 58, 59, 64, 63, 74, 75, 76, 45, 47, 48, 49	70	77	84			400	4306	700	7535	1290	13886	1420	15285
448	ರಾಶಿ ಡೆವಲಪ್‌ಮೆಂಟ್								900	9688				
449	ಇನ್‌ಫೋಸಿಸಿಟಿ (ಕೆ.ವಿ.ಎನ್)								1100	11840				
450	ಅರಳುಮಲ್ಲಿಗೆ	45	50	54	250	2691	300	3229	500	5382	1010	10872	1140	12271
451	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 329,327,238,331,324,288, 289, 290,283,284,292,293,291,295, 296, 280,281,22,23	50	55	60			400	4306	700	7535	1290	13886	1420	15285
452	ಅಮಾನಿ ಪಾಲನಕೆರೆ	35	39	42			300	3229	500	5382	1010	10872	1140	12271
453	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 59,61,62	45	50	54			400	4306	700	7535	1290	13886	1420	15285
454	ಆಲಹಳ್ಳಿ	44	48	53	250	2691	300	3229	500	5382	1010	10872	1140	12271
455	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 69,66,70,71,72,04,02,14,25,26,27 ,28, 30,31, 33, 34,01	60	66	72			400	4306	700	7535	1290	13886	1420	15285
456	ಆದಿನಾರಾಯಣ ಹೊಸಹಳ್ಳಿ	45	50	54	250	2691	300	3229	500	5382	1010	10872	1140	12271

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ವಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಣ		ಪರಿವರ್ತಿತ ಲೇಔಟ್		ಬೈಯಪ್/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿಗ	ಪ್ರತಿ.ಚ. .ಮೀ	ಪ್ರತಿ ಚ.ಅಡಿಗ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಮೋಸಾಯಿಕ್ ಮತ್ತು ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
457	ಅ) ಮುಖ್ಯರಸ್ತೆ 70,69,66,78,79, 80,82, 83 84, 65, 54, 53	80	88	96			400	4306	700	7535	1290	13886	1420	15285
458	ಕೊನಫಾಟ್	45	50	54	200	2153	250	2691	400	4306	970	10441	1100	11840
459	ಅ) ಮುಖ್ಯರಸ್ತೆ, 198,497,193,194, 185, 44,43,35,36,34,33, 27,20,1,4,5, 339,337,338,312, 333,313,314, 315,316, 148,318,186,187,201,201	60	66	72			350	3767	600	6458	1250	13455	1380	14854
460	ಕಸುವನಹಳ್ಳಿ	35	39	42	250	2691	300	3229	500	5382	1010	10872	1140	12271
461	ಅ) ಮುಖ್ಯರಸ್ತೆ, 33,32,25,35,3,37,24	45	50	54			400	4306	700	7535	1290	13886	1420	15285
462	ಕೆ.ಜಿ.ಕುಂಟಿನಹಳ್ಳಿ	70	77	84	250	2691	450	4844	500	5382	1010	10872	1140	12271
463	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 13,14,15,16,22, 23,24,25	100	110	120			550	5920	700	7535	1290	13886	1420	15285
464	ಕರೇನಹಳ್ಳಿ	65	72	78	252	2713	350	3767	600	6458	1250	13455	1380	14854
465	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 37,36,35,33, 38,39,41, 42,43,44 45, 46,47,53,55,26,77	90	99	108			450	4844	800	8611	1330	14316	1460	15715
466	ಕುರುಬರಹಳ್ಳಿ	65	72	78	300	3229	400	4306	600	6458	1250	13455	1380	14854
467	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 59,58,61,69, 29,27,28, 25,21,23,18,13,10, 09,05,06,20	90	99	108			500	5382	800	8611	1330	14316	1460	15715

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಣ		ಪರಿವರ್ತಿತ ಲೇಔಟ್		ಬೈಯಪ್/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿಗ	ಪ್ರತಿ.ಚ .ಮೀ	ಪ್ರತಿ ಚ.ಅಡಿಗ	ಪ್ರತಿ.ಚ .ಮೀ	ಪ್ರತಿ ಚ.ಅಡಿ	ಪ್ರತಿ.ಚ .ಮೀ	ಮೋಸಾಯಿಕ್ ಮತ್ತು ವಿಟ್ರೈಜ್ಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
468	ರಾಯಲ್ ಸೆಲೆಟಿಯ								900	9688				
469	ಬೆಂಗಳೂರು ರಿಜೆನ್ಸಿ ಡೆವಲಪರ್ಸ್ ಪ್ರೈವೇಟ್ ಲಿ.,								900	9688				
470	ಕ್ಯಾಟಬೆರಿ ಕ್ಯಾಸೆಲ್ಸ್								700	7535				
471	ಕೊಡಿಗೇಹಳ್ಳಿ	65	72	78	250	2691	350	3767	500	5382	1010	10872	1140	12271
472	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 26,27,28,29,31, 32,41, 42,47,48,49, 50,51,82,83,84,85, 86,87,93,94,95,96,46,38,37,39	85	94	102			450	4844	700	7535	1290	13886	1420	15285
473	ಕಕ್ಕೇಹಳ್ಳಿ	33	36	40	200	2153	300	3229	400	4306	970	10441	1100	11840
474	ಕೆಸ್ತೂರು	44	48	53	200	2153	300	3229	400	4306	970	10441	1100	11840
475	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 51,52,57,58,59,61,97,98,101,102,10 3,104,105,106,107,08,125,127,130,1 31,132,133,145,143,146,151,152,153, 154,155, 156,172,173,174,175,176,177, 178,179,180,181,182,171,185, 186	55	61	66			400	4306	600	6458	1250	13455	1380	14854
476	ಕೋಳೂರು	35	39	42	150	1615	300	3229	400	4306	970	10441	1100	11840
477	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 21, 22, 23, 24, 25, 26 ಮತ್ತು 44	40	44	48			400	4306	500	5382	1010	10872	1140	12271

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಣ		ಪರಿವರ್ತಿತ ಲೇಔಟ್		ಬೈಯಪ್/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಮೋಸಾಯಿಕ್ ಮತ್ತು ವಿಟ್ರೆಫೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
478	ಮುತ್ತೂರು	100	110	120	300	3229	450	4844	600	6458	1250	13455	1380	14854
479	ಕೋಳೂರು ಪ್ಲಾಂಬೇಷನ್	70	77	84	150	1615	300	3229	400	4306	970	10441	1100	11840
480	ಕೋಳಿಪುರ	55	61	66	250	2691	250	2691	500	5382	1010	10872	1140	12271
481	ಕುಂಟನಹಳ್ಳಿ	33	36	40	250	2691	300	3229	500	5382	1010	10872	1140	12271
482	ಕಂಟನಕುಂಟೆ	60	66	72	250	2691	300	3229	500	5382	1010	10872	1140	12271
483	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 23,27,28,35,36,37,40, 41,42,43,44,46,47,53	80	88	96			400	4306	600	6458	1250	13455	1380	14854
484	ಖಾಸ್‌ಬಾಗ್	65	72	78	350	3767	450	4844	700	7535	1290	13886	1420	15285
485	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 48,49,50,51,52,61,62, 63,65, 66, 67,71	100	110	120			550	5920	800	8611	1330	14316	1460	15715
486	ಗಾಳಿಪೂಜಿ	33	36	40	150	1615	250	2691	300	3229	950	10226	1080	11625
487	ಗಂಗಾಧರಪುರ	80	88	96	400	4306	450	4844	800	8611	1330	14316	1460	15715
488	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 15,16,18,23,29, 80,81, 82,83, 84,85, 86,87,105,106,107, 108,109	100	110	120			550	5920	1000	10764	1400	15070	1530	16469
489	ಕೆ.ಜಿ.ಗೋವಿಂದಪುರ	33	36	40	200	2153	350	3767	400	4306	970	10441	1100	11840
490	ಎಸ್.ಎಂ.ಗೊಲ್ಲಹಳ್ಳಿ	33	36	40	200	2153	250	2691	400	4306	970	10441	1100	11840
491	ಚಿಕ್ಕತುಮಕೂರು	40	44	48	250	2691	300	3229	500	5382	1010	10872	1140	12271

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಣ		ಪರಿವರ್ತಿತ ಲೇಔಟ್		ಬೈಯಪ್/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿಗ	ಪ್ರತಿ.ಚ. .ಮೀ	ಪ್ರತಿ ಚ.ಅಡಿಗ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಮೋಸಾಯಿಕ್ ಮತ್ತು ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
492	ಅ) ಮುಖ್ಯರಸ್ತೆ 76,75,38,3,108,109, 110, 111, 104,88,89,74,5,90 ರಿಂದ 96,83,84,57,81,78,80,71,72,73, 74	55	61	66			400	4306	700	7535	1290	13886	1420	15285
493	ಜಕ್ಕನಂದ್ರ	33	36	40	200	2153	250	2691	500	5382	1010	10872	1140	12271
494	ತೊಗರಿಘಟ್ಟ	34	37	41	200	2153	250	2691	500	5382	1010	10872	1140	12271
495	ಅ) ಮುಖ್ಯರಸ್ತೆ	45	50	54	300	3229	350	3767	600	6458	1250	13455	1380	14854
496	ತಿಗಳೇಭಾಗಾ ಯು	65	72	78	350	3767	400	4306	600	6458	1250	13455	1380	14854
497	ಅ) ಮುಖ್ಯರಸ್ತೆ 9,30,64,36,65,77,81, 82,83,74,93	100	110	120			500	5382	800	8611	1330	14316	1460	15715
498	ತಿಮ್ಮನಂದ್ರ	60	66	72	250	2691	350	3767	500	5382	1010	10872	1140	12271
499	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 1,2,3,4,5,6, 123,122, 124,125,126,111, 152,153,154, 129,92,93,91,89, 86,87,85,78,77, 76,75,74,90	80	88	96			450	4844	700	7535	1290	13886	1420	15285
500	ತಳಗವಾರ	33	36	40	250	2691	300	3229	500	5382	1010	10872	1140	12271
501	ತಮ್ಮಶೆಟ್ಟಿಹಳ್ಳಿ	45	50	54	250	2691	350	3767	500	5382	1010	10872	1140	12271
502	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 1,5,6	80	88	96			450	4844	700	7535	1290	13886	1420	15285
503	ತಿಪ್ಪಾಪುರ	70	77	84	300	3229	450	4844	600	6458	1250	13455	1380	14854
504	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 15,16,17,18,19, 20,24, 26,47,49,51,50,51,50,52, 101,102,103,104	100	110	120			550	5920	800	8611	1330	14316	1460	15715

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಣ		ಪರಿವರ್ತಿತ ಲೇಔಟ್		ಬೈಯಪ್/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಮೋಸಾಯಿಕ್ ಮತ್ತು ವಿಟ್ರೆಫೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
505	ದಾಸಗೊಂಡನಹಳ್ಳಿ	30	33	36	250	2691	300	3229	500	5382	1010	10872	1140	12271
506	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 45,46	40	44	48			400	4306	700	7535	1290	13886	1420	15285
507	ದರ್ಗಾಪುರ	70	77	84	350	3767	450	4844	700	7535	1290	13886	1420	15285
508	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 31,30,32,27,23, 24,25	100	110	120			550	5920	900	9688	1370	14747	1500	16146
509	ದರ್ಗಾಜೋಗಿಹಳ್ಳಿ	70	77	84	350	3767	450	4844	700	7535	1290	13886	1420	15285
510	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 13,16,14,15,30,35,29,25,20,18, 19,26,27,28,24, 21,17	100	110	120			550	5920	800	8611	1330	14316	1460	15715
511	ನಾಗಸಂದ್ರ	33	36	40	200	2153	300	3229	400	4306	970	10441	1100	11840
512	ನಾಗದೇನಹಳ್ಳಿ	45	50	54	200	2153	350	3767	400	4306	970	10441	1100	11840
513	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 9,10,11,13,14, 5,6,4,15, 31,28,29,30,32,1,40, 41,42,43, 44,45, 84,85, 83,86,82,08	80	88	96			450	4844	600	6458	1250	13455	1380	14854
514	ನೇರಳಘಟ್ಟ	33	36	40	200	2153	250	2691	400	4306	970	10441	1100	11840
515	ಪಾಲನಜೋಗಿಹಳ್ಳಿ	70	77	84	350	3767	450	4844	700	7535	1290	13886	1420	15285
516	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 13,14,12,19,17,16,15,2728,35,34,	100	110	120			550	5920	900	9688	1370	14747	1500	16146

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಂ		ಪರಿವರ್ತಿತ ಲೇಔಟ್		ಬೈಯಪ್ಪ/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿ	ಪ್ರತಿ.ಚ .ಮೀ	ಪ್ರತಿ ಚ.ಅಡಿ	ಪ್ರತಿ.ಚ .ಮೀ	ಪ್ರತಿ ಚ.ಅಡಿ	ಪ್ರತಿ.ಚ .ಮೀ	ಮೋಸಾಯಿಕ್ ಮತ್ತು ವಿಟ್ರೆಫೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
	30,31,32,33,46,45,43,42,39,38,37, 63,08,07,06,05,09,11,10,44,47,49, 51,57													
517	ಪಿಂಡಕೂರು ತಿಮ್ಮನಹಳ್ಳಿ	65	72	78	300	3229	350	3767	600	6458	1250	13455	1380	14854
518	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 16,15,14,17,18, 30,31, 32,29,28,1,2,3	90	99	108		0	450	4844	800	8611	1330	14316	1460	15715
519	ಬಾಶೆಟ್ಟಹಳ್ಳಿ	80	88	96	350	3767	450	4844	700	7535	1290	13886	1420	15285
520	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 97,98,99,100, 101,102, 103,104,36,37,33,34, 32,25,24, 23,22,03,55,56,57, 19,20,08,04, 96,03	100	110	120			550	5920	900	9688	1370	14747	1500	16146
521	ರಾಜ್ ಪೋ ಲೇಔಟ್								900	9688				
522	ರಾಜ್ ಕೋ ಡೆವಲಪರ್ಸ್								900	9688				
523	ಜಿಂಕೆಬಜ್ಜಹಳ್ಳಿ	55	61	66	350	3767	400	4306	700	7535	1290	13886	1420	15285
524	ಅ) ಮುಖ್ಯರಸ್ತೆ 41,39,27,15,24,1,3,4,5,6,18,30,31,3 2,33,29,44,42,43, 46,47,48	80	88	96			500	5382	900	9688	1370	14747	1500	16146
525	ಬಿಸುವನಹಳ್ಳಿ	70	77	84	350	3767	450	4844	700	7535	1290	13886	1420	15285
526	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 43,44,60,89,72	100	110	120			550	5920	900	9688	1370	14747	1500	16146
527	ಬ್ಲೂ ವ್ಯಾಲಿ								850	9149				
528	ಪ್ರಕೃತಿ ಬೃಂದಾವನ್ ಲೇಔಟ್								1500	16146				

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಣ		ಪರಿವರ್ತಿತ ಲೇಔಟ್		ಬೈಯಪ್/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಮೋಸಾಯಿಕ್ ಮತ್ತು ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
529	ಮುತ್ಸಂದ್ರ	65	72	78	350	3767	400	4306	700	7535	1290	13886	1420	15285
530	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 7,5,3,4,61,13,14,15,16, 21	90	99	108			500	5382	900	9688	1370	14747	1500	16146
531	ಮಲ್ಲಾತಹಳ್ಳಿ	55	61	66	225	2422	300	3229	500	5382	1010	10872	1140	12271
532	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 49, 51, 54, 61/2.	80	88	96			400	4306	650	6997	1280	13778	1410	15177
533	ನಿಜಗಲ್ ಲೇಔಟ್								900	9688				
534	ಮಜರಾಹೊಸಹಳ್ಳಿ	65	72	78	350	3767	400	4306	700	7535	1290	13886	1420	15285
535	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 59,60,104,106,105,56, 53,57	85	94	102			500	5382	900	9688	1370	14747	1500	16146
536	ಮಾದಗೊಂಡನಹಳ್ಳಿ	33	36	40	200	2153	250	2691	400	4306	970	10441	1100	11840
537	ಮಂಡಿಬ್ಯಾಡರಹಳ್ಳಿ	34	37	41	250	2691	300	3229	500	5382	1010	10872	1140	12271
538	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 48,49,50	40	44	48			400	4306	700	7535	1290	13886	1420	15285
539	ಮರಳೇನಹಳ್ಳಿ	33	36	40	150	1615	200	2153	300	3229	950	10226	1080	11625
540	ಮೆಣಸಿ	33	36	40	150	1615	200	2153	300	3229	950	10226	1080	11625
541	ಮೇಡಿಹಳ್ಳಿ	33	36	40	150	1615	200	2153	300	3229	950	10226	1080	11625
542	ಏಕಾಶಿಪುರ	33	36	40	150	1615	200	2153	300	3229	950	10226	1080	11625
543	ಎಳ್ಳುಪುರ	70	77	84	300	3229	450	4844	600	6458	1250	13455	1380	14854

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಟಿ	ತರಿ	ಭಾಗಾಯ್ತು	ಗ್ರಾಮತಾಣ		ಪರಿವರ್ತಿತ ಲೇಔಟ್		ಬೈಯಪ್ಪ/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
		ಎಕರೆಗೆ ರೂ ಲಕ್ಷಗಳಲ್ಲಿ	ಎಕರೆಗೆ ರೂ ಲಕ್ಷಗಳಲ್ಲಿ	ಎಕರೆಗೆ ರೂ ಲಕ್ಷಗಳಲ್ಲಿ	ಪ್ರತಿ ಚ.ಅಡಿ	ಪ್ರತಿ.ಚ .ಮೀ	ಪ್ರತಿ ಚ.ಅಡಿ	ಪ್ರತಿ.ಚ .ಮೀ	ಪ್ರತಿ ಚ.ಅಡಿ	ಪ್ರತಿ.ಚ .ಮೀ	ಮೋಸಾಯಿಕ್ ಮತ್ತು ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
544	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 40,45,46,47,48,50,52, 54,55,56,57,58,62,44	100	110	120			550	5920	900	9688	1370	14747	1500	16146
545	ರಾಜಘಟ್ಟ	40	44	48	200	2153	300	3229	400	4306	970	10441	1100	11840
546	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 183,184,185,186, 187,166,189,165,164,163, 198,197,199, 200,139,138,137,213,214,215, 216,241,240,234,235,236, 30,31,32,33, 227,228,229,21,22,23,24,25,26,27,76,6 2,75, 74,72,69, 68,70,71,188	60	66	72			400	4306	600	6458	1250	13455	1380	14854
547	ರಾಜಘಟ್ಟ ಅಮಾನಿಕೆರೆ	35	39	42	90	969	100	1076	250	2691	930	10011	1060	11410
548	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 59,58,31,30,32	40	44	48			200	2153	250	2691	930	10011	1060	11410
549	ರೋಜಿಪುರ	80	88	96	450	4844	450	4844	800	8611	1330	14316	1460	15715
550	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 18,19,20,21,22,6,29, 30,28,31,43,44,45,42,46,47,41,48 58,57,49,13,14,15,10,24,25,26,27 99,100,98,91,92,73,81,80,85,88, 84,79,82,66,67,36,39,38,37	100	110	120			550	5920	1000	10764	1400	15070	1530	16469
551	ರಘುನಾಥಪುರ	65	72	78	350	3767	450	4844	700	7535	1290	13886	1420	15285

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ವಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಣ		ಪರಿವರ್ತಿತ ಲೇಔಟ್		ಬೈಯಪ್/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಮೋಸಾಯಿಕ್ ಮತ್ತು ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
552	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 45,46,44,48,68,64,63, 71	100	110	120			550	5920	900	9688	1370	14747	1500	16146
553	ಸೂರ್ಯ ಡೆವಲಪರ್ಸ್								900	9688				
554	ರಾಶಿ ಡೆವಲಪರ್ಸ್								900	9688				
555	ಇನ್‌ಫೋಸಿಸಿಟಿ (ಕೆ.ವಿ.ಎನ್)								1100	11840				
556	ಲಿಂಗನಹಳ್ಳಿ	33	36	40	200	2153	300	3229	400	4306	970	10441	1100	11840
557	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 239,246,247,249,238	40	44	48			400	4306	600	6458	1250	13455	1380	14854
558	ವಡ್ಡರಹಳ್ಳಿ	55	61	66	250	2691	300	3229	500	5382	1010	10872	1140	12271
559	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 142, 160, 161, 162	80	88	96			400	4306	700	7535	1290	13886	1420	15285
560	ವರದನಹಳ್ಳಿ	90	99	108	350	3767	400	4306	700	7535	1290	13886	1420	15285
561	ವೀರಾಪುರ	70	77	84	350	3767	450	4844	700	7535	1290	13886	1420	15285
562	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 88,92,87,79, 80,81,78, 82,83,85, 86	100	110	120			550	5920	900	9688	1370	14747	1500	16146
563	ಓಬದೇನಹಳ್ಳಿ	65	72	78	350	3767	400	4306	700	7535	1290	13886	1420	15285
564	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 64,65,52,53,63,56,61, 58,59,60,73,74,26,27,28,29,30	80	88	96			500	5382	900	9688	1370	14747	1500	16146

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಣ		ಪರಿವರ್ತಿತ ಲೇಔಟ್		ಬೈಯಪ್/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಮೊಸಾಯಿಕ್ ಮತ್ತು ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
565	ವೀರಭದ್ರನಪಾಳ್ಯ	70	77	84	400	4306	450	4844	800	8611	1330	14316	1460	15715
566	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 56,58,59,57, 60,64,54, 55,5,39,16,17,14,9, 10,11,12,8,6, 7,19	100	110	120			550	5920	1000	10764	1400	15070	1530	16469
567	ಸಿದ್ದೇನಾ ಯಕನಹಳ್ಳಿ	65	72	78	350	3767	450	4844	700	7535	1290	13886	1420	15285
568	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 10,34,35,33,36,37,38, 55,54,39, 43,45,49,47,12,14,15, 16,17	100	110	120			550	5920	900	9688	1370	14747	1500	16146
569	ಶಿವಪುರ	55	61	66	200	2153	400	4306	500	5382	1010	10872	1140	12271
570	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 106,107,108,110,111,	90	99	108			500	5382	700	7535	1290	13886	1420	15285
571	ಎಂ.ಆರ್.ಎಸ್. ಡೆವಲಪರ್ಸ್								700	7535				
572	ಕೆ.ಬಿ.ಎಲ್ ಎನ್‌ಕ್ಲೇವ್								650	6997				
573	ವೀನಸ್ ಗೇಟ್ ವೇ								700	7535				
574	ಶಿವಪುರ ಅಮಾನಿಕೆರೆ	65	72	78	200	2153	250	2691	400	4306	970	10441	1100	11840
575	ಶ್ರೀನಿವಾಸಪುರ	55	61	66	250	2691	400	4306	500	5382	1010	10872	1140	12271
576	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 18,22,23,25	90	99	108			500	5382	700	7535	1290	13886	1420	15285
577	ಸೊಣ್ಣಪ್ಪನಹಳ್ಳಿ	33	36	40	150	1615	200	2153	300	3229	950	10226	1080	11625
578	ಹೊನ್ನಾಘಟ್ಟ	28	31	34	150	1615	200	2153	300	3229	950	10226	1080	11625

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಂ		ಪರಿವರ್ತಿತ ಲೇಔಟ್		ಬೈಯಪ್/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿಗ	ಪ್ರತಿ.ಚ .ಮೀ	ಪ್ರತಿ ಚ.ಅಡಿಗ	ಪ್ರತಿ.ಚ .ಮೀ	ಪ್ರತಿ ಚ.ಅಡಿ	ಪ್ರತಿ.ಚ .ಮೀ	ಮೊಸಾಯಿಕ್ ಮತ್ತು ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
579	ಹಸನ್‌ಘಟ್ಟ	45	50	54	150	1615	250	2691	300	3229	950	10226	1080	11625
580	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 22,23,25,28,29,18,13, 14,15,16,8,9,10,11,12,27,30	65	72	78			350	3767	500	5382	1010	10872	1140	12271
581	ಸಿ.ಆರ್.ಪಿ.ಎಫ್ ಲೇಔಟ್								750	8073				
582	ಹೊಸಹುಡ್ಯ	70	77	84	350	3767	450	4844	600	6458	1250	13455	1380	14854
583	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 42,41,35,37,34,30,33, 32,31,28,37,26,39,41,42	100	110	120			550	5920	800	8611	1330	14316	1460	15715
	ಹೋಬಳಿ: ದೊಡ್ಡಬೆಳವಂಗಲ													
584	ಅಂಬಲಗೆರೆ	17	19	20	100	1076	120	1292	200	2153	920	9903	1050	11302
585	ಅಪ್ಪಕರೇನಹಳ್ಳಿ	15	17	18	100	1076	150	1615	200	2153	920	9903	1050	11302
586	ಅಕ್ಕತಮ್ಮನಹಳ್ಳಿ	17	19	20	100	1076	150	1615	200	2153	920	9903	1050	11302
587	ಕೂಗೋನಹಳ್ಳಿ	33	36	40	150	1615	250	2691	300	3229	950	10226	1080	11625
588	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 68,67,66,65,64,62,63,	55	61	66			350	3767	500	5382	1010	10872	1140	12271
589	ಕಾರೇಪುರ	15	17	18	100	1076	150	1615	200	2153	920	9903	1050	11302
590	ಕಸಾಘಟ್ಟ	22	24	26	100	1076	100	1076	200	2153	920	9903	1050	11302

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ವಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಂ		ಪರಿವರ್ತಿತ ಲೇಔಟ್		ಬೈಯಪ್ಪ/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿಗ	ಪ್ರತಿ.ಚ. .ಮೀ	ಪ್ರತಿ ಚ.ಅಡಿಗ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಮೊಸಾಯಿಕ್ ಮತ್ತು ವಿಟ್ರೆಫೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
591	ಕತ್ತಿಹೊಸಹಳ್ಳಿ	22	24	26	150	1615	250	2691	350	3767	960	10333	1090	11733
592	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 1,2,3,74,15, 16,18,19, 28,29,30,31,48, 49,51,53,54,56	40	44	48			350	3767	500	5382	1010	10872	1140	12271
593	ಕಾಮನ ಅಗ್ರಹಾರ	15	17	18	100	1076	150	1615	200	2153	920	9903	1050	11302
594	ಕಾಡತಿಪ್ಪೂರು	15	17	18	100	1076	150	1615	200	2153	920	9903	1050	11302
595	ಕೋನೇನಹಳ್ಳಿ	15	17	18	100	1076	150	1615	200	2153	920	9903	1050	11302
596	ಕಲ್ಲುದೇವನಹಳ್ಳಿ	22	24	26	100	1076	150	1615	200	2153	920	9903	1050	11302
597	ಮೂಡ್ಲಕಾಳೇನಹಳ್ಳಿ	15	17	18	100	1076	150	1615	200	2153	920	9903	1050	11302
598	ಕಂಗಳಾಪುರ	15	17	18	100	1076	150	1615	200	2153	920	9903	1050	11302
599	ಕಾರಾಪುರ	15	17	18	100	1076	150	1615	200	2153	920	9903	1050	11302
600	ಕಾಡತಿಪ್ಪೇನಹಳ್ಳಿ	15	17	18	100	1076	150	1615	200	2153	920	9903	1050	11302
601	ಕೋಲಿಗೇರಿ	15	17	18	100	1076	150	1615	200	2153	920	9903	1050	11302
602	ಗಲಿಬಿಲಿಕೋಟೆ	17	19	20	100	1076	150	1615	200	2153	920	9903	1050	11302
603	ಗುಂಡನಂದ್ರ	17	19	20	100	1076	150	1615	200	2153	920	9903	1050	11302
604	ಗುಂಡ್ಲಹಳ್ಳಿ	15	17	18	100	1076	150	1615	200	2153	920	9903	1050	11302
605	ಸಕ್ಕರೆಗೊಲ್ಲಹಳ್ಳಿ	15	17	18	100	1076	150	1615	200	2153	920	9903	1050	11302
606	ಚಿಕ್ಕನಹಳ್ಳಿ	15	17	18	100	1076	150	1615	200	2153	920	9903	1050	11302

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಂ		ಪರಿವರ್ತಿತ ಲೇಔಟ್		ಬೈಯಪ್/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿಗ	ಪ್ರತಿ.ಚ .ಮೀ	ಪ್ರತಿ ಚ.ಅಡಿಗ	ಪ್ರತಿ.ಚ .ಮೀ	ಪ್ರತಿ ಚ.ಅಡಿ	ಪ್ರತಿ.ಚ .ಮೀ	ಮೋಸಾಯಿಕ್ ಮತ್ತು ವಿಟ್ರೆಫೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
607	ಚುಂಚೇಗೌಡನಹೊಸಹಳ್ಳಿ	17	19	20	150	1615	200	2153	300	3229	950	10226	1080	11625
608	ಅ) ಮುಖ್ಯರಸ್ತೆ	35	39	42			300	3229	500	5382	1010	10872	1140	12271
609	ಚಿಕ್ಕಹೆಜ್ಜಾಜಿ	22	24	26	100	1076	150	1615	200	2153	920	9903	1050	11302
610	ಚಿಕ್ಕಹೆಜ್ಜಾಜಿ ಅಮಾನಿಕೆರೆ	20	22	24	100	1076	150	1615	200	2153	920	9903	1050	11302
611	ಚಿಕ್ಕಬೆಳವಂಗಲ	22	24	26	150	1615	250	2691	300	3229	950	10226	1080	11625
612	ಅ) ಮುಖ್ಯರಸ್ತೆ 104,105,108, 106,74 73,70,71,72,39,33, 38,36,32,31,3039,77,78,75,59,6 0,61,46,45,56,57 58,62,79	40	44	48			350	3767	500	5382	1010	10872	1140	12271
613	ಚಿಗರನಹಳ್ಳಿ	14	15	17	100	1076	150	1615	200	2153	920	9903	1050	11302
614	ಚಿಕ್ಕಮಂಕನಾಳ	14	15	17	100	1076	150	1615	200	2153	920	9903	1050	11302
615	ಚಿಕ್ಕ ಕಾಳೇನಹಳ್ಳಿ	14	15	17	100	1076	150	1615	200	2153	920	9903	1050	11302
616	ಜೋಯಿಸನ ಅಗ್ರಾಹರ	17	19	20	100	1076	150	1615	200	2153	920	9903	1050	11302
617	ತಂಬೇನಹಳ್ಳಿ	14	15	17	100	1076	150	1615	200	2153	920	9903	1050	11302
618	ತಿಪ್ಪೂರು	20	22	24	100	1076	150	1615	200	2153	920	9903	1050	11302
619	ತೂಬುಕುಂಟೆ	40	44	48	150	1615	200	2153	300	3229	950	10226	1080	11625
620	ತರಬನಹಳ್ಳಿ	20	22	24	100	1076	150	1615	200	2153	920	9903	1050	11302
621	ದೊಡ್ಡಬೆಳವಂಗಲ	22	24	26	200	2153	250	2691	200	2153	920	9903	1050	11302
622	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು	40	44	48			350	3767	500	5382	1010	10872	1140	12271

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಣಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಣ		ಪರಿವರ್ತಿತ ಲೇಔಟ್		ಬೈಯಪ್/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿಗ	ಪ್ರತಿ.ಚ. .ಮೀ	ಪ್ರತಿ ಚ.ಅಡಿಗ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಮೊಸಾಯಿಕ್ ಮತ್ತು ವಿಟ್ರೆಫೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
	116,117,118,141,151,154,155,165,164,163,110,111, 115,167, 166,181,180,179, 178, 177,176,175,174, 173,172,171, 170,169,168													
623	ದೊಡ್ಡಹೆಜ್ಜಾಜಿ	17	19	20	90	969	100	1076	200	2153	920	9903	1050	11302
624	ದೊಡ್ಡಮಂಕನಾಳ	14	15	17	90	969	100	1076	200	2153	920	9903	1050	11302
625	ನಾರನಹಳ್ಳಿ	22	24	26	150	1615	200	2153	300	3229	950	10226	1080	11625
626	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 34,61,53,67,63,141 137,136,134,142,	40	44	48			300	3229	500	5382	1010	10872	1140	12271
627	ಬೆಟ್ಟದಸೊಣ್ಣೆನಹಳ್ಳಿ	14	15	17	100	1076	150	1615	200	2153	920	9903	1050	11302
628	ಭೂಚನಹಳ್ಳಿ	14	15	17	100	1076	150	1615	200	2153	920	9903	1050	11302
629	ಬೊಮ್ಮನಹಳ್ಳಿ	17	19	20	100	1076	150	1615	200	2153	920	9903	1050	11302
630	ಬೊಮ್ಮಹಳ್ಳಿ	14	15	17	100	1076	150	1615	200	2153	920	9903	1050	11302
631	ಬ್ಯಾಡರಜಕ್ಕನಂದ್ರ	17	19	20	100	1076	150	1615	200	2153	920	9903	1050	11302
632	ಭಕ್ತರಹಳ್ಳಿ	28	31	34	100	1076	150	1615	200	2153	920	9903	1050	11302
633	ಬ್ಲೀಮರಾಹುತನಹಳ್ಳಿ	14	15	17	100	1076	150	1615	200	2153	920	9903	1050	11302
634	ಬೋಕಿಪುರ	17	19	20	150	1615	200	2153	300	3229	950	10226	1080	11625

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಣ		ಪರಿವರ್ತಿತ ಲೇಔಟ್		ಬೈಯಪ್/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಮೋಸಾಯಿಕ್ ಮತ್ತು ವಿಟ್ರೆಫೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
635	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 20,22,56,36,37,31,32, 33,19,21,12,13,14,15,48,49	25	28	30			300	3229	500	5382	1010	10872	1140	12271
636	ಭದ್ರಾಪುರ	14	15	17	100	1076	150	1615	200	2153	920	9903	1050	11302
637	ಬಸವನಪುರ	14	15	17	100	1076	150	1615	200	2153	920	9903	1050	11302
638	ಮಲ್ಲನಾ ರುಕನಹಳ್ಳಿ	14	15	17	100	1076	150	1615	200	2153	920	9903	1050	11302
639	ಮಾಡೇಶ್ವರ	14	15	17	100	1076	150	1615	200	2153	920	9903	1050	11302
640	ಮಧುರನಹೊಸಹಳ್ಳಿ	17	19	20	100	1076	150	1615	200	2153	920	9903	1050	11302
641	ಮುತ್ತುಕದಹಳ್ಳಿ	20	22	24	150	1615	200	2153	300	3229	950	10226	1080	11625
642	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 5,6,8,9,10,11,12,13,18, 19,2122, 23,24,25,26,27, 28,29	40	44	48			300	3229	500	5382	1010	10872	1140	12271
643	ಮೂಗೇನಹಳ್ಳಿ	20	22	24	150	1615	200	2153	300	3229	950	10226	1080	11625
644	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 2,3,4,7,8,11,12,13,14, 43,46,45,47,48,52,55	40	44	48			300	3229	500	5382	1010	10872	1140	12271

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಣಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಣ		ಪರಿವರ್ತಿತ ಲೇಔಟ್		ಬೈಯಪ್/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಮೊಸಾಯಿಕ್ ಮತ್ತು ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
645	ರಾಂಪುರ	17	19	20	100	1076	150	1615	200	2153	920	9903	1050	11302
646	ರಾಮೇಶ್ವರ	22	24	26	100	1076	150	1615	200	2153	920	9903	1050	11302
647	ಲಿಂಗಾಮರ	14	15	17	100	1076	150	1615	200	2153	920	9903	1050	11302
648	ವಾಣಿಗರಹಳ್ಳಿ	14	15	17	100	1076	150	1615	200	2153	920	9903	1050	11302
649	ವೆಂಕಟೇಶಪುರ	17	19	20	100	1076	150	1615	200	2153	920	9903	1050	11302
650	ಶ್ರವಣೂರು	22	24	26	100	1076	150	1615	200	2153	920	9903	1050	11302
651	ಶಿರಗೊಂಡನಹಳ್ಳಿ	14	15	17	100	1076	150	1615	200	2153	920	9903	1050	11302
652	ಸಂ-ಕರ್ಷನಹಳ್ಳಿ	14	15	17	100	1076	150	1615	200	2153	920	9903	1050	11302
653	ಸೊಣ್ಣೇನಹಳ್ಳಿ	14	15	17	100	1076	150	1615	200	2153	920	9903	1050	11302
654	ಹಳೇಕೋಟೆ	17	19	20	100	1076	150	1615	200	2153	920	9903	1050	11302
655	ಹಣಬೆ	22	24	26	150	1615	200	2153	300	3229	950	10226	1080	11625
656	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 63,64,65,66,67,68, 69,70,77,73,166,167, 168,169, 164, 165,163,18,179, 180,181	30	33	36			300	3229	500	5382	1010	10872	1140	12271
657	ಹುಸ್ಕೂರು	17	19	20	100	1076	150	1615	200	2153	920	9903	1050	11302
658	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 88,89,115,117, 120,121, 124,125,126,132,133, 134,151, 153	22	24	26			250	2691	400	4306	970	10441	1100	11840

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಣಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಣ		ಪರಿವರ್ತಿತ ಲೇಔಟ್		ಬೈಯಪ್ಪ/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಮೊಸಾಯಿಕ್ ಮತ್ತು ವಿಟ್ರೆಫೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
659	ಹಾದ್ರಿಪುರ	17	19	20	100	1076	150	1615	200	2153	920	9903	1050	11302
660	ಹುಲಿಕುಂಟೆ	22	24	26	100	1076	150	1615	200	2153	920	9903	1050	11302
661	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 123,124,125,135, 136, 137,139,140,138	40	44	48			250	2691	400	4306	970	10441	1100	11840
662	ಹುಲಿಕುಂಟೆ ಪ್ಲಾಂಟೇಷನ್	22	24	26	100	1076	150	1615	200	2153	920	9903	1050	11302
ಹೋಬಳಿ: ಮಧುರೆ														
663	ಕರೀಂಸೊಣ್ಣೇನಹಳ್ಳಿ	22	24	26	200	2153	250	2691	400	4306	970	10441	1100	11840
664	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 64,71,73,120,121,122	33	36	40			350	3767	500	5382	1010	10872	1140	12271
665	ಕೋಡಿಹಳ್ಳಿ	45	50	54	200	2153	250	2691	400	4306	970	10441	1100	11840
666	ಕುಕ್ಕನಹಳ್ಳಿ	27	30	32	200	2153	250	2691	400	4306	970	10441	1100	11840
667	ಕೆ.ಜಿ.ಶಾಸ್ತ್ರಿಪಾಳ್ಯ	22	24	26	200	2153	250	2691	400	4306	970	10441	1100	11840
668	ಕಲ್ಲೋಡು	22	24	26	200	2153	250	2691	400	4306	970	10441	1100	11840
669	ಕೆಂಜಿಗಾನಹಳ್ಳಿ	22	24	26	200	2153	250	2691	400	4306	970	10441	1100	11840
670	ಕನ್ನಮಂಗಲ	33	36	40	200	2153	250	2691	400	4306	970	10441	1100	11840
671	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು	50	55	60			350	3767	600	6458	1250	13455	1380	14854

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಣ		ಪರಿವರ್ತಿತ ಲೇಔಟ್		ಬೈಯಪ್/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿಗ	ಪ್ರತಿ.ಚ. .ಮೀ	ಪ್ರತಿ ಚ.ಅಡಿಗ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಮೊಸಾಯಿಕ್ ಮತ್ತು ವಿಟ್ರೆಫೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
	51,52,49,53,159,54,55, 42,41,40,36,37,35,43,44,45,33, 32,34,158,153,154,155,156,157													
672	ಕನಕವಾಡಿ	30	33	36	200	2153	250	2691	400	4306	970	10441	1100	11840
673	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 33,37,33,27,26,25,24, 28,29,22,23,19,20,7,8,9	50	55	60			350	3767	600	6458	1250	13455	1380	14854
674	ಕಮ್ಮಸಂದ್ರ	22	24	26	150	1615	200	2153	300	3229	950	10226	1080	11625
675	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 160,161,159,158, 157, 245,	28	31	34			300	3229	500	5382	1010	10872	1140	12271
676	ಕಾಡನೂರು	22	24	26	100	1076	150	1615	200	2153	920	9903	1050	11302
677	ಗಂಡರಗೂಳಿಪುರ	28	31	34	100	1076	150	1615	200	2153	920	9903	1050	11302
678	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 64,65,66,67,68,69,	28	31	34			250	2691	400	4306	970	10441	1100	11840
679	ಗೊಜ್ಜಿಗದಹಳ್ಳಿ	50	55	60	150	1615	200	2153	300	3229	950	10226	1080	11625
680	ಗೌಡಹಳ್ಳಿ	50	55	60	150	1615	200	2153	300	3229	950	10226	1080	11625
681	ಗೂಳ್ಳಿ	33	36	40	100	1076	150	1615	200	2153	920	9903	1050	11302

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಣಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಣ		ಪರಿವರ್ತಿತ ಲೇಔಟ್		ಬೈಯಪ್ಪ/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಮೊಸಾಯಿಕ್ ಮತ್ತು ವಿಟ್ರೆಫೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
682	ಚೆನ್ನಾದೇವಿ ಅಗ್ರಹಾರ	40	44	48	100	1076	150	1615	200	2153	920	9903	1050	11302
683	ಚಿಕ್ಕವಡಗರೆ	27	30	32	100	1076	150	1615	200	2153	920	9903	1050	11302
684	ಜುನ್ನಸಂದ್ರ	33	36	40	100	1076	150	1615	200	2153	920	9903	1050	11302
685	ತಿಮ್ಮಸಂದ್ರ	30	33	36	150	1615	250	2691	300	3229	950	10226	1080	11625
686	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 33,34	50	55	60			350	3767	500	5382	1010	10872	1140	12271
687	ಜಿ.ಪಿ.ಆರ್.ಗಾರ್ಡನ್, ಟೆರೆಕಾನ್								600	6458				
688	ದೊಡ್ಡವಡಗರೆ	22	24	26	120	1292	150	1615	250	2691	930	10011	1060	11410
689	ದೊಡ್ಡತುಮಕೂರು	65	72	78	150	1615	200	2153	300	3229	950	10226	1080	11625
690	ನಾಗೇನಹಳ್ಳಿ	22	24	26	120	1292	150	1615	250	2691	930	10011	1060	11410
691	ನರಸ ಝನ ಅಗ್ರಹಾರ	22	24	26	120	1292	150	1615	250	2691	930	10011	1060	11410
692	ನಲ್ಲೇನಹಳ್ಳಿ	22	24	26	120	1292	150	1615	250	2691	930	10011	1060	11410
693	ಪುಟ್ಟೇನಹಳ್ಳಿ	33	36	40	150	1615	250	2691	300	3229	950	10226	1080	11625
694	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 18,19,20,21,22, 23,24,	45	50	54			350	3767	500	5382	1010	10872	1140	12271
695	ಪುಟ್ಟ ಝನ ಅಗ್ರಹಾರ	33	36	40	150	1615	250	2691	300	3229	950	10226	1080	11625
696	ಪುರುಷನಹಳ್ಳಿ	33	36	40	120	1292	150	1615	250	2691	930	10011	1060	11410

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಣ		ಪರಿವರ್ತಿತ ಲೇಔಟ್		ಬೈಯಪ್/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಮೋಸಾಯಿಕ್ ಮತ್ತು ವಿಟ್ರೆಫೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
697	ಭದ್ರಾಪುರ	33	36	40	120	1292	150	1615	250	2691	930	10011	1060	11410
698	ಬೈರಸಂದ್ರ	33	36	40	120	1292	150	1615	250	2691	930	10011	1060	11410
699	ಮಧುರೆ	33	36	40	120	1292	250	2691	250	2691	930	10011	1060	11410
700	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 10,11,12,20,21, 22,23, 24,29,7,9,80,77,78,83, 84,85, 86, 87,88	45	50	54			350	3767	400	4306	970	10441	1100	11840
701	ಮಧುರೆ ಅಮಾನಿಕೆರೆ	33	36	40	120	1292	150	1615	250	2691	930	10011	1060	11410
702	ಮುಪ್ಪಡಿಘಟ್ಟ	40	44	48	120	1292	150	1615	250	2691	930	10011	1060	11410
703	ಮದಗೊಂಡನಹಳ್ಳಿ	33	36	40	120	1292	150	1615	250	2691	930	10011	1060	11410
704	ಮಲ್ಲೋಹಳ್ಳಿ	28	31	34	150	1615	200	2153	300	3229	950	10226	1080	11625
705	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 51,52,53,54,56,57,58, 59,60,61, 62,153,154,155,156,	33	36	40			300	3229	500	5382	1010	10872	1140	12271
706	ಮಾರಸಂದ್ರ	33	36	40	200	2153	250	2691	400	4306	970	10441	1100	11840
707	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 69, 70 93	60	66	72			350	3767	500	5382	1010	10872	1140	12271
708	ಇಸ್ಕೂರು	27	30	32	150	1615	250	2691	300	3229	950	10226	1080	11625

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಣಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಣ		ಪರಿವರ್ತಿತ ಲೇಔಟ್		ಬೈಯಪ್ಪ/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಮೊಸಾಯಿಕ್ ಮತ್ತು ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
709	ರಾಮದೇವನಹಳ್ಳಿ	27	30	32	150	1615	250	2691	300	3229	950	10226	1080	11625
710	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 142, 143, 144	40	44	48			350	3767	500	5382	1010	10872	1140	12271
711	ಉದ್ದಿಚಿಕ್ಕನಹಳ್ಳಿ	33	36	40	150	1615	250	2691	300	3229	950	10226	1080	11625
712	ಶಿಂಪಾಡಿಪುರ	27	30	32	150	1615	250	2691	300	3229	950	10226	1080	11625
713	ಶ್ಯಾಕಲದೇವನಪುರ	22	24	26	120	1292	150	1615	250	2691	930	10011	1060	11410
714	ಹಾಲೇನಹಳ್ಳಿ	22	24	26	120	1292	150	1615	250	2691	930	10011	1060	11410
715	ಹೊನ್ನಾವರ	22	24	26	120	1292	150	1615	250	2691	930	10011	1060	11410
716	ಹೊನ್ನಾದೇವಿಪುರ	22	24	26	120	1292	150	1615	250	2691	930	10011	1060	11410
ಹೋಬಳಿ: ತುಂಬಗೆರೆ														
717	ಅಂತರಹಳ್ಳಿ	15	17	18	120	1292	150	1615	250	2691	930	10011	1060	11410
718	ಅಳ್ಳಾಳಸಂದ್ರ	22	24	26	120	1292	150	1615	250	2691	930	10011	1060	11410
719	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ನಂ 46, 48	28	31	34			250	2691	400	4306	970	10441	1100	11840
720	ಆಚಾರ್ ಹಳ್ಳಿ	22	24	26	150	1615	200	2153	250	2691	930	10011	1060	11410
721	ಅ)ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 38,39,40,41,42,43,4 4,45,46	28	31	34			300	3229	400	4306	970	10441	1100	11840
722	ಕಲ್ಲು ಕೋಟೆ	12	13	14	120	1292	150	1615	250	2691	930	10011	1060	11410

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಣಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಂ		ಪರಿವರ್ತಿತ ಲೇಔಟ್		ಬೈಯಪ್ಪ/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿ	ಪ್ರತಿ.ಚ .ಮೀ	ಪ್ರತಿ ಚ.ಅಡಿ	ಪ್ರತಿ.ಚ .ಮೀ	ಪ್ರತಿ ಚ.ಅಡಿ	ಪ್ರತಿ.ಚ .ಮೀ	ಮೋಸಾಯಿಕ್ ಮತ್ತು ವಿಟ್ರೆಫೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
723	ಕಾಚಹಳ್ಳಿ	12	13	14	120	1292	150	1615	250	2691	930	10011	1060	11410
724	ಕಾವಲಹಳ್ಳಿ	12	13	14	120	1292	150	1615	250	2691	930	10011	1060	11410
725	ಕುರುವಿಗೇರಿ	12	13	14	120	1292	150	1615	250	2691	930	10011	1060	11410
726	ಕಂಚಿಗನಾಳ	12	13	14	120	1292	150	1615	250	2691	930	10011	1060	11410
727	ಕಾರನಾಳ	12	13	14	120	1292	150	1615	250	2691	930	10011	1060	11410
728	ಕಮಲೂರು	12	13	14	150	1615	200	2153	350	3767	960	10333	1090	11733
729	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 3,4,5,	25	28	30			300	3229	500	5382	1010	10872	1140	12271
730	ಕೆಳಗಿನ ನಾಯ್ಕರಂಡಹಳ್ಳಿ	10	11	12	120	1292	150	1615	250	2691	930	10011	1060	11410
731	ಕೆಳಗಿನ ಜೂಗಾನಹಳ್ಳಿ	10	11	12	120	1292	150	1615	250	2691	930	10011	1060	11410
732	ಕುರುಬರಹಳ್ಳಿ	12	13	14	120	1292	150	1615	250	2691	930	10011	1060	11410
733	ರಾಯಲ್ ಸೆಲೆಟಿಯ								900	9688				
734	ಕರೇನಹಳ್ಳಿ	14	15	17	150	1615	200	2153	300	3229	950	10226	1080	11625
735	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 7,8,9,11,6,41, 42,12,14, 215,16,30, 28,17,18,21,22,26,29	28	31	34			300	3229	500	5382	1010	10872	1140	12271
736	ಹ್ಯಾಪಿ ಹೋಮ್								900	9688				
737	ಕಲ್ಲುದೇವನಹಳ್ಳಿ	14	15	17	120	1292	150	1615	250	2691	930	10011	1060	11410

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಣಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಣ		ಪರಿವರ್ತಿತ ಲೇಔಟ್		ಬೈಯಪ್/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿಗ	ಪ್ರತಿ.ಚ. .ಮೀ	ಪ್ರತಿ ಚ.ಅಡಿಗ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಮೋಸಾಯಿಕ್ ಮತ್ತು ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
738	ಗೆದ್ದಲಪಾಳ್ಯ	10	11	12	120	1292	150	1615	250	2691	930	10011	1060	11410
739	ಗೊಳ್ಳನಂದಿಗುಂದ	14	15	17	120	1292	150	1615	250	2691	930	10011	1060	11410
740	ಗುಂಜೂರು	14	15	17	120	1292	150	1615	250	2691	930	10011	1060	11410
741	ಅ) ಮುಖ್ಯರಸ್ತೆ 51,52,54,55,14,60,63, 64,72,76,77,78,79,18,19,20,47, 22 24,25,26,27,28,37,39	22	24	26			250	2691	400	4306	970	10441	1100	11840
742	ಗಂಟಿಗಾನಹಳ್ಳಿ	14	15	17	120	1292	150	1615	250	2691	930	10011	1060	11410
743	ಚಿಕ್ಕಮುದ್ದೇನಹಳ್ಳಿ	10	11	12	120	1292	150	1615	250	2691	930	10011	1060	11410
744	ಚಿಕ್ಕರಾ ಉಪ್ಪನಹಳ್ಳಿ	10	11	12	120	1292	150	1615	250	2691	930	10011	1060	11410
745	ಚೆನ್ನಾಪುರ	10	11	12	120	1292	150	1615	250	2691	930	10011	1060	11410
746	ಜೋಗೊಂಡಹಳ್ಳಿ	17	19	20	150	1615	200	2153	300	3229	950	10226	1080	11625
747	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 43,45,50,51,52, 55,56, 57,58,59,60,61,63,64,11	30	33	36			300	3229	500	5382	1010	10872	1140	12271
748	ಚೇಲೇನಹಳ್ಳಿ	12	13	14	120	1292	150	1615	250	2691	930	10011	1060	11410
749	ಜೋಕ್ಕನಹಳ್ಳಿ	22	24	26	120	1292	150	1615	250	2691	930	10011	1060	11410
750	ತೂಬಗೆರೆ	12	13	14	120	1292			250	2691	930	10011	1060	11410
751	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 101,103,88,91	17	19	20			150	1615	400	4306	970	10441	1100	11840

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಣ		ಪರಿವರ್ತಿತ ಲೇಔಟ್		ಬೈಯಪ್/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಮೋಸಾಯಿಕ್ ಮತ್ತು ವಿಟ್ರೆಫೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
752	ಜೂಲಿಯಟ್ ವೆರೆನಿರ್ ಕ್ವಾರ್ಟರ್ಸ್								900	9688				
753	ತಪಸೀಹಳ್ಳಿ	17	19	20	120	1292	150	1615	250	2691	930	10011	1060	11410
754	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 12,13,14,15,16,18	28	31	34			250	2691	400	4306	970	10441	1100	11840
755	ತಿರುಮಗೊಂಡನಹಳ್ಳಿ	12	13	14	120	1292	150	1615	250	2691	930	10011	1060	11410
756	ತಪಸೀಪುರ	15	17	18	120	1292			250	2691	930	10011	1060	11410
757	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 6,7,8,9,10,20,25, 26	30	33	36			250	2691	400	4306	970	10441	1100	11840
758	ದುರ್ಗೇನಹಳ್ಳಿ	10	11	12	120	1292	150	1615	250	2691	930	10011	1060	11410
759	ದೊಡ್ಡರಾ ಉಪ್ಪನಹಳ್ಳಿ	10	11	12	120	1292	150	1615	250	2691	930	10011	1060	11410
760	ದಂಡದಾಸಕೋಡಿಗೇಹಳ್ಳಿ	14	15	17	120	1292	150	1615	250	2691	930	10011	1060	11410
761	ದಿನ್ನೇನಹಳ್ಳಿ	10	11	12	120	1292	150	1615	250	2691	930	10011	1060	11410
762	ನೆಲ್ಲಕುಂಟೆ	12	13	14	120	1292	150	1615	250	2691	930	10011	1060	11410
763	ನಾರಸಿಂಹನಹಳ್ಳಿ	14	15	17	120	1292	150	1615	250	2691	930	10011	1060	11410
764	ನರಗನಹಳ್ಳಿ	10	11	12	120	1292	150	1615	250	2691	930	10011	1060	11410
765	ಭೂಮೇನಹಳ್ಳಿ	10	11	12	120	1292	150	1615	250	2691	930	10011	1060	11410
766	ಬೀಡಿಕೆರೆ	18	20	22	120	1292	150	1615	250	2691	930	10011	1060	11410
767	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 38,53,54,55,56	30	33	36			250	2691	400	4306	970	10441	1100	11840

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಣಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಂ		ಪರಿವರ್ತಿತ ಲೇಔಟ್		ಬೈಯಪ್ಪ/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಮೊಸಾಯಿಕ್ ಮತ್ತು ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
768	ಬೀಡಿಕೆರೆ ಅಗ್ರಹಾರ	17	19	20	120	1292	150	1615	250	2691	930	10011	1060	11410
769	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 32,33,34,35,36, 37,38,39,47,48,62,63,64,68	28	31	34			250	2691	400	4306	970	10441	1100	11840
770	ಬಜ್ಜಹಳ್ಳಿ	17	19	20	120	1292	150	1615	250	2691	930	10011	1060	11410
771	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 9,10,11,19,20,21,23, 24,25,26,27,28,29,30, 32,35	28	31	34			250	2691	400	4306	970	10441	1100	11840
772	ಮೂಗಚನ್ನೇನಹಳ್ಳಿ	10	11	12	120	1292	150	1615	250	2691	930	10011	1060	11410
773	ಮ್ಯಾಕಲ ತಿಮ್ಮನಹಳ್ಳಿ	10	11	12	120	1292	150	1615	250	2691	930	10011	1060	11410
774	ಮುಕ್ಕಡಿಘಟ್ಟ	10	11	12	120	1292	150	1615	250	2691	930	10011	1060	11410
775	ಮಾರಹಳ್ಳಿ	10	11	12	120	1292	150	1615	250	2691	930	10011	1060	11410
776	ಮೇಳಿಕೋಟೆ	15	17	18	120	1292	150	1615	250	2691	930	10011	1060	11410
777	ಮಾಚಗೊಂಡನಹಳ್ಳಿ	15	17	18	120	1292	150	1615	250	2691	930	10011	1060	11410
778	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 35,36,37,152,153,15 4, 148,	30	33	36			250	2691	400	4306	970	10441	1100	11840
779	ಮ್ಯಾಕಲಹಳ್ಳಿ	10	11	12	120	1292	150	1615	250	2691	930	10011	1060	11410

ಕ್ರ. ಸಂ.	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಣಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಣ		ಪರಿವರ್ತಿತ ಲೇಔಟ್		ಬೈಯಪ್ಪ/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಮೋಸಾಯಿಕ್ ಮತ್ತು ವಿಟ್ರೆಫೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
780	ಮೇಲಿನಜೂಗಾನಹಳ್ಳಿ	10	11	12	120	1292	150	1615	250	2691	930	10011	1060	11410
781	ಮಾಸ್ತಿ ತಿಮ್ಮನಹಳ್ಳಿ	12	13	14	120	1292	150	1615	250	2691	930	10011	1060	11410
782	ಮೇಲಿನನಾಯ್ಕರಂಡಹಳ್ಳಿ	14	15	17	120	1292	150	1615	250	2691	930	10011	1060	11410
783	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 37,39,41,42,43,44,28 29,25,27,19,20,15,16,17, 46,47	28	31	34			250	2691	400	4306	970	10441	1100	11840
784	ಮುತ್ತಗದಹಳ್ಳಿ	12	13	14	120	1292	150	1615	250	2691	930	10011	1060	11410
785	ಯದ್ವಲಹಳ್ಳಿ	10	11	12	120	1292	150	1615	250	2691	930	10011	1060	11410
786	ಲಗುಮೇನಹಳ್ಳಿ	10	11	12	120	1292	150	1615	250	2691	930	10011	1060	11410
787	ಲಕ್ಕಸಂದ್ರ ಕೆ.ಜಿ	10	11	12	120	1292	150	1615	250	2691	930	10011	1060	11410
788	ಲಕ್ಷ್ಮೀದೇವಿಪುರ	12	13	14	120	1292	150	1615	250	2691	930	10011	1060	11410
789	ಊದನಹಳ್ಳಿ	14	15	17	120	1292	150	1615	250	2691	930	10011	1060	11410
790	ಶ್ರೀನಿವಾಸಪುರ	14	15	17	120	1292	150	1615	250	2691	930	10011	1060	11410
791	ಶಿರವಾರ	12	13	14	120	1292	150	1615	250	2691	930	10011	1060	11410
792	ಸೋತೇನಹಳ್ಳಿ	12	13	14	120	1292	150	1615	250	2691	930	10011	1060	11410
793	ಸೋಣ್ಣಮಾರನಹಳ್ಳಿ	14	15	17	120	1292	150	1615	250	2691	930	10011	1060	11410
794	ಸೋಮಶೆಟ್ಟಿಹಳ್ಳಿ	12	13	14	120	1292	150	1615	250	2691	930	10011	1060	11410
795	ಎಸ್. ನಾಗೇನಹಳ್ಳಿ	12	13	14	120	1292	150	1615	250	2691	930	10011	1060	11410
796	ಮಜರಾ ಹೊಸಹಳ್ಳಿ	14	15	17	120	1292	150	1615	250	2691	930	10011	1060	11410

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಣಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಣ		ಪರಿವರ್ತಿತ ಲೇಔಟ್		ಬೈಯಪ್/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿಗ	ಪ್ರತಿ.ಚ .ಮೀ	ಪ್ರತಿ ಚ.ಅಡಿಗ	ಪ್ರತಿ.ಚ .ಮೀ	ಪ್ರತಿ ಚ.ಅಡಿ	ಪ್ರತಿ.ಚ .ಮೀ	ಮೊಸಾಯಿಕ್ ಮತ್ತು ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
797	ಹಾಡೋನಹಳ್ಳಿ	14	15	17	120	1292	150	1615	250	2691	930	10011	1060	11410
798	ಹೆಗ್ಗಡಿಹಳ್ಳಿ	33	36	40	150	1615	250	2691	300	3229	950	10226	1080	11625
799	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 1,2,3,9,10,27,28,29,6,33,34,35, 82, 84, 85, 87, 88, 89, 90, 99, 100, 101, 102, 103, 104, 105, 107, 108, 109 112, 113, 114, 115, 118, 137, 138, 139, 140, 145, 146, 147, 148, 149, 150, 151, 152, 153, 155, 162, 165, 166, 168	50	55	60			350	3767	500	5382	1010	10872	1140	12271
800	ಹಿರೇಮುದ್ದೇನಹಳ್ಳಿ	9	10	11	150	1615	250	2691	300	3229	950	10226	1080	11625
801	ಹಿರೇನಗುಡ್ಡದಹಳ್ಳಿ	14	15	17	150	1615	250	2691	300	3229	950	10226	1080	11625
	ಹೋಬಳಿ: ಸಾಸಲು													
802	ಅಡಕವಾಳ	7	8	8	90	969	90	969	200	2153	920	9903	1050	11302
803	ಅಂಕೋನಹಳ್ಳಿ	7	8	8	90	969	90	969	200	2153	920	9903	1050	11302
804	ಆರಾಧಿ	7	8	8	120	1292	150	1615	300	3229	950	10226	1080	11625
805	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 502, 535, 537, 503, 540, 508, 507, 519, 523, 525, 528, 491, 492, 493, 490, 529, 459, 475,	10	11	12			250	2691	400	4306	970	10441	1100	11840

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಣಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಣ		ಪರಿವರ್ತಿತ ಲೇಔಟ್		ಬೈಯಪ್ಪ/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿಗ	ಪ್ರತಿ.ಚ. .ಮೀ	ಪ್ರತಿ ಚ.ಅಡಿಗ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಮೊಸಾಯಿಕ್ ಮತ್ತು ವಿಟ್ರೆಫೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
	466, 462, 463, 464, 465, 410, 418, 400, 405, 232, 236, 398, 399, 367, 376, 377, 378, 137, 135, 530, 531, 489													
806	ಅಲಪ್ಪನಹಳ್ಳಿ	5	6	6	90	969	100	1076	200	2153	920	9903	1050	11302
807	ಕಿಲ್ಲಾರನಹಳ್ಳಿ	6	7	7	90	969	100	1076	200	2153	920	9903	1050	11302
808	ಕಲ್ಲುಕುಂಟೆ	6	7	7	90	969	100	1076	200	2153	920	9903	1050	11302
809	ಕುಕ್ಕಲಹಳ್ಳಿ	6	7	7	90	969	100	1076	200	2153	920	9903	1050	11302
810	ಕೊಟ್ಟಿಗೆಮಾಚೇನಹಳ್ಳಿ	6	7	7	90	969	100	1076	200	2153	920	9903	1050	11302
811	ಕಾಡಬ್ಯಾಡರಹಳ್ಳಿ	7	8	8	90	969	100	1076	200	2153	920	9903	1050	11302
812	ಕಾಡ ಅಲಪ್ಪನಹಳ್ಳಿ	7	8	8	90	969	100	1076	200	2153	920	9903	1050	11302
813	ಕಾಡುಕುಂಟೆ	7	8	8	90	969	100	1076	200	2153	920	9903	1050	11302
814	ಕನಕೇನಹಳ್ಳಿ	7	8	8	90	969	100	1076	200	2153	920	9903	1050	11302
815	ಕಾಮಾಕ್ಷಿಹಳ್ಳಿ	6	7	7	90	969	100	1076	200	2153	920	9903	1050	11302
816	ಗುಮ್ಮನಹಳ್ಳಿ	6	7	7	90	969	100	1076	200	2153	920	9903	1050	11302
817	ಗೌಡನಕುಂಟೆ	6	7	7	90	969	100	1076	200	2153	920	9903	1050	11302
818	ಗುಂಡಮಗೆರೆ	6	7	7	90	969	100	1076	200	2153	920	9903	1050	11302
819	ಗಾಣದಾಳು	7	8	8	90	969	100	1076	200	2153	920	9903	1050	11302
820	ಗರುಡಗಲ್ಲು	7	8	8	90	969	100	1076	200	2153	920	9903	1050	11302
821	ಚನ್ನವೀರನಹಳ್ಳಿ	7	8	8	90	969	100	1076	200	2153	920	9903	1050	11302
822	ಜಕ್ಕೇನಹಳ್ಳಿ	7	8	8	90	969	100	1076	200	2153	920	9903	1050	11302

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಣಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಣ		ಪರಿವರ್ತಿತ ಲೇಔಟ್		ಬೈಯಪ್/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿಗ	ಪ್ರತಿ.ಚ. .ಮೀ	ಪ್ರತಿ ಚ.ಅಡಿಗ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಮೊಸಾಯಿಕ್ ಮತ್ತು ವಿಟ್ರೆಫೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
823	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 2,3,13,14,12,15, 19	9	10	11			200	2153	300	3229	950	10226	1080	11625
824	ಜಾಲಗೆರೆ	6	7	7	90	969	100	1076	200	2153	920	9903	1050	11302
825	ಜ್ಯೋತಿಪುರ	6	7	7	90	969	100	1076	200	2153	920	9903	1050	11302
826	ತೋಡಲಬಂಡೆ	6	7	7	90	969	100	1076	200	2153	920	9903	1050	11302
827	ತಂಬಗಾನಹಳ್ಳಿ	6	7	7	90	969	100	1076	200	2153	920	9903	1050	11302
828	ಯಾಕಾರ್ಲಹಳ್ಳಿ	6	7	7	90	969	100	1076	200	2153	920	9903	1050	11302
829	ದಡಿಘಟ್ಟಮಡಗು	6	7	7	90	969	100	1076	200	2153	920	9903	1050	11302
830	ದೇವಪಾಲ	7	8	8	90	969	100	1076	200	2153	920	9903	1050	11302
831	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 30, 31, 32, 33, 35, 38, 37, 39, 40, 26, 27, 28, 45, 48, 43, 52, 53, 54, 57, 56	10	11	12			200	2153	300	3229	950	10226	1080	11625
832	ನರಸಾಪುರ	7	8	8	90	969	100	1076	200	2153	920	9903	1050	11302
833	ಪುರ	6	7	7	90	969	100	1076	200	2153	920	9903	1050	11302
834	ಬೊಮ್ಮನಹಳ್ಳಿ	7	8	8	90	969	100	1076	200	2153	920	9903	1050	11302
835	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 13, 14, 15,	9	10	11			200	2153	300	3229	950	10226	1080	11625
836	ಬೆನಕಿನಮಡಗು	6	7	7	90	969	100	1076	200	2153	920	9903	1050	11302

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಣಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಣ		ಪರಿವರ್ತಿತ ಲೇಔಟ್		ಬೈಯಪ್ಪ/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಮೋಸಾಯಿಕ್ ಮತ್ತು ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
837	ಬಂಕೇನಹಳ್ಳಿ	6	7	7	90	969	100	1076	200	2153	920	9903	1050	11302
838	ಬೈರಾಪುರ	7	8	8	90	969	100	1076	200	2153	920	9903	1050	11302
839	ಬೈಯ್ಯಪ್ಪನಹಳ್ಳಿ	7	8	8	90	969	100	1076	200	2153	920	9903	1050	11302
840	ಭಕ್ತರಹಳ್ಳಿ	7	8	8	90	969	100	1076	200	2153	920	9903	1050	11302
841	ಬನವತಿ	7	8	8	90	969	100	1076	200	2153	920	9903	1050	11302
842	ಬ್ಯಾಡರಹಳ್ಳಿ	6	7	7	90	969	100	1076	200	2153	920	9903	1050	11302
843	ಮಾಕಳಿ	9	10	11	90	969	100	1076	200	2153	920	9903	1050	11302
844	ಮಲ್ಲಸಂದ್ರ	7	8	8	90	969	100	1076	200	2153	920	9903	1050	11302
845	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 55/1, 55/2	9	10	11			200	2153	300	3229	950	10226	1080	11625
846	ಮಲ್ಲೇಗೌಡನಹಳ್ಳಿ	7	8	8	90	969	100	1076	200	2153	920	9903	1050	11302
847	ಮಜ್ಜೇನಹಳ್ಳಿ	6	7	7	90	969	100	1076	200	2153	920	9903	1050	11302
848	ಯರಮುದ್ದನಹಳ್ಳಿ	7	8	8	90	969	100	1076	200	2153	920	9903	1050	11302
849	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 6,7,8,9,10,13,14,	9	10	11			200	2153	300	3229	950	10226	1080	11625
850	ಲಿಂಗಧೀರನಹಳ್ಳಿ	6	7	7	90	969	100	1076	200	2153	920	9903	1050	11302
851	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 32,40	9	10	11			200	2153	200	2153	920	9903	1050	11302
852	ಲಿಂಗನಹಳ್ಳಿ ಕೆ.ಜಿ	6	7	7	90	969	100	1076	200	2153	920	9903	1050	11302

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಣಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಣ		ಪರಿವರ್ತಿತ ಲೇಔಟ್		ಬೈಯಪ್/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿಗ	ಪ್ರತಿ.ಚ. .ಮೀ	ಪ್ರತಿ ಚ.ಅಡಿಗ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಮೋಸಾಯಿಕ್ ಮತ್ತು ವಿಟ್ರೆಫೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
853	ವಾಬಸಂದ್ರ	6	7	7	90	969	100	1076	200	2153	920	9903	1050	11302
854	ಲಕ್ಕೇನಹಳ್ಳಿ	6	7	7	90	969	100	1076	200	2153	920	9903	1050	11302
855	ಓಜೇನಹಳ್ಳಿ	6	7	7	90	969	100	1076	200	2153	920	9903	1050	11302
856	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 41,42,34,35,36,50,51, 52,43	7	8	8			200	2153	300	3229	950	10226	1080	11625
857	ಉಜ್ಜಿನಿ	5	6	6	90	969	100	1076	200	2153	920	9903	1050	11302
858	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 92, 93, 94, 97, 98, 96, 99, 103, 104, 105, 106, 110, 111, 112	7	8	8			200	2153	300	3229	950	10226	1080	11625
859	ಶ್ರೀರಾಮನಹಳ್ಳಿ	7	8	8	90	969	100	1076	200	2153	920	9903	1050	11302
860	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 22	9	10	11			200	2153	300	3229	950	10226	1080	11625
861	ಶಿಂಗೇನಹಳ್ಳಿ	6	7	7	90	969	100	1076	200	2153	920	9903	1050	11302
862	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 26	7	8	8			200	2153	300	3229	950	10226	1080	11625
863	ಸಾಸಲು	7	8	8	90	969	100	1076	200	2153	920	9903	1050	11302

ಕ್ರ. ಸಂ	ಹೋಬಳಿ/ಗ್ರಾಮ/ಪ್ರದೇಶ/ರಸ್ತೆಯ ಹೆಸರು	ಮಿಷ್ಣಿ ಎಕರೆಗೆ ರೂ ಲಕ್ಷಗಳಲ್ಲಿ	ತರಿ ಎಕರೆಗೆ ರೂ ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ ಲಕ್ಷಗಳಲ್ಲಿ	ಗ್ರಾಮತಾಣ		ಪರಿವರ್ತಿತ ಲೇಔಟ್		ಬೈಯಪ್/ನಗರಾಭಿವೃದ್ಧಿ ಪ್ರಾಧಿಕಾರ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್ ಸೂಪರ್ ಬಿಲ್ಡಿಂಗ್ ಏರಿಯಾ ದರ ರೂಗಳಲ್ಲಿ			
					ಪ್ರತಿ ಚ.ಅಡಿಗ	ಪ್ರತಿ.ಚ. .ಮೀ	ಪ್ರತಿ ಚ.ಅಡಿಗ	ಪ್ರತಿ.ಚ. .ಮೀ	ಪ್ರತಿ ಚ.ಅಡಿ	ಪ್ರತಿ.ಚ. .ಮೀ	ಮೊಸಾಯಿಕ್ ಮತ್ತು ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
											ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10	11	12	13	14	15
864	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 53, 38	9	10	11			200	2153	300	3229	950	10226	1080	11625
865	ಸೊಣ್ಣೇನಹಳ್ಳಿ	6	7	7	90	969	100	1076	200	2153	920	9903	1050	11302
866	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 3, 4	7	8	8			200	2153	300	3229	950	10226	1080	11625
867	ಸೂಲಕುಂಟೆ	6	7	7	90	969	100	1076	200	2153	920	9903	1050	11302
868	ಸುತ್ತಹಳ್ಳಿ	6	7	7	90	969	100	1076	200	2153	920	9903	1050	11302
869	ಹಾರೋನಹಳ್ಳಿ	6	7	7	90	969	100	1076	200	2153	920	9903	1050	11302
870	ಹೊಸಹಳ್ಳಿ (ಉಜ್ಜಿನಿ)	6	7	7	90	969	100	1076	200	2153	920	9903	1050	11302
871	ಅ) ಮುಖ್ಯರಸ್ತೆಗೆ ಅಭಿಮುಖವಾಗಿರುವ ಸರ್ವೆ ನಂಬರುಗಳು 101, 102, 103, 104, 105, 106, 107, 108, 109, 110, 111, 112, 113, 99, 79, 77, 78, 74, 80, 81, 82, 83, 84,	9	10	11			200	2153	300	3229	950	10226	1080	11625
872	ಹೊಸಕೋಟೆ	6	7	7	90	969	100	1076	200	2153	920	9903	1050	11302
873	ಹೊಸನಾಗೇನಹಳ್ಳಿ	6	7	7	90	969	100	1076	200	2153	920	9903	1050	11302

ದೇವನಹಳ್ಳಿ ಉಪ ನೋಂದಣಿ ಕಛೇರಿಯ ಒಳಪಡುವ ಟೌನ್/ಪುರಸಭೆ ವ್ಯಾಪ್ತಿಯ ಪ್ರಸ್ತಾವಿತ ಮಾರ್ಗಸೂಚಿ ಮಾರುಕಟ್ಟೆ ದರಪಟ್ಟಿ

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ			
				ಮೋಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
		ದರ ಪ್ರತಿ ಚ.ಅಡಿಗೆ	ದರ ಪ್ರತಿ ಚ.ಮೀಟರ್‌ಗಳಿಗೆ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
	ವಿಜಯಪುರ ಟೌನ್ ಸ್ಥಿರಾಸ್ತಿಗಳ ದರಗಳು: 1 ನೇ ವಿಭಾಗ						
1	ರೆಡ್ಡಿ ಬೀದಿ, ಧರ್ಮರಾಯಸ್ವಾಮಿ ಗುಡಿ ಬೀದಿ	600	6458	1250	13455	1380	14854
2	ಕೋಟೆ ಬೀದಿ ಅಡ್ಡ ರಸ್ತೆ	500	5382	1010	10872	1140	12271
3	ಸೋಮೇಶ್ವರ ದೇವಸ್ಥಾನ ರಸ್ತೆ	500	5382	1010	10872	1140	12271
4	ಎಸ್. ಟಿ. ಜಿ. ಎಂ. ಸ್ಕೂಲ್ ರಸ್ತೆ	500	5382	1010	10872	1140	12271
5	ಮಾಳಗಪ್ಪ ಕಾಲೋನಿ	500	5382	1010	10872	1140	12271
6	ಶಿಡ್ಲಘಟ್ಟ ರಸ್ತೆ (ಡಿವಿಜನ್)	700	7535	1290	13886	1420	15285
7	ಚಿಕ್ಕಬಳ್ಳಾಪುರ ರಸ್ತೆ ಕರಿಯಣ್ಣ ನವರ ಮನೆಗಳು	900	9688	1370	14747	1500	16146
8	ಪ್ರವಾಸಿ ಮಂದಿರದ ಹಿಂಭಾಗ (ಅಶೋಕ ನಗರ 1 ಮತ್ತು 2ನೇ ರಸ್ತೆ)	700	7535	1290	13886	1420	15285
9	ವಿಶ್ವನಾಥ ಲೇಔಟ್	700	7535	1290	13886	1420	15285
10	ಈದ್ಗಾ ಮೊಹಲ್ಲಾ	500	5382	1010	10872	1140	12271
11	ವಿಶ್ವೇಶ್ವರಯ್ಯ ಬಡಾವಣೆ	700	7535	1290	13886	1420	15285
12	ಜೇ. ಸಿ. ಬಡಾವಣೆ/ಬಸವೇಶ್ವರ ಬಡಾವಣೆ	700	7535	1290	13886	1420	15285
13	ರಾಜೀವ್ ಲೇಔಟ್	500	5382	1010	10872	1140	12271
14	ರೆಡ್ಡಿ ಪೇಟೆ ಪೂರ್ವಾರ್ಧ ಭಾಗ	500	5382	1010	10872	1140	12271
15	ಮುನಿವೆಂಕಟಪ್ಪ ಲೇಔಟ್	500	5382	1010	10872	1140	12271
16	ಚನ್ನಮ್ಮ ಲೇಔಟ್	500	5382	1010	10872	1140	12271
17	ದೇವನಹಳ್ಳಿ ವಿಜಯಪುರ ರಸ್ತೆ ಲೇಔಟ್	700	7535	1290	13886	1420	15285
18	ಮರಿಚನ್ನಪ್ಪ ಲೇಔಟ್	500	5382	1010	10872	1140	12271
19	ಬಸವೇಶ್ವರ ನಗರ	500	5382	1010	10872	1140	12271
20	ಮಾರುತಿ ನಗರ- ಚಿಕ್ಕಬಳ್ಳಾಪುರ ರಸ್ತೆ	700	7535	1290	13886	1420	15285
21	ಸಿನಿಮಾ ಮಂದಿರ ದಿಂದ ಹೊಸಕೆರೆ ರಸ್ತೆ	1000	10764	1400	15070	1530	16469
22	ಕೊಕ್ಕರೆ ಪಡಿಯಾ (ವಿಜಯಪುರದಿಂದ ದೇವನಹಳ್ಳಿಯ ಮುಖ್ಯ ರಸ್ತೆ ವಿಜಯಪುರ ಸ್ವಾಗತ ಗೇಟ್ ವರೆಗೆ)	800	8611	1330	14316	1460	15715

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ			
				ಮೊಸಾಯಿಕ್ & ವಿಟ್ಟೆಪೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
		ದರ ಪ್ರತಿ ಚ.ಅಡಿ	ದರ ಪ್ರತಿ ಚ.ಮೀಟರ್‌ಗಳಿಗೆ	ಸೂಪರ್ ಬಿಲ್ಟ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಟ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಟ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಟ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
23	ಚನ್ನಸಂದ್ರ (ಭಾರತ್ ನಗರ ಮುನಿವೆಂಕಟಪ್ಪ ಬಡಾವಣೆ ಹೆಚ್. ಎನ್. ಪುಟ್ಟಣ್ಣ ಬಡಾವಣೆ	800	8611	1330	14316	1460	15715
24	ಹೊಸದಾಗಿ ಸೇರ್ಪಡೆಯಾಗುವ ಬಡಾವಣೆಗಳು	900	9688	1350	14531	1480	15931
ವಿಜಯಪುರ ಟೌನ್ ಸ್ಥಿರಾಸ್ತಿಗಳ ದರಗಳು: 2 ನೇ ವಿಭಾಗ							
25	ರಾಮಮಂದಿರ ರಸ್ತೆ	500	5382	1010	10872	1140	12271
26	ಮಾರ್ಕೆಟ್ ರಸ್ತೆ	500	5382	1010	10872	1140	12271
27	ಸೋಮೇಶ್ವರ ದೇವಸ್ಥಾನ	500	5382	1010	10872	1140	12271
28	ಕೋಟೆ ಬೀದಿ ಅಥವಾ ಶ್ರೀ ಚನ್ನಕೇಶವಸ್ವಾಮಿ ಬೀದಿ	500	5382	1010	10872	1140	12271
29	ಎ. ಎನ್. ಆರ್. ಬೀದಿ	700	7535	1290	13886	1420	15285
30	ಸಿ. ಟಿ. ಮುನಿಶಾಮಪ್ಪ	700	7535	1290	13886	1420	15285
31	ಹೊಸದಾಗಿ ಸೇರ್ಪಡೆಯಾಗುವ ಬಡಾವಣೆಗಳು	800	8611	1330	14316	1460	15715
ವಿಜಯಪುರ ಟೌನ್ ಸ್ಥಿರಾಸ್ತಿಗಳ ದರಗಳು: 3 ನೇ ವಿಭಾಗ							
32	ಬಸ್ ಸ್ಟಾಂಡ್ ಏರಿಯಾ	1600	17222	1940	20882	2070	22281
33	ಮೇಲೂರು ರಸ್ತೆ	1600	17222	1940	20882	2070	22281
34	ಹಳೇ ಮೇಲೂರು ರಸ್ತೆ	1600	17222	1940	20882	2070	22281
35	ಬಲಜಿಗರ ಬೀದಿ	1100	11840	1590	17115	1720	18514
36	ವೆಂಕಟರಮಣಸ್ವಾಮಿ ದೇವಸ್ಥಾನ ರಸ್ತೆ ಎಡಭಾಗ	700	7535	1290	13886	1420	15285
37	ಎ. ಎನ್. ಪುಟ್ಟಣ್ಣ ಲೇಔಟ್ ಮಂಡಿಬೆಲೆ ರಸ್ತೆ (ನಂಜುಂಡಪ್ಪ ಲೇಔಟ್)	700	7535	1290	13886	1420	15285
38	ಬಸಮ್ಮ ಕೋಂ ಬಿ. ಮರಿಚನ್ನಪ್ಪ	700	7535	1290	13886	1420	15285
39	ಗಾಂಧಿಚೌಕ (ಬಜಾರ್)	1100	11840	1590	17115	1720	18514
40	ಅರಳೇ ಪೇಟೆ	900	9688	1370	14747	1500	16146
41	ಸಿನಿಮಾ ಹಿಂಭಾಗದ ರಸ್ತೆ (ಒಕ್ಕಲಿಗರ ಬೀದಿ)	700	7535	1290	13886	1420	15285
42	ಪ್ಲೋರ್ ಮಿಲ್ ರಾಮಯ್ಯ ರಸ್ತೆ	500	5382	1010	10872	1140	12271
43	ಪೇಟೆ ಬೀದಿ	700	7535	1290	13886	1420	15285

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ಭೂಪರಿವರ್ತಿ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ			
		ದರ ಪ್ರತಿ ಚ.ಅಡಿ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
44	ರೆಡ್ಡಿ ಬೀದಿ	700	7535	1290	13886	1420	15285
45	ಮಂಗಸಂದ್ರ (ಬೈಯ್ಯಮ್ಮ ಬಡಾವಣೆ, ಶ್ರೀಹರಿ ನಗರ, ಆನಂದ್ ನಗರ, ಅಜೀಜ್ ಖಾನ್ ಬಡಾವಣೆ, ಶಾಂತಿನಗರ, ರಹಮತ್ ನಗರ, ಚನ್ನರಾಯಪಟ್ಟಣ ಬಡಾವಣೆ)	700	7535	1290	13886	1420	15285
46	ಹೊಸದಾಗಿ ಸೇರ್ಪಡೆಯಾಗುವ ಬಡಾವಣೆಗಳು	900	9688	1370	14747	1500	16146
ವಿಜಯಪುರ ಟೌನ್ ಸ್ಥಿರಾಸ್ತಿಗಳ ದರಗಳು: 4 ನೇ ವಿಭಾಗ							
47	ವೆಂಕಟರಮಣಸ್ವಾಮಿ ದೇವಸ್ಥಾನ ರಸ್ತೆ ಬಲಭಾಗ	700	7535	1290	13886	1420	15285
48	ದುರ್ಗಮ್ಮ ದೇವಸ್ಥಾನ ರಸ್ತೆ (ಎ. ಕೆ. ಕಾಲೋನಿ), (ಸತ್ಯಮ್ಮ ಕಾಲೋನಿ ರಸ್ತೆ ಅಥವಾ ಪೋಸ್ಟ್ ಆಫೀಸ್ ರಸ್ತೆ ಎ. ಕೆ. ಕಾಲೋನಿ)	500	5382	1010	10872	1140	12271
49	ಗುರಪ್ಪನ ಮಠದ ಮುಖ್ಯ ರಸ್ತೆ	500	5382	1010	10872	1140	12271
50	ಸುಣ್ಣಕಲ್ಲು ಗೂಡು ಏರಿಯಾ	500	5382	1010	10872	1140	12271
51	ಬಜಾರ್ ರಸ್ತೆ	700	7535	1290	13886	1420	15285
52	ಯಲ್ಲಮ್ಮ ದೇವಸ್ಥಾನದ ರಸ್ತೆ	500	5382	1010	10872	1140	12271
53	ಕುಂಬಾರ ಪೇಟೆ	500	5382	1010	10872	1140	12271
54	ಬೆಸ್ತರ ಪೇಟೆ	500	5382	1010	10872	1140	12271
55	ಮಸೀದಿ ರಸ್ತೆ	500	5382	1010	10872	1140	12271
56	ತಾತಯ್ಯ ಮಠದ ರಸ್ತೆ	500	5382	1010	10872	1140	12271
57	ಹೊಸದಾಗಿ ಸೇರ್ಪಡೆಯಾಗುವ ಬಡಾವಣೆಗಳು	700	7535	1290	13886	1420	15285
ವಿಜಯಪುರ ಟೌನ್ ಸ್ಥಿರಾಸ್ತಿಗಳ ದರಗಳು: 5 ನೇ ವಿಭಾಗ							
58	ಬಸ್ಸಾಂಡ್ ಏರಿಯಾ	1400	15070	1720	18514	1850	19913
59	ಕೋಲಾರ- ಸೋಂಪುರ ರಸ್ತೆ	1400	15070	1720	18514	1850	19913
60	ಬಷೀರ ಲೇಔಟ್	1100	11840	1590	17115	1720	18514
61	ರುದ್ರಮ್ಮ ಲೇಔಟ್	700	7535	1290	13886	1420	15285
62	ಗುರಪ್ಪನ ಮಠ	900	9688	1370	14747	1500	16146
63	ಯಲುವಳ್ಳಿ ರಸ್ತೆ (ಇಂದಿರಾ ಬಡಾವಣೆ)	700	7535	1290	13886	1420	15285

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ			
				ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
		ದರ ಪ್ರತಿ ಚ.ಅಡಿಗೆ	ದರ ಪ್ರತಿ ಚ.ಮೀಟರ್‌ಗಳಿಗೆ	ಸೂಪರ್ ಬಿಲ್ಟ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಟ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಟ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಟ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
64	ಎ. ಕೆ. ಕಾಲೋನಿ	500	5382	1010	10872	1140	12271
65	ನಗರ್ತರ ಸ್ಮಾರಾನ ರಸ್ತೆ	500	5382	1010	10872	1140	12271
66	ಸುಲಾಲ್ ದಿನ್ನೆ	500	5382	1010	10872	1140	12271
67	ಸಿ. ಸರದಾರ್ ಲೇಔಟ್	500	5382	1010	10872	1140	12271
68	ಹಾರ್ಡಿಪುರ ರಸ್ತೆ (ಟಿಪ್ಪು ನಗರ, ಕೋಲಾರ ರಸ್ತೆ)	600	6458	1250	13455	1380	14854
69	ಶತಕುಂಟನಹಳ್ಳಿ (ಚನ್ನರಾಯಪಟ್ಟಣ ರಸ್ತೆ, ರಾಜೀವ್ ಲೇಔಟ್)	600	6458	1250	13455	1380	14854
70	ಮಹಬೂಬ್ ನಗರ (ಗುರಪ್ಪನ ಮಠ)	600	6458	1250	13455	1380	14854
71	ಬುಡನ್ ಪಡಿಯಾ (ವಿಜಯಪುರ, ವೆಂಕಟಾಪುರ ರಸ್ತೆ, ಬೈಪಾಸ್ ರಸ್ತೆ)	600	6458	1250	13455	1380	14854
72	ಹೊಸದಾಗಿ ಸೇರ್ಪಡೆಯಾಗುವ ಬಡಾವಣೆಗಳು	700	7535	1290	13886	1420	15285
ದೇವನಹಳ್ಳಿ ಟೌನ್ 1 ನೇ ವಿಭಾಗ							
73	ತಾಲ್ಲೂಕು ಕಛೇರಿ ರಸ್ತೆ	1500	16146	1750	18837	1880	20236
74	ಕೊರಚರ ಬೀದಿ/ಮೇದರ ಬೀದಿ	600	6458	1250	13455	1380	14854
75	ಜೊಳ್ಳಪ್ಪ ನವರ ಬೀದಿ/ಗರಡಿ ಮನೆ	600	6458	1250	13455	1380	14854
76	ಸರೋವರ ಬೀದಿ/ ನೇ ಡಿವಿಜನ್	800	8611	1330	14316	1460	15715
77	ಎ. ಕೆ. ಕಾಲೋನಿ	500	5382	1010	10872	1140	12271
78	ಶಿವಣ್ಣ ಲೇಔಟ್	1200	12917	1630	17545	1760	18945
79	ಯಲಹಂಕ ಬೀದಿ	1000	10764	1400	15070	1530	16469
80	ಮೇದರ್ ಬೀದಿ	500	5382	1010	10872	1140	12271
81	ಟಿಪ್ಪುಸುಲ್ತಾನ್ ರಸ್ತೆ	800	8611	1330	14316	1460	15715
82	ಗೋರಿಪಾಳ್ಯ ಮುಖ್ಯ ರಸ್ತೆ	700	7535	1290	13886	1420	15285
83	ಗ್ರಂಥಿಗೆ ಬೀದಿ/ಮದ್ದಯ್ಯ ಬೀದಿ/ಮರಿಯಾ ಬೀದಿ	800	8611	1330	14316	1460	15715
84	ಬಿ ಬಿ ರಸ್ತೆ 1ನೇ ವಿಭಾಗ (ಪಿ.ಎಲ್.ಡಿ. ಬ್ಯಾಂಕ್ ವರೆಗೆ)	2300	24757	2390	25726	2520	27125
85	ಪ್ರಸನ್ನಹಳ್ಳಿ	1100	11840	1590	17115	1720	18514
86	ಗೋರಿಪಾಳ್ಯ	500	5382	1010	10872	1140	12271

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ			
		ದರ ಪ್ರತಿ ಚ.ಅಡಿಗ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
87	ಅಕ್ಕುಪೇಟೆ	1500	16146	1750	18837	1880	20236
88	ಹೊಸದಾಗಿ ಸೇರ್ಪಡೆಯಾಗುವ ಬಡಾವಣೆಗಳು	1500	16146	1750	18837	1880	20236
ದೇವನಹಳ್ಳಿ ಟೌನ್ 2 ನೇ ವಿಭಾಗ							
89	ಸರೋವರ ಬೀದಿ	1000	10764	1400	15070	1530	16469
90	ಅಗಸರ ಬೀದಿ	700	7535	1290	13886	1420	15285
91	ಗಾಣಿಗರ ಬೀದಿ	700	7535	1290	13886	1420	15285
92	ಶಿಲ್ಪಕಲಾ ರಸ್ತೆ	1000	10764	1400	15070	1530	16469
93	ಕೋಟೆ ಬೀದಿ	1000	10764	1400	15070	1530	16469
94	ಧರ್ಮರಾಯಸ್ವಾಮಿ ಬೀದಿ	800	8611	1330	14316	1460	15715
95	ಮೇಲಿನ ತೋಟ	1000	10764	1400	15070	1530	16469
96	ಮರಳು ಬಾಗಿಲು	1000	10764	1400	15070	1530	16469
97	ನಾಯಕರ ಬೀದಿ	1000	10764	1400	15070	1530	16469
98	ತಾಪು ವೆಂಕಟ ರಾಮಗಲ್ಲಿ	1000	10764	1400	15070	1530	16469
99	ಭೀಮಣ್ಣ ಗಲ್ಲಿ	1000	10764	1400	15070	1530	16469
100	ಪರ್ವತಪುರ ರಸ್ತೆ	1200	12917	1630	17545	1760	18945
101	ನೀರಗಂಟಿ ಪಾಳ್ಯ ರಸ್ತೆ	1200	12917	1630	17545	1760	18945
102	ವೇಣುಗೋಪಾಲ ಸ್ವಾಮಿ ದೇವಸ್ಥಾನದ ರಸ್ತೆ	1000	10764	1400	15070	1530	16469
103	ಕೋಡಿ ಮಂಚೇನಹಳ್ಳಿ	1000	10764	1400	15070	1530	16469
104	ಹೊಸದಾಗಿ ಸೇರ್ಪಡೆಯಾಗುವ ಬಡಾವಣೆಗಳು	1200	12917	1630	17545	1760	18945
ದೇವನಹಳ್ಳಿ ಟೌನ್ 3 ನೇ ವಿಭಾಗ							
105	ಬಜಾರು ರಸ್ತೆ	1800	19375	2040	21959	2170	23358
106	ಕುರುಬರ ಪೇಟೆ (ಕುರುಬರ ಬೀದಿ)	1800	19375	2040	21959	2170	23358
107	ಆಸ್ಪತ್ರೆ ಪೇಟೆ (ಆಸ್ಪತ್ರೆ ರಸ್ತೆ)	1800	19375	2040	21959	2170	23358
108	ನಗರ್ತರ ಪೇಟೆ (ನಗರ್ತರ ಬೀದಿ)	1800	19375	2040	21959	2170	23358
109	ಎ. ಕೆ. ಕಾಲೋನಿ	400	4306	970	10441	1100	11840

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ			
		ದರ ಪ್ರತಿ ಚ.ಅಡಿಗೆ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ಟಪೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
	ದೇವನಹಳ್ಳಿ ಟೌನ್ ಹಳೇ ಬಸ್ ನಿಲ್ದಾಣದ ಪ್ರದೇಶ						
111	ಬಜಾರು ರಸ್ತೆ ಕಡೆಗೆ	1800	19375	2040	21959	2170	23358
112	ಚನ್ನರಾಯಪಟ್ಟಣ ರಸ್ತೆ ಕಡೆಗೆ	1000	10764	1400	15070	1530	16469
113	ಗೋಕರೆ ರಸ್ತೆ	1000	10764	1400	15070	1530	16469
114	ಪುಟ್ಟಪ್ಪನ ಗುಡಿ ಬೀದಿ	1000	10764	1400	15070	1530	16469
115	ಮರಳು ಬಾಗಿಲು	1000	10764	1400	15070	1530	16469
116	ದಾಸರ ಬೀದಿ	1000	10764	1400	15070	1530	16469
117	ಗೋರಿಬಾಗಿಲು	1000	10764	1400	15070	1530	16469
118	ಮಜ್ಜಿಗೆ ಯವರ ಬೀದಿ	1000	10764	1400	15070	1530	16469
119	ದೊಡ್ಡಬಳ್ಳಾಪುರ ಕ್ರಾಸ್	2300	24757	2390	25726	2520	27125
120	ಬಿಬಿ ರಸ್ತೆ	2300	24757	2390	25726	2520	27125
121	ಪರ್ವತಪುರ	1500	16146	1750	18837	1880	20236
122	ನೀಲೇರಿ	1000	10764	1400	15070	1530	16469
123	ಗುಳ್ಳೋಬನಹಳ್ಳಿ	1000	10764	1400	15070	1530	16469
124	ಹಿರೇಅಮಾನಿಕೆರೆ	1200	12917	1630	17545	1760	18945
125	ಹೊಸದಾಗಿ ಸೇರ್ಪಡೆಯಾಗುವ ಬಡಾವಣೆಗಳು	1300	13993	1670	17976	1800	19375
	ದೇವನಹಳ್ಳಿ ಟೌನ್ 4ನೇ ವಿಭಾಗ						
126	ಯಲಹಂಕ ಬೀದಿ	1000	10764	1400	15070	1530	16469
127	ಹಳೇ ಬಜಾರ್ ರಸ್ತೆ	1000	10764	1400	15070	1530	16469
128	ಎ.ಕೆ. ಕಾಲೋನಿ	500	5382	1010	10872	1140	12271
129	ದಾಸರ ಬೀದಿ	1000	10764	1400	15070	1530	16469
130	ಗಿಡ್ಡಿಬಾಗಿಲು	1000	10764	1400	15070	1530	16469
131	ರವಿಕುಮಾರ್ ಲೇಔಟ್	1200	12917	1630	17545	1760	18945
132	ಖುದ್ದೂಸ್ ಲೇಔಟ್	1200	12917	1630	17545	1760	18945
133	ಶ್ರೀನಿವಾಸ್ ಲೇಔಟ್ (ವೆಂಕಟೇಶ್ವರ ಲೇಔಟ್)	1200	12917	1630	17545	1760	18945

ಕ್ರ. ಸಂ.	ಗ್ರಾಮ/ರಸ್ತೆ/ಪ್ರದೇಶದ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ			
		ದರ ಪ್ರತಿ ಚ.ಅಡಿಗೆ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
134	ನಗರ್ತರ ಪೇಟೆ (ನಗರ್ತರ ಬೀದಿ)	1000	10764	1400	15070	1530	16469
135	ಡಿ. ವಿ. ಎಂ. ಕಾಲೋನಿ	600	6458	1250	13455	1380	14854
136	ಲಕ್ಷ್ಮಣ ಲೇಔಟ್ (ಮಹಾಲಕ್ಷ್ಮೀ ಬಡಾವಣೆ)	1200	12917	1630	17545	1760	18945
137	ಎಸ್. ಆರ್. ಲೇಔಟ್	1200	12917	1630	17545	1760	18945
138	ಮಂಜುನಾಥ್ ಲೇಔಟ್	1200	12917	1630	17545	1760	18945
139	ತ್ಯಾಗರಾಜ್ ನಗರ	1200	12917	1630	17545	1760	18945
140	ಪಾರ್ಶ್ವಲಬ್ಧಿನಗರ	1200	12917	1630	17545	1760	18945
141	ಎಸ್. ನಾರಾಯಣಚಾರ್ ಲೇಔಟ್	1200	12917	1630	17545	1760	18945
142	ಎಸ್. ನರಸಿಂಹಯ್ಯ ಲೇಔಟ್	1200	12917	1630	17545	1760	18945
143	ಮಹಂತಿ ಮಠ ರಸ್ತೆ	800	8611	1330	14316	1460	15715
144	ಡಿಪೋ ರಸ್ತೆ	800	8611	1330	14316	1460	15715
145	ಡಾ:: ಅಂಬೇಡ್ಕರ್ ಕಾಲೋನಿ ರಸ್ತೆ	500	5382	1010	10872	1140	12271
146	ಮದಗಲಮ್ಮ ಗುಡಿ ಬೀದಿ	500	5382	1010	10872	1140	12271
147	ತಲ್ಲೂಕು ಕಛೇರಿ ರಸ್ತೆ 1ನೇ ವಿಭಾಗ	1700	18299	2000	21528	2130	22927
148	ಸೂಲಿಬೆಲೆ ರಸ್ತೆ	1000	10764	1400	15070	1530	16469
149	ಬಿಬಿ ರಸ್ತೆ	2700	29063	2690	28955	2820	30354
150	ಪ್ರಶಾಂತನಗರ	1200	12917	1630	17545	1760	18945
151	ಶಾಂತಿನಗರ	1200	12917	1630	17545	1760	18945
152	ಕ್ಷಿತ್ಸ್ ನಗರ	1200	12917	1630	17545	1760	18945
153	ಸೌತೇಗೌಡನಹಳ್ಳಿ	1100	11840	1590	17115	1720	18514
154	ಬ್ರಿಗೇಡ್ ಅರ್ಕಿಡ್	1500	16146	1750	18837	1880	20236
155	ಬೂದಿಗೆರೆ ರಸ್ತೆ	1300	13993	1670	17976	1800	19375
156	ವಿಜಯಪುರ ರಸ್ತೆ	1300	13993	1670	17976	1800	19375
157	ಹೊಸದಾಗಿ ಸೇರ್ಪಡೆಯಾಗುವ ಬಡಾವಣೆಗಳು	1300	13993	1670	17976	1800	19375

ದೇವನಹಳ್ಳಿ ತಾಲ್ಲೂಕು ಉಪ ನೋಂದಣಿ ಹೋಬಳಿ/ಗ್ರಾಮ ವ್ಯಾಪ್ತಿಯ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರಪಟ್ಟಿ

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷ್ಕಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
ದೇವನಹಳ್ಳಿ ತಾಲ್ಲೂಕು ಕನಬ ಹೋಬಳಿ												
158	ಅಕ್ಕುಪೇಟೆ	110	110	110	470	5059	1400	15070	1720	18514	1850	19913
159	ರಾಷ್ಟ್ರೀಯ ಹೆದ್ದಾರಿಗೆ-7 ಹೊಂದಿಕೊಂಡಿರುವ ಸ.ನಂ. ಜಮೀನುಗಳು 41, 103, ರಿಂದ 123	360	360	360			1600	17222	1940	20882	2070	22281
160	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1 ರಿಂದ 7, 26, 21,22,23,42 ರಿಂದ 100, 131, 137 ರಿಂದ 140, 143	185	185	185			1400	15070	1720	18514	1850	19913
161	ಎಂ. ಹೆಚ್. ಸುದರ್ಶನ ರೆಡ್ಡಿ ಸ.ನಂ. 56						1400	15070	1720	18514	1850	19913
162	ಸಾಯಿಕ ಶೃತಿ ಎನ್‌ಕ್ಲೇವ್ ಸ.ನಂ. 57/1, 57/2, 59/1						1400	15070	1720	18514	1850	19913
163	ಮಂಜುನಾಥ ಸ.ನಂ. 55, 60/1, 60/2						1400	15070	1720	18514	1850	19913
164	ಮುನಿಯಪ್ಪ ಸ.ನಂ. 62/1						1400	15070	1720	18514	1850	19913
165	ಕೆ. ಜಿ. ಲೋಕೇಶ್ ಸ.ನಂ. 55						1400	15070	1720	18514	1850	19913
166	ರಿಲೇಯಬಲ್ ಏವಿಯಾ ಸ.ನಂ.71/ಪಿ, 72/2, 72/3, 72/4, 72/5, 73/2						1600	17222	1940	20882	2070	22281
167	ಐಶ್ವರ್ಯ ಏರೋ ಗ್ರಾಂಡ್ ಸ.ನಂ.399/1, 399/2, 400/3, 406, 407/3, 398/1ಎ1, 398/1ಬಿ, 400/2, 401/1, 401/2, 402, 405						1400	15070	1720	18514	1850	19913
168	ಅಕ್ಷೇನಹಳ್ಳಿ-ಮಲ್ಲೇನಹಳ್ಳಿ	70	70	70	450	4844	1100	11840	1590	17115	1720	18514
169	ರಾಷ್ಟ್ರೀಯ ಹೆದ್ದಾರಿ-7 ಕ್ಕೆ ಹೊಂದಿಕೊಂಡಿರುವ ಸ.ನಂ.ಜಮೀನುಗಳು 36	360	360	360			1200	12917	1630	17545	1760	18945
170	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ.ಜಮೀನುಗಳು 1ರಿಂದ 8, 20, 21, 22, 23, 41	175	175	175			1100	11840	1590	17115	1720	18514

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
171	ಅತ್ತಿಬೆಲೆ	60	60	60	280	3014	900	9688	1370	14747	1500	16146
172	ನಂದಿಬೆಟ್ಟ ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 20, 21, 22	225	225	225			1000	10764	1400	15070	1530	16469
173	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 3,	135	135	135			900	9688	1370	14747	1500	16146
174	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 14, 15, 16, 18, 23, 24	95	95	95			900	9688	1370	14747	1500	16146
175	ಬಿ.ವಿ.ಎಲ್ ಲೇಔಟ್ (ಹೊಸ ಸೇರ್ಪಡೆ)						1000	10764	1400	15070	1530	16469
176	ಅಣಿಘಟ್ಟ	21	21	21	200	2153	600	6458	1250	13455	1380	14854
177	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 2, 21, 22, 23 28, 29, 39, 36, 1, 7, 8, 9, 10, 27, 33, 34, 35, 37,	35	35	35			600	6458	1250	13455	1380	14854
178	ಅಣ್ಣೇಶ್ವರ	30	30	30	200	2153	500	5382	1010	10872	1140	12271
179	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು, 1, 2, 3, 4, 48 ರಿಂದ 56, 59, 89, 90, 91, 92, 101, 102, 103, 104, 105, 133	120	120	120			500	5382	1010	10872	1140	12271
180	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 13, 14, 20, 21, 24, 25, 27, 44, 31, 41, 42, 43, 60, 64, 66, 67, 95 ರಿಂದ 100, 106, 107, 108	70	70	70			500	5382	1010	10872	1140	12271
181	ಅಬ್‌ಚಿಕ್ಕನಹಳ್ಳಿ	50	50	50	290	3122	800	8611	1330	14316	1460	15715
182	ರಾಷ್ಟ್ರೀಯ ಹೆದ್ದಾರಿಗೆ-7 ಹೊಂದಿಕೊಂಡಿರುವ ಸ.ನಂ. ಜಮೀನುಗಳು 2, 14, 15, 18, 19, 31 ರಿಂದ 37,	310	310	310			1000	10764	1400	15070	1530	16469

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
183	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ.ಜಮೀನುಗಳು, 1,3, 12,16,17,20, 21,13,80,85 ರಿಂದ 88,71,73 ರಿಂದ 75,77	140	140	140			800	8611	1330	14316	1460	15715
184	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 22, 25 ರಿಂದ 30	95	95	95			800	8611	1330	14316	1460	15715
185	ಎ. ವಿ. ನಾರಾಯಣಸ್ವಾಮಿ ಸ.ನಂ. 4, 5						920	9903	1370	14747	1500	16146
186	ಬಿ.ವಿ.ಎಲ್ ಲೇಔಟ್ (ಹೊಸ ಸೇರ್ಪಡೆ)						1000	10764	1400	15070	1530	16469
187	ಅರಶಿನಕುಂಟೆ	35	35	35	200	2153	700	7535	1290	13886	1420	15285
188	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ.ಜಮೀನುಗಳು, 1, 41, 43, 48, 50 ರಿಂದ 52	85	85	85			700	7535	1290	13886	1420	15285
189	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ.ಜಮೀನುಗಳು 3 ರಿಂದ 10, 20 ರಿಂದ 29, 40, 66,68	50	50	50			700	7535	1290	13886	1420	15285
190	ಆವತಿ	35	35	35	300	3229	700	7535	1290	13886	1420	15285
191	ರಾಷ್ಟ್ರೀಯ ಹೆದ್ದಾರಿಗೆ -7 ಹೊಂದಿಕೊಂಡಿರುವ ಸ.ನಂ.ಜಮೀನುಗಳು 169, 187,188, 190, 176 ರಿಂದ 180, 189, 94, 95, 98, 102, 103, 109, 111 ರಿಂದ 113, 115, 152, 154, 155, 158, 3,157,2,5 ರಿಂದ 10, 281, 282,285, 288, 291, 1, 159, 160, 161, 168	300	300	300			800	8611	1330	14316	1460	15715
192	ರಾಷ್ಟ್ರೀಯ ಹೆದ್ದಾರಿಗೆ -7 ಹತ್ತಿರವಿರುವ ಸ.ನಂ. ಜಮೀನುಗಳು 153, 156, 170, 171, 181,187, 192	135	135	135			700	7535	1290	13886	1420	15285
193	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು	70	70	70			700	7535	1290	13886	1420	15285
194	ಉಪ್ಪಾರಹಳ್ಳಿ	130	130	130	350	3767	1040	11195	1570	16899	1700	18299
195	ರಾಷ್ಟ್ರೀಯ ಹೆದ್ದಾರಿಗೆ-7 ಹೊಂದಿಕೊಂಡಿರುವ ಸ.ನಂ.ಜಮೀನುಗಳು 28,1,25,27,12,11,10,9,7,5,4, 2	360	360	360			1200	12917	1630	17545	1760	18945

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನ/ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
196	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು, 3, 40,41	210	210	210			1040	11195	1570	16899	1700	18299
197	ಕೆ. ನಾರಾಯಣಸ್ವಾಮಿ ಸ.ನಂ. 1,2,3						1040	11195	1570	16899	1700	18299
198	ಉದಯಗಿರಿ	60	60	60	200	2153	900	9688	1370	14747	1500	16146
199	ರಾಷ್ಟ್ರೀಯ ಹೆದ್ದಾರಿಗೆ -7ಹೊಂದಿಕೊಂಡಿರುವ ಸ.ನಂ. ಜಮೀನುಗಳು 46 ರಿಂದ 49,74, 73, 1, 75	360	360	360			1000	10764	1400	15070	1530	16469
200	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು, 29, 31, 34, 71, 72,	170	170	170			900	9688	1370	14747	1500	16146
201	ಉಗನವಾಡಿ	45	45	45	200	2153	900	9688	1370	14747	1500	16146
202	ಐ ವಿ ಸಿ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು	100	100	100			900	9688	1370	14747	1500	16146
203	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1 ರಿಂದ 24, 44, 49, 54 ರಿಂದ 59, 207 ರಿಂದ 209, 60 ರಿಂದ 76, 82, 90, 25, 26 ರಿಂದ 29, 34, 35, 39 ರಿಂದ 87,	70	70	70			900	9688	1370	14747	1500	16146
204	ಐಶ್ವರ್ಯ ಎವರ್ ಗ್ರೀನ್ ಸ.ನಂ.ಜಮೀನುಗಳು 66/ಪಿ7, 66/ಪಿ-ಪಿ1, 87/ಪಿ12, 87/ಪಿ4, 87/ಪಿ6, 87/ಪಿ5						1000	10764	1400	15070	1530	16469
205	ಕನ್ನವಂಗಲ	70	70	70	300	3229	1000	10764	1400	15070	1530	16469
206	ರಾಷ್ಟ್ರೀಯಹೆದ್ದಾರಿಗೆ -7 ಹೊಂದಿಕೊಂಡಿರುವ ಸ.ನಂ. ಜಮೀನುಗಳು 70, 73, 115, 90, 118 ರಿಂದ 121	360	360	360			1200	12917	1630	17545	1760	18945
207	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1,4,5,6,23,24,47,48,49,50,51,53 ರಿಂದ 58, 64 ರಿಂದ 69,71,72,81, 82, 83, 84, 104, 110, 116, 117, 148	170	170	170			1000	10764	1400	15070	1530	16469
208	ಓಜೋನ್(ozone)						1800	19375	2040	21959	2170	23358

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
209	ಕೆಂಪತಿಮ್ಮನಹಳ್ಳಿ	45	45	45	250	2691	920	9903	1370	14747	1500	16146
210	ಐವಿಸಿ ರಸ್ತೆಗೆ ಹೊಂದಿಕೊಂಡಿರುವ ಸ.ನಂ.ಜಮೀನುಗಳು,73, 74, 66, 86, 76, 82, 87, 6, 89, 7, 78, 10, 9, 85	150	150	150			920	9903	1370	14747	1500	16146
211	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 8, 11, 41, ರಿಂದ 45, 57	90	90	90			920	9903	1370	14747	1500	16146
212	ಐಶ್ವರ್ಯ ಎವರ್ ಗ್ರೇನ್ 66/ಪಿ7, 66/ಪಿ-ಪಿ1, 87/ಪಿ12, 87/ಪಿ4, 87/ಪಿ6, 87/ಪಿ5						1000	10764	1400	15070	1530	16469
213	ಐಶ್ವರ್ಯ ಏರೋ ಗ್ರಾಂಡ್ ಸ.ನಂ 4/1, 5, 8, 89, 91, 87, 83, 87, 6/1, 6/2, 82						1000	10764	1400	15070	1530	16469
214	ಶ್ರೀ ಹೊಲ್ಡಿಂಗ್ಸ್ (ಹೊಸ ಸೇರ್ಪಡೆ)						1000	10764	1400	15070	1530	16469
215	ಕೆಂಪಲಿಂಗನಪುರ	45	45	45	250	2691	700	7535	1290	13886	1420	15285
216	ಐವಿಸಿ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು	150	150	150			700	7535	1290	13886	1420	15285
217	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 3, 13, 22, 31, 33, 34	80	80	80			700	7535	1290	13886	1420	15285
218	ಕೋಡಗುರ್ಕಿ	30	30	30	250	2691	700	7535	1290	13886	1420	15285
219	ನಂದಿಬೆಟ್ಟ ರಸ್ತೆಗೆ ಹೊಂದಿಕೊಂಡಿರುವ ಸ.ನಂ.ಜಮೀನುಗಳು, 181, 164, 163, 153, 154, 155, 156, 139, 1, 2, 68, 88, 87, 86, 85, 84, 83, 82, 81, 80, 67, 55, 66, 65, 63, 61, 60, 59, 58, 34, 35, 36, 3, 4, 6, 9 ರಿಂದ 14	100	100	100			800	8611	1330	14316	1460	15715
220	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 5, 7, 8, 15, 37, 38, 69, 89, 157	60	60	60			700	7535	1290	13886	1420	15285
221	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 16 ರಿಂದ 25,33,39,56,57,62,64,70 ರಿಂದ 79,151,152	29	29	29			700	7535	1290	13886	1420	15285

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
222	ಕೋಡಿ ಮಂಚೇನಹಳ್ಳಿ	80	80	80	250	2691	920	9903	1370	14747	1500	16146
223	ರಾಷ್ಟ್ರೀಯ ಹೆದ್ದಾರಿ -207 ಹೊಂದಿದ ಸ. ನಂ. ಜಮೀನುಗಳು 5, 6, 7	260	260	260			1000	10764	1400	15070	1530	16469
224	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 1, 8, 11,	150	150	150			920	9903	1370	14747	1500	16146
225	ಕುರುಬರಕುಂಟೆ	46	46	58	290	3122	690	7427	1290	13886	1420	15285
226	ವಿಜಯಪುರ ರಸ್ತೆಗೆ ಹೊಂದಿರುವ ಸ. ನಂ. ಜಮೀನುಗಳು 8, 9, 10, 11, 30	190	190	190			800	8611	1330	14316	1460	15715
227	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 2, 3, 22, 23, 24, 50, 51,	92	92	92			690	7427	1290	13886	1420	15285
228	ಅನಿಲ್ ಬಾಸ್ಕರನ್ ಸ.ನಂ. 13, 15						920	9903	1370	14747	1500	16146
229	ಜಾಸ್ಮಿನ್ ಓರ್ಲ್ಯಾಂಡ್ ರಾಯಲ್						750	8073	1310	14101	1440	15500
230	ಖಾಸಾಬಾಗ್ ಪ್ರಾಂಟೇಶನ್(ರಾಷ್ಟ್ರೀಯ ಹೆದ್ದಾರಿ -207 ರ ಸ.ನಂ. ಜಮೀನುಗಳು 1 ಮತ್ತು ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು)	310	310	310	250	2691	920	9903	1370	14747	1500	16146
231	ಗಂಗಮುತ್ತನಹಳ್ಳಿ (ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಭೂಸ್ವಾಧೀನ)	25	25	25	250	2691	700	7535	1290	13886	1420	15285
232	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1,27,28,29	75	75	75			700	7535	1290	13886	1420	15285
233	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 51 ರಿಂದ 57, 59, 60, 63	40	40	40			700	7535	1290	13886	1420	15285
234	ಗುಂಡ್ಲಹಳ್ಳಿ	15	20	25	200	2153	450	4844	990	10656	1120	12056
235	ಗ್ರಾಮ ಮತ್ತು ರಸ್ತೆಗೆ ಹೊಂದಿದ, ರಸ್ತೆ ಸಂಪರ್ಕ ಇರುವ ಸ.ನಂ.ಗಳು	25	30	35			500	5382				

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
236	ಗುಳ್ಳೋಬನಹಳ್ಳಿ	46	46	46	460	4951	1040	11195	1570	16899	1700	18299
237	ನಂದಿ ಬೆಟ್ಟ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು	210	210	210			1100	11840	1570	16899	1700	18299
238	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 27,29	90	90	90			1040	11195	1570	16899	1700	18299
239	ಅಚ್ ಮಲ್ ಲೇಔಟ್ ಸ.ನಂ. 102/1, 102/2, 102/3, 102/4, 108, 109/2, 109/3, 109/1, 110/2, 110/1, 104/1, 1, 105/2, 101/1, 101/2, 103/1, 107/1, 107/2, 19, 23/1, 21, 22, 20/1ಎ, 13						1400	15070	1720	18514	1850	19913
240	ವಾಣಿ ನಾರಾಯಣ ಸ.ನಂ. 38						920	9903	1370	14747	1500	16146
241	ಗುಟ್ಟಹಳ್ಳಿ	80	80	80	230	2476	920	9903	1370	14747	1500	16146
242	ರಾಷ್ಟ್ರೀಯ ಹೆದ್ದಾರಿಗೆ -7 ಹೊಂದಿಕೊಂಡಿರುವ ಸ.ನಂ. ಜಮೀನುಗಳು 27, 28, 29, 37 ರಿಂದ 42, 47	360	360	360			1000	10764	1400	15070	1530	16469
243	ಗ್ರಾಮ ಮತ್ತು ಹೊಂದಿದ ಸ. ನಂ. ಜಮೀನುಗಳು 1 ರಿಂದ 16, 17 ರಿಂದ 26, 30 ರಿಂದ 35,	200	200	200			920	9903	1370	14747	1500	16146
244	ಅಚ್ ಮಲ್ ಲೇಔಟ್ ಸ.ನಂ. 102/1, 102/2, 102/3, 102/4, 108, 109/2, 109/3, 109/1, 110/2, 110/1, 104/1, 1, 105/2, 101/1, 101/2, 103/1, 107/1, 107/2, 19, 23/1, 21, 22, 20/1ಎ, 13						1400	15070	1720	18514	1850	19913
245	ಗೊಬ್ಬರಗುಂಟೆ	17	21	23	150	1615	460	4951	990	10656	1120	12056
246	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 3, 4, 5, 8, 9, 10, 11	30	30	35			460	4951	990	10656	1120	12056
247	ಗೋಕರೆ	45	45	50	210	2260	600	6458	1250	13455	1380	14854
248	ಚನ್ನರಾಯಪಟ್ಟಣ ರಸ್ತೆಗೆ ಹೊಂದಿಕೊಂಡಿರುವ ಜಮೀನುಗಳು 31, 32, 33, 36, 136 ರಿಂದ 139, 148 ರಿಂದ 157	140	140	140			600	6458	1250	13455	1380	14854

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
249	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. 1 ರಿಂದ 4, 14 ರಿಂದ 16, 19, 21, 22, 23, 29, 30, 34, 35, 37, 38, 73, 74, 77, 101, 103, 104, 105, 106, 107, 114, 115, 135, 140, 158 ರಿಂದ 172, 177, 179, 178	80	80	80			600	6458	1250	13455	1380	14854
250	ತೇಜಸ್ ವದಾದಿಯಾ ಸ.ನಂ. 129						920	9903	1370	14747	1500	16146
251	ಅಪೂರ್ವ ಲೇಔಟ್ (ಹೊಸ ಸೇರ್ಪಡೆ)						750	8073	1310	14101	1440	15500
252	ಚಿಕ್ಕಸಣ್ಣೆ	70	70	70	210	2260	920	9903	1370	14747	1500	16146
253	ರಾಷ್ಟ್ರೀಯಹೆದ್ದಾರಿಗೆ -7 ಕ್ಕೆ ಹೊಂದಿಕೊಂಡಿರುವ ಸ.ನಂ.ಜಮೀನುಗಳು 67, 66, 65, 59, 58, 57, 56, 55, 54, 51, 6, 8, 9, 4, 75, 74, 73, 72, 71, 70, 69	360	360	360			1000	10764	1400	15070	1530	16469
254	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 2,3,5,7, 23 ರಿಂದ 30, 36ರಿಂದ 41, 43 ರಿಂದ 50,52,53,60,61,64,76,77, 78, 79, 84, 83, 86, 87	175	175	175			920	9903	1370	14747	1500	16146
255	ಮೊಹಮ್ಮದ ಶೋಹಿಬ್ ಸ.ನಂ. 68, 19/1, 23						1000	10764	1400	15070	1530	16469
256	ವೀರ ಪ್ರಕಾಶ ರೆಡ್ಡಿ ಸ.ನಂ.79/1						920	9903	1370	14747	1500	16146
257	ಚಿಕ್ಕಚೀಮನಹಳ್ಳಿ	35	35	40	200	2153	800	8611	1330	14316	1460	15715
258	ಐವಿಸಿ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು	105	105	105			800	8611	1330	14316	1460	15715
259	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು	45	50	52			800	8611	1330	14316	1460	15715
260	ಜೋಗಿಹಳ್ಳಿ	30	30	30	250	2691	920	9903	1370	14747	1500	16146
261	ಐ.ವಿ.ಸಿ. ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 28, 29,30, 31, 32, 33	100	100	100			920	9903	1370	14747	1500	16146

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರೈಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
262	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 1ರಿಂದ4, 21ರಿಂದ24, 36 ರಿಂದ 39	45	45	45			920	9903	1370	14747	1500	16146
263	ತಿಮ್ಮೇಗೌಡನ ಹೊಸಹಳ್ಳಿ	35	35	35	200	2153	920	9903	1370	14747	1500	16146
264	ಐ ವಿ ಸಿ ಹೆದ್ದಾರಿಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 25, 42, 44, 45 ರಿಂದ 47, 50, 60	100	100	100			920	9903	1370	14747	1500	16146
265	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ.ಜಮೀನುಗಳು 1 ರಿಂದ 41,43,48,49 51 ರಿಂದ 58,59, 60, 61, 62, 67	52	52	52			920	9903	1370	14747	1500	16146
266	ರೆನೆಸ್ಸಾನ್ಸ್ ಹೋಲ್ಡಿಂಗ್ಸ್ 30, 33, 34/1, 34/2, 35, 55, 61, 66, 29, 53, 57, 76, 36/2, 37, 30/1, 36/3, 65						1800	19375	2040	21959	2170	23358
267	ಶೋಭಾ ಲೈಫ್ ಸ್ಟೈಲ್						1800	19375	2040	21959	2170	23358
268	ದೇವಸ್ಥಾನದ ಅಮಾನಿಕೆರೆ	25	25	25	250	2691	750	8073	1310	14101	1440	15500
269	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1 ರಿಂದ 38	65	65	65			750	8073	1310	14101	1440	15500
270	ದೊಡ್ಡಪ್ಪನಹಳ್ಳಿ	29	35	46	250	2691	920	9903	1370	14747	1500	16146
271	ಐವಿಸಿ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 30, 40, 52, 53, 62,	100	100	100			920	9903	1370	14747	1500	16146
272	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ.ಜಮೀನುಗಳು 1 ರಿಂದ 29, 31ರಿಂದ39	55	60	65			920	9903	1370	14747	1500	16146
273	ಶೋಭಾ ಡೆವಲಪರ್ಸ್ / ಕನ್ಸ್ಟ್ರಕ್ಷನ್(ಹೊಸ ಸೇರ್ಪಡೆ)						1500	16146	1750	18837	1880	20236
274	ದೊಡ್ಡಸಣ್ಣೆ	52	58	69	250	2691	690	7427	1290	13886	1420	15285
275	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1,2, 11, 15, 16 29 67, 65	90	90	90			690	7427	1290	13886	1420	15285

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೇ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೇ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
276	ದಾಸರಹಳ್ಳಿ	26	35	40	250	2691	580	6243	1250	13455	1380	14854
277	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 23, 24, 25, 99 ರಿಂದ 104	65	65	65			580	6243	1250	13455	1380	14854
278	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 32, 33, 34, 35, 37, 38, 49, 61, 63, 64, 65	40	45	52			580	6243	1250	13455	1380	14854
279	ದೇವನಹಳ್ಳಿ	170	170	170	750	8073	1400	15070	1720	18514	1850	19913
280	ರಾಷ್ಟ್ರೀಯಹೆದ್ದಾರಿಗೆ -7 ಹೊಂದಿಕೊಂಡಿರುವ ಸ.ನಂ. ಜಮೀನುಗಳು 46, 47/1, 47/2, 47/3, 49/1, 49/2, 50/1, 53/1, 53/2, 53/3, 53/4, 53/5, 53/6, 56/1ರಿಂದ53/9, 60, 112/3, 115, 116, 118, 119, 120, 121, 122, 123, 123/1, 142, 143, 143/1, 148, 149/1, 149/2, 155/1, 156, 161, 162/1, 162/2, 163, 445, 446, 447, 448, 576/2ಎ, 576/2ಬಿ, 514, 514/1, 521, 522, 523, 113, 162	360	360	360			1600	17222	1940	20882	2070	22281
281	ರಾಷ್ಟ್ರೀಯಹೆದ್ದಾರಿಗೆ -207 ಹತ್ತಿರದ, ಸೂಲಿಬೆಲೆ, ದೊಡ್ಡಬಳ್ಳಾಪುರ, ಬೈಚಾಪುರ, ಚನ್ನರಾಯಪಟ್ಟಣ, ವಿಜಯಪುರ ರಸ್ತೆಗಳಿಗೆ ಹೊಂದಿಕೊಂಡಿರುವ ಸ.ನಂ. 484, 485, 486, 499, 500, 551, 58, 59, 47, 153, 167, 166, 165, 150, 154, 164, 64, 65, 67, 68, 325, 328, 311, 334, 335, 336, 340, 339, 338, 337, 333, 329, 323, 341, 345, 366, 369, 375, 376, 374, 373, 372, 390, 577, 393, 386, 389, 388, 387, 377,355, 346, 169, 185, 186,188, 189, 193, 134, 135, 151, 152	300	300	300			1600	17222	1940	20882	2070	22281

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
282	ಐಶ್ವರ್ಯ ಏರೋ ಪ್ರೈವೇಟ್ ಸ.ನಂ.197/6, 197/3, 199/1, 199/2, 199/3, 232, 238, 197/7, 234/2						1400	15070	1720	18514	1850	19913
283	ಅಜ್ ಮಲ್ ಲೇಔಟ್ ಸ.ನಂ. 102/1, 102/2, 102/3, 102/4, 108, 109/2, 109/3, 109/1, 110/2, 110/1, 104/1, 1, 105/2, 101/1, 101/2, 103/1, 107/1, 107/2, 19, 23/1, 21, 22, 20/1ಎ, 13						1400	15070	1720	18514	1850	19913
284	ಗಿರಿಧರ ಬಾಬು ಸ.ನಂ.422						1400	15070	1720	18514	1850	19913
285	ಸತ್ಯಸಾಯಿ ಬಾಬಾ ಲೇಔಟ್ ಸ.ನಂ. 372/2, 378						1400	15070	1720	18514	1850	19913
286	ಗಾರೆ ರಾಮಣ್ಣ ನಂಜಮ್ಮ ಲೇಔಟ್ ಸ.ನಂ.365, 424/1ಪಿ, 424/2, 366, 423, 421/1, 425/2						1400	15070	1720	18514	1850	19913
287	ಮುನಿಯಪ್ಪ ಸ.ನಂ.427/2						1400	15070	1720	18514	1850	19913
288	ಗಂಗರಾಜುಸ.ನಂ. 189/3						1400	15070	1720	18514	1850	19913
289	ಬುಡ್ಡಪ್ಪ ಉ:: ರಾಜಣ್ಣ 287/1, 287/2, 286/1						1400	15070	1720	18514	1850	19913
290	ಭೂಮಿ ಎಸ್.ಎಲ್.ಎನ್ .ಜಾಯ್ ಸಿಟಿ						1400	15070	1720	18514	1850	19913
291	ರೋಜ್ ಗಾರ್ಡನ್						1400	15070	1720	18514	1850	19913
292	ಪಿ.ಎಸ್.ಆರ್						1400	15070	1720	18514	1850	19913
293	ಸಾಫನ್						1400	15070	1720	18514	1850	19913
294	ಆಲ್ಫಾ (ನಿತೇಶ್ ಎಸ್ಟೇಟ್) (ಹೊಸ ಸೇರ್ಪಡೆ)						1400	15070	1720	18514	1850	19913
295	ದೇವೇನಹಳ್ಳಿ	20	25	30	200	2153	350	3767	960	10333	1090	11733
296	ಗ್ರಾಮ ಮತ್ತು ರಸ್ತೆಗೆ ಹೊಂದಿಕೊಂಡಿರುವ ಸ. ನಂ. ಜಮೀನುಗಳು	20	24	28			350	3767	960	10333	1090	11733
297	ನೀಲೇರಿ	52	52	52	300	3229	1000	10764	1400	15070	1530	16469
298	ನಂದಿ ಬೆಟ್ಟ ರಸ್ತೆಗೆ ಹೊಂದಿಕೊಂಡಿರುವ ಸ. ನಂ. ಜಮೀನುಗಳು 17 ರಿಂದ 20	115	115	115			1100	11840	1570	16899	1700	18299

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
299	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 5, 26,29, 42, 45, 46, 47	58	58	58			1000	10764	1400	15070	1530	16469
300	ಪ್ರಸನ್ನಹಳ್ಳಿ	55	55	60	250	2691	1150	12379	1600	17222	1730	18622
301	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1 ರಿಂದ 6	100	100	100			1150	12379	1600	17222	1730	18622
302	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 11 ರಿಂದ 17	80	80	80			1150	12379	1600	17222	1730	18622
303	ಪಾಳ್ಯ	50	55	60	250	2691	920	9903	1370	14747	1500	16146
304	ಐವಿಸಿ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು	105	110	115			920	9903	1370	14747	1500	16146
305	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1,2, 26 ರಿಂದ 32, 3, 37, 42 ರಿಂದ 47	65	70	75			920	9903	1370	14747	1500	16146
306	ಪೂಜನಹಳ್ಳಿ	100	100	100	300	3229	920	9903	1370	14747	1500	16146
307	ರಾಷ್ಟ್ರೀಯ ಹೆದ್ದಾರಿಗೆ -7 ಹೊಂದಿಕೊಂಡಿರುವ ಸ.ನಂ. ಜಮೀನುಗಳು 21	360	360	360			1000	10764	1400	15070	1530	16469
308	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 1, 2, 10, 13 ರಿಂದ 20, 22, 23, 26, 27, 28, 29, 35, 36, 39, 40 44,69,	180	180	180			920	9903	1370	14747	1500	16146
309	ಬಂಡರಾಮನಹಳ್ಳಿ	50	60	70	300	3229	1100	11840	1590	17115	1720	18514
310	ರಾಷ್ಟ್ರೀಯ ಹೆದ್ದಾರಿಗೆ ಮತ್ತು ಐವಿಸಿ ರಸ್ತೆಗೆ ಹೊಂದಿಕೊಂಡಿರುವ ಸ.ನಂ.ಜಮೀನುಗಳು	195	195	195			1200	12917	1630	17545	1760	18945
311	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 4, 5	85	85	85			1100	11840	1590	17115	1720	18514

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
312	ಮೊಹಮ್ಮದ ಶೋಹಿಬ್ ಸ.ನಂ. 68, 19/1, 23						1100	11840				0
313	ರೆನೆಸ್ಸಾನ್ಸ್ ಹೋಲ್ಡಿಂಗ್ಸ್ ಸ.ನಂ. 8/1, 8/2, 9						1100	11840				0
314	ಬಿನ್ನಮಂಗಲ	69	69	69	250	2691	850	9149	1340	14424	1470	15823
315	ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 54, 55, 56, 61	150	150	150			1000	10764	1400	15070	1530	16469
316	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 10, 11, 12, 14 ರಿಂದ 22	90	90	90			900	9688	1370	14747	1500	16146
317	ಬೆಲ್ ಏರ್ ಸ.ನಂ. 42ಪಿ,43ಪಿ,44ಪಿ,45ಪಿ, 46, 47, 48						920	9903	1370	14747	1500	16146
318	ಬಿದಲೂರು	29	33	40	250	2691	650	6997	1280	13778	1410	15177
319	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 1 ರಿಂದ 9, 15, 16, 22 ರಿಂದ 30, 35 ರಿಂದ 38, 45 ರಿಂದ 55, 122, 129, 232, 233, 236 ರಿಂದ 239, 246, 143, 145, 150, 154, 156, 184, 183, 197, 207, 210, 211, 215, 216,	69	69	69			650	6997	1280	13778	1410	15177
320	ಭೂಮಿ ಗ್ರೀನ್ ಸಿಟಿ						750	8073	1310	14101	1440	15500
321	ಜಾಟರ್ಡ್						750	8073	1310	14101	1440	15500
322	ಬೂದಿಹಾಳ	40	45	55	250	2691	750	8073	1310	14101	1440	15500
323	ರಾಷ್ಟ್ರೀಯ ಹೆದ್ದಾರಿಗೆ-207 ಹೊಂದಿಕೊಂಡಿರುವ ಹಾಗೂ ಹತ್ತಿರದ ಸ.ನಂ.ಜಮೀನುಗಳು 120, 99, 116, 30	160	160	160			800	8611	1330	14316	1460	15715
324	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ.ಜಮೀನುಗಳು 1,2,36,7, 8,9,17,42, 18, 20 ರಿಂದ 29 43,45, 31,32,33,37,38,39,41,42, 62, 63, 64,70 ರಿಂದ 78, 19,80, 81,82,83,84, 85, 89, 90, 91, 92,94 ರಿಂದ 98 ,100, 117, 118, 119,	120	120	120			750	8073	1310	14101	1440	15500

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
325	ಭುವನಹಳ್ಳಿ	70	70	70	250	2691	950	10226	1390	14962	1520	16361
326	ರಾಷ್ಟ್ರೀಯ ಹೆದ್ದಾರಿಗೆ -7 ಹೊಂದಿಕೊಂಡಿರುವ ಸ.ನಂ. ಜಮೀನುಗಳು 3ರಿಂದ 8, 10, 11, 12, 28, 30, 31, 32, 33,	360	360	360			1050	11302	1390	14962	1520	16361
327	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ.ಜಮೀನುಗಳು 1, 37, 39, 45, 46, 47,9 41, 42	160	160	160			950	10226	1390	14962	1520	16361
328	ಬೊಮ್ಮವಾರ	29	29	35	200	2153	650	6997	1280	13778	1410	15177
329	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 100, 101	50	55	60			650	6997	1280	13778	1410	15177
330	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 3, 4, 12, 13, 18, 19, 20, 31, 32, 33, 75, 76, 77, 80, 95 ರಿಂದ 99, 105 ರಿಂದ 112, 138, 144, 113, 115, 116, 125 ರಿಂದ 128, 131, 132, 133, 136, 137, 139, 140, 153, 154,155, 162, 163, 164	46	46	46			650	6997	1280	13778	1410	15177
331	ರೆನೆಸ್ಸಾನ್ಸ್ ಹೋಲ್ಡಿಂಗ್ಸ್ ಸ.ನಂ. 65/ಪಿ						1500	16146	1750	18837	1880	20236
332	ಬೈಚಾಪುರ	33	40	46	250	2691	700	7535	1290	13886	1420	15285
333	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 31 ರಿಂದ 37, 65	80	85	90			700	7535	1290	13886	1420	15285
334	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 6, 7, 8, 9, 11, 56, 58,	40	45	50			700	7535	1290	13886	1420	15285
335	ಬೈರಪ್ಪನಹಳ್ಳಿ	23	28	35	250	2691	650	6997	1280	13778	1410	15177
336	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 3, 7, 8,	40	45	50			650	6997	1280	13778	1410	15177

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೇ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೇ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
337	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ.ಜಮೀನುಗಳು 9, 11, 12, 13, 17, 20, 31	35	40	46			650	6997	1280	13778	1410	15177
338	ಮಾಳಿಗೇನಹಳ್ಳಿ	23	29	35	250	2691	700	7535	1290	13886	1420	15285
339	ನಂದಿಬೆಟ್ಟ ರಸ್ತೆಗೆ ಹೊಂದಿಕೊಂಡಿರುವ ಸ.ನಂ.ಜಮೀನುಗಳು 57, 58, 60, 61, 62, 63, 65, 66, 67, 68, 28, 29, 30	85	85	85			800	8611	1330	14316	1460	15715
340	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 16	52	52	52			700	7535	1290	13886	1420	15285
341	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 17 ರಿಂದ 19, 21, 23, 27, 64, 73	46	46	46			700	7535	1290	13886	1420	15285
342	ಮುಳ್ಳಿ ಅಮಾನಿಕೆರೆ	28	28	28	250	2691	650	6997	1280	13778	1410	15177
343	ರಸ್ತೆಗೆ ಹೊಂದಿಕೊಂಡಿರುವ ಸ. ನಂ. ಜಮೀನುಗಳು 5, 6, 8 ರಿಂದ 20, 22, 27, 28, 29	32	32	32			650	6997	1280	13778	1410	15177
344	ಯಂಬ್ರಹಳ್ಳಿ	35	40	46	250	2691	750	8073	1310	14101	1440	15500
345	ನಂದಿಬೆಟ್ಟ ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 95	90	100	110			800	8611	1330	14316	1460	15715
346	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ.ಜಮೀನುಗಳು 1,2, 3, 66, 99, 94, 87, 104, 112, 105 ,74, 78, 79, 80	65	75	85			750	8073	1310	14101	1440	15500
347	ಯರ್ತಿಗಾನಹಳ್ಳಿ	52	58	64	350	3767	850	9149	1340	14424	1470	15823
348	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ.ಜಮೀನುಗಳು 1,2,3,4, 6,7, 8, 9, 10, 16, 28, 29, 52, 53, 56	95	105	110			850	9149	1340	14424	1470	15823
349	ಯರಪ್ಪನಹಳ್ಳಿ	14	16	18	250	2691	650	6997	1280	13778	1410	15177
350	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು	20	24	28			650	6997	1280	13778	1410	15177

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
351	ರಾಯಸಂದ್ರ	70	75	80	250	2691	850	9149	1340	14424	1470	15823
352	ಎನ್ ಹೆಚ್ 207 ಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 44, 45	170	170	170			900	9688	1370	14747	1500	16146
353	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ.ಜಮೀನುಗಳು 1, 6, 11, 12, 13, 15, 18, 19, 25, 27, 32, 42, 43, 63 ರಿಂದ 69, 71, 77	125	125	125			850	9149	1340	14424	1470	15823
354	ಲಕ್ಷ್ಮೀಪುರ	70	75	80	250	2691	800	8611	1330	14316	1460	15715
355	ಎನ್ ಹೆಚ್ 207 ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 28, 29, 30, 35 ರಿಂದ 40, 54, 55, 58, 59	170	170	170			900	9688	1370	14747	1500	16146
356	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 1, 41, 56, 57	125	125	125			800	8611	1330	14316	1460	15715
357	ಪಿ.ಸಿ.ರಿಯಾಲಿಟಿ(ಹೊಸ ಸೇರ್ಪಡೆ)						850	9149	1340	14424	1470	15823
358	ಲಾಲಗೊಂಡನಹಳ್ಳಿ	40	45	60	250	2691	750	8073	1310	14101	1440	15500
359	ರಾಷ್ಟ್ರೀಯ ಹೆದ್ದಾರಿಗೆ -7 ಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 41 ರಿಂದ 46	260	260	260			800	8611	1330	14316	1460	15715
360	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 50, 51	150	150	150			750	8073	1310	14101	1440	15500
361	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ ಜಮೀನುಗಳು 18 ರಿಂದ 23, 31, 32, 33, 35, 37, 38, 39, 40, 47,48,49	85	90	100			750	8073	1310	14101	1440	15500
362	ವಡೇರಹಳ್ಳಿ	14	16	21	200	2153	650	6997	1280	13778	1410	15177
363	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 1, 2, 3, 29	25	30	35			700	7535	1290	13886	1420	15285

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
364	ಶೆಟ್ಟೇರಹಳ್ಳಿ	52	63	69	250	2691	800	8611	1330	14316	1460	15715
365	ರಾಷ್ಟ್ರೀಯ ಹೆದ್ದಾರಿಗೆ-207 ಹೊಂದಿಕೊಂಡಿರುವ ಸ.ನಂ.ಜಮೀನುಗಳು 2 ರಿಂದ 39	170	175	180			900	9688	1370	14747	1500	16146
366	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 40, 41, 42, 60 ರಿಂದ 65, 78, 79, 80 ರಿಂದ 83, 107 ರಿಂದ 115, 121, 122, 119, 123,124, 125, 126, 128, 141	95	100	105			800	8611	1330	14316	1460	15715
367	ನಾರ್ಥ್ ರೆಸಿಡೆನ್ಸಿ ಲೇಔಟ್						1000	10764	1400	15070	1530	16469
368	ಸಾದಹಳ್ಳಿ	67	75	81	350	3767	1500	16146	1750	18837	1880	20236
369	ರಾಷ್ಟ್ರೀಯ ಹೆದ್ದಾರಿಗೆ -7 ಹೊಂದಿಕೊಂಡಿರುವ ಸ.ನಂ. ಜಮೀನುಗಳು 180	360	360	360			1600	17222	1940	20882	2070	22281
370	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ.1 ರಿಂದ 10, 81, 96, 100 ರಿಂದ 103, 134 ರಿಂದ 144, 147, 149, 150,155, 190 ರಿಂದ 224	230	230	230			1500	16146	1750	18837	1880	20236
371	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ., 20 ರಿಂದ 26, 231, 248, 254 ರಿಂದ 260, 264 ರಿಂದ 271	130	140	145			1500	16146	1750	18837	1880	20236
372	ಏರೋ ಗಾರ್ಡನ್ ಸ.ನಂ.,137, 138, 139, 140/1, 140/2, 141, 143, 145/2, 140/8						1400	15070	1720	18514	1850	19913
373	'ಸ್ಟ್ರೀಸ್ ಟೌನ್ 245, 246, 247/ಪಿ, 229/4, 86, 247, 248, 249, 86ಪಿ, 250, 136, 227, 228, 238, 239, 240, 241, 242, 243,244, 251, 231, 234, 235, 230, 232, 251/1, 251/2, 251/3, 251/4						2600	27986	2640	28417	2770	29816
374	ಜೇಡ್ ಗಾರ್ಡನ್						1800	19375	2040	21959	2170	23358

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್ ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್ ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್ ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್ ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
375	ಸಾವಕನಹಳ್ಳಿ	21	25	28	250	2691	690	7427	1290	13886	1420	15285
376	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 3, 4, 36 ರಿಂದ 41, 142, 148, 149 52, 53, 55, 58, 59, 60, 63 ರಿಂದ 68, 84, 85, 86, 87, 89 ರಿಂದ 95, 100,	52	52	52			690	7427	1290	13886	1420	15285
377	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. 28, 29, 49, 5 ರಿಂದ 27 30 ರಿಂದ 35, 42 ರಿಂದ 51, 54, 56, 57, 61, 62, 69 ರಿಂದ 83, 88, 96 ರಿಂದ 99, 101 ರಿಂದ 141, 143 ರಿಂದ 147, 150, 151, 152	32	32	32			690	7427	1290	13886	1420	15285
378	ಸೌತೇಗೌಡನಹಳ್ಳಿ	55	55	55	350	3767	920	9903	1370	14747	1500	16146
379	ರಾಷ್ಟ್ರೀಯಹೆದ್ದಾರಿಗೆ -207ಮತ್ತು ಸೂಲಿಬೆಲೆ ರಸ್ತೆಗೆ ಹೊಂದಿಕೊಂಡಿರುವ ಸ.ನಂ.ಜಮೀನುಗಳು 1, 35	200	200	200			1000	10764	1400	15070	1530	16469
380	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ.ಜಮೀನುಗಳು 12, 13, 18, 21 ರಿಂದ 24, 27 ರಿಂದ 29	85	85	85			920	9903	1370	14747	1500	16146
381	ಐಶ್ವರ್ಯ ನಾರ್ಥ್ ಸಿಟಿ 11/2, 12/1, 14/1, 14/2, 16, 17, 12/2, 12/3, 15/2ಎ, 15/2ಬಿ, 15/1						920	9903	1370	14747	1500	16146
382	ಆರ್.ಎಸ್.ಎನ್‌ಕ್ಲೇವ್(ಹೊಸ ಸೇರ್ಪಡೆ)						1200	12917	1630	17545	1760	18945
383	ಸಣ್ಣ ಅಮಾನಿಕೆರೆ	52	58	69	350	3767	920	9903	1370	14747	1500	16146
384	ರಾಷ್ಟ್ರೀಯ ಹೆದ್ದಾರಿಗೆ (ಎನ್.ಹೆಚ್.-7) ಹೊಂದಿಕೊಂಡಿರುವ ಸ.ನಂ. ಜಮೀನುಗಳು 50, 53,54,93 ರಿಂದ 98, 100, 101, 104, 105, 106, 108	360	360	360			1000	10764	1400	15070	1530	16469
385	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1 ರಿಂದ 49,56 ರಿಂದ 92, 99,102,103,107 51,52,55, 197, 198,200 ರಿಂದ 202, 205 ರಿಂದ 209, 212, 213, 214, 218 ರಿಂದ 226,	160	160	160			920	9903	1370	14747	1500	16146

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೇ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೇ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
386	ಲೇಕ್ ಪಾಯಿಂಟ್(ಹೊಸ ಸೇರ್ಪಡೆ)						1500	16146	1750	18837	1880	20236
387	ಹಿರೇ ಅಮಾನಿಕೆರೆ	90	95	100	300	3229	1040	11195	1570	16899	1700	18299
388	ರಾಷ್ಟ್ರೀಯ ಹೆದ್ದಾರಿಗೆ -7 ಹೊಂದಿಕೊಂಡಿರುವ ಸ.ನಂ. ಜಮೀನುಗಳು 63, 64/1 ,64/2, 65, 66, 68/1, 68/2, 69, 70/1, 70/2, 71/1, 71/2, 71/3, 72/1,72/2, 72/3, 73, 110/1, 110/2, 111/1, 111/2, 112, 113/2, 113/3, 113/4, 113/5, 113/6, 114, 115/1, 115/2, 116, 117, 118, 119, 120/1, 120/2, 124, 121, 122, 123/1, 123/2, 125, 126, 128, 132/1, 133/2	360	360	360			1100	11840	1570	16899	1700	18299
389	ರಾಷ್ಟ್ರೀಯ ಹೆದ್ದಾರಿ -207ಗೆ ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು	260	260	260			1100	11840	1570	16899	1700	18299
390	ಹೊಸತೋಟ	125	125	125	200	2153	980	10549	1400	15070	1530	16469
391	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 5, 4, 1, 2, 3, 6	160	160	160			980	10549	1400	15070	1530	16469
ದೇವನಹಳ್ಳಿ ತಾಲ್ಲೂಕು ಕುಂದಗಿ ಹೋಬಳಿ												
392	ಅರದೇಶನಹಳ್ಳಿ	30	35	40	200	2153	800	8611	1330	14316	1460	15715
393	ಐ.ವಿ.ಸಿ.ರಸ್ತೆಗೆ ಹೊಂದಿಕೊಂಡ ಸನಂ, 2 3, 14 ರಿಂದ 26, 99, 101 ರಿಂದ 107, 294 ರಿಂದ 297	105	110	115			800	8611	1330	14316	1460	15715
394	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 115, 1, 46, 49, 50, 44, 39, 38, 90 ರಿಂದ 98, 100	45	50	55			800	8611	1330	14316	1460	15715
395	ಅರಸನಹಳ್ಳಿ- ಪೆದ್ದನಹಳ್ಳಿ	23	29	35	250	2691	900	9688	1370	14747	1500	16146
396	ಐ ವಿ ಸಿ ರಸ್ತೆಗೆ ಹೊಂದಿಕೊಂಡಿರುವ ಜಮೀನುಗಳು	125	125	125			900	9688	1370	14747	1500	16146

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
397	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 3, 4, 34, 35, 36, 82, 77, 78, 79, 81, 106	70	70	70			900	9688	1370	14747	1500	16146
398	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 9, 10, 11, 12, 92, 93, 94, 19, 20, 21, 22, 95, 96, 27 ರಿಂದ 33, 37, 61, 62, 90, 91, 98, 102, 103, 104	35	35	35			900	9688	1370	14747	1500	16146
399	ಅರುವನಹಳ್ಳಿ	14	15	17	250	2691	550	5920	1230	13240	1360	14639
400	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 18, 19, 20, 110, 111, 112, 118	22	24	28			550	5920	1230	13240	1360	14639
401	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 6 ರಿಂದ 9, 25, 28, 71 ರಿಂದ 78, 65, 66	15	18	21			550	5920	1230	13240	1360	14639
402	ಆಲೂರುದುದ್ದನಹಳ್ಳಿ	16	18	21	200	2153	400	4306	970	10441	1100	11840
403	ಗ್ರಾಮ ಮತ್ತು ರಸ್ತೆಗೆ ಹೊಂದಿದ ಜಮೀನುಗಳು	22	24	28			400	4306	970	10441	1100	11840
404	ಕಾಮೇನಹಳ್ಳಿ	17	17	17	200	2153	800	8611	1330	14316	1460	15715
405	ಐ.ವಿ.ಸಿ ರಸ್ತೆಗೆ ಹೊಂದಿದ ಸ. ನಂ.ಜಮೀನುಗಳು 1, 2, 3, 4, 9, 10, 13, 15, 79, 81, 114, 115, 118, 119, 22, 120, 14	90	90	90			800	8611	1330	14316	1460	15715
406	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 5, 6, 7, 8, 11, 12, 16, 17, 18, 23 ರಿಂದ 35, 38, 39, 40, 41, 42, 66 ರಿಂದ 72, 80, 82, 100, 101, 116, 117	35	35	35			800	8611	1330	14316	1460	15715
407	ಕುಂದಾಣ	22	28	33	250	2691	700	7535	1290	13886	1420	15285

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೇ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೇ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
408	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ.ಜಮೀನುಗಳು 2, 3, 4, 71, 72, 73, 74, 115, 116, 117, 130, 131, 174	35	40	45			700	7535	1290	13886	1420	15285
409	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 5 ರಿಂದ 9, 100, 99, 106 ರಿಂದ 114, 118 ರಿಂದ 122, 160, 161, 162, 173, 185, 186, 187	30	35	40			700	7535	1290	13886	1420	15285
410	ಕೊಟ್ಟಿಗೆ ತಿಮ್ಮನಹಳ್ಳಿ	20	20	20	250	2691	700	7535	1290	13886	1420	15285
411	ನಂದಿಬೆಟ್ಟ ರಸ್ತೆಗೆ ಹೊಂದಿಕೊಂಡಿರುವ ಸ. ನಂ. ಜಮೀನುಗಳು 1,3, 4, 7 ರಿಂದ 15, 17, 18, 19, 31	100	100	100			800	8611	1330	14316	1460	15715
412	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 2, 5, 6, 30, 32	52	52	52			700	7535	1290	13886	1420	15285
413	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 16, 20, 21	30	30	30			700	7535	1290	13886	1420	15285
414	ಕೊಯಿರಾ	16	18	22	250	2691	550	5920	1230	13240	1360	14639
415	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 3, 185 ರಿಂದ 188, 190, 191	25	30	35			550	5920	1230	13240	1360	14639
416	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 73 ರಿಂದ 80	22	25	28			550	5920	1230	13240	1360	14639
417	ಚಪ್ಪರದಹಳ್ಳಿ	22	28	33	200	2153	500	5382	1010	10872	1140	12271
418	ಚಿಕ್ಕಣ್ಣನ ಹೊಸಹಳ್ಳಿ	16	17	21	200	2153	500	5382	1010	10872	1140	12271
419	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 10, 11, 12	35	35	35			500	5382	1010	10872	1140	12271
420	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 3, 4, 5	22	25	28			500	5382	1010	10872	1140	12271

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್ ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್ ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್ ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್ ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
421	ಚಿಕ್ಕಗೊಲ್ಲಹಳ್ಳಿ	14	16	18	250	2691	500	5382	1010	10872	1140	12271
422	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 13, 14, 15, 20, 21, 22, 24, 38, 39	22	25	32			500	5382	1010	10872	1140	12271
423	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 23, 25, 3	16	18	21			500	5382	1010	10872	1140	12271
424	ಚೌಡನಹಳ್ಳಿ	23	23	23	200	2153	800	8611	1330	14316	1460	15715
425	ಐ ವಿ ಸಿ ರಸ್ತೆಗೆ ಹೊಂದಿಕೊಂಡಿರುವ ಸ. ನಂ. ಜಮೀನುಗಳು	100	100	100			800	8611	1330	14316	1460	15715
426	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 19	46	46	46			800	8611	1330	14316	1460	15715
427	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 3, 4	35	35	35			800	8611	1330	14316	1460	15715
428	ಜಾಲಿಗೆ	40	40	40	200	2153	800	8611	1330	14316	1460	15715
429	ಐ ವಿ ಸಿ ರಸ್ತೆಗೆ ಹೊಂದಿದ ಸ ನಂ. 90, 91, 92, 94 ರಿಂದ 97, 58, 59, 60, 64, 65, 67, 68, 69, 72, 160, 5, 10, 9, 6, 13, 14, 23, 24, 25	85	85	85			800	8611	1330	14316	1460	15715
430	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1 ರಿಂದ 4,7, 8,28,40, 41 ,43, 44, 45, 46, 153, 154, 151, 142 ರಿಂದ 147, 100, 63, 66, 70	55	55	55			800	8611	1330	14316	1460	15715
431	ಜುಟ್ಟನಹಳ್ಳಿ	35	35	35	250	2691	700	7535	1290	13886	1420	15285
432	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1 ರಿಂದ 4, 6, 7, 21, 57, 113	60	60	60			800	8611	1330	14316	1460	15715
433	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 54, 55, 56	45	45	45			800	8611	1330	14316	1460	15715

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
434	ತಿಂಡ್ಲು	35	35	35	250	2691	800	8611	1330	14316	1460	15715
435	ಐ ವಿ ಸಿ ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 7, 8,	80	80	80			800	8611	1330	14316	1460	15715
436	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 2, 3, 4, 28, 12, 13, 14, 31, 17, 18, 26, 29, 30, 32, 40, 41, 42, 43, 60, 61, 62, 66, 68, 69, 80, 81, 82, 83, 15, 16, 27, 44, 46	50	50	50			800	8611	1330	14316	1460	15715
437	ವೈಟ್ ಮೌಂಟೇನ್ (ಹೊಸ ಸೇರ್ಪಡೆ)						1000	10764	1400	15070	1530	16469
438	ತೈಲಗೆರೆ	33	40	46	250	2691	700	7535	1290	13886	1420	15285
439	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 7, 8, 158, 159, 160	95	95	95			700	7535	1290	13886	1420	15285
440	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 108, 109, 113, 114, 115, 116	45	45	45			700	7535	1290	13886	1420	15285
441	ದೇವಗಾನಹಳ್ಳಿ	18	21	23	200	2153	500	5382	1010	10872	1140	12271
442	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ.ಜಮೀನುಗಳು 1 ರಿಂದ 7, 31,32, 41, 70, 66, 67	35	35	35			500	5382	1010	10872	1140	12271
443	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು	20	23	25			500	5382	1010	10872	1140	12271
444	ನಾಗಮಂಗಲ	29	29	29	250	2691	700	7535	1290	13886	1420	15285
445	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2,3, 24, 25, 38, 36, 41, 42, 51, 52, 48, 49, 53, 66, 67, 68, 69, 61	69	69	69			700	7535	1290	13886	1420	15285
446	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ.ಜಮೀನುಗಳು 23, 27, 28, 29, 34, 32, 33	40	40	40			700	7535	1290	13886	1420	15285

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೇ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೇ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
447	ನೆರಗನಹಳ್ಳಿ	35	35	35	250	2691	800	8611	1330	14316	1460	15715
448	ಐ ವಿ ಸಿ ರಸ್ತೆಗೆ ಹೊಂದಿಕೊಂಡಿರುವ ಜಮೀನುಗಳು	105	105	105			800	8611	1330	14316	1460	15715
449	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 3, 51, 60, 91, 90, 92, 93, 94, 95, 96, 98, 97, 66, 65, 63, 62, 69, 74, 75, 76, 78, 79, 53	55	55	55			800	8611	1330	14316	1460	15715
450	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ.ಜಮೀನುಗಳು 7, 8, 10, 9, 16	40	40	40			800	8611	1330	14316	1460	15715
451	ಎರ್ ಪೋರ್ಟ್ ಸಿಟಿ-1 ಸ.ನಂ 67, 70, 76, 77, 79, 80/1, 83, 84						920	9903	1370	14747	1500	16146
452	ವಿಶನ್ 1, & 2 ಸ.ನಂ 73, 72/3, 72/4, 71, 95, 71						920	9903	1370	14747	1500	16146
453	ಪಂಡಿತಪುರ	20	20	20	200	2153	600	6458	1250	13455	1380	14854
454	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 4, 5, 23, 24, 25, 26, 27, 49	35	35	35			600	6458	1250	13455	1380	14854
455	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 2, 3, 6, 7, 8, 9, 10, 12, 13, 14, 15, 16, 17, 20, 43, 44, 45, 46, 47, 48	25	25	25			600	6458	1250	13455	1380	14854
456	ಬನ್ನಿಮಂಗಲ	10	12	13	200	2153	500	5382	1010	10872	1140	12271
457	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 11, 54, 55, 89, 90, 56, 57, 58, 71, 88, 127	25	30	35			500	5382	1010	10872	1140	12271
458	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 3, 4, 5, 6, 10, 125	15	16	17			500	5382	1010	10872	1140	12271

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
459	ಬನ್ನಿಮಂಗಲ ಅಮಾನಿಕೆರೆ	16	21	25	200	2153	500	5382	1010	10872	1140	12271
460	ಬೀರಸಂದ್ರ	25	25	25	250	2691	700	7535	1290	13886	1420	15285
461	ಎನ್ ಹೆಚ್ -207 ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 56, 57, 73, 74, 76 77, 32, 31, 29, 28, 10, 126, 11, 15, 16, 17, 27, 33, 42, 48, 52, 13, 14	100	100	100			700	7535	1290	13886	1420	15285
462	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 1 ರಿಂದ 9, 26, 30, 37, 39, 43, 49, 52, 53, 54, 58, 120, 124,	50	50	50			700	7535	1290	13886	1420	15285
463	ಬೈರದೇನಹಳ್ಳಿ	12	14	16	200	2153	500	5382	1010	10872	1140	12271
464	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 3, 32, 65, 66	16	19	22			500	5382	1010	10872	1140	12271
465	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 4	14	16	18			500	5382	1010	10872	1140	12271
466	ಬೆಟ್ಟೇನಹಳ್ಳಿ	45	45	45	250	2691	700	7535	1290	13886	1420	15285
467	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 166, 171, 172	70	70	70			700	7535	1290	13886	1420	15285
468	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 75, 76, 77, 170	50	50	50			700	7535	1290	13886	1420	15285
469	ಮಿಡಾಸ್ ಪಾರ್ಕ್-1 ಮತ್ತು 2 ಸ.ನಂ 85, 124, 84						920	9903	1370	14747	1500	16146
470	ಮನಗೊಂಡನಹಳ್ಳಿ	21	21	21	200	2153	500	5382	1010	10872	1140	12271
471	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1 ರಿಂದ 5, 7, 111, 112	29	29	29			500	5382	1010	10872	1140	12271

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
472	ಮಾರಗೊಂಡನಹಳ್ಳಿ	23	28	33	200	2153	400	4306	970	10441	1100	11840
473	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ.ಜಮೀನುಗಳು 1, 4, 5, 6, 7, 8, 16, 17, 20, 25, 26, 27, 33, 34, 35, 42, 43, 44, 59, 60, 61, 73, ರಿಂದ 80, 85, 86, 87, 88, 81, 83	45	50	55			400	4306	970	10441	1100	11840
474	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 21, 13	30	33	36			400	4306	970	10441	1100	11840
475	ಮಾಯಸಂದ್ರ	14	16	18	200	2153	500	5382	1010	10872	1140	12271
476	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ.ಜಮೀನುಗಳು 1, 19, 54, 61, 63, 64, 65, 67, 68	18	24	28			500	5382	1010	10872	1140	12271
477	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 2, 8, 9, 20, 60, 66, 69	16	18	21			500	5382	1010	10872	1140	12271
478	ಮುದ್ದನಾಯಕನಹಳ್ಳಿ	16	18	22	250	2691	550	5920	1230	13240	1360	14639
479	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1 ರಿಂದ 6, 11, 12, 13, 19, 24, 26, 28 ರಿಂದ 36, 50, 55, 56	26	29	33			550	5920	1230	13240	1360	14639
480	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 10, 14, 15, 16, 25, 57	22	25	28			550	5920	1230	13240	1360	14639
481	ಮೂಡಿಗಾನಹಳ್ಳಿ	32	35	46	250	2691	500	5382	1010	10872	1140	12271
482	ನಂದಿಬೆಟ್ಟ ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 8, 9, 31, 32, 33, 49	85	85	85			500	5382	1010	10872	1140	12271
483	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ.ಜಮೀನುಗಳು 7, 10 ರಿಂದ 19,21,22,27, 28, 29, 47	52	56	60			500	5382	1010	10872	1140	12271

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್ ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್ ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್ ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್ ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
484	ಯರಪ್ಪನಹಳ್ಳಿ	18	21	23	200	2153	500	5382	1010	10872	1140	12271
485	ಗ್ರಾಮದ ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 5, 6, 7, 8	24	26	28			500	5382	1010	10872	1140	12271
486	ಯಿಲ್‌ತೂರೆ (ಇಲ್‌ತೂರೆ)	55	55	55	250	2691	920	9903	1370	14747	1500	16146
487	ಐವಿಸಿ ರಸ್ತೆ ಪಕ್ಕ ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ.ಜಮೀನುಗಳು 46, 47, 48, 116	130	130	130			920	9903	1370	14747	1500	16146
488	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ.ಜಮೀನುಗಳು 1 ರಿಂದ 6,45,49,55, 57, 86, 109 ರಿಂದ 112,	70	70	70			920	9903	1370	14747	1500	16146
489	ಹಾಲಿ ವುಡ್ ಟೌನ್ 86/ಪಿ9, 18/ಪಿ13, 87/1, 88/1, 90/2, 91, 92, 102/2						2600	27986	2640	28417	2770	29816
490	ಮೆಟ್ರೋಕಾರ್ಪ್ ನಿರ್ವಾಣ ಸ. ನಂ 94, 95, 96, 97, 98						1200	12917	1630	17545	1760	18945
491	ರಬ್ಬನಹಳ್ಳಿ	14	14	14	200	2153	500	5382	1010	10872	1140	12271
492	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 25, 42, 41, 82, 83, 122	23	23	23			500	5382	1010	10872	1140	12271
493	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 3, 4, 43, 45, 52, 64, 68, 69, 70, 71, 72, 75, 80, 81, 91, 93 ರಿಂದ 97, 118 ರಿಂದ 121	17	17	17			500	5382	1010	10872	1140	12271
494	ರಾಮನಾಥಪುರ	9	12	14	250	2691	520	5597	1010	10872	1140	12271
495	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 3, 4,99,114, 122, 124, 123, 125, 131, 132	14	16	18			520	5597	1010	10872	1140	12271
496	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 5 ರಿಂದ 11, 115, 119,120, 121	12	14	16			520	5597	1010	10872	1140	12271

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್ ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್ ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್ ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್ ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
497	ಲಿಂಗಧೀರಗೊಲ್ಲಹಳ್ಳಿ	18	18	18	200	2153	500	5382	1010	10872	1140	12271
498	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ.ಜಮೀನುಗಳು 1, 2, 10, 11, 12,38, 57, 58, 61, 62, 63, 64	25	25	25			500	5382	1010	10872	1140	12271
499	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 13, 9, 3, 4, 6, 7, 8, 39, 52, 53, 54, 55, 68, 69, 70, 89 ರಿಂದ 95, 102 ರಿಂದ 106	21	21	21			500	5382	1010	10872	1140	12271
500	ವಾಜರಹಳ್ಳಿ	14	16	21	200	2153	500	5382	1010	10872	1140	12271
501	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 29	18	20	23			500	5382	1010	10872	1140	12271
502	ವಿಶ್ವನಾಥಪುರ	45	45	45	250	2691	690	7427	1290	13886	1420	15285
503	ರಾಷ್ಟ್ರೀಯ ಹೆದ್ದಾರಿಗೆ -207 ಹೊಂದಿಕೊಂಡಿರುವ ಸ.ನಂ. ಜಮೀನುಗಳು 48, 49, 52, 57, 58, 59, 73, 74, 83 ರಿಂದ 86,88,89, 110,181, 178, 184,185, 208, 211, 18, 55, 107, 108	120	120	120			800	8611	1330	14316	1460	15715
504	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ.ಜಮೀನುಗಳು 1, 142, 143, 144, 158, 169, 210, 213, 214, 215, 219, 220, 50, 56, 75, 104, 105, 106, 109,166, 203, 212	80	80	80			690	7427	1290	13886	1420	15285
505	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ.ಜಮೀನುಗಳು 2,51, 90,91, 130 ರಿಂದ 139, 152, 153, 154, 170, 171, 180, 216, 217,218	60	60	60			690	7427	1290	13886	1420	15285
506	ಸಿಂಗ್ರಹಳ್ಳಿ	45	45	45	250	2691	920	9903	1370	14747	1500	16146
507	ಐ ವಿ ಸಿ ರಸ್ತೆಗೆ ಹೊಂದಿಕೊಂಡಿರುವ ಜಮೀನುಗಳು 1, 2, 4, 5, 101, 57, 19, 18, 17	120	120	120			920	9903	1370	14747	1500	16146

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೇ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೇ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
508	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳ 3, 13 ರಿಂದ 16, 58, 62, 63, 64,73, 75, 78, 81, 82, 83, 91, 94, 99	90	90	90			920	9903	1370	14747	1500	16146
509	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 12, 61, 76, 77, 80, 86 ರಿಂದ 90, 92, 95	60	60	60			920	9903	1370	14747	1500	16146
510	ವೈಟ್ ಮೌಂಟೇನ್ (ಹೊಸ ಸೇರ್ಪಡೆ)						1000	10764	1400	15070	1530	16469
511	ಶ್ಯಾನಪ್ಪನಹಳ್ಳಿ	9	10	12	200	2153	500	5382	1010	10872	1140	12271
512	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 10, 14, 35, 36, 37, 50, 52, 53	14	16	18			500	5382	1010	10872	1140	12271
513	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 38, 39, 42, 43, 44	12	14	16			500	5382	1010	10872	1140	12271
514	ಸುಣ್ಣಘಟ್ಟ	12	14	16	200	2153	500	5382	1010	10872	1140	12271
515	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1 ರಿಂದ 7, 108, 109, 110	23	23	23			500	5382	1010	10872	1140	12271
516	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 8, 9, 10, 11, 31ರಿಂದ35	14	16	18			500	5382	1010	10872	1140	12271
517	ಬಚ್ಚಹಳ್ಳಿ	16	18	21	200	2153	500	5382	1010	10872	1140	12271
518	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 10, 11, 12, 19, 20, 24	22	25	28			500	5382	1010	10872	1140	12271
519	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 21, 23, 25	20	21	22			500	5382	1010	10872	1140	12271
520	ಸೊಣ್ಣೇನಹಳ್ಳಿ	14	16	18	250	2691	550	5920	1230	13240	1360	14639
521	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1,2, 10, 12, 14, 16, 48, 49, 50, 51, 45, 59, 68	18	22	25			550	5920	1230	13240	1360	14639

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
522	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 46, 47	16	18	21			550	5920	1230	13240	1360	14639
523	ಸೂಲಕುಂಟೆ	14	16	18	250	2691	600	6458	1250	13455	1380	14854
524	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1 ರಿಂದ 5, 14, 17, 18, 19, 40, 41, 76	18	20	23			600	6458	1250	13455	1380	14854
525	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 15, 16, 36, 42, 43, 44, 45	16	18	21			600	6458	1250	13455	1380	14854
526	ಸೋಲೂರು	55	60	65	250	2691	700	7535	1290	13886	1420	15285
527	ರಾಷ್ಟ್ರೀಯ ಹೆದ್ದಾರಿ -207ಗೆ ಹೊಂದಿದ ಸ. ನಂ. ಜಮೀನುಗಳು 5, 211	100	105	110			800	8611	1330	14316	1460	15715
528	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 1,2, 3, 18 ರಿಂದ 25, 40 ರಿಂದ 45, 54 ರಿಂದ 58, 66, 68, 69, 72, 73, 76 ರಿಂದ 81, 97, 96, 99 ರಿಂದ 102, 107, 109 ರಿಂದ 113, 186 ರಿಂದ 189, 191 ರಿಂದ 193, 201	80	85	90			700	7535	1290	13886	1420	15285
529	ಕಾರಹಳ್ಳಿ	40	45	55	250	2691	540	5813	1230	13240	1360	14639
530	ನಂದಿಬೆಟ್ಟ ರಸ್ತೆಗೆ ಹೊಂದಿಕೊಂಡಿರುವ ಸ. ನಂ. 19 ರಿಂದ 26, 28 ರಿಂದ 34, 145, 146, 155, 156, 157, 159 ಜಮೀನುಗಳು	85	90	95			600	6458	1250	13455	1380	14854
531	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು	55	60	65			540	5813	1230	13240	1360	14639
532	ಕಾರಹಳ್ಳಿ ಅಮಾನಿಕೆರೆ	40	45	55	250	2691	540	5813	1230	13240	1360	14639
533	ನಂದಿಬೆಟ್ಟ ರಸ್ತೆಗೆ ಹೊಂದಿಕೊಂಡಿರುವ ಸ. ನಂ. ಜಮೀನುಗಳು 4, 5, 7, 8, 10ರಿಂದ 13,	80	85	90			540	5813	1230	13240	1360	14639

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್ ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್ ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್ ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್ ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
534	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 9, 52 ರಿಂದ 58	55	60	65			540	5813	1230	13240	1360	14639
535	ಕೆಂಪತಿಮ್ಮನಹಳ್ಳಿ	40	45	55	250	2691	540	5813	1230	13240	1360	14639
536	ನಂದಿಬಟ್ಟ ರಸ್ತೆಗೆ ಹೊಂದಿಕೊಂಡಿರುವ ಸ. ನಂ. ಜಮೀನುಗಳು, 38, 39, 54, 53, 66 ರಿಂದ 70, 75, 102, 101, 100, 99, 80, 77, 76, 89, 65, 91, 60, 59, 57, 55, 56	80	85	90			540	5813	1230	13240	1360	14639
537	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು	55	60	65			540	5813	1230	13240	1360	14639
538	ಚಿನ್ನಕೆಂಪನಹಳ್ಳಿ	14	16	18	200	2153	500	5382	1010	10872	1140	12271
539	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು	16	18	20			500	5382	1010	10872	1140	12271
540	ಸ್ವರ್ಣಶ್ರೀ (ಹೊಸ ಸೇರ್ಪಡೆ)						600	6458	1250	13455	1380	14854
541	ಚಿಕ್ಕ ಓಬನಹಳ್ಳಿ	12	14	16	200	2153	500	5382	1010	10872	1140	12271
542	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ.ಜಮೀನುಗಳು 5,6, 9, 11, 14,16, 17, 19, 32, 34, 35, 52	14	16	18			500	5382	1010	10872	1140	12271
543	ದ್ಯಾವರಹಳ್ಳಿ	21	25	30	200	2153	500	5382	1010	10872	1140	12271
544	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 90, 95, 99, 100, 101, 102	30	35	40			500	5382	1010	10872	1140	12271
545	ದೊಡ್ಡಗೊಲ್ಲಹಳ್ಳಿ	21	25	30	200	2153	500	5382	1010	10872	1140	12271
546	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು	30	35	40			500	5382	1010	10872	1140	12271

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
547	ದೊಡ್ಡಚೀಮನಹಳ್ಳಿ	12	14	17	200	2153	500	5382	1010	10872	1140	12271
548	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು	22	25	28			500	5382	1010	10872	1140	12271
549	ಬ್ಯಾಡರಹಳ್ಳಿ	50	60	70	250	2691	690	7427	1290	13886	1420	15285
550	ರಾಷ್ಟ್ರೀಯ ಹೆದ್ದಾರಿ 207ಕ್ಕೆ ಹೊಂದಿಕೊಂಡಿರುವ ಸ.ನಂ.ಜಮೀನುಗಳು 44, 54, 52, 53, 56,57	125	125	125			800	8611	1330	14316	1460	15715
551	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ.ಜಮೀನುಗಳು 58,59, 182, 191, 192, 199, 201 ರಿಂದ 206,	90	90	90			690	7427	1290	13886	1420	15285
552	ಮೀಸಿಗಾನಹಳ್ಳಿ	21	22	25	200	2153	440	4736	990	10656	1120	12056
553	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು	22	25	28			440	4736	990	10656	1120	12056
554	ವೆಂಕಟಾಪುರ	12	14	16	200	2153	440	4736	990	10656	1120	12056
555	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 17 ರಿಂದ 25, 27, 29, 31 ರಿಂದ 34	14	16	18			440	4736	990	10656	1120	12056
556	ಇಂದ್ರಸನಹಳ್ಳಿ	35	40	45	250	2691	920	9903	1370	14747	1500	16146
557	ಐ ಎ ಸಿ ರಸ್ತೆಗೆ ಹೊಂದಿಕೊಂಡಿರುವ ಸ.ನಂ.ಜಮೀನುಗಳು 42, 7, 45, 46	100	100	100			920	9903	1370	14747	1500	16146
558	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 22, 2, 44	70	70	70			920	9903	1370	14747	1500	16146
559	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 3,	45	55	60			920	9903	1370	14747	1500	16146
560	ಹೆಗ್ಗನಹಳ್ಳಿ	35	40	45	250	2691	600	6458	1250	13455	1380	14854
561	ಮುಖ್ಯ ರಸ್ತೆಗೆ ಹೊಂದಿದ ಸ ನಂ. ಜಮೀನುಗಳು 84, 85, 86, 93, 92, 87, 91, 96 ರಿಂದ 105	75	80	85			600	6458	1250	13455	1380	14854

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೇ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೇ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
562	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 62 ರಿಂದ 83, 87ರಿಂದ 90, 94, 95,	60	65	70			600	6458	1250	13455	1380	14854
563	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 106, 107, 108, 115, 114, 1, 2, 13, 14, 18, 23, 24, 25, 19, 20, 9	45	50	55			600	6458	1250	13455	1380	14854
564	ಎರ್ ಪೋರ್ಟ್ ಅವಿನ್ಯೂ ಸ.ನಂ. 72/1, 73						920	9903	1370	14747	1500	16146
565	ವೈಟ್ ಮೌಂಟೇನ್ (ಹೊಸ ಸೇರ್ಪಡೆ)						1000	10764	1400	15070	1530	16469
566	ಮಿಡಾಸ್ ಪಾರ್ಕ್-1 ಮತ್ತು 2 ಸ.ನಂ 85, 124, 84						920	9903	1370	14747	1500	16146
567	ತಮ್ಮಲ ಗ್ರಾಂಡಿಯರ್ ಸ.ನಂ. 82, 83						920	9903	1370	14747	1500	16146
ದೇವನಹಳ್ಳಿ ತಾಲ್ಲೂಕು ವಿಜಯಪುರ ಹೋಬಳಿ												
568	ಇರಿಗೇನಹಳ್ಳಿ	70	70	70	200	2153	600	6458	1250	13455	1380	14854
569	ಎನ್. ಹೆಚ್.-7 ಗೆ ಹೊಂದಿದ ಸ ನಂ, ಜಮೀನುಗಳು 52, 53	160	160	160			700	7535	1290	13886	1420	15285
570	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ.ಜಮೀನುಗಳು, 1ರಿಂದ 4,20 ರಿಂದ 23,32,33,35 ರಿಂದ37,57 ರಿಂದ 61,	95	95	95			600	6458	1250	13455	1380	14854
571	ಕೊಕ್ಕರೆ ಪಡಿಯಾ	55	55	55	200	2153	460	4951	990	10656	1120	12056
572	ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ಸ. ನಂ. ಜಮೀನುಗಳು 12	80	80	80			500	5382	990	10656	1120	12056
573	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ.ಜಮೀನುಗಳು 4, 5, 7, 9, 10, 11, 13	60	60	60			460	4951	990	10656	1120	12056
574	ಕೊಂಡೇನಹಳ್ಳಿ	13	15	18	200	2153	460	4951	990	10656	1120	12056
575	ಗ್ರಾಮ ಮತ್ತು ರಸ್ತೆಗೆ ಹೊಂದಿಕೊಂಡಿರುವ ಸ. ನಂ. ಜಮೀನುಗಳು 45,44,41,39,3,9,4,5,6,36,37,7,43,35, 34, 8, 10	16	18	22			460	4951	990	10656	1120	12056

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನ/ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರೈಟ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
576	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 11 ರಿಂದ 14, 28,29,30,32, 33	14	16	18			460	4951	990	10656	1120	12056
577	ಕೊಮ್ಮಸಂದ್ರ	12	14	16	200	2153	460	4951	990	10656	1120	12056
578	ಗ್ರಾಮ ಮತ್ತು ರಸ್ತೆಗೆ ಹೊಂದಿಕೊಂಡಿರುವ ಸ. ನಂ. ಜಮೀನುಗಳು 61, 62, 63, 66, 52, 1, 65, 8, 10, 67, 71, 18, 19 21 ರಿಂದ 30, 68, 69, 70, 72	16	18	21			460	4951	990	10656	1120	12056
579	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ.ಜಮೀನುಗಳು 60, 53, 55, 50, 2, 6, 7, 9, 5	14	16	18			460	4951	990	10656	1120	12056
580	ಕೋರಮಂಗಲ	12	14	16	200	2153	460	4951	990	10656	1120	12056
581	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು	14	16	18			460	4951	990	10656	1120	12056
582	ಗಡ್ಡದನಾಗೇನಹಳ್ಳಿ	12	14	16	200	2153	460	4951	990	10656	1120	12056
583	ಗ್ರಾಮ ಮತ್ತು ರಸ್ತೆಗೆ ಹೊಂದಿಕೊಂಡಿರುವ ಸ.ನಂ.ಜಮೀನುಗಳು 1, 6,7, 8, 9, 10, 11, 22, 23	16	18	21			460	4951	990	10656	1120	12056
584	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 59, 60, 61, 62	14	16	18			460	4951	990	10656	1120	12056
585	ಗುಡುವನಹಳ್ಳಿ	40	40	40	250	2691	580	6243	1250	13455	1380	14854
586	ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ಜಮೀನುಗಳು 5, 12,14,36, 15, 64, 19,4, 8, 13	69	69	69			700	7535	1290	13886	1420	15285
587	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 9, 1, 32, 33, 34, 27, 71,73, 74, 38,	52	52	52			580	6243	1250	13455	1380	14854
588	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 10, 11, 7, 6, 3, 2	46	46	46			580	6243	1250	13455	1380	14854
589	ಶ್ರೀವೆನ್						650	6997	1280	13778	1410	15177

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
590	ಗೆಜ್ಜಿಗುಪ್ಪೆ	10	10	10	200	2153	460	4951	990	10656	1120	12056
591	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ.1, 2, 7, 10, 11, 16, 17, 18, 20 ರಿಂದ 22, 24 ರಿಂದ 29, 36, 37, 40, 48, 49, 50, 52, 54, 55, 56, 61, 62, 72, 85, 88, 71	16	16	16			460	4951	990	10656	1120	12056
592	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ.ಜಮೀನುಗಳು 51,53, 63, 60, 19, 23, 38, 39, 44, 47, 87, 84, 73	14	14	14			460	4951	990	10656	1120	12056
593	ಗೊಡ್ಲುಮುದ್ದೇನಹಳ್ಳಿ	12	12	12	200	2153	460	4951	990	10656	1120	12056
594	ಚಿಕ್ಕಬಳ್ಳಾಪುರ ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 3, 4, 5, 11, 12, 13, 14, 21, 22, 23, 24, 37, 38, 41, 42, 43, 44, 57, 58, 59, 60, 66, 67 ರಿಂದ 72, 82, 87, 88, 98, 99, 101, 103, 104, 100	17	17	17			460	4951	990	10656	1120	12056
595	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 6, 8, 10, 15, 20, 25, 39, 40, 61, 45, 62,63,65, 73, 74, 75, 78, 81, 84, 89, 102	15	15	15			460	4951	990	10656	1120	12056
596	ಗುರುರಾಯನ ಹೊಸೂರು	12	14	16	200	2153	460	4951	990	10656	1120	12056
597	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 5, 6, 8, 9, 10	14	16	18			460	4951	990	10656	1120	12056
598	ಗೋಣೂರು	17	20	23	200	2153	460	4951	990	10656	1120	12056
599	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1,2,25,26,27,30 ರಿಂದ 40, 48, 49, 53, 54, 55, 112 ರಿಂದ 116, 118	22	24	28			460	4951	990	10656	1120	12056

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನ/ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೇ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೇ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
600	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 28, 29, 41, 42, 43, 47, 50	20	22	25			460	4951	990	10656	1120	12056
601	ಗೊಲ್ಲಹಳ್ಳಿ	12	14	16	200	2153	460	4951	990	10656	1120	12056
602	ಚಿಕ್ಕಬಳ್ಳಾಪುರ ರಸ್ತೆ, ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 2 ರಿಂದ 7, 10 ರಿಂದ 14, 19, 20, 21, 27 ರಿಂದ 30, 33, 34, 39 ರಿಂದ 44, 46, 47, 57 ರಿಂದ 61, 63, 64, 65	14	16	18			600	6458	1250	13455	1380	14854
603	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 8, 9, 15, 16, 17, 31, 45, 48, 56, 62, 66, 67, 80, 81, 82, 83, 84	14	16	18			460	4951	990	10656	1120	12056
604	ಚನ್ನಸಂದ್ರ	22	28	33	300	3229	520	5597	1010	10872	1140	12271
605	ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ಸ. ನಂ. ಜಮೀನುಗಳು	65	70	75			600	6458	1250	13455	1380	14854
606	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 3	51	55	60			520	5597	1010	10872	1140	12271
607	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 15, 16, 17, 23, 28, 32, 33, 34, 37, 38, 39, 40, 58, 59, 64, 65, 66, 69	40	45	50			520	5597	1010	10872	1140	12271
608	ಚಿಕ್ಕತತ್ತಮಂಗಲ	22	28	33	250	2691	460	4951	990	10656	1120	12056
609	ದೇವನಹಳ್ಳಿ, ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 37,38,47	80	85	95			500	5382	990	10656	1120	12056
610	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 3, 33, 34, 35, 36, 39, 50, 51, 52, 60, 61, 62, 63, 64, 68 ರಿಂದ 73, 76, 77, 78, 80	55	60	70			460	4951	990	10656	1120	12056

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
611	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 58, 67, 74, 75	39	46	53			460	4951	990	10656	1120	12056
612	ಚಂದೇನಹಳ್ಳಿ	12	14	16	200	2153	460	4951	990	10656	1120	12056
613	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ.ಜಮೀನುಗಳು 1,2, 3, 12, 13, 34	14	16	18			460	4951	990	10656	1120	12056
614	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ.ಜಮೀನುಗಳು 9, 10, 24,65,38, 39, 64, 66,68, 69	14	16	18			460	4951	990	10656	1120	12056
615	ಚಿಕ್ಕನಹಳ್ಳಿ	12	14	16	200	2153	460	4951	990	10656	1120	12056
616	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1 ರಿಂದ 18, 24 ರಿಂದ 29, 31, 32, 34 ರಿಂದ 38, 43, 44, 47, 49, 50, 55, 56, 57, 64, 65, 67, 68, 69	14	16	18			460	4951	990	10656	1120	12056
617	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 33, 39, 40, 42, 45, 46, 61, 62, 63, 66	14	16	18			460	4951	990	10656	1120	12056
618	ಚಿನ್ನಪ್ಪನಾಯಕನ ಹೊಸೂರು	10	12	13	200	2153	460	4951	990	10656	1120	12056
619	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 3, 5	12	14	16			460	4951	990	10656	1120	12056
620	ಚಿನ್ನವಂಡನಹಳ್ಳಿ	10	12	13	200	2153	460	4951	990	10656	1120	12056
621	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ.ಜಮೀನುಗಳು 3, 4, 6ರಿಂದ 10, 25, 26, 27, 29, 30, 32, 33, 34, 37 ರಿಂದ 40	12	14	16			460	4951	990	10656	1120	12056
622	ತಟಮಾಚನಹಳ್ಳಿ ಅಮಾನಿಕೆರೆ	45	55	65	250	2691	700	7535	1290	13886	1420	15285
623	ರಾಷ್ಟ್ರೀಯ ಹೆದ್ದಾರಿಗೆ -7ಕ್ಕೆ ಹೊಂದಿಕೊಂಡಿರುವ ಜಮೀನುಗಳು 2 ರಿಂದ 8, 11, 12, 15, 16, 17, 296	210	210	210			800	8611	1330	14316	1460	15715

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
624	ಗ್ರಾಮದ ರಸ್ತೆಗೆ ಹೊಂದಿಕೊಂಡಿರುವ ಇರುವ ಜಮೀನುಗಳು 20 ರಿಂದ 23, 35, 36, 37,39, 47, 70, 71, 72, 283 ರಿಂದ 287	80	85	95			700	7535	1290	13886	1420	15285
625	ಮ್ಯಾಕ್ಸ್ ವರ್ತ್						700	7535	1290	13886	1420	15285
626	ತಿಮ್ಮನಹಳ್ಳಿ	12	14	15	200	2153	460	4951	990	10656	1120	12056
627	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ.ಜಮೀನುಗಳು 1, 2, 3, 4, 5, 39, 40, 50	14	16	18			460	4951	990	10656	1120	12056
628	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 6, 57, 53	12	16	16			460	4951	990	10656	1120	12056
629	ತಿಮ್ಮಹಳ್ಳಿ	12	14	16	200	2153	460	4951	990	10656	1120	12056
630	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 2, 3, 13, 14, 17, 18, 50, 58, 59, 60, 61, 80, 83, 84, 85, 92	14	15	16			460	4951	990	10656	1120	12056
631	ದಂಡಿಗಾನಹಳ್ಳಿ	12	13	14	200	2153	460	4951	990	10656	1120	12056
632	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 7, 8, 10 ರಿಂದ 17, 63, 64, 65,67, 70, 81, 82, 83, 85, 86, 91, 93 ರಿಂದ 96, 105, 106, 107, 115 ರಿಂದ 122, 138	14	16	18			460	4951	990	10656	1120	12056
633	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ.ಜಮೀನುಗಳು 3 ರಿಂದ 6, 71, 72, 97	12	14	16			460	4951	990	10656	1120	12056
634	ಧರ್ಮಪುರ	10	12	13	200	2153	460	4951	990	10656	1120	12056
635	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 22, 63, 82, 88, 95, 96	12	14	16			460	4951	990	10656	1120	12056

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
636	ದೊಡ್ಡತತ್ತಮಂಗಲ	22	28	33	200	2153	460	4951	990	10656	1120	12056
637	ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ಸ. ನಂ. ಜಮೀನುಗಳು 159, 160	90	95	100			460	4951	990	10656	1120	12056
638	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು, 1 ರಿಂದ 4, 14 ರಿಂದ 17, 62 ರಿಂದ 66, 141, 142, 143, 149, 150	55	60	65			460	4951	990	10656	1120	12056
639	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 138, 139, 140, 145, 146, 147	40	45	50			460	4951	990	10656	1120	12056
640	ದೊಡ್ಡಸಾಗರಹಳ್ಳಿ	18	21	23	200	2153	460	4951	990	10656	1120	12056
641	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ.ಜಮೀನುಗಳು 1 ರಿಂದ 5, 10 ರಿಂದ 16, 140,141, 142	24	28	32			460	4951	990	10656	1120	12056
642	ದೊಡ್ಡಮುದ್ದೇನಹಳ್ಳಿ ಇತರೆ ಸ. ನಂ. 1 ರಿಂದ 68 ರವರೆಗೆ ರಸ್ತೆ ಸಂಪರ್ಕ ಇರುವುದಿಲ್ಲ	20	28	32	200	2153	450	4844	990	10656	1120	12056
643	ನಾರಾಯಣಪುರ	12	13	14	200	2153	460	4951	990	10656	1120	12056
644	ಗ್ರಾಮ ಮತ್ತು ಚಿಕ್ಕಬಳ್ಳಾಪುರ ರಸ್ತೆಗೆ ಹೊಂದಿದ ಸ.ನಂ.ಜಮೀನುಗಳು 1 ರಿಂದ 3, 5,78,79,80,82 ರಿಂದ 90	19	20	23			460	4951	990	10656	1120	12056
645	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 81, 100 ರಿಂದ 103	13	14	16			460	4951	990	10656	1120	12056
646	ಪುರ	10	12	14	200	2153	460	4951	990	10656	1120	12056
647	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು	12	14	16			460	4951	990	10656	1120	12056
648	ಬಿಂಗೀಪುರ	10	12	13	200	2153	460	4951	990	10656	1120	12056
649	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 2, 3, 4, 7 ರಿಂದ 12	14	16	18			460	4951	990	10656	1120	12056

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನ/ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
650	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 6, 13, 14	12	14	16			460	4951	990	10656	1120	12056
651	ಭಟ್ಟೇನಹಳ್ಳಿ	12	14	16	200	2153	460	4951	990	10656	1120	12056
652	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 38, 39, 40, 42, 46, 47, 51, 58, 168	14	16	18			460	4951	990	10656	1120	12056
653	ಬಿಜ್ಜವಾರ	12	14	16	200	2153	460	4951	990	10656	1120	12056
654	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1 ರಿಂದ 10, 12, 13, 15, 19, 25, 26, 28, 47, 50, 52, 53, 54, 65, 66, 67, 75, 77, 78	16	18	21			460	4951	990	10656	1120	12056
655	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 11, 14, 20, 27, 68, 73, 74, 76	14	16	18			460	4951	990	10656	1120	12056
656	ಬುಡನ್ ಪಡಿಯಾ	40	46	53	200	2153	460	4951	990	10656	1120	12056
657	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 3, 8, 9, 12 ರಿಂದ 22	55	60	65			460	4951	990	10656	1120	12056
658	ಬುಳ್ಳಹಳ್ಳಿ	45	55	60	300	3229	730	7858	1310	14101	1440	15500
659	ರಾಷ್ಟ್ರೀಯ ಹೆದ್ದಾರಿಗೆ -7 ಕ್ಕೆ ಹೊಂದಿಕೊಂಡಿರುವ ಜಮೀನುಗಳು 42 ರಿಂದ 44, 48, 49, 57 ರಿಂದ 59, 70, 72, 73, 90, 97, 98, 122 ರಿಂದ 124, 99, 103, 104, 107, 110, 111, 119 ರಿಂದ 121	210	210	210			800	8611	1330	14316	1460	15715
660	ಗ್ರಾಮ ಮತ್ತು ವಿಜಯಪುರ ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 4, 5, 30 ರಿಂದ 41, 128, 129, 132, 136, 137, 138, 147, 149	120	120	120			730	7858	1310	14101	1440	15500

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
661	ಮ್ಯಾಕ್ಸ್ ವರ್ತ್						700	7535	1290	13886	1420	15285
662	ಬೈರಾಪುರ	14	16	18	200	2153	460	4951	990	10656	1120	12056
663	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ.ಜಮೀನುಗಳು 1, 5, 7, 13 ರಿಂದ 20, 23, 24	16	18	21			460	4951	990	10656	1120	12056
664	ಮಂಗಸಂದ್ರ	40	45	60	300	3229	490	5274	1010	10872	1140	12271
665	ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ಸ. ನಂ. ಜಮೀನುಗಳು 1, 43, 67	90	95	105			600	6458	1250	13455	1380	14854
666	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 2 ರಿಂದ 7, 10, 11, 16, 17, 18, 42, 44, 66	70	80	90			490	5274	1010	10872	1140	12271
667	ಮಂಡಿಬೆಲೆ	40	45	60	300	3229	460	4951	990	10656	1120	12056
668	ವಿಜಯಪುರ ರಸ್ತೆಗೆ ಹೊಂದಿಕೊಂಡಿರುವ ಸ. ನಂ. ಜಮೀನುಗಳು	90	95	105			600	6458	1250	13455	1380	14854
669	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 5 ರಿಂದ 11, 20 ರಿಂದ 28, 56 ರಿಂದ 59, 16 ರಿಂದ 17, 19	70	80	90			460	4951	990	10656	1120	12056
700	ಮುದುಗುರ್ಕಿ	35	40	45	250	2691	690	7427	1290	13886	1420	15285
701	ರಾಷ್ಟ್ರೀಯ ಹೆದ್ದಾರಿಗೆ -7 ಕ್ಕೆ ಹೊಂದಿಕೊಂಡಿರುವ ಜಮೀನುಗಳು 3 ರಿಂದ 6, 33, 34, 41, 42, 48, 49, 50, 52,54 ರಿಂದ 58,	125	130	135			800	8611	1330	14316	1460	15715
702	ರಾಷ್ಟ್ರೀಯ ಹೆದ್ದಾರಿಗೆ ಹತ್ತಿರ ಇರುವ ಜಮೀನುಗಳು 53, 59, 60, 62, 81	90	95	105			700	7535	1290	13886	1420	15285
703	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ.ಜಮೀನುಗಳು 1, 7, 8, 9, 18,20	45	50	55			690	7427	1290	13886	1420	15285

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
704	ಯಲುವಹಳ್ಳಿ	10	12	13	200	2153	460	4951	990	10656	1120	12056
705	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ.ಜಮೀನುಗಳು 1 ರಿಂದ 4, 45, 53	14	16	18			460	4951	990	10656	1120	12056
706	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 5, 6, 51, 52	11	12	14			460	4951	990	10656	1120	12056
707	ರಂಗನಾಥಪುರ	12	14	16	200	2153	460	4951	990	10656	1120	12056
708	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 6, 13, 18, 43, 44, 46, 49, 53, 54, 55, 56, 60, 61, 65, 78, 80,134 ರಿಂದ 136, 138, ರಿಂದ 141,144, 147 ರಿಂದ 149, 163, 164, 177, 183	14	16	18			460	4951	990	10656	1120	12056
709	ವಿಜಯಪುರ	75	75	75	550	5920	750	8073	1310	14101	1440	15500
710	ದೇವನಹಳ್ಳಿ, ಚಿಕ್ಕಬಳ್ಳಾಪುರ, ಕೋಲಾರ ರಸ್ತೆಗೆ ಹೊಂದಿಕೊಂಡಿರುವ ಸ.ನಂ. ಜಮೀನುಗಳು 156, 159, 160, 162, 89, 407, 419 ರಿಂದ 425	155	155	155			800	8611	1330	14316	1460	15715
711	ಶಿಡ್ಲಘಟ್ಟ ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು	120	120	120			800	8611	1330	14316	1460	15715
712	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ.ಜಮೀನುಗಳು 1 ರಿಂದ 27,92 ರಿಂದ 110, 200, 201,278 ರಿಂದ 373	80	80	80			750	8073	1310	14101	1440	15500
713	ವಿಜಯಪುರ ಅಮಾನಿಕೆರೆ	24	25	29	200	2153	460	4951	990	10656	1120	12056
714	ವೆಂಕಟಗಿರಿಕೋಟೆ	60	60	60	250	2691	690	7427	1290	13886	1420	15285
715	ರಾಷ್ಟ್ರೀಯಹೆದ್ದಾರಿಗೆ-7ಕ್ಕೆಹೊಂದಿಕೊಂಡಿರುವ ಸನಂ,48, 50, 51, 52, 54, 55, 56, 49, 67 ರಿಂದ 71	160	160	160			800	8611	1330	14316	1460	15715
716	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1 ರಿಂದ4, 8 ರಿಂದ 15, 20 ರಿಂದ 25, 30, 31,	95	100	105			690	7427	1290	13886	1420	15285

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
	35, 36, 38, 39, 53, 58 ರಿಂದ 61, 64, 65, 96, 97, 106 ರಿಂದ 113, 41, 42											
717	ವೆಂಕಟೇನಹಳ್ಳಿ	14	16	18	200	2153	460	4951	990	10656	1120	12056
718	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು, 1, 2, 3, 29 ರಿಂದ 32	18	20	23			460	4951	990	10656	1120	12056
719	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ.ಜಮೀನುಗಳು 4 ರಿಂದ 8, 14 ರಿಂದ 17, 23, 24, 38, 39	14	16	18			460	4951	990	10656	1120	12056
720	ಶತಕುಂಟನಹಳ್ಳಿ	12	14	16	200	2153	460	4951	990	10656	1120	12056
721	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 1 ರಿಂದ 4, 6, 11	18	20	23			460	4951	990	10656	1120	12056
722	ಶತಕುಂಟನಹಳ್ಳಿ ಏರೋ ಸ್ಟ್ರೀಂಗ್ಸ್ -12,13,14,15, 16, 17,6/15						600	6458	1250	13455	1380	14854
723	ಶೆಟ್ಟಿಹಳ್ಳಿ	12	14	16	200	2153	460	4951	990	10656	1120	12056
724	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1 ರಿಂದ 4, 37	18	20	23			460	4951	990	10656	1120	12056
725	ಸಾಂಬಾರಗಿಡದಕಾವಲು	21	25	30	200	2153	460	4951	990	10656	1120	12056
726	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1 ರಿಂದ 4, 37	26	30	35			460	4951	990	10656	1120	12056
727	ಹರಳೂರು ನಾಗೇನಹಳ್ಳಿ	9	12	14	200	2153	460	4951	990	10656	1120	12056
728	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 3, 5 ರಿಂದ 9, 14 ರಿಂದ 18,28,29	16	16	18			460	4951	990	10656	1120	12056
729	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 4,20	12	14	16			460	4951	990	10656	1120	12056
730	ಹಾರಡೀಪುರ	46	53	60	200	2153	460	4951	990	10656	1120	12056
731	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1 ರಿಂದ 18, 23, 24, 25, 27, 32, 33, 34, 38, 39, 41, 42, 43, 45 ರಿಂದ 51, 54, 67, 68	80	85	98			460	4951	990	10656	1120	12056

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
732	ಹಾರಡೀಪುರ ಉಮಾ ಎನ್‌ಕ್ಲೇವ್ -33						600	6458	1250	13455	1380	14854
733	ಹಾರೋಹಳ್ಳಿ	18	21	23	200	2153	460	4951	990	10656	1120	12056
734	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು, 1, 5, 8, 10, 50 ರಿಂದ 54, 56, 58, 61, 85 ರಿಂದ 88, 100, 103, 104, 105, 108	22	24	28			460	4951	990	10656	1120	12056
735	ಹುರುಳಗುರ್ಕಿ	22	24	26	200	2153	460	4951	990	10656	1120	12056
736	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು, 1 ರಿಂದ 7, 153, 166 ರಿಂದ 170	30	30	35			460	4951	990	10656	1120	12056
737	ಹೊಲೇರಹಳ್ಳಿ	10	12	13	200	2153	440	4736	990	10656	1120	12056
78	ಗಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 33, 31, 32, 24, 35, 36, 45, 46, 52	20	25	29			440	4736	990	10656	1120	12056
739	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 29, 30, 60	11	12	14			440	4736	990	10656	1120	12056
740	ಹೊಸಹಳ್ಳಿ	18	21	23	200	2153	460	4951	990	10656	1120	12056
741	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1 ರಿಂದ 13, 17 ರಿಂದ 21, 23 ರಿಂದ 41, 44 ರಿಂದ 50, 52, 53, 54, 66	26	28	32			460	4951	990	10656	1120	12056
742	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 14, 42, 43, 51	20	22	25			460	4951	990	10656	1120	12056
743	ಹೊಸಹುಡ್ಕೆ(ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 11, 23, 22, 25 ರಿಂದ 70)	33	40	46	250	2691	700	7535	1290	13886	1420	15285
744	ರಾಷ್ಟ್ರೀಯ ಹೆದ್ದಾರಿಗೆ -7 ಕ್ಕೆ ಹೊಂದಿಕೊಂಡಿರುವ ಜಮೀನುಗಳು 7 ರಿಂದ 9, 16, 18	140	140	140			800	8611	1330	14316	1460	15715

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
745	ರಾಷ್ಟ್ರೀಯ ಹೆದ್ದಾರಿಗೆ ಹತ್ತಿರ ಇರುವ ಜಮೀನುಗಳು 10, 13, 17	65	70	78			700	7535	1290	13886	1420	15285
746	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1 ರಿಂದ 6, 12, 14, 15, 19, 20, 21, 24	45	52	60			700	7535	1290	13886	1420	15285
ದೇವನಹಳ್ಳಿ ತಾಲ್ಲೂಕು ಚೆನ್ನರಾಯಪಟ್ಟಣ ಹೋಬಳಿ												
747	ಅಗಲಕೋಟೆ	35	40	45	250	2691	700	7535	1290	13886	1420	15285
748	ರಾಷ್ಟ್ರೀಯ ಹೆದ್ದಾರಿಗೆ-207 ಹೊಂದಿಕೊಂಡಿರುವ ಜಮೀನುಗಳು 6	120	125	130			800	8611	1330	14316	1460	15715
749	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 3, 5, 7, 8, 37	80	85	95			700	7535	1290	13886	1420	15285
750	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 13 ರಿಂದ 30	45	50	55			700	7535	1290	13886	1420	15285
751	ಕಗ್ಗಲಹಳ್ಳಿ	18	21	25	200	2153	460	4951	990	10656	1120	12056
752	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 26, 27, 28, 29, 34, 35	24	28	32			460	4951	990	10656	1120	12056
753	ಕವಡದಾಸನಹಳ್ಳಿ	18	21	25	200	2153	460	4951	990	10656	1120	12056
754	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 11 ರಿಂದ 14	24	28	32			460	4951	990	10656	1120	12056
755	ಕಾಚೇಪುರ	18	21	23	200	2153	460	4951	990	10656	1120	12056
756	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ.ಜಮೀನುಗಳು 1,2, 3, 5, 6, 11, 14, 31	24	28	32			460	4951	990	10656	1120	12056
757	ಕೊಂಡೇನಹಳ್ಳಿ	15	18	20	200	2153	460	4951	990	10656	1120	12056

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
758	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 9 ರಿಂದ 13	25	30	35			460	4951	990	10656	1120	12056
759	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 20,21, 22, 29, 32	20	25	30			460	4951	990	10656	1120	12056
760	ಕೊಮ್ಮಸಂದ್ರ	21	23	25	200	2153	460	4951	990	10656	1120	12056
761	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 3, 4, 6, 7	28	35	40			460	4951	990	10656	1120	12056
762	ಗಂಗವಾರ ಚೌಡಪ್ಪನಹಳ್ಳಿ	22	28	33	200	2153	460	4951	990	10656	1120	12056
763	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1 ರಿಂದ 7, 36 ರಿಂದ 39, 120, 121, 122, 129, 130, 131, 132, 189, 192, 193, 194	45	50	58			460	4951	990	10656	1120	12056
764	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ. ಜಮೀನುಗಳು 18, 166, 169, 170	30	35	40			460	4951	990	10656	1120	12056
765	ಗುಮ್ಮನಹಳ್ಳಿ	12	14	16	200	2153	460	4951	990	10656	1120	12056
766	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 5, 6	12	14	16			460	4951	990	10656	1120	12056
767	ಗೋಪಸಂದ್ರ	10	12	14	200	2153	460	4951	990	10656	1120	12056
768	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 44, 45, 46	12	14	16			460	4951	990	10656	1120	12056
769	ಚನ್ನರಾಯಪಟ್ಟಣ ಅಮಾನಿಕೆರೆ (ಇತರೆ ಸ. ನಂ. 1 ರಿಂದ 114 ರವರೆಗೆ ರಸ್ತೆ ಸಂಪರ್ಕ ಇರುವುದಿಲ್ಲ)	12	14	16	200	2153	460	4951	990	10656	1120	12056
780	ಚಿಕ್ಕರಾಮನಹಳ್ಳಿ	12	14	16	150	1615	460	4951	990	10656	1120	12056
781	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 35,34,57,53,23,28ರಿಂದ31,39 ರಿಂದ 40,43 ರಿಂದ 48	18	22	25			460	4951	990	10656	1120	12056

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೇ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೇ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
782	ಚನ್ನಹಳ್ಳಿ	33	40	46	250	2691	530	5705	1230	13240	1360	14639
783	ರಾಷ್ಟ್ರೀಯ ಹೆದ್ದಾರಿ-207/ ಹೊಸಕೋಟೆ ರಸ್ತೆಗೆ ಹೊಂದಿಕೊಂಡಿರುವ ಜಮೀನುಗಳು 3, 6, 7, 64, 65, 72	115	120	125			600	6458	1250	13455	1380	14854
784	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 4, 5, 8, 9, 11, 41 ರಿಂದ 45	70	75	80			530	5705	1230	13240	1360	14639
785	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 18, 13, 14, 15, 55 ರಿಂದ 59	45	50	55			530	5705	1230	13240	1360	14639
786	ಚೀಮಾಚನಹಳ್ಳಿ	21	28	32	200	2153	460	4951	990	10656	1120	12056
787	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 3 ರಿಂದ 8	35	40	46			460	4951	990	10656	1120	12056
788	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 21 ರಿಂದ 25, 39, 40, 56, 57, 58, 119, 125, 127	28	35	40			460	4951	990	10656	1120	12056
789	ಜೊನ್ನಹಳ್ಳಿ	16	21	28	150	1615	460	4951	990	10656	1120	12056
790	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 3, 42, 72, 73	28	35	40			460	4951	990	10656	1120	12056
791	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 4, 5, 6, 7, 75	24	28	32			460	4951	990	10656	1120	12056
792	ತಮ್ಮೇನಹಳ್ಳಿ	21	28	32	150	1615	460	4951	990	10656	1120	12056
793	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 11, 16, 17, 19, 33, 38, 36, 31, 32, 30, 20, 21, 3, 4	35	40	45			460	4951	990	10656	1120	12056
794	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 2, 7, 8, 6, 5, 26, 22, 24, 25	28	35	40			460	4951	990	10656	1120	12056

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
795	ಎಸ್. ತೆಲ್ಲಹಳ್ಳಿ	33	40	45	150	1615	530	5705	1230	13240	1360	14639
796	ರಾಷ್ಟ್ರೀಯ ಹೆದ್ದಾರಿ-207 ಗೆ ಹೊಂದಿದ ಸ. ನಂ. ಜಮೀನುಗಳು	95	100	105			600	6458	1250	13455	1380	14854
797	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 1 ರಿಂದ 6, 11 ರಿಂದ 15, 25, 34	70	75	80			530	5705	1230	13240	1360	14639
798	ದೇವನಾಯಕನಹಳ್ಳಿ	23	28	32	150	1615	460	4951	990	10656	1120	12056
799	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 21, 35, 37, 38, 39	35	40	46			460	4951	990	10656	1120	12056
800	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 40, 42, 52 ರಿಂದ 57, 67, 70, 71	28	35	40			460	4951	990	10656	1120	12056
801	ದೊಡ್ಡಕುರುಬರಹಳ್ಳಿ	16	21	25	150	1615	460	4951	990	10656	1120	12056
802	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1 ರಿಂದ 6, 8, 24	22	28	32			460	4951	990	10656	1120	12056
803	ನಲ್ಲೂರು	30	35	40	200	2153	460	4951	990	10656	1120	12056
804	ರಾಷ್ಟ್ರೀಯ ಹೆದ್ದಾರಿ -207ಗೆ ಹೊಂದಿದ ಸ. ನಂ. ಜಮೀನುಗಳು 39, 112	115	120	125			600	6458	1250	13455	1380	14854
805	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1 ರಿಂದ 5, 101, 102, 109, 113, 108, 46, 47, 48, 49	70	75	80			460	4951	990	10656	1120	12056
806	ನಲ್ಲಪ್ಪನಹಳ್ಳಿ	28	32	40	150	1615	460	4951	990	10656	1120	12056
807	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 15, 13, 14, 16	35	40	46			460	4951	990	10656	1120	12056
808	ನಲ್ಲೂರು ಅಮಾನಿಕೆರೆ	14	22	25	200	2153	460	4951	990	10656	1120	12056
809	ನಾಗನಾಯಕನಹಳ್ಳಿ	16	21	28	150	1615	460	4951	990	10656	1120	12056
810	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 3	35	40	46			460	4951	990	10656	1120	12056

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನ/ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
811	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ.ಜಮೀನುಗಳು 4,5, 6,17 ರಿಂದ 22, 28, 29,31 ರಿಂದ 38, 54, 55	24	28	32			460	4951	990	10656	1120	12056
812	ಪಾಪನಹಳ್ಳಿ	9	12	14	150	1615	460	4951	990	10656	1120	12056
813	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1 ರಿಂದ 7, 90, 91	14	16	18			460	4951	990	10656	1120	12056
814	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 15 ರಿಂದ 19	12	14	16			460	4951	990	10656	1120	12056
815	ಪಾಳ್ಯ	16	21	28	150	1615	460	4951	990	10656	1120	12056
816	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 29, 31, 32, 33	34	40	46			460	4951	990	10656	1120	12056
817	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 67 ರಿಂದ 74	28	35	40			460	4951	990	10656	1120	12056
818	ಪೋಲನಹಳ್ಳಿ	16	21	28	200	2153	460	4951	990	10656	1120	12056
819	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 3, 4	40	45	52			460	4951	990	10656	1120	12056
820	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 79 ರಿಂದ 85	29	35	40			460	4951	990	10656	1120	12056
821	ಬಾಲೇಪುರ	50	55	60	300	3229	460	4951	990	10656	1120	12056
822	ರಾಷ್ಟ್ರೀಯ ಹೆದ್ದಾರಿಗೆ-207 ಹೊಂದಿದ ಸ.ನಂ. ಜಮೀನುಗಳು 3, 4, 5, 25, 26, 27, 29 ರಿಂದ 35, 40, 62	115	120	125			600	6458	1250	13455	1380	14854
823	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 28, 37, 39, 41, 43, 45, 46, 47, 48, 52,	70	75	80			460	4951	990	10656	1120	12056

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಜೈಯಪ್/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೇ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೇ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ವು ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವು ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವು ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವು ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
824	ಭಟ್ಟಮಾರೇನಹಳ್ಳಿ	12	14	16	200	2153	460	4951	990	10656	1120	12056
825	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 14, 15, 16, 53, 54, 56, 113, 115, 116, 117	25	35	40			460	4951	990	10656	1120	12056
826	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 2, 59, 60, 61, 80, 81, 89	18	22	30			460	4951	990	10656	1120	12056
827	ಬಿದಲಪುರ	22	28	33	200	2153	460	4951	990	10656	1120	12056
828	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 37 ರಿಂದ 40, 69 ರಿಂದ 74	45	50	55			460	4951	990	10656	1120	12056
829	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 51 ರಿಂದ 54 67, 68, 75 ರಿಂದ 82	35	40	46			460	4951	990	10656	1120	12056
830	ಬಿದಲಪುರ ಅಮಾನಿಕೆರೆ	33	40	46	200	2153	460	4951	990	10656	1120	12056
831	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 36, 37, 38, 55 ರಿಂದ 62, 64, 68, 72, 73	45	50	55			460	4951	990	10656	1120	12056
832	ಬೀಡಿಗಾನಹಳ್ಳಿ	12	14	16	200	2153	450	4844	990	10656	1120	12056
833	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 3	18	24	28			450	4844	990	10656	1120	12056
834	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 4, 5, 18, 19, 21, 44 ರಿಂದ 60, 67 ರಿಂದ 82, 63, 64, 84, 85	12	14	16			450	4844	990	10656	1120	12056
835	ಬೂದಿಗೆರೆ	55	58	65	300	3229	550	5920	1230	13240	1360	14639
836	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 1, 2, 12, 13, 14, 20, 22 ರಿಂದ 24, 42 ರಿಂದ 54, 127 ರಿಂದ 130, 132, 133, 138 ರಿಂದ 140, 148, 158, 235,249,243,244,248,247,224, 223	85	90	105			550	5920	1230	13240	1360	14639

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
837	ಬೆಟ್ಟಕೋಟೆ	18	18	18	300	3229	460	4951	990	10656	1120	12056
838	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 7	45	55	60			460	4951	990	10656	1120	12056
839	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 10, 11, 21, 20, 84, 85, 100, 107 ರಿಂದ 110	40	45	50			460	4951	990	10656	1120	12056
840	ಬೊಮ್ಮನಹಳ್ಳಿ	9	12	14	150	1615	460	4951	990	10656	1120	12056
841	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 38, 39, 40	12	14	16			460	4951	990	10656	1120	12056
842	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ.ಜಮೀನುಗಳು 20, 21, 22, 23, 29, 30, 34, 35, 36, 37	10	12	14			460	4951	990	10656	1120	12056
843	ಮಟ್ಟಬಾರ್ಹು	9	12	14	150	1615	230	2476	930	10011	1060	11410
844	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 2	12	14	16			230	2476	930	10011	1060	11410
845	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ.ನಂ.ಜಮೀನುಗಳು 11, 12, 14, 16, 18 ರಿಂದ 23, 30,31, 34,35, 36,37	10	12	14			230	2476	930	10011	1060	11410
846	ಮರಡಿ ಆಣಿ	14	16	18	150	1615	460	4951	990	10656	1120	12056
847	ಮಲ್ಲೇನಹಳ್ಳಿ	9	12	14	150	1615	460	4951	990	10656	1120	12056
848	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 4, 5, 6, 12	14	16	18			460	4951	990	10656	1120	12056
849	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 13, 27 ರಿಂದ 34	12	14	16			460	4951	990	10656	1120	12056
850	ಮಲ್ಲೇಪುರ	14	32	28	150	1615	460	4951	990	10656	1120	12056
851	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 51, 52, 53, 54	30	33	35			460	4951	990	10656	1120	12056

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಪ್ರತಿ ಚ.ಅಡಿಗೆ ರೂ.ಗಳಲ್ಲಿ	ಪ್ರತಿ ಚ.ಮೀಗೆ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್ ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್ ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್ ಫ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್ ಫ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
852	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 3, 4, 5, 6, 12, 14, 15, 16, 34, 35, 36, 37	30	35	40			460	4951	990	10656	1120	12056
853	ಮುದ್ದೇನಹಳ್ಳಿ	12	12	12	150	1615	460	4951	990	10656	1120	12056
854	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1	15	16	17			460	4951	990	10656	1120	12056
855	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 27, 29, 30	12	13	14			460	4951	990	10656	1120	12056
856	ರೆಡ್ಡಿಹಳ್ಳಿ	21	21	21	150	1615	460	4951	990	10656	1120	12056
857	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 1ರಿಂದ 52	15	16	17			460	4951	990	10656	1120	12056
858	ಸೋಮತ್ತನಹಳ್ಳಿ	13	14	15	150	1615	460	4951	990	10656	1120	12056
859	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 201, 202, 203 ರಿಂದ 251	18	20	23			460	4951	990	10656	1120	12056
860	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 11, 16, 17, 18, 21, 22, 106 ರಿಂದ 109, 116, 122 ರಿಂದ 126, 128, 129, 133, 134, 135, 137, 138, 139, 141, 142, 159, 166, 167, 174, 175, 176, 179 ರಿಂದ 191, 193, 194, 195	12	13	14			460	4951	990	10656	1120	12056
861	ಇತರೆ ಸ. ನಂ.ರಸ್ತೆ ಇಲ್ಲದ ಜಮೀನುಗಳು	10	11	12			460	4951	990	10656	1120	12056
862	ಹಂದ್ರಹಳ್ಳಿ	9	9	9	175	1884	460	4951	990	10656	1120	12056
863	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 45 ರಿಂದ 51, 100 ರಿಂದ 103	15	16	17			460	4951	990	10656	1120	12056

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗ ರೂ.ಗಳ ಲ್ಲಿ	ಪ್ರತಿ ಚ.ಮೀಗ ರೂ.ಗಳಲ್ಲಿ	ಪ್ರತಿ ಚ.ಅಡಿಗ ರೂ.ಗಳಲ್ಲಿ	ಪ್ರತಿ ಚ.ಮೀಗ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
864	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 106 ರಿಂದ 108, 122, 123, 128 ರಿಂದ 135, 143, 145, 144, 164, 165, 166, 201, 199, 200	10	11	12			460	4951	990	10656	1120	12056
865	ಹರಳೂರು	33	40	46	150	1615	460	4951	990	10656	1120	12056
866	ರಾಷ್ಟ್ರೀಯ ಹೆದ್ದಾರಿ -207ಗೆ ಹೊಂದಿದ ಸ. ನಂ. ಜಮೀನುಗಳು 55	95	100	105			600	6458	1250	13455	1380	14854
867	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2	65	70	75			460	4951	990	10656	1120	12056
868	ಹ್ಯಾಡಾಳ	12	14	16	150	1615	460	4951	990	10656	1120	12056
869	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1 ರಿಂದ 4	20	22	23			460	4951	990	10656	1120	12056
870	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 19, 63, 64, 65, 66, 71, 72, 118	14	16	18			460	4951	990	10656	1120	12056
871	ಹಿರಿಗೇನಹಳ್ಳಿ	7	12	14	150	1615	460	4951	990	10656	1120	12056
872	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 26, 27	14	16	18			460	4951	990	10656	1120	12056
873	ಗ್ರಾಮ ಮತ್ತು ರಸ್ತೆಗೆ ಹತ್ತಿರದ ಸ. ನಂ. ಜಮೀನುಗಳು 30 ರಿಂದ 37	10	12	14			460	4951	990	10656	1120	12056
874	ಹೊಸಹಳ್ಳಿ	14	16	18	150	1615	460	4951	990	10656	1120	12056
875	ಐಬಸಾಪುರ	12	15	18	150	1615	460	4951	990	10656	1120	12056
876	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 2, 10, 11, 19, 28, 29	18	20	22			460	4951	990	10656	1120	12056

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಜೈಯಪ್/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೇ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೇ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ಪ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
877	ಕೊಟ್ಟತೆವರು	16	18	21	150	1615	460	4951	990	10656	1120	12056
878	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ.ನಂ. ಜಮೀನುಗಳು 7, 8, 12, 28, 38 ರಿಂದ 48	22	24	28			460	4951	990	10656	1120	12056
879	ಕೋಣಗಿನಬೆಲೆ	9	12	14	150	1615	460	4951	990	10656	1120	12056
880	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 14 ರಿಂದ 18, 20, 21, 23, 120, 123 ರಿಂದ 125, 129, 133	12	14	16			460	4951	990	10656	1120	12056
881	ಗೋಕರೆ ಬಚ್ಚೇನಹಳ್ಳಿ	9	12	14	150	1615	460	4951	990	10656	1120	12056
882	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 4, 7 ರಿಂದ 10	12	14	16			460	4951	990	10656	1120	12056
883	ಚನ್ನರಾಯಪಟ್ಟಣ	20	25	30	250	2691	500	5382	1010	10872	1140	12271
884	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 4, 5, 12, 16, 22, 38, 39, 41, 44, 47, 50 ರಿಂದ 54, 58 ರಿಂದ 64, 88 ರಿಂದ 90, 127, 128, 130, 152, 155 ರಿಂದ 159, 161, 167, 180, 183, 184	30	35	45			500	5382	1010	10872	1140	12271
885	ತೆಲ್ಲಹಳ್ಳಿ ಅಗ್ರಹಾರ	17	20	23	200	2153	460	4951	990	10656	1120	12056
886	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 10, 14, 16 ರಿಂದ 20, 40, 41, 46, 47, 67	30	35	40			460	4951	990	10656	1120	12056
887	ಬಾಲದಿಮ್ಮನಹಳ್ಳಿ	21	25	30	150	1615	460	4951	990	10656	1120	12056
888	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು	26	30	35			460	4951	990	10656	1120	12056

ಕ್ರ.ಸಂ	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯು	ಗ್ರಾಮತಾಣ		ಬೈಯಪ್ಪ/ಭೂಪರಿವರ್ತನೆ/ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿತ ಲೇಔಟ್		ವಸತಿ ಅಪಾರ್ಟ್‌ಮೆಂಟ್			
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೇ ರೂ.ಗಳಲ್ಲಿ	ಪ್ರತಿ ಚ.ಅಡಿಗೇ ರೂ.ಗಳಲ್ಲಿ	ಪ್ರತಿ ಚ.ಮೀಗೇ ರೂ.ಗಳಲ್ಲಿ	ಮೊಸಾಯಿಕ್ & ವಿಟ್ರಿಫೈಡ್ ಟೈಲ್ಸ್		ಮಾರ್ಬಲ್ & ಗ್ರಾನೈಟ್	
									ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8	9	10		11	13
889	ಬೂದಿಗೆರೆ ಅಮಾನಿಕೆರೆ	14	16	18	200	2153	440	4736	990	10656	1120	12056
890	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು	18	20	23			440	4736	990	10656	1120	12056
891	ಬೆಟ್ಟಕೋಟೆ ಅಮಾನಿಕೆರೆ	18	21	23	200	2153	440	4736	990	10656	1120	12056
892	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 22, 23, 37, 41 ರಿಂದ 44, 46	22	24	28			440	4736	990	10656	1120	12056
893	ಯಲಿಯೂರು	18	21	23	200	2153	450	4844	990	10656	1120	12056
894	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು	22	24	28			450	4844	990	10656	1120	12056
895	ವರದೇನಹಳ್ಳಿ	9	12	14	200	2153	450	4844	990	10656	1120	12056
896	ಗ್ರಾಮ ಮತ್ತು ರಸ್ತೆಗೆ ಹೊಂದಿದ ಸ. ನಂ. ಜಮೀನುಗಳು 1, 3, 4, 5, 11 ರಿಂದ 13	12	14	16			450	4844	990	10656	1120	12056

ಹೊಸಕೋಟೆ ಪುರಸಭೆ ವ್ಯಾಪ್ತಿಯ ಪರಿಷ್ಕೃತ ಮಾರ್ಗಸೂಚಿ ದರ ಪಟ್ಟಿ

ಕ್ರ. ಸಂ.	ಹೋಬಳಿ/ಗ್ರಾಮ/ರಸ್ತೆ/ಪ್ರದೇಶದ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ			
		ದರ ಪ್ರತಿ ಚ.ಅಡಿಗೇ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ ಮತ್ತು ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡ್‌ವು ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವು ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವು ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡ್‌ವು ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
1	ಕೋಟೆ	700	7535	1290	13886	1420	15285
2	ಚಿಕ್ಕತಿಗಳರವೇಟೆ	600	6458	1250	13455	1380	14854
3	ಬ್ರಾಹ್ಮಣರ ಬೀದಿ	600	6458	1250	13455	1380	14854
4	ರಾಮಮಂದಿರ ಬೀದಿ	800	8611	1330	14316	1460	15715
5	ರಾಯಸಿಂಗ್ ಬಡಾವಣೆ	900	9688	1370	14747	1500	16146
6	ಈದ್ಗಾಮಸೀದಿ	900	9688	1370	14747	1500	16146
7	ತಮ್ಮೇಗೌಡ ಬಡಾವಣೆ	1100	1590	1590	17115	1720	18514
8	ಕೆ.ಆರ್.ಬಡಾವಣೆ	1000	10764	1400	15070	1530	16469
9	ಎ.ಐ.ಆರ್.ಸ್ಟೇಷನ್ ಹತ್ತಿರ	800	8611	1330	14316	1460	15715
10	ಶಿವ ಗಾರ್ಡನ್	700	7535	1290	13886	1420	15285
11	ವಿ.ವಿ ಬಡಾವಣೆ ಮದ್ರಾಸ್ ರಸ್ತೆ 1&2ನೇ ಅಡ್ಡರಸ್ತೆ(ಕಣ್ಣೂರ ಹಳ್ಳಿ)& 3ನೇಅಡ್ಡ ರಸ್ತೆ	1000	10764	1400	15070	1530	16469
12	ವಿ.ವಿ ಬಡಾವಣೆ ಹಳೇ ಮದ್ರಾಸ್ ರಸ್ತೆಯಿಂದ 4-7ನೇ ಅಡ್ಡರಸ್ತೆವರೆಗೆ(ಸರ್ಕಾರಿ ಕಾಲೇಜುವರೆಗೆ) ಗಣಗಲು ರಸ್ತೆ ಪಶ್ಚಿಮ	900	9688	1370	14747	1500	16146
13	ವಿ.ವಿ ಬಡಾವಣೆ ಸರ್ಕಾರಿ ಕಾಲೇಜಿನಿಂದ ಸಿ.ಎಸ್.ಐ ಆಸ್ಪತ್ರೆವರೆಗೆ (ಗಣಗಲು ರಸ್ತೆ ಪೂರ್ವ)	800	8611	1330	14316	1460	15715
14	ವಿ.ವಿ.ಬಡಾವಣೆ ಸರ್ಕಾರಿ ಸಿ.ಎಸ್.ಐ ಆಸ್ಪತ್ರೆಯ ದಕ್ಷಿಣ ಬಾಗದಲ್ಲಿ ಬರುವ ನಿವೇಶನಗಳಿಗೆ & ಕಣ್ಣೂರಹಳ್ಳಿ ರಸ್ತೆ ಪೂರ್ವ	700	7535	1290	13886	1420	15285
15	ಕೆ.ಇ.ಬಿ.ಕಾಲೋನಿ	800	8611	1330	14316	1460	15715

ಕ್ರ. ಸಂ.	ಹೋಬಳಿ/ಗ್ರಾಮ/ರಸ್ತೆ/ಪ್ರದೇಶದ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ			
		ದರ ಪ್ರತಿ ಚ.ಅಡಿಗ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ ಮತ್ತು ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
16	ಕೆ.ಆರ್.ರಸ್ತೆ	1400	15070	1720	18514	1850	19913
17	ಕೆ.ಹೆಚ್.ಬಿ.ಕಾಲೋನಿ	1000	10764	1400	15070	1530	16469
18	ಮೇಲಿನಪೇಟೆ	450	4844	990	10656	1120	12056
19	ಕಮ್ಮವಾರಪೇಟೆ	700	7535	1290	13886	1420	15285
20	ನಾಲಾಗಲ್ಲಿ	600	6458	1250	13455	1380	14854
21	ಕುರುಬರ ಪೇಟೆ	800	8611	1330	14316	1460	15715
22	ಬೆಸ್ತರ ಬೀದಿ	700	7535	1290	13886	1420	15285
23	ಮಾರ್ಕೆಟ್ ರಸ್ತೆ	1100	11840	1590	17115	1720	18514
24	ದರ್ಜಿಪೇಟೆ	900	9688	1370	14747	1500	16146
25	ಜಮ್ಮಾಮಸೀದಿ ರಸ್ತೆ	900	9688	1370	14747	1500	16146
26	ರಜಪುತ್ ಪೇಟೆ	500	5382	1010	10872	1140	12271
27	ಗಾಣಿಗರ ಪೇಟೆ	600	6458	1250	13455	1380	14854
28	ಕಿಲಾರಿ ಪೇಟೆ	500	5382	1010	10872	1140	12271
29	ಪಾರ್ವತಿಪುರ	700	7535	1290	13886	1420	15285
30	ಗೌತಮ್ ಕಾಲೋನಿ	600	6458	1250	13455	1380	14854
31	ಅಂಬೇಡ್ಕರ್ ಕಾಲೋನಿ	800	8611	1330	14316	1460	15715
32	ಕೆಳಗಿನ ಪೇಟೆ	600	6458	1250	13455	1380	14854
33	ಷರಾಬ್ ಮುನಿಸ್ವಾಮಯ್ಯ ಬಡಾವಣೆ	800	8611	1330	14316	1460	15715
34	ಸುಣ್ಣಕಲ್ ಪೇಟೆ	500	5382	1010	10872	1140	12271
35	ಕುಂಬಾರ ಪೇಟೆ	500	5382	1010	10872	1140	12271
36	ಹಳೇ ಅಂಚೆ ಕಛೇರಿ ರಸ್ತೆ	700	7535	1290	13886	1420	15285

ಕ್ರ. ಸಂ.	ಹೋಬಳಿ/ಗ್ರಾಮ/ರಸ್ತೆ/ಪ್ರದೇಶದ ಹೆಸರು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ		ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನಗಳ ದರ			
		ದರ ಪ್ರತಿ ಚ.ಅಡಿಗೇ	ದರ ಪ್ರತಿ ಚ.ಮೀಟರ್‌ಗಳಿಗೆ	ಮೊಸಾಯಿಕ್ ಮತ್ತು ವಿಟ್ರೈಡ್ ಟೈಲ್ಸ್		ಮಾರ್ಬಲ್ ಮತ್ತು ಗ್ರಾನೈಟ್	
				ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಅಡಿ. ರೂ.ಗಳಲ್ಲಿ	ಸೂಪರ್ ಬಿಲ್ಡಿಂಗ್ ಏರಿಯಾ ದರ ಪ್ರತಿ ಚ.ಮೀ. ರೂ.ಗಳಲ್ಲಿ
1	2	3	4	5	6	7	8
37	ಎಸ್.ಬಿ.ಎಂ. ರಸ್ತೆ	700	7535	1290	13886	1420	15285
38	ದೇಸದ ಪೇಟೆ	650	6997	1280	13778	1410	15177
39	ಫಕೀರ್ ವಾಡ	550	5920	1230	13240	1360	14639
40	ಮಾಮಾಲ್ ಪೇಟೆ	550	5920	1230	13240	1360	14639
41	ಅರಳೇ ಪೇಟೆ	550	5920	1230	13240	1360	14639
42	ಹಳೇ ಮದ್ರಾಸ್ ರಸ್ತೆ	1350	14531	1690	18191	1820	19590
43	ವಿವೇಕನಗರ	800	8611	1330	14316	1460	15715
44	ಸಂಜೀವಪ್ಪ ಲೇಔಟ್	600	6458	1250	13455	1380	14854
45	ವಿವೇಕಾನಂದ ನಗರ	700	7535	1290	13886	1420	15285
46	ನಗರೇಶ್ವರ ಸ್ವಾಮಿ ದೇವಸ್ಥಾನದ ರಸ್ತೆ	800	8611	1330	14316	1460	15715
47	ಶಾಂತಿನಗರ	800	8611	1330	14316	1460	15715
48	ಮಹಾಲಕ್ಷ್ಮಿ ಬಡಾವಣೆ	600	6458	1250	13455	1380	14854
49	ಬಸವೇಶ್ವರ ಬಡಾವಣೆ	600	6458	1250	13455	1380	14854
50	ಸಿದ್ಧಾರ್ಥನಗರ	500	5382	1010	10872	1140	12271
51	ದಂಡುಪಾಳ್ಯ	700	7535	1290	13886	1420	15285
52	ವರದಾಪುರ	600	6458	1250	13455	1380	14854

ಹೊಸಕೋಟೆ ಉಪ ನೋಂದಣಿ ಕಛೇರಿ ವ್ಯಾಪ್ತಿಯ ಸ್ಥಿರಾಸ್ತಿಗಳ ಪರಿಷ್ಕೃತ ಮಾರ್ಗಸೂಚಿ ದರಪಟ್ಟಿ

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
	ಕಸಬಾ ಹೋಬಳಿ									
53	ಆಲಪ್ಪನಹಳ್ಳಿ	35	35	45	250	2691	500	5382	580	6243
54	ಆಲಪ್ಪನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 6, 7, 15, 16, 18, 19, 21, 24-31, 33, 34-38, 40-42, 44,	60	65	70			750	8073	700	7535
55	ಅಮಾನಿದೊಡ್ಡಕೆರೆ	70	70	75	350	3767	700	7535	850	9149
56	ಅಮಾನಿದೊಡ್ಡಕೆರೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 11-14, 15, 16, 17, 18, 19, 20, 67, 74, 75, 76, 77,78, 79, 80, 82, 83, 103, 108, 109, 110-112, 469, 479,	95	95	100			850	9149	1000	10764
57	ಅಮಾನಿಚಿಕ್ಕಕೆರೆ	30	30	45	130	1399	250	2691	300	3229
58	ಅಮಾನಿಚಿಕ್ಕಕೆರೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 33, 36, 37	40	45	50			350	3767	450	4844
59	ಅಪ್ಪಾಜಿಪುರ	30	30	35	250	2691	350	3767	450	4844
60	ಅಪ್ಪಾಜಿಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 3-7, 10-22, 36, 37	35	35	45			500	5382	600	6458
61	ಅಗಸನಕೆರೆ	45	50	55	250	2691	500	5382	600	6458
62	ಕಲ್ಲಹಳ್ಳಿ	30	30	39	250	2691	500	5382	600	6458
63	ಕಲ್ಲಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 2-7, 12, 13, 15, 20-22, 25, 28, 56-61, 85, 86, 88,	40	40	50			750	8073	850	9149
64	ಕಣ್ಣೂರಹಳ್ಳಿ	45	50	55	500	5382	1000	10764	1150	12379
65	ಕಣ್ಣೂರಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 11, 12,106-108, 110, 125-126, 127-129, 145-147,151-154,166-168, 175, 211, 213	70	70	80			1200	12917	1450	15608
66	ಕುಂಬಳಹಳ್ಳಿ	35	36	44	250	2691	375	4037	450	4844

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಮೀ	ತರ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
67	ಕುಂಬಳಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 2, 3, 8-13, 69-73, 83-86, 88, 90-96	50	50	55			550	5920	650	6997
68	ಕೊರಳೂರು	70	75	80	350	3767	700	7535	850	9149
69	ಕೊರಳೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 10-12, 24, 27-31, 43, 53, 54, 59-68, 88, 89, 91, 95, 96, 97, 132, 170, 173, 174, 179, 182, 184-188, 191-194, 197, 198.	95	100	110			1000	10764	1050	11302
70	ಕುರುಬರಹಳ್ಳಿ	35	35	45	125	1346	300	3229	375	4037
71	ಕುರುಬರಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 17, 21-23, 31-36, 63, 65, 68, 69, 108, 109, 110, 124	60	60	70			500	5382	650	6997
72	ಕೊಳತೂರು	70	70	80	500	5382	950	10226	1250	13455
73	ಕೊಳತೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 22-26, 113, 121, 135, 141-149, 150, 151, 159, 160, 166-168, 169, 175-179, 181-185, 187, 188, 190-195, 222	100	105	110			1400	15070	1600	17222
74	ಗಣಗಲು	35	37	45	250	2691	375	4037	450	4844
75	ಗಣಗಲು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 75, 86, 87	40	40	50			600	6458	700	7535
76	ಚಿಕ್ಕನಲ್ಲೂರಹಳ್ಳಿ	25	25	30	125	1346	250	2691	300	3229
77	ಚಿಕ್ಕನಲ್ಲೂರಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 42, 43, 83	38	38	45			450	4844	550	5920
78	ಚೊಕ್ಕಹಳ್ಳಿ	45	45	55	350	3767	700	7535	850	9149
79	ಚೊಕ್ಕಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 2, 3, 22, 30-39, 41, 44, 80-89, 90	65	70	80			900	9688	1050	11302
80	ಚಿಕ್ಕಹುಲ್ಲೂರು	45	45	55	350	3767	500	5382	600	6458

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮಶಾಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
81	ಚಿಕ್ಕಹುಲ್ಲೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 2-11, 24-26, 30-32, 42	65	65	80			850	9149	950	10226
82	ಚಿಕ್ಕಗಟ್ಟೆಗನಬ್ಬೆ	35	35	45	250	2691	500	5382	600	6458
83	ಚಿಕ್ಕಗಟ್ಟೆಗನಬ್ಬೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 2, 3, 27, 105	50	50	58			850	9149	900	9688
84	ಚೇಮಂಡಹಳ್ಳಿ	25	25	30	250	2691	350	3767	450	4844
85	ಚೇಮಂಡಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 25, 27-29	38	38	45			550	5920	700	7535
86	ಚೋಳಪ್ಪನಹಳ್ಳಿ	45	45	55	350	3767	600	6458	750	8073
87	ಚೋಳಪ್ಪನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 67, 69, 73-75, 87, 88, 90, 91-93	70	70	80			950	10226	1000	10764
88	ದಂಡುಪಾಳ್ಯ	90	90	110	450	4844	900	9688	1100	11840
89	ದಂಡುಪಾಳ್ಯ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 2-18, 20-35, 37, 40, 41, 43, 44, 46, 47, 61-63, 65-69, 84, 86-90, 101-110, 111-119, 120, 122-126, 128, 129, 130, 131-134, 136, 137, 144-152, 158, 159-161, 162, 163, 164, 168, 169-171, 204-210	125	125	125			1300	13993	1400	15070
90	ದೊಡ್ಡಗಟ್ಟೆಗನಬ್ಬೆ	35	35	40	400	4306	500	5382	600	6458
91	ದೊಡ್ಡಗಟ್ಟೆಗನಬ್ಬೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 14, 19, 20, 24, 26, 28, 36, 50, 55, 60, 63, 64, 90, 91, 107, 108, 121, 123,	55	55	60			800	8611	1000	10764
92	ದೊಡ್ಡಹುಲ್ಲೂರು	55	55	60	250	2691	500	5382	600	6458
93	ದೊಡ್ಡಹುಲ್ಲೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 56-58, 60-63, 75-80, 82, 83, 89, 99, 100, 101, 114, 116, 118, 121-125, 126, 128, 199	65	65	75			750	8073	950	10226
94	ದಾಸರತಿಮ್ಮನಹಳ್ಳಿ (ಬಿ)	35	35	40	250	2691	500	5382	600	6458

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಪಿ.	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
95	ದಾಸರತಿಮೈನಹಳ್ಳಿ (ಬಿ) ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 4, 7, 8, 16, 20	50	50	55			750	8073	950	10226
96	ದಾಸರಹಳ್ಳಿ	35	35	40	250	2691	400	4306	450	4844
97	ದಾಸರಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 2, 5, 10-11, 23-30	50	50	55			650	6997	850	9149
98	ನಡವತ್ತಿ	45	50	55	350	3767	500	5382	600	6458
99	ನಡವತ್ತಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 5, 18, 33, 34, 40, 41, 49, 50, 69, 70, 85, 88-91, 100-102, 105, 106-108, 126, 129, 130-132, 134, 135, 153, 154, 156, 158-161, 163, 165-168	70	70	80			750	8073	950	10226
100	ವೆತ್ತನಹಳ್ಳಿ	60	60	70	350	3767	700	7535	900	9688
101	ವೆತ್ತನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 17, 18, 19, 20, 23, 52, 82, 83, 102, 103, 92, 96, 98	70	70	75			950	10226	1150	12379
102	ಪೂಜೇನ ಅಗ್ರಹಾರ	30	30	35	250	2691	500	5382	600	6458
103	ಪೂಜೇನ ಅಗ್ರಹಾರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 59-64, 69, 70, 72,	60	60	70			750	8073	950	10226
104	ಪಿಲ್ಲಗುಂಪೆ	50	50	55	350	3767	500	5382	600	6458
105	ಪಿಲ್ಲಗುಂಪೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 92, 95	70	70	75			750	8073	950	10226
106	ಭಕ್ತರಹಳ್ಳಿ	35	35	40	250	2691	450	4844	550	5920
107	ಭಕ್ತರಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 22, 24, 76, 77, 80-84, 86-89, 91-95, 97-99, 101-104, 106-109, 121-124, 126-128, 152,	60	60	70			650	6997	750	8073
108	ಮಲ್ಲಿಮಾಕನಪುರ	60	60	65	500	5382	700	7535	900	9688

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ ಎಕರೆಗೆ ರೂ. ಲಕ್ಷಗಳಲ್ಲಿ	ತರಿ ಎಕರೆಗೆ ರೂ. ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ. ಲಕ್ಷಗಳಲ್ಲಿ	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
109	ಮಲ್ಲಿಮಾಕನಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 6-10, 14, 19, 20, 48, 49, 50, 51, 54, 56,	80	80	85			850	9149	1100	11840
110	ಮಲ್ಲಸಂದ್ರ	60	60	70	350	3767	600	6458	700	7535
111	ಮಲ್ಲಸಂದ್ರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 2, 3, 8, 9, 11, 12, 13, 19-22, 24, 25, 28, 33-35, 41, 42, 44, 45-47, 49, 53-57, 59, 60-63, 67, 68, 91, 96, 97, 99, 113-116, 120, 121, 131-134, 149-156,	80	80	90			850	9149	1000	10764
112	ಯಳಚನಾಯ್ಕನಪುರ	30	30	35	250	2691	500	5382	600	6458
113	ಯಳಚನಾಯ್ಕನಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 11-14, 17-21	50	55	55			750	8073	950	10226
114	ಲಕ್ಷ್ಮಂಡಹಳ್ಳಿ	50	50	55	350	3767	750	8073	820	8826
115	ಲಕ್ಷ್ಮಂಡಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 9-12, 69, 71-79, 80-82, 153-159, 160-171, 177-179, 185, 186, 199, 201, 206, 207, 211, 218, 219, 221	70	70	75			950	10226	1050	11302
116	ಉಪ್ಪಾರಹಳ್ಳಿ	60	60	70	350	3767	450	4844	550	5920
117	ಉಪ್ಪಾರಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1- 7, 11-16, 18, 44, 80, 81, 87, 89, 91, 95, 98	75	75	80			750	8073	950	10226
118	ವರದಾಪುರ	60	60	70	350	3767	850	9149	950	10226
119	ವರದಾಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1-6	80	80	85			1050	11302	1150	12379
120	ವಾಬಸಂದ್ರ	50	50	55	250	2691	350	3767	400	4306
121	ಶಂಕಣೀಪುರ	50	50	60	350	3767	600	6458	700	7535
122	ಶಂಕಣೀಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 13, 14, 17, 18, 20-24,	70	70	80			850	9149	1000	10764

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಮಿ.	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಗಳು ಅನುಮೋದಿತ ಲೇಔಟ್	
		ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಎಕರೆಗೆ ರೂ. ಲಕ್ಷಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
123	ಸೋಂಪುರ	50	50	55	300	3229	450	4844	550	5920
124	ಸೋಂಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 2, 6, 7, 9-12, 15-17, 31-33, 40, 50-52	75	75	80			650	6997	850	9149
125	ಸೋಣ್ಣದೇನಹಳ್ಳಿ	50	50	55	300	3229	600	6458	750	8073
126	ಸೋಣ್ಣದೇನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 3-19, 57, 59	70	70	80			850	9149	1000	10764
127	ಸರ್ಕಾರಿಗುಟ್ಟಹಳ್ಳಿ	50	50	55	400	4306	600	6458	700	7535
128	ಸರ್ಕಾರಿಗುಟ್ಟಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 30, 35, 36, 51, 53, 55, 56, 64, 65, 67, 68, 69, 71, 70,	70	70	80			850	9149	1050	11302
129	ಹಲಸನಕೆರೆ	30	30	35	250	2691	350	3767	450	4844
130	ಹುಲ್ಲೂರುಅಮಾನಿಕೆರೆ	50	50	55	350	3767	700	7535	850	9149
131	ಹುಲ್ಲೂರುಅಮಾನಿಕೆರೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 18, 17, 25, 26, 28, 54-58	70	70	75			850	9149	1050	11302
132	ಹಲಸಹಳ್ಳಿ	55	55	60	300	3229	600	6458	700	7535
133	ಹಲಸಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 7-11, 14-18,	80	80	85			850	9149	950	10226
134	ಹೊಸಕೋಟೆ	90	90	110	500	5382	1000	10764	1150	12379
135	ಹೊಸಕೋಟೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 85, 86, 87, 88, 89, 102, 103, 104, 107, 111, 112, 113,114, 117, 120, 122, 123-125, 126, 142, 208, 214, 215, 226, 232,238, 239, 243-245, 247, 248, 249, 250, 252, 253, 258, 260, 261, 262, 264, 271, 274, 275, 281, 282, 283, 300, 310-317, 323, 325, 326, 327, 328, 330, 331, 332-336, 352, 353, 360, 364-367, 384-387, 457-458.	120	120	130			1350	14531	1550	16684

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
136	ಅನುಗೊಂಡಹಳ್ಳಿ	35	35	45	400	4306	500	5382	600	6458
137	ಅನುಗೊಂಡಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 9, 25, 34, 37-39, 78-80, 84-88, 90-96, 101,	45	45	55			700	7535	850	9149
138	ಅರೇಹಳ್ಳಿ	40	40	50	250	2691	500	5382	620	6674
139	ಅರೇಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 14, 19, 20, 22, 23, 41, 42, 139	50	50	55			750	8073	950	10226
140	ಅಜ್ಜಿಗೊಂಡಹಳ್ಳಿ	40	45	50	300	3229	600	6458	700	7535
141	ಅಜ್ಜಿಗೊಂಡಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 38-42, 49-52,	50	50	55			850	9149	1000	10764
142	ಕಲ್ಕುಂಟೆ ಅಗ್ರಹಾರ	50	50	55	600	6458	500	5382	600	6458
143	ಕಲ್ಕುಂಟೆ ಅಗ್ರಹಾರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 3, 7, 23-26, 28, 34-37, 114, 115, 120-122, 170-172	70	70	80			700	7535	900	9688
144	ಕೋಟೂರು	35	35	40	350	3767	500	5382	600	6458
145	ಕೋಟೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 30, 34, 37, 42, 44-46, 49,	60	60	70			750	8073	950	10226
146	ಗಣಗಲೂರು	30	30	35	250	2691	350	3767	450	4844
147	ಗಣಗಲೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 55, 57, 73, 82, 87, 88, 90, 102	40	40	50			550	5920	750	8073
148	ಗುಂಡೂರು	30	30	40	125	1346	200	2153	250	2691
149	ಗುಳ್ಳಕಾಯಿಪುರ	40	40	45	300	3229	500	5382	600	6458
150	ಗುಳ್ಳಕಾಯಿಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 19, 21-30	50	50	55			750	8073	900	9688
151	ತತ್ತನೂರು	40	40	45	150	1615	275	2960	350	3767
152	ತಿರುಮಲಶೆಟ್ಟಿಹಳ್ಳಿ	70	70	80	350	3767	600	6458	800	8611

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಮೀ.	ತರ.	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
153	ತಿರುಮಲಶೆಟ್ಟಿಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 13-17, 21, 22, 24, 49, 51, 52, 82-85, 88,	100	100	120			850	9149	1000	10764
154	ತಿರುವರಂಗ	40	45	50	200	2153	400	4306	550	5920
155	ತಿರುವರಂಗ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 52-54, 56, 66-68, 71, 75, 76, 153, 154,	65	65	75			600	6458	800	8611
156	ತಿಮ್ಮಂಡಹಳ್ಳಿ	35	35	45	250	2691	350	3767	450	4844
157	ತಿಮ್ಮಂಡಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 2, 21, 23, 24,	50	50	55			550	5920	700	7535
158	ದೇವನಗೊಂದಿಹೊಸ ಹಳ್ಳಿ	50	50	55	350	3767	550	5920	700	7535
159	ದೇವನಗೊಂದಿಹೊಸ ಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 5-7, 20-22, 24, 26, 27, 31, 32, 38, 39, 49-52, 54, 55, 90, 91, 100, 101, 108, 109, 111-116, 119, 120,	70	70	75			750	8073	950	10226
160	ದೇವನಗೊಂದಿ	50	50	55	350	3767	600	6458	750	8073
161	ದೇವನಗೊಂದಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 5-7, 20, 22, 26, 30, 38, 39, 49, 50, 51, 52, 54, 55, 90, 91, 100, 112, 113, 116, 119,	70	70	75			850	9149	1000	10764
162	ದೊಡ್ಡದುನ್ನಸಂದ್ರ	55	55	60	350	3767	600	6458	750	8073
163	ದೊಡ್ಡದುನ್ನಸಂದ್ರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 31, 33, 44, 45, 57, 59, 61, 118, 121,	75	75	80			850	9149	1050	11302
164	ದೇವಲಾಪುರ	50	50	55	350	3767	600	6458	750	8073
165	ದೇವಲಾಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 14, 16, 30, 32, 47, 60, 61, 63	70	70	75			850	9149	1000	10764
166	ನಾಗನಾಯಕನಕೋಟೆ	40	40	45	300	3229	500	5382	550	5920
167	ನಾಗನಾಯಕನಕೋಟೆ 7, 11	50	50	55			750	8073	900	9688

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ ಎಕರೆಗೆ ರೂ. ಲಕ್ಷಗಳಲ್ಲಿ	ತರಿ ಎಕರೆಗೆ ರೂ. ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ. ಲಕ್ಷಗಳಲ್ಲಿ	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮಶಾಖಾ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
168	ನಾರಾಯಣಕೆರೆ	40	40	45	300	3229	450	4844	550	5920
169	ನಾರಾಯಣಕೆರೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 65-68, 79-82, 84-90, 93-95, 198, 204-207, 213, 224, 231, 233	50	50	55			650	6997	850	9149
170	ಬಾಣಾರಹಳ್ಳಿ	25	25	35	125	1346	250	2691	300	3229
171	ಬೈರಹಳ್ಳಿ	50	60	55	250	2691	350	3767	450	4844
172	ಬೆಳ್ಳಿಕೆರೆ	35	35	40	300	3229	400	4306	460	4951
173	ಬೆಳ್ಳಿಕೆರೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 95, 97, 99,	60	60	65			650	6997	800	8611
174	ಬೋದನಹೊಸಹಳ್ಳಿ	35	35	45	300	3229	500	5382	600	6458
175	ಬೋದನಹೊಸಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 5, 10, 11, 74, 75, 79, 80-82, 91, 93, 144,	60	60	65			750	8073	950	10226
176	ಬ್ಯಾಲಹಳ್ಳಿ	25	25	30	250	2691	350	3767	450	4844
177	ಬ್ಯಾಲಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 14-16, 19,	38	38	45			550	5920	700	7535
178	ಬಸಬತ್ತನಹಳ್ಳಿ	25	25	50	200	2153	350	3767	450	4844
179	ಬಾಗೂರು	35	35	45	300	3229	400	4306	450	4844
180	ಬಾಗೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 2, 4, 55, 57, 103, 104, 106-109, 116, 125, 126,	50	50	55			600	6458	750	8073
181	ಮೇಡಹಳ್ಳಿ	30	30	35	250	2691	350	3767	450	4844
182	ಮೇಡಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 20, 24, 26, 27,	50	50	55			550	5920	700	7535
183	ಮಾರಂಗೇರೆ	50	50	100	250	2691	350	3767	450	4844
184	ಮುತ್ಸಂದ್ರ	35	35	45	300	3229	450	4844	550	5920
185	ಮುತ್ಕೂರು	30	30	35	300	3229	450	4844	550	5920

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಮೀ.	ತರ.	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
186	ಮುತ್ಕೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 150-152, 157-159	50	50	55			650	6997	800	8611
187	ಮುತ್ತಕದಹಳ್ಳಿ	25	25	30	200	2153	300	3229	400	4306
188	ಮುತ್ತಕದಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 11, 19	35	35	40			550	5920	750	8073
189	ಮೇಡಿಮಲ್ಲಸಂದ್ರ	50	50	55	300	3229	550	5920	700	7535
190	ಮೇಡಿಮಲ್ಲಸಂದ್ರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 3-5, 145, 147,	70	70	75			700	7535	900	9688
191	ಹೆಮ್ಮಂಡಹಳ್ಳಿ	40	40	45	250	2691	350	3767	450	4844
192	ಹೆಮ್ಮಂಡಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 14-18, 41, 51, 52, 54, 58,	50	45	55			550	5920	750	8073
193	ಯಡಹೊಂಡಹಳ್ಳಿ	35	35	80	250	2691	350	3767	450	4844
194	ಯಡಹೊಂಡಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 103-105	50	50	55			550	5920	750	8073
195	ಲಿಂಗದೀರಮಲ್ಲಸಂದ್ರ	35	35	40	250	2691	350	3767	450	4844
196	ಲಿಂಗದೀರಮಲ್ಲಸಂದ್ರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 41, 42, 44, 45,	50	50	55			550	5920	700	7535
197	ಓಜಾಪುರ	30	30	40	300	3229	450	4844	550	5920
198	ಓಜಾಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 37, 39, 40	60	60	65			650	6997	800	8611
199	ಶಿವಾನಪುರ	25	25	30	125	1346	250	2691	300	3229
200	ಸೋಮಲಾಪುರ	25	25	30	250	2691	350	3767	450	4844
201	ಸೋಮಲಾಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 2, 4, 6, 7, 9-13, 15, 58, 59, 62, 91,	40	40	50			550	5920	700	7535
202	ಸಮೇತನಹಳ್ಳಿ	60	60	65	350	3767	600	6458	700	7535

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ ಎಕರೆಗೆ ರೂ. ಲಕ್ಷಗಳಲ್ಲಿ	ತರಿ ಎಕರೆಗೆ ರೂ. ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ. ಲಕ್ಷಗಳಲ್ಲಿ	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
203	ಸಮೇತನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 20, 23, 24, 63-66, 69, 226, 227, 263	70	70	75			800	8611	1000	10764
204	ಸಿದ್ದನಪುರ	25	25	30	175	1884	350	3767	450	4844
205	ಹಂದೇನಹಳ್ಳಿ	30	30	35	350	3767	500	5382	600	6458
206	ಹಂದೇನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 121-125, 128, 132, 133	35	35	40			700	7535	900	9688
207	ಹಾರೋಹಳ್ಳಿ	45	45	45	350	3767	600	6458	750	8073
208	ಅಪ್ಪಸಂದ್ರ	25	25	30	250	2691	350	3767	400	4306
209	ಅಪ್ಪಸಂದ್ರ 11, 12, 15, 18, 28, 30, 35, 36,	35	35	40			500	5382	650	6997
210	ಅಂಬಲೀಪುರ	20	17	25	125	1346	250	2691	300	3229
211	ಅಂಬಲೀಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 29-33, 35, 37	25	25	30			450	4844	600	6458
212	ಅಟ್ಟೂರು	90	90	100	250	2691	450	4844	550	5920
213	ಅಟ್ಟೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 2, 3, 4, 11, 12, 13, 14, 15, 16, 17, 21, 22, 23, 24, 75, 76, 77, 79, 80	110	120	140			700	7535	850	9149
214	ಅರಳೇಮಾಕನಹಳ್ಳಿ	25	25	30	250	2691	350	3767	450	4844
215	ಅರಳೇಮಾಕನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 6-10	30	30	35			500	5382	650	6997
216	ಅತ್ತಿವಟ್ಟ	90	90	110	250	2691	350	3767	500	5382
217	ಅತ್ತಿವಟ್ಟ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 3, 4, 43, 44	120	120	130			550	5920	700	7535
218	ಅಲಗೊಂಡನಹಳ್ಳಿ	25	25	30	125	1346	300	3229	350	3767

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಮೀ	ತರ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
219	ಕರಿಬೀರನ ಹೊಸಹಳ್ಳಿ	30	30	35	175	1884	300	3229	350	3767
220	ಕರಿಬೀರನ ಹೊಸಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 61, 64, 65	40	40	45			500	5382	700	7535
221	ಕುರುಬರ ಗೊಲ್ಲಹಳ್ಳಿ	30	30	35	250	2691	400	4306	520	5597
222	ಕೋಡಿಹಳ್ಳಿ	25	25	30	125	1346	250	2691	300	3229
223	ಕೋಡಿಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 15, 17, 19, 25-27, 34, 39, 40,	30	30	35			450	4844	600	6458
224	ಕಾಮಾರಸನಹಳ್ಳಿ	30	30	35	250	2691	350	3767	400	4306
225	ಕಾಮಾರಸನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 2, 7, 9, 20-24, 29, 30, 40, 41,	40	40	45			450	4844	650	6997
226	ಕಣೇಕಲ್ಲು	35	35	40	250	2691	450	4844	550	5920
227	ಕಣೇಕಲ್ಲು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 17-19, 22-24, 96, 112-114, 117-119, 124, 125, 142, 144, 145	55	55	70			600	6458	700	7535
228	ಕಟ್ಟಿಗೆನಹಳ್ಳಿ	35	35	40	300	3229	450	4844	550	5920
229	ಕಟ್ಟಿಗೆನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 3, 4, 12, 28, 32, 35, 36, 40, 41, 44, 75, 81, 85, 87, 93, 94, 98, 101-103,	55	55	65			600	6458	750	8073
230	ಖಾಜಿಹೊಸಹಳ್ಳಿ	20	17	25	125	1346	250	2691	300	3229
231	ಖಾಜಿಹೊಸಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 2-4, 7, 10-12, 26, 27, 32, 34, 36, 40-42, 45-49, 50, 51, 62, 63, 77-79, 83-86,	30	30	35			500	5382	750	8073
232	ಕಾಚರಕನಹಳ್ಳಿ	30	30	35	125	1346	350	3767	400	4306
233	ಕಾಚರಕನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 25-29	40	40	45			550	5920	750	8073
234	ಗೊಣಕನಹಳ್ಳಿ	30	30	35	300	3229	450	4844	550	5920

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ ಎಕರೆಗೆ ರೂ. ಲಕ್ಷಗಳಲ್ಲಿ	ತರಿ ಎಕರೆಗೆ ರೂ. ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ. ಲಕ್ಷಗಳಲ್ಲಿ	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
235	ಗೊಣಕನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 49, 50, 98, 99, 101, 103-109, 114,	40	40	45			600	6458	750	8073
236	ಗೂಗುಟ್ಟಹಳ್ಳಿ	25	25	30	125	1346	250	2691	300	3229
237	ಗೋವಿಂದಪುರ	20	17	25	250	2691	350	3767	450	4844
238	ಗೋವಿಂದಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 71, 99	25	25	30			550	5920	700	7535
239	ಗೊಟ್ಟಿಪುರ	45	45	50	125	1346	350	3767	450	4844
240	ಗೊಟ್ಟಿಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 49, 50, 62, 75, 76	70	70	80			450	4844	600	6458
241	ಗುಳ್ಳಕಾಯಿಪುರ	15	12	20	125	1346	250	2691	300	3229
242	ಚಿಕ್ಕನಲ್ಲಾಲ	20	17	25	125	1346	250	2691	300	3229
243	ಚಿಕ್ಕನಲ್ಲಾಲ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 12	25	25	30			350	3767	450	4844
244	ಚಿಕ್ಕತಗ್ಗಲಿ	12	12	20	125	1346	250	2691	300	3229
245	ಚಿನ್ನಂಡಹಳ್ಳಿ	25	25	30	125	1346	250	2691	300	3229
246	ಚಿನ್ನಂಡಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 24, 26-29,	40	40	45			350	3767	450	4844
247	ಚಂದ್ರಪುರ	25	25	30	250	2691	350	3767	400	4306
248	ಚಂದ್ರಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 13-16	35	35	40			450	4844	550	5920
249	ಚನ್ನಾಪುರ	30	30	35	300	3229	450	4844	600	6458
250	ಚನ್ನಾಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 2, 5, 6, 7-8, 10-15,	45	45	50			550	5920	750	8073
251	ಜಡಿಗೇನಹಳ್ಳಿ	40	40	45	350	3767	600	6458	750	8073
252	ಜಡಿಗೇನಹಳ್ಳಿ 5-11, 13, 14, 18-21, 54, 56, 58-60, 62, 66-68, 72, 73, 75, 76, 78, 81, 83,	60	60	65			750	8073	950	10226

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಪಿ.	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
253	ಜಿನ್ನಾಗರ	40	40	45	300	3229	550	5920	750	8073
254	ಜಿನ್ನಾಗರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 26, 27, 31-33, 36, 37, 94-97, 135-138, 141, 143	55	55	60			750	8073	900	9688
255	ತಿಂಡ್ಲು	25	25	30	250	2691	350	3767	450	4844
256	ತಿಂಡ್ಲು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 21, 37, 87, 102	30	30	35			450	4844	650	6997
257	ತವಟಹಳ್ಳಿ	25	25	30	250	2691	350	3767	420	4521
258	ತವಟಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 57, 60, 61	35	35	40			450	4844	600	6458
259	ತಿರಟಹಳ್ಳಿ	35	35	40	300	3229	450	4844	600	6458
260	ತಿರಟಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 7, 8, 55, 60-62, 65, 70	45	45	50			650	6997	880	9472
261	ತಿಮ್ಮಾಪುರ	20	17	25	125	1346	250	2691	300	3229
262	ತರಬಹಳ್ಳಿ	35	35	45	300	3229	600	6458	750	8073
263	ತರಬಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 23,10-38	45	45	55			750	8073	900	9688
264	ತಗ್ಗಲಿಹೊಸಹಳ್ಳಿ	20	17	35	125	1346	250	2691	300	3229
265	ತಗ್ಗಲಿಹೊಸಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 34-37	25	25	30			350	3767	450	4844
266	ದೊಡ್ಡನಲ್ಲಾಲ	25	25	30	125	1346	250	2691	300	3229
267	ದೊಡ್ಡದಾಸರಹಳ್ಳಿ	35	35	40	300	3229	450	4844	550	5920
268	ದೊಡ್ಡದಾಸರಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 92, 94, 95	45	45	50			600	6458	750	8073
269	ದೊಡ್ಡನಲ್ಲೂರಹಳ್ಳಿ	30	30	35	250	2691	450	4844	550	5920
270	ದೊಡ್ಡನಲ್ಲೂರಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 10-13, 15, 20-23, 37, 39, 141, 142, 146	45	45	50			550	5920	750	8073

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
271	ದೇವಶಿಟ್ಟಹಳ್ಳಿ	25	25	30	250	2691	400	4306	550	5920
272	ದೇವಶಿಟ್ಟಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 8-14, 43-45, 59, 60, 64, 65,	40	40	45			600	6458	750	8073
273	ದೊಡ್ಡತಗಲಿ	12	12	17	125	1346	250	2691	300	3229
274	ದೇವರಗೊಲ್ಲಹಳ್ಳಿ	25	25	30	125	1346	250	2691	300	3229
275	ದೇವರಗೊಲ್ಲಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 3-10, 12, 13, 24, 25, 27	40	40	45			350	3767	550	5920
276	ದೊಡ್ಡದೇನಹಳ್ಳಿ	20	17	25	125	1346	250	2691	300	3229
277	ದಬ್ಬಗುಂಟೆ	20	17	25	125	1346	250	2691	300	3229
278	ನಿಡಘಟ್ಟ	45	45	50	250	2691	450	4844	600	6458
279	ನಿಡಘಟ್ಟ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 69, 70, 101, 103, 104, 105, 107, 108, 111, 112,	65	65	70			650	6997	800	8611
280	ನಕ್ಕನಹಳ್ಳಿ	25	25	30	125	1346	250	2691	300	3229
281	ನಕ್ಕನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 28-30, 38, 39, 41, 44,	35	35	40			350	3767	500	5382
282	ಪೂಜಾರಾಮಾನಹಳ್ಳಿ	65	65	70	250	2691	450	4844	600	6458
283	ಪೂಜಾರಾಮಾನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 14-16, 18, 19-20, 22, 23, 24-29, 32, 33,	85	85	100			550	5920	700	7535
284	ಪರಮನಹಳ್ಳಿ	25	25	30	125	1346	250	2691	300	3229
285	ಪರಮನಹಳ್ಳಿ 97, 98, 104, 106-108, 141, 142, 144,	35	35	40			350	3767	500	5382
286	ಬೆಳವಂಗಲ	20	17	25	125	1346	250	2691	300	3229
287	ಬೆಳವಂಗಲ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 27-29	30	30	35			360	3875	450	4844
288	ಭಕ್ತಗೊಂಡಹಳ್ಳಿ	17	17	25	125	1346	250	2691	300	3229

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
289	ಭಕ್ತಗೊಂಡಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 3	25	25	30			360	3875	450	4844
290	ಬಿಸನಹಳ್ಳಿ	30	30	35	250	2691	450	4844	600	6458
291	ಬಿಸನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 82, 84, 89, 90, 111, 112,	40	40	45			600	6458	800	8611
292	ಬೇಚಾರಹಳ್ಳಿ ಬನಹಳ್ಳಿ	12	12	17	125	1346	250	2691	300	3229
293	ಬೇಚಾರಹಳ್ಳಿ ಬನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 51-53	17	17	25			360	3875	460	4951
294	ಬೊಮ್ಮನಬಂಡೆ	17	17	25	125	1346	250	2691	300	3229
295	ಬೊಮ್ಮನಬಂಡೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 4, 5, 8, 14-16, 21-24, 39-42, 68, 70,	35	35	40			360	3875	460	4951
296	ಬಸಭತ್ತನಹಳ್ಳಿ	12	12	17	125	1346	250	2691	300	3229
297	ಬನಹಳ್ಳಿ	15	15	17	125	1346	250	2691	300	3229
298	ಬನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 51-53	30	30	35			360	3875	460	4951
299	ಮಟ್ಟಹಳ್ಳಿ	15	15	17	125	1346	250	2691	300	3229
300	ಮಟ್ಟಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 59, 62, 63, 69	17	17	25			360	3875	460	4951
301	ಮುಗಬಾಳ	85	90	95	300	3229	450	4844	600	6458
302	ಮುಗಬಾಳ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 3, 5, 12, 15-17, 49, 51, 52, 53, 54, 61, 64, 83-90, 93, 110, 111, 113, 114, 120, 121, 122-129, 131-135, 140, 193, 194, 195	110	120	130			550	5920	750	8073
303	ಮಾಕನಹಳ್ಳಿ	30	30	35	125	1346	450	4844	600	6458
304	ಮಾಕನಹಳ್ಳಿ 56, 57, 126, 127, 129, 130, 133, 134, 137, 138, 140-142, 145-147, 149,	45	45	50			600	6458	800	8611

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಪಿ.	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮಶಾಖಾ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
305	ಮುಗಬಾಳಹೊಸಹಳ್ಳಿ	45	45	50	250	2691	450	4844	600	6458
306	ಮುಗಬಾಳಹೊಸಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 4-6, 9, 11-14, 22, 23, 25, 26, 2	65	65	70			550	5920	800	8611
307	ಮೈಲಾಪುರ	45	45	55	250	2691	450	4844	600	6458
308	ಮೈಲಾಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 20, 21, 31, 32, 33, 43-46, 51-54, 56, 63, 64, 66, 69, 70, 71, 75,	65	65	75			600	6458	800	8611
309	ಮಾರ್ಕಂಡಹಳ್ಳಿ	25	25	30	250	2691	350	3767	400	4306
310	ಮಾರ್ಕಂಡಹಳ್ಳಿ 1-3, 5-7, 9, 15, 16, 18-22, 31,	45	45	55			450	4844	650	6997
311	ಇಂಜನಹಳ್ಳಿ	12	12	17	125	1346	250	2691	600	6458
312	ಇಂಜನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 33, 46-49	17	17	25			360	3875	800	8611
313	ವೀರಾಪುರ	17	17	25	125	1346	250	2691	300	3229
314	ವೀರಾಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 3-5, 9-12	30	30	35			360	3875	500	5382
315	ವೆಳಗೆರೆಪುರ	25	25	30	200	2153	250	2691	300	3229
316	ವೆಳಗೆರೆಪುರ 28-34, 54, 55	45	45	50			360	3875	450	4844
317	ಓರೋಹಳ್ಳಿ	17	17	22	120	1292	250	2691	300	3229
318	ಓರೋಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 24-27, 45-48.	30	30	35			360	3875	450	4844
319	ವಡಿಗೇನಹಳ್ಳಿ	25	25	30	120	1292	250	2691	300	3229
320	ವಡಿಗೇನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 81, 84, 85	35	35	40			350	3767	450	4844
321	ವಾಗಟ ಅಗ್ರಹಾರ	40	40	45	250	2691	600	6458	750	8073

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಮೀ	ತರ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
322	ವಾಗಟ ಅಗ್ರಹಾರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 20-28, 58, 74, 75, 77, 89-91, 96, 99-101, 104-106, 108, 109,	55	55	60			700	7535	900	9688
323	ವಾಗಟ	40	40	45	250	2691	600	6458	700	7535
324	ವಾಗಟ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 72, 80, 81, 83, 85-88, 103-107, 153-157, 160, 161, 163, 165, 171, 172,	55	55	60			700	7535	900	9688
325	ಉಮ್ಮಲು	25	25	30	60	646	125	1346	150	1615
326	ಸೋಲೂರು	17	17	30	250	2691	450	4844	550	5920
327	ಸೋಲೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 47, 56, 57, 75, 92, 115, 124,	30	30	35			550	5920	750	8073
328	ಸಿದ್ದನಪುರ	17	17	25	125	1346	175	1884	650	6997
329	ಹುಣಸೇಹಳ್ಳಿ	17	17	25	175	1884	250	2691	300	3229
330	ಹುಣಸೇಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 4, 5, 32, 36, 38	30	30	35			350	3767	450	4844
331	ಹರಳೂರು	35	35	40	275	2960	400	4306	420	4521
332	ಹರಳೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 9, 50, 52, 54,	55	55	60			550	5920	650	6997
333	ಹೊಣಚನಹಳ್ಳಿ	25	25	30	175	1884	350	3767	400	4306
334	ಹೊಣಚನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 13, 18-20, 25, 27, 30, 31, 45, 47, 48, 50, 59,	35	35	40			450	4844	600	6458
335	ಹಲಸಿನಕಾಯಿಪುರ	15	17	17	125	1346	250	2691	300	3229
336	ವಿಜಾಪುರ @ ಬಿಜಾಪುರ	35	35	40	250	2691	450	4844	550	5920
337	ವಿಜಾಪುರ @ ಬಿಜಾಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 6-8, 10-12,	45	45	50			550	5920	700	7535

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
338	ಯಳಚಾಮನಹಳ್ಳಿ	30	30	35	125	1346	250	2691	300	3229
339	ಹೆಂಡ್ರಿಕಾಯಿಗುಡ್ಡಿ	40	40	50	175	1884	350	3767	400	4306
340	ಅಗ್ರಹಾರ.ಟಿ	17	20	25	125	1346	250	2691	300	3229
341	ಅಗ್ರಹಾರ.ಟಿ 37-39, 42, 44, 47, 48, 50, 52-56, 58, 59,	25	25	30			350	3767	450	4844
342	ಅನುಪಹಳ್ಳಿ	12	12	15	125	1346	250	2691	300	3229
343	ಅಂಕೋನಹಳ್ಳಿ	17	17	25	125	1346	250	2691	300	3229
344	ಅತ್ತಿಬೆಲೆ	45	45	55	250	2691	350	3767	420	4521
345	ಅತ್ತಿಬೆಲೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 19, 20, 22, 23, 29-43, 44-49, 198, 199, 201, 203-205, 207-209, 220-222, 225-228,	65	65	85			550	5920	700	7535
346	ಅಮಾನಿ ಅರಳಗೆರೆ	13	15	17	125	1346	250	2691	300	3229
347	ಅರಸನಹಳ್ಳಿ	17	19	25	125	1346	250	2691	300	3229
348	ಅಯಿಮನಹಳ್ಳಿ	13	15	17	125	1346	250	2691	300	3229
349	ಕಾಶಿಪುರದ ಕಂಬದಬೀಡು	12	12	15	125	1346	250	2691	300	3229
350	ಕಾಶಿಪುರದ ಕಂಬದಬೀಡು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 13, 14-15	17	17	25			350	3767	500	5382
351	ಕೋಡಿಪುರ	15	15	17	125	1346	175	1884	220	2368
352	ಕದರನಪುರ	15	15	17	125	1346	175	1884	220	2368
353	ಕದರನಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1-3	25	25	30			250	2691	350	3767
354	ಕಂಬಳೀಪುರ	35	35	40	300	3229	600	6458	700	7535
355	ಕೆಂಪಾಪುರ	13	15	17	175	1884	300	3229	350	3767
356	ಕಮ್ಮಸಂದ್ರ	40	40	45	250	2691	350	3767	420	4521

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಮೀ	ತರ	ಭಾಗಾಯ್ತು	ಭೂಪರಿಮಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
357	ಕಮ್ಯುನಿಟಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 2, 4-6, 9, 39, 40, 43, 44, 46-52, 54, 105, 118, 119, 145, 147, 148, 157,	55	55	65			450	4844	550	5920
358	ಗಿಡ್ಡಪ್ಪಹಳ್ಳಿ	17	17	25	175	1884	350	3767	420	4521
359	ಗುಳಹಳ್ಳಿ	30	30	35	175	1884	350	3767	420	4521
360	ಗುಂಡ್ರಹಳ್ಳಿ	35	35	40	300	3229	450	4844	550	5920
361	ಗುಂಡ್ರಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 13, 15-17, 19,	45	45	50			550	5920	700	7535
362	ಚಿಕ್ಕಕುರುಬರಹಳ್ಳಿ	15	15	17	125	1346	250	2691	300	3229
363	ಚೇಮನಂದ್ರ	12	12	17	125	1346	250	2691	300	3229
364	ಚೇಮನಂದ್ರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 8, 9, 11, 12, 17, 19, 24, 38, 39,	17	17	25			350	3767	450	4844
365	ಚೌಡನಂದ್ರ	12	12	15	125	1346	250	2691	300	3229
366	ಚೌಡನಂದ್ರ 1, 2	17	17	20			350	3767	450	4844
367	ಚಿಕ್ಕಕೋಲಿಗ	25	25	30	125	1346	250	2691	300	3229
368	ಚಿಕ್ಕಕೋಲಿಗ 16-24, 58, 59 ,74, 81-83, 85, 94,	35	35	40			350	3767	450	4844
369	ಚಿಕ್ಕ ಅರಳಗೆರೆ	15	15	17	125	1346	250	2691	300	3229
370	ಚನ್ನಿಗರಾಯಪುರ	12	15	17	125	1346	250	2691	300	3229
371	ತೆನೆಯೂರು	26	30	35	250	2691	450	4844	550	5920
372	ತೆನೆಯೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 2, 18, 19, 23, 28, 30, 36, 37, 38, 40, 124,	45	45	50			550	5920	700	7535
373	ತಿಮ್ಮಪನಹಳ್ಳಿ	18	18	25	125	1346	250	2691	300	3229
374	ತಮ್ಮರಸನಹಳ್ಳಿ	30	30	35	300	3229	450	4844	550	5920
375	ತಮ್ಮರಸನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 3-9, 16, 17, 19, 20, 22-29, 31-38, 55, 56, 58,	55	55	65			550	5920	700	7535

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ ಎಕರೆಗೆ ರೂ. ಲಕ್ಷಗಳಲ್ಲಿ	ತರಿ ಎಕರೆಗೆ ರೂ. ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ. ಲಕ್ಷಗಳಲ್ಲಿ	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮಶಾಖಾ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
376	ತಿಮ್ಮಸಂದ್ರ	35	35	40	250	2691	450	4844	550	5920
377	ತಿಮ್ಮಸಂದ್ರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 29, 39, 42, 44, 49,	55	55	60			550	5920	700	7535
378	ದಿಂಬಹಳ್ಳಿ	12	12	17	125	1346	250	2691	300	3229
379	ದಿಂಬಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 10, 11, 30, 129,	17	17	20			350	3767	450	4844
380	ದೊಡ್ಡ ಅರಳಗೆರೆ	15	15	17	125	1346	250	2691	300	3229
381	ದೊಡ್ಡ ಅರಳಗೆರೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 27, 29, 31-34, 36, 52, 53, 54, 58, 59, 81, 82, 83, 85,	17	17	20			350	3767	500	5382
382	ದೊಡ್ಡಕೋಲಿಗ	25	25	30	175	1884	300	3229	350	3767
383	ದ್ಯಾವಸಂದ್ರ	15	15	17	125	1346	250	2691	300	3229
384	ದ್ಯಾವಸಂದ್ರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 43-47, 49, 51-53,	25	25	55			350	3767	500	5382
385	ದಾಸರತಿಮ್ಮನಹಳ್ಳಿ	15	15	17	125	1346	250	2691	300	3229
386	ನಲ್ಲಾಗಹಳ್ಳಿ	15	15	17	125	1346	250	2691	300	3229
387	ನಗೆರೇನಹಳ್ಳಿ	25	25	30	175	1884	350	3767	420	4521
388	ನಗೆರೇನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 2, 5, 6, 21, 22, 25, 26, 28, 49-51, 53-56, 58, 59, 63-65, 67, 69,	35	35	40			450	4844	550	5920
389	ಪುಲುಮಂಚಿ	17	17	25	60	646	125	1346	150	1615
390	ಬೆಂಡಿಗಾನಹಳ್ಳಿ	25	25	30	250	2691	350	3767	420	4521
391	ಬೆಂಡಿಗಾನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 36-40, 43-48, 71-73, 75, 98, 109, 111-119, 125,	35	35	45			450	4844	550	5920
392	ಬಾಲೇನಹಳ್ಳಿ	15	15	17	125	1346	1250	13455	300	3229

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಖುಷ್ಕಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
393	ಬೆಟ್ಟಹಳ್ಳಿ	17	17	25	125	1346	250	2691	300	3229
394	ಬೆಟ್ಟಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 4-8, 10, 11	25	25	30			350	3767	450	4844
395	ಬತ್ತಿಗಾನಹಳ್ಳಿ	17	17	25	125	1346	250	2691	300	3229
396	ಬಾಗಲೂರು	18	18	35	175	1884	300	3229	350	3767
397	ಬುವನಹಳ್ಳಿ	15	15	18	125	1346	250	2691	300	3229
398	ಬುವನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 26, 59, 62, 65,	25	25	30			350	3767	450	4844
399	ಬಾವಾಪುರ	17	17	25	125	1346	250	2691	300	3229
400	ಬಾವಾಪುರ 24, 35-39, 42, 43, 45-49, 51-53, 55,57-59,83-85,98,	30	30	35			350	3767	450	4844
401	ಬೇಗೂರು	35	25	35	125	1346	300	3229	350	3767
402	ಬೇಗೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 7, 10, 11, 25, 33-37, 50, 59, 159, 191,	30	30	40			400	4306	550	5920
403	ಭೀಮಕನಹಳ್ಳಿ	35	35	40	300	3229	450	4844	550	5920
404	ಭೀಮಕನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 33, 43, 44-47, 59, 70, 71, 74-79, 98, 101, 102, 107, 112, 113, 125, 172,	55	55	60			550	5920	700	7535
405	ಮಟಬಾರಲು	12	12	17	125	1346	250	2691	300	3229
406	ಮುತ್ತಕ್ಕದಹಳ್ಳಿ	12	12	18	125	1346	250	2691	300	3229
407	ಮುತ್ಸಂದ್ರ	18	19	25	125	1346	250	2691	300	3229
408	ಈಸ್ತೂರು	12	12	17	125	1346	250	2691	300	3229
409	ಈಸ್ತೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 96, 97, 99,	25	25	30			350	3767	500	5382
410	ಈಸ್ತೂರು ಅಮಾನಿಕೆರೆ	15	15	40	125	1346	250	2691	300	3229

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಪಿ.	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
411	ಈಸ್ತೂರು ಅಮಾನಿಕೆರೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 22, 23	17	17	25			350	3767	450	4844
412	ಎತ್ತಿನೋಡೆಯನಪುರ	17	17	25	125	1346	250	2691	300	3229
413	ಎತ್ತಿನೋಡೆಯನಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1-11, 20	30	30	35			350	3767	500	5382
414	ಯನಗುಂಟೆ	30	30	35	175	1884	350	3767	420	4521
415	ಯನಗುಂಟೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 11, 13-32, 43, 73, 121-127,	50	50	55			450	4844	600	6458
416	ಏಕರಾಜಪುರ	35	35	40	300	3229	550	5920	700	7535
417	ಏಕರಾಜಪುರ 16-20, 23, 32-36, 111, 112, 118, 119, 120, 124-127, 133-135	55	55	55			650	6997	800	8611
418	ರಾಂಪುರ	17	17	25	125	1346	250	2691	300	3229
419	ರಾಳಕುಂಟೆ	15	15	20	125	1346	250	2691	300	3229
420	ವಳಗೆರೆಪುರ	17	17	25	125	1346	250	2691	300	3229
421	ವೆಂಕಟೇಶಪುರ	15	15	17	125	1346	250	2691	300	3229
422	ವೆಂಕಟೇಶಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 7, 8, 16, 17, 20,	25	25	30			350	3767	450	4844
423	ವನಮನಹಳ್ಳಿ	15	15	17	125	1346	250	2691	300	3229
424	ಶಿವಪುರ	15	15	17	125	1346	250	2691	300	3229
425	ಶಶಿಮಾಕನಹಳ್ಳಿ	15	15	17	125	1346	250	2691	300	3229
426	ಶಶಿಮಾಕನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 17, 29, 30, 32, 33	25	25	30			350	3767	500	5382
427	ಶ್ರೀನಿವಾಸಪುರ	15	15	17	125	1346	250	2691	300	3229
428	ಶಾಂತನಪುರ	15	15	17	125	1346	250	2691	300	3229

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಮೀ.	ತರ.	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
429	ಶಾಂತನಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1-8, 10	17	17	25			350	3767	450	4844
430	ಶಿವದೇವನಹಳ್ಳಿ	17	17	25	125	1346	250	2691	300	3229
431	ಶಿವದೇವನಹಳ್ಳಿ 2, 3, 5-10, 12, 15, 22, 23,	25	25	30			350	3767	500	5382
432	ಸೂಲಿಬೆಲೆ	45	45	50	350	3767	600	6458	700	7535
433	ಸೂಲಿಬೆಲೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 4-10, 112, 123, 150-153, 158, 173-174, 182-183, 191, 193, 198, 211, 213, 243, 282, 294, 298, 304-309, 323-324, 326-331, 333, 336, 348-349, 358, 374-384, 390, 391, 409-411, 414, 419,	75	75	85			750	8073	900	9688
434	ಸಾದಪ್ಪನಹಳ್ಳಿ	25	25	35	125	1346	250	2691	300	3229
435	ಸೋಣ್ಣೆಬೈಚನಹಳ್ಳಿ	18	18	25	125	1346	250	2691	300	3229
436	ಸತ್ಯವಾರ ಎಂ.	19	17	25	125	1346	250	2691	300	3229
437	ಸೋಣ್ಣೆಹಳ್ಳಿಪುರ	30	30	35	125	1346	250	2691	300	3229
438	ಸೋಣ್ಣೆಹಳ್ಳಿಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 8, 60, 61, 65, 67, 70, 71,	45	45	55			350	3767	450	4844
439	ಸಿದ್ದೇನಹಳ್ಳಿ	15	15	17	125	1346	250	2691	300	3229
440	ಸಿದ್ದೇನಹಳ್ಳಿ 1-3, 5-13, 15, 16	17	17	25			350	3767	500	5382
441	ಹೊಸಹಳ್ಳಿ.ಇ	15	15	17	125	1346	250	2691	300	3229
442	ಹೊಸಹಳ್ಳಿ.ಇ 29, 107, 108, 150-153	17	17	25			350	3767	450	4844
443	ಹನಿಯೂರು	15	15	17	125	1346	250	2691	300	3229
444	ಹೊಸದಿಂಬಹಳ್ಳಿ	25	25	30	125	1346	250	2691	300	3229
445	ಹೊಸದಿಂಬಹಳ್ಳಿ 1	30	30	35			350	3767	500	5382
446	ಹಸಿಗಾಳ	30	30	35	250	2691	350	3767	400	4306

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಮೀ	ತರ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
447	ಹಸಿಗಾಳ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 31-37, 39, 43, 47-52, 76, 77, 80, 81, 84, 85, 105, 112, 116, 117, 119, 120, 121, 153, 154, 156, 157, 165, 166, 168, 169, 170, 171, 172	55	55	65			450	4844	650	6997
448	ಅಗ್ರಹಾರ ವಡ್ಡಹಳ್ಳಿ	18	18	25	125	1346	250	2691	300	3229
449	ಅಂಕೋನಹಳ್ಳಿ	15	15	18	125	1346	250	2691	300	3229
450	ಅಂಕೋನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 2, 3, 12, 13, 14,	25	25	30			350	3767	500	5382
451	ಅಗಸರಹಳ್ಳಿ	15	15	18	125	1346	250	2691	300	3229
452	ಕೆಂಬಳಿಗಾನಹಳ್ಳಿ	15	15	18	125	1346	250	2691	300	3229
453	ಕೆಂಬಳಿಗಾನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 9, 10, 15, 53, 54, 89, 91-93, 95, 96, 100	30	30	35			350	3767	500	5382
454	ಅರೆಹಳ್ಳಿ	18	18	25	125	1346	250	2691	300	3229
455	ಅರೆಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 35, 92, 93, 95, 96, 97, 110	25	25	30			350	3767	450	4844
456	ಕೋಳಾಳೆ ಚಿನ್ನೇನ್ನಹಳ್ಳಿ	18	18	25	125	1346	250	2691	300	3229
457	ಕರಪ್ಪನಹಳ್ಳಿ	30	30	35	250	2691	350	3767	400	4306
458	ಕರಪ್ಪನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 14, 16, 22, 33, 43, 61, 64, 71, 80, 91, 92, 94, 97, 108, 111, 112, 116, 126, 127, 129-132, 142, 146, 148, 155-157,	45	45	50			450	4844	550	5920
459	ಕೊಂಡ್ರಹಳ್ಳಿ	15	15	18	125	1346	250	2691	300	3229
460	ಕೊಂಡ್ರಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 15-17, 22, 25, 26,	25	25	30			350	3767	450	4844
461	ಕೊರಟೆ	15	15	18	125	1346	250	2691	300	3229

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
462	ಕೊರಟೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 2, 16, 18, 19, 23-26, 55, 56, 71, 72, 75, 77, 104, 106, 107, 109, 120, 122, 124, 128, 130-135, 154, 160-162, 165, 168, 169,	25	25	30			350	3767	450	4844
463	ಕಾಳಪ್ಪನಹಳ್ಳಿ	25	25	30	125	1346	250	2691	300	3229
464	ಕಾಳಪ್ಪನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 79, 80, 85, 92,	45	45	50			350	3767	450	4844
465	ಕಾರಹಳ್ಳಿ	25	25	30	125	1346	250	2691	300	3229
466	ಕೊರಡಹಳ್ಳಿ	15	15	18	125	1346	250	2691	300	3229
467	ಗುಳ್ಳೇನಹಳ್ಳಿ	15	15	18	125	1346	250	2691	300	3229
468	ಗುಳ್ಳೇನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 7, 43, 44, 49, 50, 56,	25	25	30			350	3767	450	4844
469	ಗಿಡ್ಡಹಳ್ಳಿ	15	15	18	125	1346	250	2691	300	3229
470	ಗುಂಡರಾಮನಹಳ್ಳಿ	15	15	18	125	1346	250	2691	300	3229
471	ಗಂಗಾಪುರ	85	80	95	400	4306	450	4844	600	6458
472	ಗಂಗಾಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 3, 8-14, 18-22, 25, 26, 27-29, 31, 33, 37, 38, 43-48, 58, 59, 96	110	110	125			550	5920	750	8073
473	ಗೊರವಿನಹಳ್ಳಿ	18	18	25	125	1346	250	2691	300	3229
474	ಗೆದ್ದಹಳ್ಳಿಪುರ	18	18	25	125	1346	250	2691	300	3229
475	ಗೆದ್ದಹಳ್ಳಿಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 48, 58, 59, 132-135	30	30	35			350	3767	450	4844
476	ಗುಡ್ಡದಚನ್ನೇನಹಳ್ಳಿ	18	18	25	125	1346	250	2691	300	3229
477	ಗುಂಡ್ರಹಳ್ಳಿ	15	18	18	125	1346	250	2691	300	3229
478	ಗುಂಡ್ರಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1-8, 12, 13, 28, 44,	25	25	30			350	3767	450	4844

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಪೈ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
479	ಗೇರಹಳ್ಳಿ	15	18	18	125	1346	250	2691	300	3229
480	ಗಡಿಗೇನಹಳ್ಳಿ	15	18	18	125	1346	250	2691	300	3229
481	ಚೊಕ್ಕಸಂದ್ರ	25	25	30	125	1346	250	2691	300	3229
482	ಚೊಕ್ಕಸಂದ್ರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 71, 72, 76, 77, 97, 98, 99, 104, 108, 110	35	35	40			350	3767	450	4844
483	ಚಿಕ್ಕೊಂಡಹಳ್ಳಿ	25	25	30	250	2691	350	3767	400	4306
484	ಚಿಕ್ಕೊಂಡಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 2, 7, 12, 13, 20, 21, 24, 28, 29, 30, 31, 32, 76, 77, 78, 81, 82, 84, 85, 121, 122, 123, 130, 133-136	35	35	45			450	4844	550	5920
485	ಚಿಕ್ಕನಹಳ್ಳಿ	25	25	30	175	1884	350	3767	400	4306
486	ಚಿಕ್ಕನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 28-33, 35, 38, 39, 45,	45	45	50			450	4844	500	5382
487	ಚಿನ್ನತಿಮ್ಮನಗೊಲ್ಲಹಳ್ಳಿ	20	18	20	125	1346	250	2691	300	3229
488	ಚಿನ್ನತಿಮ್ಮನಗೊಲ್ಲಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 24, 25, 28, 29, 30, 34, 35, 36,	30	30	35			350	3767	450	4844
489	ಚಿಕ್ಕಕೊರಟೆ	15	15	18	125	1346	250	2691	300	3229
490	ತರಬಹಳ್ಳಿ	35	25	30	300	3229	450	4844	550	5920
491	ತರಬಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 10, 12, 21, 23-30, 36, 40, 42, 65, 66, 71-76, 78,	45	45	50			550	5920	700	7535
492	ತಿಮ್ಮಸಂದ್ರ	15	15	18	125	1346	250	2691	300	3229
493	ತಾವರೆಕೆರೆ	85	90	100	350	3767	550	5920	700	7535
494	ತಾವರೆಕೆರೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 7, 8, 43-45, 47-50, 52, 53, 55, 56, 80, 81, 107, 108-113, 122, 130, 137-144, 145, 146, 150, 152-156, 158, 166, 168, 171, 173, 175-181, 186, 191-193, 206-210,	110	110	120			700	7535	900	9688

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಮೀ.	ತರ.	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
495	ದೊಡ್ಡಗಾನಹಳ್ಳಿ	15	15	18	125	1346	250	2691	300	3229
496	ದೊಡ್ಡಗಾನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 35, 36, 54, 57,	25	25	30			350	3767	500	5382
497	ದೊಡ್ಡರಾಮನಹಳ್ಳಿ	18	18	20	125	1346	250	2691	300	3229
498	ದಳಸಗೆರೆ	25	25	30	350	3767	350	3767	400	4306
499	ದಳಸಗೆರೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 107, 109-114, 116, 117, 118, 125, 126,	35	35	40			450	4844	550	5920
500	ದೊಡ್ಡದೇನಹಳ್ಳಿ	18	18	25	125	1346	300	3229	350	3767
501	ದೊಡ್ಡದೇನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 46, 47, 69-76,	25	25	30			550	5920	650	6997
502	ನಂದಗುಡಿ	30	30	35	300	3229	450	4844	550	5920
503	ನಂದಗುಡಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 3, 4, 9, 20-23, 28-30, 56, 74, 105, 113, 114, 118, 120, 126, 129	40	40	45			550	5920	700	7535
504	ನೆಲವಾಗಿಲು	15	15	18	175	1884	350	3767	300	3229
505	ನೆಲವಾಗಿಲು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 19, 80, 201, 202, 209	18	18	25			450	4844	550	5920
506	ಬಿಸನಹಳ್ಳಿ	15	15	18	125	1346	250	2691	300	3229
507	ಬಿಸನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 14, 15, 17, 23, 24, 35, 38	25	25	30			350	3767	450	4844
508	ಬೀರಹಳ್ಳಿ	25	25	30	175	1884	250	2691	300	3229
509	ಬನಹಳ್ಳಿ	30	30	35	250	2691	350	3767	400	4306
510	ಬನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1-3, 5-10, 16-18, 64, 66, 68-71, 73-77	45	45	50			450	4844	550	5920
511	ಬೈಲನರಸಾಪುರ	18	18	25	175	1884	350	3767	400	4306

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ ಎಕರೆಗೆ ರೂ. ಲಕ್ಷಗಳಲ್ಲಿ	ತರಿ ಎಕರೆಗೆ ರೂ. ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ. ಲಕ್ಷಗಳಲ್ಲಿ	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
512	ಬೈಲನರಸಾಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 29, 30, 34-37, 49, 56, 62, 71, 72, 81, 82,	30	30	35		0	450	4844	600	6458
513	ಬಂಡಹಳ್ಳಿ	15	15	18	175	1884	350	3767	400	4306
514	ಬಂಡಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 4, 6, 8, 10, 11, 19, 20, 22, 25, 69, 70, 72, 91, 99,	30	30	35			450	4844	550	5920
515	ಬಾಣಮಾಕನಹಳ್ಳಿ	45	45	50	350	3767	450	4844	550	5920
516	ಬಾಣಮಾಕನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 20, 22, 23, 24, 25, 31-34,	65	65	70			550	5920	700	7535
517	ಬೀಮಾಪುರ	18	18	25	125	1346	250	2691	300	3229
518	ಬೀಮಾಪುರ 143, 144, 154-156	35	35	40			350	3767	450	4844
519	ಮಲಿಯಪ್ಪನಹಳ್ಳಿ	15	15	18	125	1346	250	2691	300	3229
520	ಮಲಿಯಪ್ಪನಹಳ್ಳಿ 17, 19, 20, 22, 23, 25, 31, 32, 33, 34, 45, 46,	25	25	30			350	3767	450	4844
521	ಮುಮ್ಮಿನಹೊಸಹಳ್ಳಿ	25	25	30	125	1346	250	2691	300	3229
522	ಮುಮ್ಮಿನಹೊಸಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 5, 7-10, 22, 25-27, 30-38	35	35	40			350	3767	450	4844
523	ಮೋತಕದಹಳ್ಳಿ	25	25	30	125	1346	250	2691	300	3229
524	ಮೋತಕದಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 11, 16, 102-104, 124, 141,	35	35	40			350	3767	450	4844
525	ಮೇಡೂರು	18	18	25	125	1346	250	2691	300	3229
526	ಮೇಡೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 81-85	30	30	35			350	3767	450	4844
527	ಮಾರಸಂಡಹಳ್ಳಿ	18	18	25	125	1346	250	2691	300	3229
528	ಮಂಚಪನಹಳ್ಳಿ	35	35	40	250	2691	450	4844	550	5920
529	ಮಂಚಪನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 20-28, 37, 38, 40,	65	65	70			550	5920	700	7535

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
530	ಮುದ್ದನಹಳ್ಳಿ	18	15	18	125	1346	250	2691	300	3229
531	ಮುದ್ದನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 36-38	18	18	25			400	4306	550	5920
532	ಎತ್ತಿನೋಡೆಯರಪುರ	15	15	18	125	1346	250	2691	300	3229
533	ಎತ್ತಿನೋಡೆಯರಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 2, 11, 12, 49,	25	25	30			350	3767	450	4844
534	ಯಳಚಹಳ್ಳಿ	85	90	100	350	3767	450	4844	550	5920
535	ಯಳಚಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 44, 46-52, 68, 69, 74, 76-79, 116, 117, 119, 120, 121-122,	110	110	120			550	5920	650	6997
536	ಯಿಟ್ಟಸಂದ್ರ	18	18	30	125	1346	250	2691	300	3229
537	ಯಿಟ್ಟಸಂದ್ರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 28, 70-80, 82-84, 95,	30	30	35			350	3767	450	4844
538	ಯಶವಂತಪುರ	18	18	25	125	1346	250	2691	300	3229
539	ಲಿಂಗಾಪುರ	18	18	25	175	1884	350	3767	400	4306
540	ಲಿಂಗಾಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 10, 12, 14-16, 18, 19, 24-26, 28-30, 67-69,	30	30	35			450	4844	550	5920
541	ರಾಮಗೋವಿಂದಪುರ	15	15	18	125	1346	250	2691	300	3229
542	ರಾಮಗೋವಿಂದಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 5, 6, 11, 12, 14	25	25	30			350	3767	450	4844
543	ವೆಂಕಟಾಪುರ	45	45	50	250	2691	450	4844	550	5920
544	ವೆಂಕಟಾಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 9/1ಎ, 9/2ಎ, 9/3ಎ, 15	65	65	70			600	6458	750	8073
545	ಓಬಳಹಳ್ಳಿ	12	12	18	125	1346	250	2691	300	3229
546	ಶೆಟ್ಟಹಳ್ಳಿ ಡಿ.	25	25	30	180	1938	350	3767	400	4306

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮಶಾಖಾ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
547	ಶೆಟ್ಟಹಳ್ಳಿ ಡಿ. ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 2, 3, 11, 45-50,	35	35	40			450	4844	550	5920
548	ಶೆಟ್ಟಹಳ್ಳಿ ಕೆ.	18	18	18	180	1938	350	3767	400	4306
549	ಶಿವಾನಪುರ	25	25	30	180	1938	350	3767	400	4306
550	ಶಿವಾನಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 192, 193, 196, 197, 198, 199, 205, 206, 207,	35	35	40			450	4844	550	5920
551	ಸತ್ಯವಾರ.ಕೆ	30	30	35	180	1938	350	3767	400	4306
552	ಸತ್ಯವಾರ.ಕೆ 21, 22, 24-26, 28, 46-50, 52, 53, 56-58	40	40	45			450	4844	650	6997
553	ಸರಕನೂರು	15	15	18	125	1346	250	2691	300	3229
554	ಸರಕನೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 10, 11, 16, 21, 23-26, 28, 46-50, 53, 56, 57, 65, 67, 69, 87,	25	25	30			350	3767	450	4844
555	ಸರ್ಕಾರಿ ವಡ್ಡರಹಳ್ಳಿ	25	25	30	125	1346	250	2691	300	3229
556	ಸರ್ಕಾರಿ ವಡ್ಡರಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 23, 24, 25, 26,	35	35	40			350	3767	500	5382
557	ಸಿದ್ದನಹಳ್ಳಿ	35	25	30	125	1346	250	2691	300	3229
558	ಸತ್ತಿಗಾನಹಳ್ಳಿ	18	18	30	125	1346	250	2691	300	3229
559	ಸಿದ್ದಾಪುರ	15	15	18	125	1346	250	2691	300	3229
560	ಸಿದ್ದಾಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 4, 8, 9, 34, 41, 43, 44, 47, 48,	18	18	25			350	3767	450	4844
561	ಸೊಣ್ಣೆಕೆಂಪನಹಳ್ಳಿ	18	18	25	100	1076	125	1346	160	1722
562	ಹಿಂಡಿಗನಾಳ	25	25	30	250	2691	350	3767	300	3229
563	ಹಿಂಡಿಗನಾಳ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 21, 22, 35, 51, 52, 53, 54, 55, 56, 57, 58, 59, 60, 61, 77, 82, 97-99, 104/1, 104/2, 118, 130, 131, 133,	40	40	45		0	450	4844	550	5920

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಮೀ.	ತರ.	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
	135, 136, 137, 141. 150, 149, 151, 153-157, 164, 165, 172, 173, 177, 181, 189, 194, 196, 197, 198, 199, 218, 219, 220, 221, 223, 244, 245,									
564	ಹುಳುವನಹಳ್ಳಿ	18	18	25	125	1346	250	2691	300	3229
565	ಹೊಸಹಾರಡಿ	18	18	25	125	1346	250	2691	300	3229
566	ಹೊಸಹಳ್ಳಿ .ಎನ್.	15	15	18	175	1884	500	5382	400	4306
567	ಹೊಸಹಳ್ಳಿ .ಎನ್. ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 5, 6, 8, 9, 10, 22, 25, 26, 27, 30-38, 51, 52,	25	25	30			650	6997	800	8611
568	ಹೊಸವೆಂಕಟಾಪುರ	18	18	30	125	1346	250	2691	300	3229
569	ಹೊಸವೆಂಕಟಾಪುರ 9, 31 ರಿಂದ 38	30	30	35			360	3875	450	4844
570	ಹೆಡಕನಹಳ್ಳಿ	15	15	18	125	1346	250	2691	300	3229
571	ಹೆಡಕನಹಳ್ಳಿ 2, 3, 4, 9, 10, 31, 33, 35-37, 88, 89, 92-96, 98, 100, 138, 140, 141,	25	25	30			350	3767	500	5382
572	ಹೆತ್ತಕ್ಕಿ	18	18	25	125	1346	250	2691	300	3229
573	ಹೆತ್ತಕ್ಕಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 2, 4, 5, 6, 10, 11, 12, 13, 24-27, 30, 33, 37, 38,	25	25	30			350	3767	450	4844
574	ಹಳೇವೂರು	15	15	18	125	1346	250	2691	300	3229
575	ನಡುವಿನಪುರ	15	15	18	125	1346	125	1346	160	1722

ಅನುಗೊಂಡಹಳ್ಳಿ

576	ಅನುಗೊಂಡಹಳ್ಳಿ	35	35	45	400	4306	500	5382	600	6458
577	ಅನುಗೊಂಡಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 9, 25, 34, 37-39, 78-80, 84-88, 90-96, 101,	45	45	55			700	7535	850	9149
578	ಅರೇಹಳ್ಳಿ	40	40	50	250	2691	500	5382	620	6674
579	ಅರೇಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 14, 19, 20, 22, 23, 41, 42, 139	50	50	55			750	8073	950	10226

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
580	ಅಜ್ಜಿಗೊಂಡಹಳ್ಳಿ	40	45	50	300	3229	600	6458	700	7535
581	ಅಜ್ಜಿಗೊಂಡಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 38-42, 49-52,	50	50	55			850	9149	1000	10764
582	ಕಲ್ಕುಂಟೆ ಅಗ್ರಹಾರ	50	50	55	600	6458	500	5382	600	6458
583	ಕಲ್ಕುಂಟೆ ಅಗ್ರಹಾರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 3, 7, 23-26, 28, 34-37, 114, 115, 120-122, 170-172	70	70	80			700	7535	900	9688
584	ಕೋಟೂರು	35	35	40	350	3767	500	5382	600	6458
585	ಕೋಟೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 30, 34, 37, 42, 44-46, 49,	60	60	70			750	8073	950	10226
586	ಗಣಗಲೂರು	30	30	35	250	2691	350	3767	450	4844
587	ಗಣಗಲೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 55, 57, 73, 82, 87, 88, 90, 102	40	40	50			550	5920	750	8073
588	ಗುಂಡೂರು	30	30	40	125	1346	200	2153	250	2691
589	ಗುಳ್ಳಕಾಯಿಪುರ	40	40	45	300	3229	500	5382	600	6458
590	ಗುಳ್ಳಕಾಯಿಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 19, 21-30	50	50	55			750	8073	900	9688
591	ತತ್ತನೂರು	40	40	45	150	1615	275	2960	350	3767
592	ತಿರುಮಲಶೆಟ್ಟಿಹಳ್ಳಿ	70	70	80	350	3767	600	6458	800	8611
593	ತಿರುಮಲಶೆಟ್ಟಿಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 13-17, 21, 22, 24, 49, 51, 52, 82-85, 88,	100	100	120			850	9149	1000	10764
594	ತಿರುವರಂಗ	40	45	50	200	2153	400	4306	550	5920
595	ತಿರುವರಂಗ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 52-54, 56, 66-68, 71, 75, 76, 153, 154,	65	65	75			600	6458	800	8611
596	ತಿಮ್ಮಂಡಹಳ್ಳಿ	35	35	45	250	2691	350	3767	450	4844

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಪಿ.	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮಶಾಖಾ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
597	ತಿಮ್ಮಂಡಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 2, 21, 23, 24,	50	50	55			550	5920	700	7535
598	ದೇವನಗೊಂದಿಹೊಸ ಹಳ್ಳಿ	50	50	55	350	3767	550	5920	700	7535
599	ದೇವನಗೊಂದಿಹೊಸ ಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 5-7, 20-22, 24, 26, 27, 31, 32, 38, 39, 49-52, 54, 55, 90, 91, 100, 101, 108, 109, 111-116, 119, 120,	70	70	75			750	8073	950	10226
600	ದೇವನಗೊಂದಿ	50	50	55	350	3767	600	6458	750	8073
601	ದೇವನಗೊಂದಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 5-7, 20, 22, 26, 30, 38, 39, 49, 50, 51, 52, 54, 55, 90, 91, 100, 112, 113, 116, 119,	70	70	75			850	9149	1000	10764
602	ದೊಡ್ಡದುನ್ನಸಂದ್ರ	55	55	60	350	3767	600	6458	750	8073
603	ದೊಡ್ಡದುನ್ನಸಂದ್ರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 31, 33, 44, 45, 57, 59, 61, 118, 121,	75	75	80			850	9149	1050	11302
604	ದೇವಲಾಪುರ	50	50	55	350	3767	600	6458	750	8073
605	ದೇವಲಾಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 14, 16, 30, 32, 47, 60, 61, 63	70	70	75			850	9149	1000	10764
606	ನಾಗನಾಯಕನಕೋಟೆ	40	40	45	300	3229	500	5382	550	5920
607	ನಾಗನಾಯಕನಕೋಟೆ 7, 11	50	50	55			750	8073	900	9688
608	ನಾರಾಯಣಕೆರೆ	40	40	45	300	3229	450	4844	550	5920
609	ನಾರಾಯಣಕೆರೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 65-68, 79-82, 84-90, 93-95, 198, 204-207, 213, 224, 231, 233	50	50	55			650	6997	850	9149
610	ಬಾಣಾರಹಳ್ಳಿ	25	25	35	125	1346	250	2691	300	3229
611	ಬೈರಹಳ್ಳಿ	50	60	55	250	2691	350	3767	450	4844

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಮೀ	ತರ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
612	ಬೆಳ್ಳಿಕೆರೆ	35	35	40	300	3229	400	4306	460	4951
613	ಬೆಳ್ಳಿಕೆರೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 95, 97, 99,	60	60	65			650	6997	800	8611
614	ಬೋದನಹೊಸಹಳ್ಳಿ	35	35	45	300	3229	500	5382	600	6458
615	ಬೋದನಹೊಸಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 5, 10, 11, 74, 75, 79, 80-82, 91, 93, 144,	60	60	65			750	8073	950	10226
616	ಬ್ಯಾಲಹಳ್ಳಿ	25	25	30	250	2691	350	3767	450	4844
617	ಬ್ಯಾಲಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 14-16, 19,	38	38	45			550	5920	700	7535
618	ಬಸಬತ್ತನಹಳ್ಳಿ	25	25	50	200	2153	350	3767	450	4844
619	ಬಾಗೂರು	35	35	45	300	3229	400	4306	450	4844
620	ಬಾಗೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 2, 4, 55, 57, 103, 104, 106-109, 116, 125, 126,	50	50	55			600	6458	750	8073
621	ಮೇಡಹಳ್ಳಿ	30	30	35	250	2691	350	3767	450	4844
622	ಮೇಡಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 20, 24, 26, 27,	50	50	55			550	5920	700	7535
623	ಮಾರಂಗರೆ	50	50	100	250	2691	350	3767	450	4844
624	ಮುತ್ಯಂದ್ರ	35	35	45	300	3229	450	4844	550	5920
625	ಮುತ್ಕೂರು	30	30	35	300	3229	450	4844	550	5920
626	ಮುತ್ಕೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 150-152, 157-159	50	50	55			650	6997	800	8611
627	ಮುತ್ತಕ್ಕದಹಳ್ಳಿ	25	25	30	200	2153	300	3229	400	4306
628	ಮುತ್ತಕ್ಕದಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 11, 19	35	35	40			550	5920	750	8073
629	ಮೇಡಿಮಲ್ಲನಂದ್ರ	50	50	55	300	3229	550	5920	700	7535

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ ಎಕರೆಗೆ ರೂ. ಲಕ್ಷಗಳಲ್ಲಿ	ತರಿ ಎಕರೆಗೆ ರೂ. ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ. ಲಕ್ಷಗಳಲ್ಲಿ	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮಶಾಖಾ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
630	ಮೇಡಿಮಲ್ಲಸಂದ್ರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 3-5, 145, 147,	70	70	75			700	7535	900	9688
631	ಹೆಮ್ಮಂಡಹಳ್ಳಿ	40	40	45	250	2691	350	3767	450	4844
632	ಹೆಮ್ಮಂಡಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 14-18, 41, 51, 52, 54, 58,	50	45	55			550	5920	750	8073
633	ಯಡಹೊಂಡಹಳ್ಳಿ	35	35	80	250	2691	350	3767	450	4844
634	ಯಡಹೊಂಡಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 103-105	50	50	55			550	5920	750	8073
635	ಲಿಂಗದೀರಮಲ್ಲಸಂದ್ರ	35	35	40	250	2691	350	3767	450	4844
636	ಲಿಂಗದೀರಮಲ್ಲಸಂದ್ರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 41, 42, 44, 45,	50	50	55			550	5920	700	7535
637	ಓಲಾಪುರ	30	30	40	300	3229	450	4844	550	5920
638	ಓಲಾಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 37, 39, 40	60	60	65			650	6997	800	8611
639	ಶಿವಾನಪುರ	25	25	30	125	1346	250	2691	300	3229
640	ಸೋಮಲಾಪುರ	25	25	30	250	2691	350	3767	450	4844
641	ಸೋಮಲಾಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 2, 4, 6, 7, 9-13, 15, 58, 59, 62, 91,	40	40	50			550	5920	700	7535
642	ಸಮೇತನಹಳ್ಳಿ	60	60	65	350	3767	600	6458	700	7535
643	ಸಮೇತನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 20, 23, 24, 63-66, 69, 226, 227, 263	70	70	75			800	8611	1000	10764
644	ಸಿದ್ದನಪುರ	25	25	30	175	1884	350	3767	450	4844
645	ಹಂದೇನಹಳ್ಳಿ	30	30	35	350	3767	500	5382	600	6458
646	ಹಂದೇನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 121-125, 128, 132, 133	35	35	40			700	7535	900	9688

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
647	ಹಾರೋಹಳ್ಳಿ	45	45	45	350	3767	600	6458	750	8073

ಹೋಬಳಿ ಹೆಸರು: ಜಡಿಗೆನಹಳ್ಳಿ

648	ಅಪ್ಪಸಂದ್ರ	25	25	30	250	2691	350	3767	400	4306
649	ಅಪ್ಪಸಂದ್ರ 11, 12, 15, 18, 28, 30, 35, 36,	35	35	40			500	5382	650	6997
650	ಅಂಬಲೀಪುರ	20	17	25	125	1346	250	2691	300	3229
651	ಅಂಬಲೀಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 29-33, 35, 37	25	25	30			450	4844	600	6458
652	ಅಟ್ಟೂರು	90	90	100	250	2691	450	4844	550	5920
653	ಅಟ್ಟೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 2, 3, 4, 11, 12, 13, 14, 15, 16, 17, 21, 22, 23, 24, 75, 76, 77, 79, 80	110	120	140			700	7535	850	9149
654	ಅರಳೇಮಾಕನಹಳ್ಳಿ	25	25	30	250	2691	350	3767	450	4844
655	ಅರಳೇಮಾಕನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 6-10	30	30	35			500	5382	650	6997
656	ಅತ್ತಿವಟ್ಟ	90	90	110	250	2691	350	3767	500	5382
657	ಅತ್ತಿವಟ್ಟ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 3, 4, 43, 44	120	120	130			550	5920	700	7535
658	ಅಲಗೊಂಡನಹಳ್ಳಿ	25	25	30	125	1346	300	3229	350	3767
659	ಕರಿಬೀರನ ಹೊಸಹಳ್ಳಿ	30	30	35	175	1884	300	3229	350	3767
660	ಕರಿಬೀರನ ಹೊಸಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 61, 64, 65	40	40	45			500	5382	700	7535
661	ಕುರುಬರ ಗೊಲ್ಲಹಳ್ಳಿ	30	30	35	250	2691	400	4306	520	5597
662	ಕೋಡಿಹಳ್ಳಿ	25	25	30	125	1346	250	2691	300	3229
663	ಕೋಡಿಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 15, 17, 19, 25-27, 34, 39, 40,	30	30	35			450	4844	600	6458

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
664	ಕಾಮಾರಸನಹಳ್ಳಿ	30	30	35	250	2691	350	3767	400	4306
665	ಕಾಮಾರಸನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 2, 7, 9, 20-24, 29, 30, 40, 41,	40	40	45			450	4844	650	6997
666	ಕಣೇಕಲ್ಲು	35	35	40	250	2691	450	4844	550	5920
667	ಕಣೇಕಲ್ಲು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 17-19, 22-24, 96, 112-114, 117-119, 124, 125, 142, 144, 145	55	55	70			600	6458	700	7535
668	ಕಟ್ಟಗೇನಹಳ್ಳಿ	35	35	40	300	3229	450	4844	550	5920
669	ಕಟ್ಟಗೇನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 3, 4, 12, 28, 32, 35, 36, 40, 41, 44, 75, 81, 85, 87, 93, 94, 98, 101-103,	55	55	65			600	6458	750	8073
670	ಖಾಜಿಹೊಸಹಳ್ಳಿ	20	17	25	125	1346	250	2691	300	3229
671	ಖಾಜಿಹೊಸಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 2-4, 7, 10-12, 26, 27, 32, 34, 36, 40-42, 45-49, 50, 51, 62, 63, 77-79, 83-86,	30	30	35			500	5382	750	8073
672	ಕಾಚರಕನಹಳ್ಳಿ	30	30	35	125	1346	350	3767	400	4306
673	ಕಾಚರಕನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 25-29	40	40	45			550	5920	750	8073
674	ಗೊಣಕನಹಳ್ಳಿ	30	30	35	300	3229	450	4844	550	5920
675	ಗೊಣಕನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 49, 50, 98, 99, 101, 103-109, 114,	40	40	45			600	6458	750	8073
676	ಗೂಗುಟ್ಟಹಳ್ಳಿ	25	25	30	125	1346	250	2691	300	3229
677	ಗೋವಿಂದಪುರ	20	17	25	250	2691	350	3767	450	4844
678	ಗೋವಿಂದಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 71, 99	25	25	30			550	5920	700	7535
679	ಗೊಟ್ಟಿಪುರ	45	45	50	125	1346	350	3767	450	4844

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ ಎಕರೆಗೆ ರೂ. ಲಕ್ಷಗಳಲ್ಲಿ	ತರಿ ಎಕರೆಗೆ ರೂ. ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ. ಲಕ್ಷಗಳಲ್ಲಿ	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
680	ಗೊಟ್ಟಿಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 49, 50, 62, 75, 76	70	70	80			450	4844	600	6458
681	ಗುಳ್ಳಕಾಯಿಪುರ	15	12	20	125	1346	250	2691	300	3229
682	ಚಿಕ್ಕನಲ್ಲಾ	20	17	25	125	1346	250	2691	300	3229
683	ಚಿಕ್ಕನಲ್ಲಾ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 12	25	25	30			350	3767	450	4844
684	ಚಿಕ್ಕತಗ್ಗಲಿ	12	12	20	125	1346	250	2691	300	3229
685	ಚಿನ್ನಂಡಹಳ್ಳಿ	25	25	30	125	1346	250	2691	300	3229
686	ಚಿನ್ನಂಡಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 24, 26-29,	40	40	45			350	3767	450	4844
687	ಚಂದ್ರಪುರ	25	25	30	250	2691	350	3767	400	4306
688	ಚಂದ್ರಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 13-16	35	35	40			450	4844	550	5920
689	ಚನ್ನಾಪುರ	30	30	35	300	3229	450	4844	600	6458
690	ಚನ್ನಾಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 2, 5, 6, 7-8, 10-15,	45	45	50			550	5920	750	8073
691	ಜಡಿಗೇನಹಳ್ಳಿ	40	40	45	350	3767	600	6458	750	8073
692	ಜಡಿಗೇನಹಳ್ಳಿ 5-11, 13, 14, 18-21, 54, 56, 58-60, 62, 66-68, 72, 73, 75, 76, 78, 81, 83,	60	60	65			750	8073	950	10226
693	ಜಿನ್ನಾಗರ	40	40	45	300	3229	550	5920	750	8073
694	ಜಿನ್ನಾಗರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 26, 27, 31-33, 36, 37, 94-97, 135-138, 141, 143	55	55	60			750	8073	900	9688
695	ತಿಂಡ್ಲು	25	25	30	250	2691	350	3767	450	4844
696	ತಿಂಡ್ಲು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 21, 37, 87, 102	30	30	35			450	4844	650	6997

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
697	ತವಟಹಳ್ಳಿ	25	25	30	250	2691	350	3767	420	4521
698	ತವಟಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 57, 60, 61	35	35	40			450	4844	600	6458
699	ತಿರಟಹಳ್ಳಿ	35	35	40	300	3229	450	4844	600	6458
700	ತಿರಟಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 7, 8, 55, 60-62, 65, 70	45	45	50			650	6997	880	9472
701	ತಿಮ್ಮಾಪುರ	20	17	25	125	1346	250	2691	300	3229
702	ತರಬಹಳ್ಳಿ	35	35	45	300	3229	600	6458	750	8073
703	ತರಬಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 23,10-38	45	45	55			750	8073	900	9688
704	ತಗ್ಗಲಿಹೊಸಹಳ್ಳಿ	20	17	35	125	1346	250	2691	300	3229
705	ತಗ್ಗಲಿಹೊಸಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 34-37	25	25	30			350	3767	450	4844
706	ದೊಡ್ಡನಲ್ಲಾಲ	25	25	30	125	1346	250	2691	300	3229
707	ದೊಡ್ಡದಾಸರಹಳ್ಳಿ	35	35	40	300	3229	450	4844	550	5920
708	ದೊಡ್ಡದಾಸರಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 92, 94, 95	45	45	50			600	6458	750	8073
709	ದೊಡ್ಡನಲ್ಲೂರಹಳ್ಳಿ	30	30	35	250	2691	450	4844	550	5920
710	ದೊಡ್ಡನಲ್ಲೂರಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 10-13, 15, 20-23, 37, 39, 141, 142, 146	45	45	50			550	5920	750	8073
711	ದೇವಶಿಟ್ಟಹಳ್ಳಿ	25	25	30	250	2691	400	4306	550	5920
712	ದೇವಶಿಟ್ಟಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 8-14, 43-45, 59, 60, 64, 65,	40	40	45			600	6458	750	8073
713	ದೊಡ್ಡತಗಲಿ	12	12	17	125	1346	250	2691	300	3229
714	ದೇವರಗೊಲ್ಲಹಳ್ಳಿ	25	25	30	125	1346	250	2691	300	3229

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
715	ದೇವರಗೊಲ್ಲಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 3-10, 12, 13, 24, 25, 27	40	40	45			350	3767	550	5920
716	ದೊಡ್ಡದೇನಹಳ್ಳಿ	20	17	25	125	1346	250	2691	300	3229
717	ದಬ್ಬಗುಂಟೆ	20	17	25	125	1346	250	2691	300	3229
718	ನಿಡಘಟ್ಟ	45	45	50	250	2691	450	4844	600	6458
719	ನಿಡಘಟ್ಟ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 69, 70, 101, 103, 104, 105, 107, 108, 111, 112,	65	65	70			650	6997	800	8611
720	ನಕ್ಕನಹಳ್ಳಿ	25	25	30	125	1346	250	2691	300	3229
721	ನಕ್ಕನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 28-30, 38, 39, 41, 44,	35	35	40			350	3767	500	5382
722	ಪೂಜಾರಾಮಾನಹಳ್ಳಿ	65	65	70	250	2691	450	4844	600	6458
723	ಪೂಜಾರಾಮಾನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 14-16, 18, 19-20, 22, 23, 24-29, 32, 33,	85	85	100			550	5920	700	7535
724	ಪರಮನಹಳ್ಳಿ	25	25	30	125	1346	250	2691	300	3229
725	ಪರಮನಹಳ್ಳಿ 97, 98, 104, 106-108, 141, 142, 144,	35	35	40			350	3767	500	5382
726	ಬೆಳವಂಗಲ	20	17	25	125	1346	250	2691	300	3229
727	ಬೆಳವಂಗಲ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 27-29	30	30	35			360	3875	450	4844
728	ಭಕ್ತಗೊಂಡಹಳ್ಳಿ	17	17	25	125	1346	250	2691	300	3229
729	ಭಕ್ತಗೊಂಡಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 3	25	25	30			360	3875	450	4844
730	ಬಿಸನಹಳ್ಳಿ	30	30	35	250	2691	450	4844	600	6458
731	ಬಿಸನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 82, 84, 89, 90, 111, 112,	40	40	45			600	6458	800	8611
732	ಬೇಚಾರಕ್ ಬನಹಳ್ಳಿ	12	12	17	125	1346	250	2691	300	3229

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಪಿ.	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
733	ಬೇಚಾರಕ್ ಬನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 51-53	17	17	25			360	3875	460	4951
734	ಬೊಮ್ಮನಬಂಡೆ	17	17	25	125	1346	250	2691	300	3229
735	ಬೊಮ್ಮನಬಂಡೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 4, 5, 8, 14-16, 21-24, 39-42, 68, 70,	35	35	40			360	3875	460	4951
736	ಬಸಭತ್ತನಹಳ್ಳಿ	12	12	17	125	1346	250	2691	300	3229
737	ಬನಹಳ್ಳಿ	15	15	17	125	1346	250	2691	300	3229
738	ಬನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 51-53	30	30	35			360	3875	460	4951
739	ಮಟ್ಟಹಳ್ಳಿ	15	15	17	125	1346	250	2691	300	3229
740	ಮಟ್ಟಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 59, 62, 63, 69	17	17	25			360	3875	460	4951
741	ಮುಗಬಾಳ	85	90	95	300	3229	450	4844	600	6458
742	ಮುಗಬಾಳ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 3, 5, 12, 15-17, 49, 51, 52, 53, 54, 61, 64, 83-90, 93, 110, 111, 113, 114, 120, 121, 122-129, 131-135, 140, 193, 194, 195	110	120	130			550	5920	750	8073
743	ಮಾಕನಹಳ್ಳಿ	30	30	35	125	1346	450	4844	600	6458
744	ಮಾಕನಹಳ್ಳಿ 56, 57, 126, 127, 129, 130, 133, 134, 137, 138, 140-142, 145-147, 149,	45	45	50			600	6458	800	8611
745	ಮುಗಬಾಳಹೊಸಹಳ್ಳಿ	45	45	50	250	2691	450	4844	600	6458
746	ಮುಗಬಾಳಹೊಸಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 4-6, 9, 11-14, 22, 23, 25, 26, 2	65	65	70			550	5920	800	8611
747	ಮೈಲಾಪುರ	45	45	55	250	2691	450	4844	600	6458
748	ಮೈಲಾಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 20, 21, 31, 32, 33, 43-46, 51-54, 56, 63, 64, 66, 69, 70, 71, 75,	65	65	75			600	6458	800	8611

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಪಿ.	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
749	ಮಾರ್ಕಂಡಹಳ್ಳಿ	25	25	30	250	2691	350	3767	400	4306
750	ಮಾರ್ಕಂಡಹಳ್ಳಿ 1-3, 5-7, 9, 15, 16, 18-22, 31,	45	45	55			450	4844	650	6997
751	ಇಂಜನಹಳ್ಳಿ	12	12	17	125	1346	250	2691	600	6458
752	ಇಂಜನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 33, 46-49	17	17	25			360	3875	800	8611
753	ವೀರಾಪುರ	17	17	25	125	1346	250	2691	300	3229
754	ವೀರಾಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 3-5, 9-12	30	30	35			360	3875	500	5382
755	ವೆಳಗೆರೆಪುರ	25	25	30	200	2153	250	2691	300	3229
756	ವೆಳಗೆರೆಪುರ 28-34, 54, 55	45	45	50			360	3875	450	4844
757	ಓರೋಹಳ್ಳಿ	17	17	22	120	1292	250	2691	300	3229
758	ಓರೋಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 24-27, 45-48.	30	30	35			360	3875	450	4844
759	ವಡಿಗೇನಹಳ್ಳಿ	25	25	30	120	1292	250	2691	300	3229
760	ವಡಿಗೇನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 81, 84, 85	35	35	40			350	3767	450	4844
761	ವಾಗಟ ಅಗ್ರಹಾರ	40	40	45	250	2691	600	6458	750	8073
762	ವಾಗಟ ಅಗ್ರಹಾರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 20-28, 58, 74, 75, 77, 89-91, 96, 99-101, 104-106, 108, 109,	55	55	60			700	7535	900	9688
763	ವಾಗಟ	40	40	45	250	2691	600	6458	700	7535
764	ವಾಗಟ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 72, 80, 81, 83, 85-88, 103-107, 153-157, 160, 161, 163, 165, 171, 172,	55	55	60			700	7535	900	9688
765	ಉಮ್ಮಲು	25	25	30	60	646	125	1346	150	1615

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಮೀ	ತರ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
766	ಸೋಲೂರು	17	17	30	250	2691	450	4844	550	5920
767	ಸೋಲೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 47, 56, 57, 75, 92, 115, 124,	30	30	35			550	5920	750	8073
768	ಸಿದ್ದನಪುರ	17	17	25	125	1346	175	1884	650	6997
769	ಹುಣಸೇಹಳ್ಳಿ	17	17	25	175	1884	250	2691	300	3229
770	ಹುಣಸೇಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 4, 5, 32, 36, 38	30	30	35			350	3767	450	4844
771	ಹರಳೂರು	35	35	40	275	2960	400	4306	420	4521
772	ಹರಳೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 9, 50, 52, 54,	55	55	60			550	5920	650	6997
773	ಹೊಣಚನಹಳ್ಳಿ	25	25	30	175	1884	350	3767	400	4306
774	ಹೊಣಚನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 13, 18-20, 25, 27, 30, 31, 45, 47, 48, 50, 59,	35	35	40			450	4844	600	6458
775	ಹಲಸಿನಕಾಯಿಪುರ	15	17	17	125	1346	250	2691	300	3229
776	ವಿಜಾಪುರ @ ಬಿಜಾಪುರ	35	35	40	250	2691	450	4844	550	5920
777	ವಿಜಾಪುರ @ ಬಿಜಾಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 6-8, 10-12,	45	45	50			550	5920	700	7535
778	ಯಳಚಾಮನಹಳ್ಳಿ	30	30	35	125	1346	250	2691	300	3229
779	ಹೆಂಡ್ರಿಕಾಯಿಗುಡ್ಡಿ	40	40	50	175	1884	350	3767	400	4306

ಸೂಲಿಬೆಲೆ

780	ಅಗ್ರಹಾರ.ಟಿ	17	20	25	125	1346	250	2691	300	3229
781	ಅಗ್ರಹಾರ.ಟಿ 37-39, 42, 44, 47, 48, 50, 52-56, 58, 59,	25	25	30			350	3767	450	4844
782	ಅನುಪಹಳ್ಳಿ	12	12	15	125	1346	250	2691	300	3229

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
783	ಅಂಕೋನಹಳ್ಳಿ	17	17	25	125	1346	250	2691	300	3229
784	ಅತ್ತಿಬೆಲೆ	45	45	55	250	2691	350	3767	420	4521
785	ಅತ್ತಿಬೆಲೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 19, 20, 22, 23, 29-43, 44-49, 198, 199, 201, 203-205, 207-209, 220-222, 225-228,	65	65	85			550	5920	700	7535
786	ಅಮಾನಿ ಅರಳಗೆರೆ	13	15	17	125	1346	250	2691	300	3229
787	ಅರಸನಹಳ್ಳಿ	17	19	25	125	1346	250	2691	300	3229
788	ಅಯಿಮನಹಳ್ಳಿ	13	15	17	125	1346	250	2691	300	3229
789	ಕಾಶಿಪುರದ ಕಂಬದಬೀಡು	12	12	15	125	1346	250	2691	300	3229
790	ಕಾಶಿಪುರದ ಕಂಬದಬೀಡು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 13, 14-15	17	17	25			350	3767	500	5382
791	ಕೋಡಿಪುರ	15	15	17	125	1346	175	1884	220	2368
792	ಕದರನಪುರ	15	15	17	125	1346	175	1884	220	2368
793	ಕದರನಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1-3	25	25	30			250	2691	350	3767
794	ಕಂಬಳೀಪುರ	35	35	40	300	3229	600	6458	700	7535
795	ಕೆಂಪಾಪುರ	13	15	17	175	1884	300	3229	350	3767
796	ಕಮ್ಮಸಂದ್ರ	40	40	45	250	2691	350	3767	420	4521
797	ಕಮ್ಮಸಂದ್ರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 2, 4-6, 9, 39, 40, 43, 44, 46-52, 54, 105, 118, 119, 145, 147, 148, 157,	55	55	65			450	4844	550	5920
798	ಗಿಡ್ಡಪ್ಪಹಳ್ಳಿ	17	17	25	175	1884	350	3767	420	4521
799	ಗುಳಹಳ್ಳಿ	30	30	35	175	1884	350	3767	420	4521
800	ಗುಂಡ್ರಹಳ್ಳಿ	35	35	40	300	3229	450	4844	550	5920

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಪಿ.	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
801	ಗುಂಡ್ರಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 13, 15-17, 19,	45	45	50			550	5920	700	7535
802	ಚಿಕ್ಕಕುರುಬರಹಳ್ಳಿ	15	15	17	125	1346	250	2691	300	3229
803	ಚೇಮಸಂದ್ರ	12	12	17	125	1346	250	2691	300	3229
804	ಚೇಮಸಂದ್ರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 8, 9, 11, 12, 17, 19, 24, 38, 39,	17	17	25			350	3767	450	4844
805	ಚೌಡಸಂದ್ರ	12	12	15	125	1346	250	2691	300	3229
806	ಚೌಡಸಂದ್ರ 1, 2	17	17	20			350	3767	450	4844
807	ಚಿಕ್ಕಕೋಲಿಗ	25	25	30	125	1346	250	2691	300	3229
808	ಚಿಕ್ಕಕೋಲಿಗ 16-24, 58, 59 ,74, 81-83, 85, 94,	35	35	40			350	3767	450	4844
809	ಚಿಕ್ಕ ಅರಳಗೆರೆ	15	15	17	125	1346	250	2691	300	3229
810	ಚನ್ನಿಗರಾಯಪುರ	12	15	17	125	1346	250	2691	300	3229
811	ತೆನೆಯೂರು	26	30	35	250	2691	450	4844	550	5920
812	ತೆನೆಯೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 2, 18, 19, 23, 28, 30, 36, 37, 38, 40, 124,	45	45	50			550	5920	700	7535
813	ತಿಮ್ಮಪನಹಳ್ಳಿ	18	18	25	125	1346	250	2691	300	3229
814	ತಮ್ಮರಸನಹಳ್ಳಿ	30	30	35	300	3229	450	4844	550	5920
815	ತಮ್ಮರಸನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 3-9, 16, 17, 19, 20, 22-29, 31-38, 55, 56, 58,	55	55	65			550	5920	700	7535
816	ತಿಮ್ಮಸಂದ್ರ	35	35	40	250	2691	450	4844	550	5920
817	ತಿಮ್ಮಸಂದ್ರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 29, 39, 42, 44, 49,	55	55	60			550	5920	700	7535
818	ದಿಂಬಹಳ್ಳಿ	12	12	17	125	1346	250	2691	300	3229
819	ದಿಂಬಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 10, 11, 30, 129,	17	17	20			350	3767	450	4844

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಮೀ	ತರ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
820	ದೊಡ್ಡ ಅರಳಗೆರೆ	15	15	17	125	1346	250	2691	300	3229
821	ದೊಡ್ಡ ಅರಳಗೆರೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 27, 29, 31-34, 36, 52, 53, 54, 58, 59, 81, 82, 83, 85,	17	17	20			350	3767	500	5382
822	ದೊಡ್ಡಕೋಲಿಗ	25	25	30	175	1884	300	3229	350	3767
823	ದ್ಯಾವಸಂದ್ರ	15	15	17	125	1346	250	2691	300	3229
824	ದ್ಯಾವಸಂದ್ರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 43-47, 49, 51-53,	25	25	55			350	3767	500	5382
825	ದಾಸರತಿಮ್ಮನಹಳ್ಳಿ	15	15	17	125	1346	250	2691	300	3229
826	ನಲ್ಲಾಗಹಳ್ಳಿ	15	15	17	125	1346	250	2691	300	3229
827	ನಗೆರೇನಹಳ್ಳಿ	25	25	30	175	1884	350	3767	420	4521
828	ನಗೆರೇನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 2, 5, 6, 21, 22, 25, 26, 28, 49-51, 53-56, 58, 59, 63-65, 67, 69,	35	35	40			450	4844	550	5920
829	ಪುಲುಮಂಚಿ	17	17	25	60	646	125	1346	150	1615
830	ಬೆಂಡಿಗಾನಹಳ್ಳಿ	25	25	30	250	2691	350	3767	420	4521
831	ಬೆಂಡಿಗಾನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 36-40, 43-48, 71-73, 75, 98, 109, 111-119, 125,	35	35	45			450	4844	550	5920
832	ಬಾಲೇನಹಳ್ಳಿ	15	15	17	125	1346	1250	13455	300	3229
833	ಬೆಟ್ಟಹಳ್ಳಿ	17	17	25	125	1346	250	2691	300	3229
834	ಬೆಟ್ಟಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 4-8, 10, 11	25	25	30			350	3767	450	4844
835	ಬತ್ತಿಗಾನಹಳ್ಳಿ	17	17	25	125	1346	250	2691	300	3229
836	ಬಾಗಲೂರು	18	18	35	175	1884	300	3229	350	3767
837	ಬುವನಹಳ್ಳಿ	15	15	18	125	1346	250	2691	300	3229

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ ಎಕರೆಗೆ ರೂ. ಲಕ್ಷಗಳಲ್ಲಿ	ತರಿ ಎಕರೆಗೆ ರೂ. ಲಕ್ಷಗಳಲ್ಲಿ	ಭಾಗಾಯ್ತು ಎಕರೆಗೆ ರೂ. ಲಕ್ಷಗಳಲ್ಲಿ	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
838	ಬುವನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 26, 59, 62, 65,	25	25	30			350	3767	450	4844
839	ಬಾವಾಪುರ	17	17	25	125	1346	250	2691	300	3229
840	ಬಾವಾಪುರ 24, 35-39, 42, 43, 45-49, 51-53, 55,57-59,83-85,98,	30	30	35			350	3767	450	4844
841	ಬೇಗೂರು	35	25	35	125	1346	300	3229	350	3767
842	ಬೇಗೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 7, 10, 11, 25, 33-37, 50, 59, 159, 191,	30	30	40			400	4306	550	5920
843	ಭೀಮಕೃಷ್ಣಹಳ್ಳಿ	35	35	40	300	3229	450	4844	550	5920
844	ಭೀಮಕೃಷ್ಣಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 33, 43, 44-47, 59, 70, 71, 74-79, 98, 101, 102, 107, 112, 113, 125, 172,	55	55	60			550	5920	700	7535
845	ಮಟಬಾರಲು	12	12	17	125	1346	250	2691	300	3229
846	ಮುತ್ತಕ್ಕದಹಳ್ಳಿ	12	12	18	125	1346	250	2691	300	3229
847	ಮುತ್ತನ್ನ	18	19	25	125	1346	250	2691	300	3229
848	ಈಸ್ತೂರು	12	12	17	125	1346	250	2691	300	3229
849	ಈಸ್ತೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 96, 97, 99,	25	25	30			350	3767	500	5382
850	ಈಸ್ತೂರು ಅಮಾನಿಕೆರೆ	15	15	40	125	1346	250	2691	300	3229
851	ಈಸ್ತೂರು ಅಮಾನಿಕೆರೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 22, 23	17	17	25			350	3767	450	4844
852	ಎತ್ತಿನೋಡೆಯನಪುರ	17	17	25	125	1346	250	2691	300	3229
853	ಎತ್ತಿನೋಡೆಯನಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1-11, 20	30	30	35			350	3767	500	5382
854	ಯನಗುಂಟೆ	30	30	35	175	1884	350	3767	420	4521

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
855	ಯನಗುಂಟೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 11, 13-32, 43, 73, 121-127,	50	50	55			450	4844	600	6458
856	ಏಕರಾಜಪುರ	35	35	40	300	3229	550	5920	700	7535
857	ಏಕರಾಜಪುರ 16-20, 23, 32-36, 111, 112, 118, 119, 120, 124-127, 133-135	55	55	55			650	6997	800	8611
858	ರಾಂಪುರ	17	17	25	125	1346	250	2691	300	3229
859	ರಾಳಕುಂಟೆ	15	15	20	125	1346	250	2691	300	3229
860	ವೆಳಗೆರೆಪುರ	17	17	25	125	1346	250	2691	300	3229
861	ವೆಂಕಟೇಶಪುರ	15	15	17	125	1346	250	2691	300	3229
862	ವೆಂಕಟೇಶಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 7, 8, 16, 17, 20,	25	25	30			350	3767	450	4844
863	ವನಮನಹಳ್ಳಿ	15	15	17	125	1346	250	2691	300	3229
864	ಶಿವಪುರ	15	15	17	125	1346	250	2691	300	3229
865	ಶಶಿಮಾಕನಹಳ್ಳಿ	15	15	17	125	1346	250	2691	300	3229
866	ಶಶಿಮಾಕನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 17, 29, 30, 32, 33	25	25	30			350	3767	500	5382
867	ಶ್ರೀನಿವಾಸಪುರ	15	15	17	125	1346	250	2691	300	3229
868	ಶಾಂತನಪುರ	15	15	17	125	1346	250	2691	300	3229
869	ಶಾಂತನಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1-8, 10	17	17	25			350	3767	450	4844
870	ಶಿವದೇವನಹಳ್ಳಿ	17	17	25	125	1346	250	2691	300	3229
871	ಶಿವದೇವನಹಳ್ಳಿ 2, 3, 5-10, 12, 15, 22, 23,	25	25	30			350	3767	500	5382
872	ಸೂಲಿಬೆಲೆ	45	45	50	350	3767	600	6458	700	7535

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಪಿ.	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
873	ಸೂಲಿಬೆಲೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 4-10, 112, 123, 150-153, 158, 173-174, 182-183, 191, 193, 198, 211, 213, 243, 282, 294, 298, 304-309, 323-324, 326-331, 333, 336, 348-349, 358, 374-384, 390, 391, 409-411, 414, 419,	75	75	85			750	8073	900	9688
874	ಸಾದಪ್ಪನಹಳ್ಳಿ	25	25	35	125	1346	250	2691	300	3229
875	ಸೋಣ್ಣೆಬೈಚನಹಳ್ಳಿ	18	18	25	125	1346	250	2691	300	3229
876	ಸತ್ಯವಾರ ಎಂ.	19	17	25	125	1346	250	2691	300	3229
877	ಸೋಣ್ಣಹಳ್ಳಿಮರ	30	30	35	125	1346	250	2691	300	3229
878	ಸೋಣ್ಣಹಳ್ಳಿಮರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 8, 60, 61, 65, 67, 70, 71,	45	45	55			350	3767	450	4844
879	ಸಿದ್ದೇನಹಳ್ಳಿ	15	15	17	125	1346	250	2691	300	3229
880	ಸಿದ್ದೇನಹಳ್ಳಿ 1-3, 5-13, 15, 16	17	17	25			350	3767	500	5382
881	ಹೊಸಹಳ್ಳಿ-ಇ	15	15	17	125	1346	250	2691	300	3229
882	ಹೊಸಹಳ್ಳಿ-ಇ 29, 107, 108, 150-153	17	17	25			350	3767	450	4844
883	ಹನಿಯೂರು	15	15	17	125	1346	250	2691	300	3229
884	ಹೊಸದಿಂಬಹಳ್ಳಿ	25	25	30	125	1346	250	2691	300	3229
885	ಹೊಸದಿಂಬಹಳ್ಳಿ 1	30	30	35			350	3767	500	5382
886	ಹಸಿಗಾಳ	30	30	35	250	2691	350	3767	400	4306
887	ಹಸಿಗಾಳ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 31-37, 39, 43, 47-52, 76, 77, 80, 81, 84, 85, 105, 112, 116, 117, 119,120, 121, 153, 154, 156, 157, 165, 166, 168, 169, 170, 171, 172	55	55	65			450	4844	650	6997

ನಂದಗುಡಿ

889	ಅಗ್ರಹಾರ ವಡ್ಡಹಳ್ಳಿ	18	18	25	125	1346	250	2691	300	3229
890	ಅಂಕೋನಹಳ್ಳಿ	15	15	18	125	1346	250	2691	300	3229

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಮೀ	ತರ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
891	ಅಂಕೋನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 2, 3, 12, 13, 14,	25	25	30			350	3767	500	5382
892	ಅಗಸರಹಳ್ಳಿ	15	15	18	125	1346	250	2691	300	3229
893	ಕೆಂಬಳಿಗಾನಹಳ್ಳಿ	15	15	18	125	1346	250	2691	300	3229
894	ಕೆಂಬಳಿಗಾನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 9, 10, 15, 53, 54, 89, 91-93, 95, 96, 100	30	30	35			350	3767	500	5382
895	ಅರೆಹಳ್ಳಿ	18	18	25	125	1346	250	2691	300	3229
896	ಅರೆಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 35, 92, 93, 95, 96, 97, 110	25	25	30			350	3767	450	4844
897	ಕೋಳಾಳೆ ಚಿನ್ನೇನಹಳ್ಳಿ	18	18	25	125	1346	250	2691	300	3229
898	ಕರಪ್ಪನಹಳ್ಳಿ	30	30	35	250	2691	350	3767	400	4306
899	ಕರಪ್ಪನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 14, 16, 22, 33, 43, 61, 64, 71, 80, 91, 92, 94, 97, 108, 111, 112, 116, 126, 127, 129-132, 142, 146, 148, 155-157,	45	45	50			450	4844	550	5920
900	ಕೊಂಡ್ರಹಳ್ಳಿ	15	15	18	125	1346	250	2691	300	3229
901	ಕೊಂಡ್ರಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 15-17, 22, 25, 26,	25	25	30			350	3767	450	4844
902	ಕೊರಟ	15	15	18	125	1346	250	2691	300	3229
903	ಕೊರಟ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 2, 16, 18, 19, 23-26, 55, 56, 71, 72, 75, 77, 104, 106, 107, 109, 120, 122, 124, 128, 130-135, 154, 160-162, 165, 168, 169,	25	25	30			350	3767	450	4844
904	ಕಾಳಪ್ಪನಹಳ್ಳಿ	25	25	30	125	1346	250	2691	300	3229
905	ಕಾಳಪ್ಪನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 79, 80, 85, 92,	45	45	50			350	3767	450	4844

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಮಿ.	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
906	ಕಾರಹಳ್ಳಿ	25	25	30	125	1346	250	2691	300	3229
907	ಕೊರಡಹಳ್ಳಿ	15	15	18	125	1346	250	2691	300	3229
908	ಗುಳ್ಳೇನಹಳ್ಳಿ	15	15	18	125	1346	250	2691	300	3229
909	ಗುಳ್ಳೇನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 7, 43, 44, 49, 50, 56,	25	25	30			350	3767	450	4844
910	ಗಿಡ್ಡಹಳ್ಳಿ	15	15	18	125	1346	250	2691	300	3229
911	ಗುಂಡರಾಮನಹಳ್ಳಿ	15	15	18	125	1346	250	2691	300	3229
912	ಗಂಗಾಪುರ	85	80	95	400	4306	450	4844	600	6458
913	ಗಂಗಾಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 3, 8-14, 18-22, 25, 26, 27-29, 31, 33, 37, 38, 43-48, 58, 59, 96	110	110	125			550	5920	750	8073
914	ಗೊರವಿನಹಳ್ಳಿ	18	18	25	125	1346	250	2691	300	3229
915	ಗೆದ್ದಹಳ್ಳಿಪುರ	18	18	25	125	1346	250	2691	300	3229
916	ಗೆದ್ದಹಳ್ಳಿಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 48, 58, 59, 132-135	30	30	35			350	3767	450	4844
917	ಗುಡ್ಡದಚನ್ನೇನಹಳ್ಳಿ	18	18	25	125	1346	250	2691	300	3229
918	ಗುಂಡ್ರಹಳ್ಳಿ	15	18	18	125	1346	250	2691	300	3229
919	ಗುಂಡ್ರಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1-8, 12, 13, 28, 44,	25	25	30			350	3767	450	4844
920	ಗೇರಹಳ್ಳಿ	15	18	18	125	1346	250	2691	300	3229
921	ಗಡಿಗೇನಹಳ್ಳಿ	15	18	18	125	1346	250	2691	300	3229
922	ಚೊಕ್ಕಸಂದ್ರ	25	25	30	125	1346	250	2691	300	3229
923	ಚೊಕ್ಕಸಂದ್ರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 71, 72, 76, 77, 97, 98, 99, 104, 108, 110	35	35	40			350	3767	450	4844

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿಷಿ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮಶಾಖಾ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
924	ಚಿಕ್ಕೊಂಡಹಳ್ಳಿ	25	25	30	250	2691	350	3767	400	4306
925	ಚಿಕ್ಕೊಂಡಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 2 ,7 , 12, 13, 20, 21, 24, 28, 29, 30, 31, 32, 76, 77, 78, 81, 82, 84, 85, 121, 122, 123, 130, 133-136	35	35	45			450	4844	550	5920
926	ಚಿಕ್ಕನಹಳ್ಳಿ	25	25	30	175	1884	350	3767	400	4306
927	ಚಿಕ್ಕನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 28-33, 35, 38, 39, 45,	45	45	50			450	4844	500	5382
928	ಚಿನ್ನತಿಮ್ಮನಗೊಲ್ಲಹಳ್ಳಿ	20	18	20	125	1346	250	2691	300	3229
929	ಚಿನ್ನತಿಮ್ಮನಗೊಲ್ಲಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 24, 25, 28, 29, 30, 34, 35, 36,	30	30	35			350	3767	450	4844
930	ಚಿಕ್ಕಕೊರಟೆ	15	15	18	125	1346	250	2691	300	3229
931	ತರಬಹಳ್ಳಿ	35	25	30	300	3229	450	4844	550	5920
932	ತರಬಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 10, 12, 21, 23-30, 36, 40, 42, 65, 66, 71-76, 78,	45	45	50			550	5920	700	7535
933	ತಿಮ್ಮಸಂದ್ರ	15	15	18	125	1346	250	2691	300	3229
934	ತಾವರೆಕೆರೆ	85	90	100	350	3767	550	5920	700	7535
935	ತಾವರೆಕೆರೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 7, 8, 43-45, 47-50, 52, 53, 55, 56, 80, 81, 107, 108-113, 122, 130, 137-144, 145, 146, 150, 152-156, 158, 166, 168, 171, 173, 175-181, 186, 191-193, 206-210,	110	110	120			700	7535	900	9688
936	ದೊಡ್ಡಗಾನಹಳ್ಳಿ	15	15	18	125	1346	250	2691	300	3229
937	ದೊಡ್ಡಗಾನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 35, 36, 54, 57,	25	25	30			350	3767	500	5382
938	ದೊಡ್ಡರಾಮನಹಳ್ಳಿ	18	18	20	125	1346	250	2691	300	3229

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಮಿ.	ತರ.	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
939	ದಳಸಗೆರೆ	25	25	30	350	3767	350	3767	400	4306
940	ದಳಸಗೆರೆ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 107, 109-114, 116, 117, 118, 125, 126,	35	35	40			450	4844	550	5920
941	ದೊಡ್ಡದೇನಹಳ್ಳಿ	18	18	25	125	1346	300	3229	350	3767
942	ದೊಡ್ಡದೇನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 46, 47, 69-76,	25	25	30			550	5920	650	6997
943	ನಂದಗುಡಿ	30	30	35	300	3229	450	4844	550	5920
944	ನಂದಗುಡಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 3, 4, 9, 20-23, 28-30, 56, 74, 105, 113, 114, 118, 120, 126, 129	40	40	45			550	5920	700	7535
945	ನೆಲವಾಗಿಲು	15	15	18	175	1884	350	3767	300	3229
946	ನೆಲವಾಗಿಲು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 19, 80, 201, 202, 209	18	18	25			450	4844	550	5920
947	ಬಿಸನಹಳ್ಳಿ	15	15	18	125	1346	250	2691	300	3229
948	ಬಿಸನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 14, 15, 17, 23, 24, 35, 38	25	25	30			350	3767	450	4844
949	ಬೀರಹಳ್ಳಿ	25	25	30	175	1884	250	2691	300	3229
950	ಬನಹಳ್ಳಿ	30	30	35	250	2691	350	3767	400	4306
951	ಬನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1-3, 5-10, 16-18, 64, 66, 68-71, 73-77	45	45	50			450	4844	550	5920
952	ಬೈಲನರಸಾಪುರ	18	18	25	175	1884	350	3767	400	4306
953	ಬೈಲನರಸಾಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 29, 30, 34-37, 49, 56, 62, 71, 72, 81, 82,	30	30	35		0	450	4844	600	6458
954	ಬಂಡಹಳ್ಳಿ	15	15	18	175	1884	350	3767	400	4306
955	ಬಂಡಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 4, 6, 8, 10, 11, 19, 20, 22, 25, 69, 70, 72, 91, 99,	30	30	35			450	4844	550	5920

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಮಿ.	ತರ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
956	ಬಾಣಮಾಕನಹಳ್ಳಿ	45	45	50	350	3767	450	4844	550	5920
957	ಬಾಣಮಾಕನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 20, 22, 23, 24, 25, 31-34,	65	65	70			550	5920	700	7535
958	ಬೀಮಾಪುರ	18	18	25	125	1346	250	2691	300	3229
959	ಬೀಮಾಪುರ 143, 144, 154-156	35	35	40			350	3767	450	4844
960	ಮಲಿಯಪ್ಪನಹಳ್ಳಿ	15	15	18	125	1346	250	2691	300	3229
961	ಮಲಿಯಪ್ಪನಹಳ್ಳಿ 17, 19, 20, 22, 23, 25, 31, 32, 33, 34, 45, 46,	25	25	30			350	3767	450	4844
962	ಮುಮ್ಮಿನಹೊಸಹಳ್ಳಿ	25	25	30	125	1346	250	2691	300	3229
963	ಮುಮ್ಮಿನಹೊಸಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 5, 7-10, 22, 25-27, 30-38	35	35	40			350	3767	450	4844
964	ಮೋತಕದಹಳ್ಳಿ	25	25	30	125	1346	250	2691	300	3229
965	ಮೋತಕದಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 11, 16, 102-104, 124, 141,	35	35	40			350	3767	450	4844
966	ಮೇಡೂರು	18	18	25	125	1346	250	2691	300	3229
967	ಮೇಡೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 81-85	30	30	35			350	3767	450	4844
968	ಮಾರಸಂಡಹಳ್ಳಿ	18	18	25	125	1346	250	2691	300	3229
969	ಮಂಚಪನಹಳ್ಳಿ	35	35	40	250	2691	450	4844	550	5920
970	ಮಂಚಪನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 20-28, 37, 38, 40,	65	65	70			550	5920	700	7535
971	ಮುದ್ದನಹಳ್ಳಿ	18	15	18	125	1346	250	2691	300	3229
972	ಮುದ್ದನಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 36-38	18	18	25			400	4306	550	5920
973	ಎತ್ತಿನೋಡೆಯರಪುರ	15	15	18	125	1346	250	2691	300	3229

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಮೀ.	ತರ.	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
974	ಎತ್ತಿನೋಡೆಯರಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 2, 11, 12, 49,	25	25	30			350	3767	450	4844
975	ಯಳಚಹಳ್ಳಿ	85	90	100	350	3767	450	4844	550	5920
976	ಯಳಚಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 44, 46-52, 68, 69, 74, 76-79, 116, 117, 119, 120, 121-122,	110	110	120			550	5920	650	6997
977	ಯಿಟ್ಟಸಂದ್ರ	18	18	30	125	1346	250	2691	300	3229
978	ಯಿಟ್ಟಸಂದ್ರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 28, 70-80, 82-84, 95,	30	30	35			350	3767	450	4844
979	ಯಶವಂತಪುರ	18	18	25	125	1346	250	2691	300	3229
980	ಲಿಂಗಾಪುರ	18	18	25	175	1884	350	3767	400	4306
981	ಲಿಂಗಾಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 10, 12, 14-16, 18, 19, 24-26, 28-30, 67-69,	30	30	35			450	4844	550	5920
982	ರಾಮಗೋವಿಂದಪುರ	15	15	18	125	1346	250	2691	300	3229
983	ರಾಮಗೋವಿಂದಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 5, 6, 11, 12, 14	25	25	30			350	3767	450	4844
984	ವೆಂಕಟಾಪುರ	45	45	50	250	2691	450	4844	550	5920
985	ವೆಂಕಟಾಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 9/1ಎ, 9/2ಎ, 9/3ಎ, 15	65	65	70			600	6458	750	8073
986	ಓಬಳಹಳ್ಳಿ	12	12	18	125	1346	250	2691	300	3229
987	ಶೆಟ್ಟಹಳ್ಳಿ ಡಿ.	25	25	30	180	1938	350	3767	400	4306
988	ಶೆಟ್ಟಹಳ್ಳಿ ಡಿ. ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 2, 3, 11, 45-50,	35	35	40			450	4844	550	5920
989	ಶೆಟ್ಟಹಳ್ಳಿ ಕೆ.	18	18	18	180	1938	350	3767	400	4306
990	ಶಿವಾನಪುರ	25	25	30	180	1938	350	3767	400	4306

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಮೀ	ತರ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮೀಣ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
991	ಶಿವಾನುಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 192, 193, 196, 197, 198, 199, 205, 206, 207,	35	35	40			450	4844	550	5920
992	ಸತ್ಯವಾರ.ಕೆ	30	30	35	180	1938	350	3767	400	4306
993	ಸತ್ಯವಾರ.ಕೆ 21, 22, 24-26, 28, 46-50, 52, 53, 56-58	40	40	45			450	4844	650	6997
994	ಸರಕನೂರು	15	15	18	125	1346	250	2691	300	3229
995	ಸರಕನೂರು ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 10, 11, 16, 21, 23-26, 28, 46-50, 53, 56, 57, 65, 67, 69, 87,	25	25	30			350	3767	450	4844
996	ಸರ್ಕಾರಿ ವಡ್ಡರಹಳ್ಳಿ	25	25	30	125	1346	250	2691	300	3229
997	ಸರ್ಕಾರಿ ವಡ್ಡರಹಳ್ಳಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 23, 24, 25, 26,	35	35	40			350	3767	500	5382
998	ಸಿದ್ದನಹಳ್ಳಿ	35	25	30	125	1346	250	2691	300	3229
999	ಸತ್ತಿಗಾನಹಳ್ಳಿ	18	18	30	125	1346	250	2691	300	3229
1000	ಸಿದ್ದಾಪುರ	15	15	18	125	1346	250	2691	300	3229
1001	ಸಿದ್ದಾಪುರ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 4, 8, 9, 34, 41, 43, 44, 47, 48,	18	18	25			350	3767	450	4844
1002	ಸೊಣ್ಣೆಕೆಂಪನಹಳ್ಳಿ	18	18	25	100	1076	125	1346	160	1722
1003	ಹಿಂಡಿಗನಾಳ	25	25	30	250	2691	350	3767	300	3229
1004	ಹಿಂಡಿಗನಾಳ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 21, 22, 35, 51, 52, 53, 54, 55, 56, 57, 58, 59, 60, 61, 77, 82, 97-99, 104/1, 104/2, 118, 130, 131, 133, 135, 136, 137, 141, 150, 149, 151, 153-157, 164, 165, 172, 173, 177, 181, 189, 194, 196, 197, 198, 199, 218, 219, 220, 221, 223, 244, 245,	40	40	45		0	450	4844	550	5920
1005	ಹುಳುವನಹಳ್ಳಿ	18	18	25	125	1346	250	2691	300	3229

ಕ್ರ. ಸಂ.	ಗ್ರಾಮದ/ಪ್ರದೇಶ/ರಸ್ತೆಯ ಹೆಸರು	ಮಿ.ಮೀ	ತರಿ	ಭಾಗಾಯ್ತು	ಭೂಪರಿವರ್ತಿತ/ಇತರೆ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವಸತಿ ನಿವೇಶನ ದರ					
					ಗ್ರಾಮಶಾಖಾ		ಪರಿವರ್ತಿತ ಲೇಔಟ್		ಹೊಸಕೋಟೆ/ ನಗರಾಭಿವೃದ್ಧಿ ಪ್ರಾಧಿಕಾರಿಗಳು ಅನುಮೋದಿತ ಲೇಔಟ್	
					ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ	ಪ್ರತಿ ಚದರ ಅಡಿ ರೂ.ಗಳಲ್ಲಿ	ಪ್ರತಿ ಚದರ ಮೀಟರ್ ರೂ.ಗಳಲ್ಲಿ
1	2	3	4	5	6	7	8	9	10	11
1006	ಹೊಸಹಾರಡಿ	18	18	25	125	1346	250	2691	300	3229
1007	ಹೊಸಹಳ್ಳಿ .ಎನ್.	15	15	18	175	1884	500	5382	400	4306
1008	ಹೊಸಹಳ್ಳಿ .ಎನ್. ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 1, 5, 6, 8, 9, 10, 22, 25, 26, 27, 30-38, 51, 52,	25	25	30			650	6997	800	8611
1009	ಹೊಸವೆಂಕಟಾಪುರ	18	18	30	125	1346	250	2691	300	3229
1010	ಹೊಸವೆಂಕಟಾಪುರ 9, 31 ರಿಂದ 38	30	30	35			360	3875	450	4844
1011	ಹೆಡಕನಹಳ್ಳಿ	15	15	18	125	1346	250	2691	300	3229
1012	ಹೆಡಕನಹಳ್ಳಿ 2, 3, 4, 9, 10, 31, 33, 35-37, 88, 89, 92-96, 98, 100, 138, 140, 141,	25	25	30			350	3767	500	5382
1013	ಹೆತ್ತಕ್ಕಿ	18	18	25	125	1346	250	2691	300	3229
1014	ಹೆತ್ತಕ್ಕಿ ಮುಖ್ಯ ರಸ್ತೆಗೆ ಸೇರಿರುವ ಸರ್ವೆ ನಂಬರುಗಳು 2, 4, 5, 6, 10, 11, 12, 13, 24-27, 30, 33, 37, 38,	25	25	30			350	3767	450	4844
1015	ಹಳೇವೂರು	15	15	18	125	1346	250	2691	300	3229
1016	ನಡುವಿನಪುರ	15	15	18	125	1346	125	1346	160	1722

ಅಧ್ಯಕ್ಷರು, ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು ಇವರ ಆದೇಶದ ಮೇರೆಗೆ,

ಭೋಜ್ಯನಾಯ್ಕ

ಕಾರ್ಯದರ್ಶಿ

ಕೇಂದ್ರ ಮೌಲ್ಯ ಮಾಪನ ಸಮಿತಿ, ಬೆಂಗಳೂರು.

ವಿಶೇಷ ರಾಜ್ಯ ಪತ್ರಿಕೆ

ಭಾಗ - III	ಬೆಂಗಳೂರು, ಬುಧವಾರ, ಸೆಪ್ಟೆಂಬರ್ ೨೯, ೨೦೧೪ (ಕಾರ್ತಿಕ ೭, ಶಕ ವರ್ಷ ೧೯೩೬)	ನಂ. ೬೬೩
Part - III	Bangalore, Wednesday, September 29, 2014 (Karthika 7, Shaka Varsha 1936)	No. 663

ಲೋಕೋಪಯೋಗಿ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಲೋಇ:209:ಸೇಸಕಿ:2014, ಬೆಂಗಳೂರು, ದಿನಾಂಕ: 27-10-2014

ಲೋಕೋಪಯೋಗಿ ಮತ್ತು ಜಲ ಸಂಪನ್ಮೂಲ ಇಲಾಖೆಯ ಸಹಾಯಕ ಇಂಜಿನಿಯರ್ ವೃಂದದ ಜೇಷ್ಠತಾ ಪಟ್ಟಿಯನ್ನು ದಿನಾಂಕ 1-1-1980 ರಿಂದ 31-12-2004ಕ್ಕೆ ಕೊನೆಗೊಂಡಂತೆ ಸಂಖ್ಯೆ ಲೋಇ:98:ಸೇಸಕಿ:2008 ದಿನಾಂಕ 15-11-2010ರ ಅಧಿಸೂಚನೆಯಲ್ಲಿ ಪ್ರಕಟಿಸಿದ್ದು ಸದರಿ ಅಧಿಸೂಚನೆಯು ಕರ್ನಾಟಕ ರಾಜ್ಯ ಪತ್ರ (ವಿಶೇಷ ಪತ್ರಿಕೆ)ದಲ್ಲಿ ದಿನಾಂಕ 22-11-2010ರಂದು ಪ್ರಕಟಗೊಂಡಿರುತ್ತದೆ.

ಸರ್ಕಾರದ ಎಲ್ಲಾ ಇಲಾಖೆಗಳಲ್ಲಿ ಬಾಕಿ ಇದ್ದ ಬ್ಯಾಕ್‌ಲಾಗ್ ಹುದ್ದೆಗಳನ್ನು ಭರ್ತಿ ಮಾಡುವ ಸಂಬಂಧ The Karnataka Civil Services (Unfilled vacancies reserved for persons belonging to the Schedule Castes and the Schedule Tribes) Special Recruitment) Rules 2001 ರ ನಿಯಮಾವಳಿಯು ದಿನಾಂಕ 22-11-2001ರಂದು ಜಾರಿಗೆ ಬಂದಿರುತ್ತದೆ. ಲೋಕೋಪಯೋಗಿ ಇಲಾಖೆ, ಜಲಸಂಪನ್ಮೂಲ ಇಲಾಖೆ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಗಳಲ್ಲಿ ಸಹಾಯಕ ಇಂಜಿನಿಯರ್ ವೃಂದದಲ್ಲಿ ಗುರುತಿಸಲಾಗಿದ್ದ 846 ಮತ್ತು ಕಿರಿಯ ಇಂಜಿನಿಯರ್ ವೃಂದದಲ್ಲಿ ಗುರುತಿಸಲಾಗಿದ್ದ 501 ಬ್ಯಾಕ್‌ಲಾಗ್ ಇಂಜಿನಿಯರ್ ಹುದ್ದೆಗಳನ್ನು ಸದರಿ ನಿಯಮಾವಳಿ ಮೇರೆಗೆ ಭರ್ತಿ ಮಾಡದೇ 2003-2004ನೇ ಸಾಲಿನಲ್ಲಿ ಪ್ರಥಮತ: ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡು ತದನಂತರ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿದ್ದ 803 ಸಹಾಯಕ ಇಂಜಿನಿಯರ್ ಹಾಗೂ 476 ಕಿರಿಯ ಇಂಜಿನಿಯರ್‌ಗಳ ಸೇವೆಯನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ:ಪಿಡಬ್ಲ್ಯೂಡಿ:120:ಸೇಸಕಿ:2005 ದಿನಾಂಕ: 4-5-2005ರಲ್ಲಿ ಪ್ರಕಟಿಸಿರುವಂತೆ The Karnataka Civil Services (Absorption of persons appointed on contract basis against backlog vacancies in the category of Assistant Engineers and Junior Engineers in the department of Public Works Engineering, Water Resources and Rural Development and Panchayat Raj) (Special) Rules 2005ರನ್ವಯ ವಿಲೀನಗೊಳಿಸಲಾಗಿರುತ್ತದೆ.

ಈ ಸಂಬಂಧ ವಿಲೀನಾತಿ ಆದೇಶವನ್ನು ಕರ್ನಾಟಕ ಆಡಳಿತ ನ್ಯಾಯಮಂಡಳಿಯು ಅರ್ಜಿ ಸಂಖ್ಯೆ 6258/03ರಲ್ಲಿ ದಿನಾಂಕ 25-5-2009ರಂದು ಅಸಿಂಧುಗೊಳಿಸಿ 2001ರ ವಿಶೇಷ ನೇಮಕಾತಿ ನಿಯಮಗಳಡಿ ನೇಮಕಾತಿ ಮಾಡಲು ಆದೇಶಿಸಿರುತ್ತದೆ. ಸದರಿ ಆದೇಶವನ್ನು ಸರ್ಕಾರ ಹಾಗೂ ಭಾದಿತ್ ಇಂಜಿನಿಯರ್‌ಗಳು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು ಮಾನ್ಯ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ 15314-15378/09 ಮತ್ತು 23707/09ರ ಮತ್ತಿತರ ಪ್ರಕರಣಗಳಲ್ಲಿ ದಿನಾಂಕ 13-7-2012 ರಂದು ತೀರ್ಪು ನೀಡಿ ಕರ್ನಾಟಕ ಆಡಳಿತ ನ್ಯಾಯಮಂಡಳಿಯ ದಿನಾಂಕ 25-5-2009ರ ತೀರ್ಪನ್ನು ಎತ್ತಿ ಹಿಡಿದು ರಿಟ್ ಅರ್ಜಿಗಳನ್ನು ವಜಾಗೊಳಿಸಿರುತ್ತದೆ. ಸದರಿ ಆದೇಶವನ್ನು ಸರ್ಕಾರ ಮತ್ತು ಸೇವಾ ನಿರತ ಇಂಜಿನಿಯರ್‌ಗಳು ಸರ್ವೋಚ್ಚ ನ್ಯಾಯಾಲಯದಲ್ಲಿ ಎಸ್.ಎಲ್.ಪಿ.1916-3582/2013 ಮತ್ತಿತರ ಪ್ರಕರಣಗಳಲ್ಲಿ ಪ್ರಶ್ನಿಸಿದ್ದು ಮಾನ್ಯ ಸರ್ವೋಚ್ಚ ನ್ಯಾಯಾಲಯವು ದಿನಾಂಕ 13-7-2012ರ ಉಚ್ಚ ನ್ಯಾಯಾಲಯದ ತೀರ್ಪಿಗೆ ತಡೆಯಾಜ್ಞೆ ನೀಡಿರುತ್ತದೆ. ಪ್ರಕರಣವು ಪ್ರಸ್ತುತ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುತ್ತದೆ.

ಮೇಲ್ಕಂಡಂತೆ ಬ್ಯಾಕ್‌ಲಾಗ್ ಇಂಜಿನಿಯರ್‌ಗಳ ಪ್ರಕರಣ ನ್ಯಾಯಾಲಯಗಳಲ್ಲಿ ಬಾಕಿ ಇದ್ದ ಕಾರಣ ದಿನಾಂಕ 31-12-2004ರ ನಂತರ ಸಹಾಯಕ ಇಂಜಿನಿಯರ್ ವೃಂದದ ಜೇಷ್ಠತಾ ಪಟ್ಟಿಯನ್ನು ಇದುವರೆವಿಗೂ ಪ್ರಕಟಿಸದೇ ಇದ್ದು ಮುಂದಿನ ಹುದ್ದೆಗಳಿಗೆ ಮುಂಬಡ್ತಿಯಲ್ಲಿ ಕಲ್ಪಿಸಿರುವ ಮೀಸಲಾತಿಯನ್ವಯ ಅರ್ಹ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳು ದಿನಾಂಕ:31-12-2004ರಲ್ಲಿದ್ದಂತೆ ಪ್ರಕಟಿಸಿದ ಜೇಷ್ಠತಾ ಪಟ್ಟಿಯಲ್ಲಿ ಪರಿಸಮಾಪ್ತಿಯಾಗಿರುತ್ತಾರೆ.

ಮೇಲೆ ತಿಳಿಸಿದ ಕಾರಣಗಳಿಂದ ಬ್ಯಾಕ್‌ಲಾಗ್ ಇಂಜಿನಿಯರ್‌ಗಳ ನೇಮಕಾತಿಗೆ ಸಂಬಂಧಿಸಿದಂತೆ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ನೀಡುವ ಅಂತಿಮ ತೀರ್ಪಿಗೆ ಒಳಪಟ್ಟು ಬ್ಯಾಕ್‌ಲಾಗ್ ಇಂಜಿನಿಯರ್‌ಗಳು ಸೇರಿದಂತೆ ಹಾಗೂ ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಕಲ್ಪಿಸಿರುವ ಅವಕಾಶದಂತೆ, ಕಿರಿಯ ಇಂಜಿನಿಯರ್ ಹುದ್ದೆಯಿಂದ ಸಹಾಯಕ ಇಂಜಿನಿಯರ್ ಹುದ್ದೆಗೆ ವರ್ಗಾವಣೆ ಮೂಲಕ ನೇಮಕ ಹೊಂದಿರುವ ಸಹಾಯಕ ಇಂಜಿನಿಯರ್‌ಗಳ ಜೇಷ್ಠತೆಯನ್ನು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ವಿಭಾಗ-1ರ ಪದೋನ್ನತಿಗೆ ಮಾತ್ರ ಪರಿಗಣಿಸಲು ಕಿರಿಯ ಇಂಜಿನಿಯರ್ ಹುದ್ದೆಯಲ್ಲಿ ಸಲ್ಲಿಸಿದ 1/3ನೇ ಭಾಗದಷ್ಟು ಅಥವಾ ಗರಿಷ್ಠ 4 ವರ್ಷದ ಸೇವಾ ಅವಧಿಯನ್ನು ಸಹಾಯಕ ಇಂಜಿನಿಯರ್ ವೃಂದದ ಸೇವಾ ಜೇಷ್ಠತೆಗೆ ನಿಗದಿ ಪಡಿಸಬೇಕಾಗದ ಪ್ರಕರಣಗಳು ಹಾಗೂ ದಿನಗೂಲಿಯಿಂದ ಸಕ್ರಮಗೊಂಡಿರುವ ಸಹಾಯಕ ಇಂಜಿನಿಯರ್‌ಗಳ ಜೇಷ್ಠತೆಯನ್ನು 10 ವರ್ಷಗಳ ಸೇವೆಯನ್ನು ಪೂರೈಸಿದ ದಿನಾಂಕದಿಂದ ನಿರಂತರ ಸೇವೆಯನ್ನು ಆಧಾರಿಸಿ ಇಂಟರ್-ಸೇ-ಜೇಷ್ಠತೆಯನ್ನು ಕಾಪಾಡಿ ನಿಗದಿಪಡಿಸಿ ಸಹಾಯಕ ಇಂಜಿನಿಯರ್ ವೃಂದದ ಜೇಷ್ಠತಾ ಪಟ್ಟಿಯನ್ನು ಸಂಖ್ಯೆ: ಲೋಇ 98 ಸೇಸಕಿ 2008 ದಿನಾಂಕ:15-11-2010ರ ಅಧಿಸೂಚನೆಯಲ್ಲಿ ದಿನಾಂಕ: 01-01-1980 ರಿಂದ 31-12-2004ರಲ್ಲಿದ್ದಂತೆ ಪ್ರಕಟಿಸಿದ ಸಹಾಯಕ ಇಂಜಿನಿಯರ್ ವೃಂದದ ಜೇಷ್ಠತಾ ಪಟ್ಟಿಗೆ ಮುಂದುವರೆದಂತೆ ಕ್ರಮ ಸಂಖ್ಯೆ: 4402 ರಿಂದ ಮುಂದುವರೆಸಿ ದಿನಾಂಕ: 30-06-2014ರಲ್ಲಿದ್ದಂತೆ ಪ್ರಕಟಿಸಲು ಉದ್ದೇಶಿಸಿ, ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಸಂಖ್ಯೆ: ಲೋಇ 209 ಸೇಸಕಿ 2014 ದಿನಾಂಕ:01-09-2014ರ ಅಧಿಸೂಚನೆ ಜೊತೆ ಪ್ರಕಟಿಸಿ, ಆಕ್ಷೇಪಣೆ / ಸಲಹೆ / ಮನವಿಗಳನ್ನು ಸಲ್ಲಿಸಲು 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಸದರಿ ಅಧಿಸೂಚನೆಯು ದಿನಾಂಕ:02-10-2014ರ ಕರ್ನಾಟಕ ರಾಜ್ಯ ಪತ್ರದ ವಿಶೇಷ ರಾಜ್ಯ ಪತ್ರಿಕೆಯಲ್ಲಿ ಪ್ರಕಟಗೊಂಡಿರುತ್ತದೆ.

ಬ್ಯಾಕ್‌ಲಾಗ್ ಇಂಜಿನಿಯರ್‌ಗಳಿಗೆ ಸಂಬಂಧಿಸಿದಂತೆ ಜೇಷ್ಠತಾ ಪಟ್ಟಿಯನ್ನು ಯಾವ ವಿಧಾನದಲ್ಲಿ / ಅಂಶಗಳನ್ನು ಗಣನೆಗೆ ತೆಗೆದುಕೊಂಡು ಮಾಡಲಾಗಿದೆ ಎಂಬುದರ ಬಗ್ಗೆ ವಿವರಣಾತ್ಮಕ ಪಟ್ಟಿಯನ್ನು ಇದಕ್ಕೆ ಲಗತ್ತಿಸಿರುವ ಅನುಬಂಧ-1ರಲ್ಲಿ ವಿವರಿಸಲಾಗಿದೆ.

ಈ ಸಂಬಂಧ ಸ್ವೀಕರಿಸಲಾದ ಆಕ್ಷೇಪಣೆ / ಸಲಹೆ / ಮನವಿಗಳನ್ನು ನಿಯಮಾನುಸಾರ ಪರಿಗಣಿಸಿ ಅಗತ್ಯ ತಿದ್ದುಪಡಿಗಳೊಂದಿಗೆ ಅಂತಿಮಗೊಳಿಸಿದ ಜೇಷ್ಠತಾ ಪಟ್ಟಿಯನ್ನು ಈ ಅಧಿಸೂಚನೆಯ ಅನುಬಂಧ-೨ ರಲ್ಲಿ ಇರುವಂತೆ ಪ್ರಕಟಿಸಲಾಗಿದೆ.

ಬ್ಯಾಕ್‌ಲಾಗ್ ಇಂಜಿನಿಯರ್‌ಗಳ ನೇಮಕಾತಿಗೆ ಸಂಬಂಧಿಸಿದಂತೆ ಮಾನ್ಯ ಸರ್ವೋಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣದಲ್ಲಿ ಮಾನ್ಯ ಸರ್ವೋಚ್ಚ ನ್ಯಾಯಾಲಯವು ನೀಡುವ ಅಂತಿಮ ತೀರ್ಪಿಗೆ ಹಾಗೂ ನ್ಯಾಯ ಮಂಡಳಿ:ನ್ಯಾಯಾಲಯದ ಮುಂದೆ ಯಾವುದೇ ಪ್ರಕರಣಗಳು ಬಾಕಿ ಇದ್ದಲ್ಲಿ, ಅಂತಹ ಪ್ರಕರಣಗಳಲ್ಲಿ ನ್ಯಾಯ ಮಂಡಳಿ:ನ್ಯಾಯಾಲಯವು ನೀಡುವ ಅಂತಿಮ ತೀರ್ಪಿನ ಮೇರೆಗೆ ಪ್ರಸ್ತುತ ಜೇಷ್ಠತಾ ಪಟ್ಟಿಯನ್ನು ಪರಿಷ್ಕರಿಸುವ ಷರತ್ತಿಗೆ ಒಳಪಟ್ಟಿರುತ್ತದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಜಿ. ವರದರಾಜು

ಸರ್ಕಾರದ ಅಧೀನ ಕಾರ್ಯದರ್ಶಿ
ಲೋಕೋಪಯೋಗಿ, ಬಂದರು ಮತ್ತು ಒಳನಾಡು
ಜಲಸಾರಿಗೆ ಇಲಾಖೆ (ಸೇವೆಗಳು-ಬಿ)

ಅನುಬಂಧ - 1

ಬ್ಯಾಕ್‌ಲಾಗ್ ಇಂಜಿನಿಯರ್‌ಗಳಿಗೆ ಸಂಬಂಧಿಸಿದಂತೆ ಸದರಿ ಇಂಜಿನಿಯರ್‌ಗಳನ್ನು 2005ರ ವಿಶೇಷ ವಿಲೀನಾತಿ ನಿಯಮಾವಳಿಯಡಿ ಸಕ್ರಮಗೊಳಿಸಿದ ಸಂದರ್ಭದಲ್ಲಿ ಸದರಿ ನಿಯಮಾವಳಿಯ ನಿಯಮ 4(iii) ರಂತೆ ಜೇಷ್ಠತೆಯನ್ನು ನಿಗದಿಪಡಿಸಲು ತಿಳಿಸಿದ್ದು ಸದರಿ ನಿಯಮದ ಉದ್ದತೆ ಭಾಗ ಕೆಳಕಂಡಂತಿದೆ

"The Seniority interse among persons regularised under these rules shall be in accordance with the Seniority determined by the Selection Authority at the time of their appointment on contract basis."

ಮೇಲ್ಕಂಡ ನಿಯಮದ ಮೇರೆಗೆ ದಿನಾಂಕ: 01-09-2003ರಂದು ಮೊದಲನೇ ಹಂತದಲ್ಲಿ 35 ರಿಂದ 40 ವರ್ಷ, 29 ರಿಂದ 34 ನಂತರ 18 ರಿಂದ 28 ವರ್ಷಗಳ ಮೂರು ವಯೋಮಿತಿ ಗುಂಪಿನಡಿ ಮೆರಿಟ್ ಆಧಾರದ ಮೇಲೆ ನೇಮಕ ಹೊಂದಿದ ಸಹಾಯಕ ಇಂಜಿನಿಯರ್‌ಗಳ ಜೇಷ್ಠತೆಯನ್ನು ಅದೇ ರೀತಿ ವಯಸ್ಸು ಮತ್ತು ಮೆರಿಟ್ ಆಧಾರದ ಮೇಲೆ ನಿಗದಿಪಡಿಸಲಾಗಿದೆ.

ತದನಂತರದಲ್ಲಿ ಮಾನ್ಯ ಕರ್ನಾಟಕ ಆಡಳಿತ ನ್ಯಾಯ ಮಂಡಳಿ / ಉಚ್ಚ ನ್ಯಾಯಾಲಯದ ಆದೇಶದ ಮೇರೆಗೆ ದಿನಾಂಕ: 01-09-2003ರಲ್ಲಿ ನೇಮಕಾತಿ ಮಾಡಿಕೊಂಡ ಸಹಾಯಕ ಇಂಜಿನಿಯರ್‌ಗಳ ಜೇಷ್ಠತೆಯನ್ನು ಸಹ ವಯಸ್ಸು ಮತ್ತು ಮೆರಿಟ್ ಆಧಾರದ ಮೇಲೆ ನಿಗದಿಪಡಿಸಲಾಗಿದೆ.

ಮೊದಲನೇ ಹಂತದಲ್ಲಿ ನೇಮಕಾತಿ ಹೊಂದಿ ಕರ್ತವ್ಯಕ್ಕೆ ಪಾಜರಾಗದೇ ಇರುವ ಸಹಾಯಕ ಇಂಜಿನಿಯರ್‌ಗಳಿಗೆ ಬದಲಾಗಿ ದಿನಾಂಕ: 31-12-2003ರಲ್ಲಿ ನೇಮಕ ಹೊಂದಿ ಸಹಾಯಕ ಇಂಜಿನಿಯರ್‌ಗಳ ಜೇಷ್ಠತೆಯನ್ನು ಸಹ ವಯಸ್ಸು ಮತ್ತು ಮೆರಿಟ್ ಆಧಾರದ ಮೇಲಿನಂತೆ ನಿಗದಿಪಡಿಸಲಾಗಿದೆ.

ಎರಡನೇ ಹಂತದಲ್ಲಿ ದಿನಾಂಕ: 22-01-2004ರಂದು ನೇಮಕಾತಿ ಹೊಂದಿದ ಸಹಾಯಕ ಇಂಜಿನಿಯರ್‌ಗಳ ಜೇಷ್ಠತೆಯನ್ನು ಸಹ ಮೇಲಿನಂತೆ ವಯಸ್ಸು ಮತ್ತು ಮೆರಿಟ್ ಆಧಾರದ ಮೇಲಿನಂತೆ ನಿಗದಿಪಡಿಸಲಾಗಿದೆ.

ಜಿ. ವರದರಾಜು

ಸರ್ಕಾರದ ಅಧೀನ ಕಾರ್ಯದರ್ಶಿ,
ಲೋಕೋಪಯೋಗಿ, ಬಂದರು ಮತ್ತು ಒಳನಾಡು
ಜಲಸಾರಿಗೆ ಇಲಾಖೆ (ಸೇವೆಗಳು-ಬಿ)

ANNEXURE - 2

Final Gradational List of Assistant Engineers in continuation with earlier Final Gradation List of Assistant Engineers notified in Notification No:PWD:98:SeSaKi:2008 Dated:15.11.2010

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
4402	JAYANNA M		21-Jul-62	26-Feb-92	1-Feb-05	DWR
4403	MALLIKARJUN KOKATNOOR		20-Jul-66	27-Feb-99	27-Apr-05	DWR
4404	LINGARAJ A BALI		10-Oct-66	1-Jan-00	25-Mar-05	DWR
4405	TARASING DODDAMANI	SC	1-Jun-66	3-Dec-94	1-Apr-05	KBLC/CC
Absorption of Assistant Engineers appointed on Contract Basis in PWD vide 2005 Special Rules,NO.PWD 120 SeSaKi 05,Bangalore, Dated:24th May 2005						
4406	SWAMY MD	SC	15-Jun-66	01-Sep-03	24-May-05	
4407	NAGARAJ A R	SC	09-Jul-65	01-Sep-03	24-May-05	
4408	SHIVAJI	SC	23-Jul-64	01-Sep-03	24-May-05	

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
4409	UMESH NG	SC	15-Jun-65	01-Sep-03	24-May-05	
4410	RAJASHEKARA MURTHY AM	SC	02-Mar-65	01-Sep-03	24-May-05	
4411	LAMANI CHENNAPPA	SC	07-Jul-63	01-Sep-03	24-May-05	[M]
4412	RUDRESHI NAIK LH	SC	08-Feb-66	01-Sep-03	24-May-05	
4413	MANJUNATH R	SC	05-May-66	01-Sep-03	24-May-05	
4414	SRINIVASA H	SC	01-Apr-65	01-Sep-03	24-May-05	
4415	HEMANTH KUMAR PM	SC	13-Jun-66	01-Sep-03	24-May-05	
4416	MAHENDRAKUMAR N	SC	30-May-66	01-Sep-03	24-May-05	
4417	THIPPESHI HALA NAIK	SC	22-Nov-63	01-Sep-03	24-May-05	
4418	SHIVARAM	SC	20-Jul-64	01-Sep-03	24-May-05	
4419	SHASHIKANTHA VANDALE	SC	01-Apr-66	01-Sep-03	24-May-05	
4420	MAHADEVIAH HC	SC	08-Feb-64	01-Sep-03	24-May-05	
4421	Puttaswamy SM	SC	05-Feb-65	01-Sep-03	24-May-05	
4422	LAKSHMANA	SC	01-Jun-65	01-Sep-03	24-May-05	
4423	RAJU YM	SC	10-May-66	01-Sep-03	24-May-05	
4424	NAGARAJ H	SC	21-Jul-66	01-Sep-03	24-May-05	
4425	JAYARAJ H	SC	23-Apr-66	01-Sep-03	24-May-05	
4426	RAMARAO M	SC	31-Aug-65	01-Sep-03	24-May-05	[M]
4427	SHIVAKUMAR HM	SC	01-Jul-64	01-Sep-03	24-May-05	
4428	RAJENDRAKUMAR MS	SC	11-Nov-66	01-Sep-03	24-May-05	
4429	CHANDRAMOHAN HS	SC	24-Dec-64	01-Sep-03	24-May-05	
4430	ANILKUMAR B SHINGE	SC	16-Jul-66	01-Sep-03	24-May-05	[M]
4431	SRIKRISHNA KR	SC	20-Jun-65	01-Sep-03	24-May-05	
4432	LAKSHMAIAH	SC	22-Jun-65	01-Sep-03	24-May-05	
4433	SRIKANTH KARJAGHI	SC	30-Jul-66	01-Sep-03	24-May-05	
4434	KRISHNA MURTHY M	SC	28-Feb-66	01-Sep-03	24-May-05	
4435	CHANDRASHEKAR NAIK	SC	05-Jul-65	01-Sep-03	24-May-05	
4436	PRASANNA KR	SC	01-Jan-65	01-Sep-03	24-May-05	
4437	RAVI RAMPURE	SC	08-Jun-65	01-Sep-03	24-May-05	[M]
4438	CHANDRASHEKAR B	SC	26-Jun-62	01-Sep-03	24-May-05	[M]
4439	BHOJARAJA VY	SC	01-Apr-64	01-Sep-03	24-May-05	
4440	SHANKARA CP	SC	14-Jan-63	01-Sep-03	24-May-05	
4441	JAYARAM NAYAK D	SC	26-Apr-64	01-Sep-03	24-May-05	
4442	BHIMANAIK KJ	SC	04-Mar-64	01-Sep-03	24-May-05	
4443	BALASUBRAMANIAM	SC	18-Aug-64	01-Sep-03	24-May-05	
4444	LAKSHMIKANTH S	SC	14-Aug-65	01-Sep-03	24-May-05	
4445	JAYASING	SC	31-Dec-65	01-Sep-03	24-May-05	
4446	SRINIVASARAO BS	ST	21-May-64	01-Sep-03	24-May-05	
4447	RAVIVARMA B	SC	22-Jul-62	01-Sep-03	24-May-05	
4448	VANARAJ P	SC	20-Sep-64	01-Sep-03	24-May-05	
4449	VASANTHARAJU M	SC	21-Nov-63	01-Sep-03	24-May-05	
4450	SANJAY WALLYAPURKAR	SC	27-Dec-62	01-Sep-03	24-May-05	
4451	DINESHKUMAR BK	SC	06-Nov-66	01-Sep-03	24-May-05	
4452	VIRENDRA KUMAR	SC	15-Oct-66	01-Sep-03	24-May-05	[M]
4453	MARUTHI MUDUKANNAVAR	ST	20-Mar-64	01-Sep-03	24-May-05	
4454	ASHOK PALEKAR K	SC	12-Apr-66	01-Sep-03	24-May-05	
4455	DAYASHANKARA H	SC	08-Sep-65	01-Sep-03	24-May-05	
4456	SUDHAKAR S	SC	15-Jul-63	01-Sep-03	24-May-05	
4457	SRIRAM D	SC	08-Feb-65	01-Sep-03	24-May-05	
4458	GOVINDA RAJU H	SC	27-Jun-65	01-Sep-03	24-May-05	
4459	SIDDARAJU M	SC	18-May-63	01-Sep-03	24-May-05	
4460	SAIDDARAJU S	SC	19-Dec-62	01-Sep-03	24-May-05	
4461	SURESH A	SC	10-Jun-66	01-Sep-03	24-May-05	
4462	NARENDRA DV	SC	18-Jun-64	01-Sep-03	24-May-05	
4463	NARASIMHA MURTHY S J	SC	02-Jun-66	01-Sep-03	24-May-05	

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
4464	SHIVARAMU BK	ST	02-Jul-63	01-Sep-03	24-May-05	
4465	VIJAYARAJ URS TS	SC	01-Jun-66	01-Sep-03	24-May-05	
4466	VEERAPPA K	SC	01-Jun-62	01-Sep-03	24-May-05	
4467	RAVI KV	SC	22-Jun-61	01-Sep-03	24-May-05	
4468	SRIHARIDAS	SC	01-Jun-63	01-Sep-03	24-May-05	[M]
4469	KOOSANNA RATHOD	SC	20-Jun-59	01-Sep-03	24-May-05	[M]
4470	VISHWANATH P	SC	10-Jun-63	01-Sep-03	24-May-05	
4471	SHANKARA RAMAPPA NEERALGI	SC	05-Jan-64	01-Sep-03	24-May-05	
4472	NARAYANASWAMY C	SC	12-Jun-65	01-Sep-03	24-May-05	
4473	RANGASWAMY P	SC	01-Jun-65	01-Sep-03	24-May-05	
4474	KRISHNA MURTHY PV	SC	10-Jun-63	01-Sep-03	24-May-05	
4475	VASANTHKUMAR G	SC	04-Jul-66	01-Sep-03	24-May-05	
4476	BASAVARAJA LAMANI	SC	01-May-64	01-Sep-03	24-May-05	[M]
4477	RAMESH CY	SC	01-Jun-65	01-Sep-03	24-May-05	
4478	SURESHKUMAR H	SC	22-Jul-63	01-Sep-03	24-May-05	
4479	SEETHARAMU T	SC	15-Apr-66	01-Sep-03	24-May-05	
4480	KYALSAMURTHY KM	SC	22-Nov-64	01-Sep-03	24-May-05	
4481	DANKAPPA KALLOLIKAR	SC	01-Jul-64	01-Sep-03	24-May-05	
4482	HANUMANTHARAYA T	SC	20-Sep-66	01-Sep-03	24-May-05	
4483	SURESH D	SC	18-Nov-64	01-Sep-03	24-May-05	
4484	SADASHIVANAYAKA M	SC	20-Feb-62	01-Sep-03	24-May-05	
	RAMESH KC	SC	20-Jun-63	01-Sep-03	24-May-05	RESIGNED
4485	KRISHNAIAH AJ	SC	13-May-65	01-Sep-03	24-May-05	
4486	DAYANANDA H RAMANAGOWDAR	ST	13-Apr-64	01-Sep-03	24-May-05	
4487	KUMARASWAMY HG	SC	10-Jul-62	01-Sep-03	24-May-05	
4488	SURESH SEETARAM NAYAK	SC	01-Jun-66	01-Sep-03	24-May-05	[M]
4489	GAVIRANGAPPA BH	SC	19-Oct-64	01-Sep-03	24-May-05	
4490	BASAVARAJA GORAVARA	ST	07-Jun-65	01-Sep-03	24-May-05	
4491	UDAYASHANKAR LA	SC	23-Jul-66	01-Sep-03	24-May-05	
4492	NEELAKANTA Y	SC	22-May-64	01-Sep-03	24-May-05	
4493	BASAVARAJ S	SC	01-Nov-62	01-Sep-03	24-May-05	
4494	DORESWAMY B	SC	16-Oct-66	01-Sep-03	24-May-05	
4495	THIRUMALESHT	SC	11-Oct-62	01-Sep-03	24-May-05	
4496	MURALI MB	SC	23-Aug-65	01-Sep-03	24-May-05	
4497	KUMAR MD	SC	15-Aug-65	01-Sep-03	24-May-05	
4498	HEMAJINAYKA KB	SC	10-Oct-63	01-Sep-03	24-May-05	
4499	NATESH HT	SC	07-Mar-63	01-Sep-03	24-May-05	
4500	PUTTASWAMY SC	SC	15-Apr-65	01-Sep-03	24-May-05	
4501	RAMESH PS	SC	20-May-64	01-Sep-03	24-May-05	
4502	MALLIKARJUNA	SC	17-May-65	01-Sep-03	24-May-05	[M]
4503	SATHISH KUMAR CR	SC	23-Mar-64	01-Sep-03	24-May-05	
4504	KANTHARAJU KC	SC	29-Apr-64	01-Sep-03	24-May-05	
4505	CHANDRA MOULI C	SC	28-Mar-66	01-Sep-03	24-May-05	
4506	RAMESH C	SC	02-Nov-62	01-Sep-03	24-May-05	
4507	SHANKAR C	SC	10-Oct-65	01-Sep-03	24-May-05	
4508	VENKATESH MR	SC	07-Mar-66	01-Sep-03	24-May-05	
4509	RAVIKUMAR VM	SC	29-Jan-66	01-Sep-03	24-May-05	[M]
4510	LOKESHAWARAPPA M	SC	20-Jun-66	01-Sep-03	24-May-05	
4511	JAYARAM BL	SC	19-Feb-65	01-Sep-03	24-May-05	
4512	MADHUKAR NS	ST	20-May-64	01-Sep-03	24-May-05	
4513	SANDEEPKUMAR M	SC	05-Jun-64	01-Sep-03	24-May-05	
4514	VENKATESHA HR	ST	02-Apr-65	01-Sep-03	24-May-05	
4515	BASAVARAJ	SC	23-Aug-66	01-Sep-03	24-May-05	[M]
4516	NIJALINGASWAMY R	SC	01-Jul-57	01-Sep-03	24-May-05	
4517	NANJUNDASWAMY N	SC	01-Jun-65	01-Sep-03	24-May-05	

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
4518	KALLAPPA HANCHINAMANI	SC	01-Jun-64	01-Sep-03	24-May-05	
4519	VASU MITTU RATOD	SC	01-Dec-64	01-Sep-03	24-May-05	[M]
4520	MUNIMARIYAPPA C	SC	20-Feb-63	01-Sep-03	24-May-05	
4521	CHANDULAL	SC	21-Jun-65	01-Sep-03	24-May-05	[M]
4522	GANGARAM KOMANNANAVAR	ST	18-Oct-63	01-Sep-03	24-May-05	
4523	MALLIKARJUN TS	ST	14-Jun-65	01-Sep-03	24-May-05	
4524	NAGESHWARA PRASAD HN	SC	20-Sep-63	01-Sep-03	24-May-05	
4525	NAGARAJA MC	SC	23-May-64	01-Sep-03	24-May-05	
4526	LOKESH R	SC	02-Jun-66	01-Sep-03	24-May-05	
4527	BASAVARAJU N	SC	23-Jul-66	01-Sep-03	24-May-05	
4528	JAGADISH J	SC	23-Aug-66	01-Sep-03	24-May-05	
4529	SIDDARAM	SC	15-May-64	01-Sep-03	24-May-05	
4530	RAJENDRA FHARNAKAR	SC	22-Jul-65	01-Sep-03	24-May-05	
4531	KEMPARAJU RC	SC	01-Jun-64	01-Sep-03	24-May-05	
4532	BHAGHAVAN MC	SC	21-Sep-64	01-Sep-03	24-May-05	
4533	SREEDHAR	SC	24-Aug-66	01-Sep-03	24-May-05	
4534	RAVINDRA NAIK SUGALI	SC	25-Jun-65	01-Sep-03	24-May-05	
4535	CHANDRASHEKARA S	SC	05-Nov-65	01-Sep-03	24-May-05	
4536	SHIVAKUMAR P	SC	09-Mar-66	01-Sep-03	24-May-05	
4537	SHASHIKANTH KALASAPPA GOL	SC	31-Aug-63	01-Sep-03	24-May-05	
4538	GANGADHARAIHA D	SC	07-Oct-64	01-Sep-03	24-May-05	
4539	RAJENDRA HONAKHANDE	SC	16-Dec-64	01-Sep-03	24-May-05	
4540	SHIVAPRAKASH HD	SC	20-Jul-65	01-Sep-03	24-May-05	
4541	MADESHWARAN N	SC	13-Feb-65	01-Sep-03	24-May-05	
4542	RAVIKUMAR C	SC	20-Apr-63	01-Sep-03	24-May-05	
4543	SAIBANNA B KOLLURKAR	SC	01-Jun-65	01-Sep-03	24-May-05	
4544	GEETHA S	SC	14-Apr-66	01-Sep-03	24-May-05	
4545	PALANNA R	ST	01-Jun-63	01-Sep-03	24-May-05	
4546	UMLA NAIK D	SC	22-Jul-62	01-Sep-03	24-May-05	
4547	SHANTHARAM KAMBLE	SC	28-Oct-62	01-Sep-03	24-May-05	
4548	MAHADEV KOLI	SC	12-Apr-63	01-Sep-03	24-May-05	
4549	DEVANNA	SC	01-Jun-66	01-Sep-03	24-May-05	
4550	DUSHAYANTHA RAJANANDA	SC	11-Aug-66	01-Sep-03	24-May-05	
4551	CHELUVARAJU	SC	22-Jul-63	01-Sep-03	24-May-05	
4552	SHIVARAJA	SC	01-Jun-64	01-Sep-03	24-May-05	
4553	ANANDA MURTHY	SC	11-Jun-64	01-Sep-03	24-May-05	
4554	SUBASH CHAVAN	SC	04-May-64	01-Sep-03	24-May-05	
4555	SREEMANTH	SC	20-Jul-66	01-Sep-03	24-May-05	
4556	DEVENDRAPPA M BAJANTRI	SC	22-Jul-64	01-Sep-03	24-May-05	[M]
4557	SUNDARAIHA D	SC	09-Jul-65	01-Sep-03	24-May-05	
4558	GANAPATHI PR	SC	22-Jul-63	01-Sep-03	24-May-05	
4559	DEENADAYALAN TM	SC	29-Oct-62	01-Sep-03	24-May-05	
4560	PRAKASH M	SC	18-Feb-64	01-Sep-03	24-May-05	
4561	KESHAVAMURTHY K	SC	10-May-66	01-Sep-03	24-May-05	
4562	VISHAKANTAMURTHY C	SC	24-Oct-66	01-Sep-03	24-May-05	
4563	CHALAVADI ASHOKA	SC	15-Jul-63	01-Sep-03	24-May-05	
4564	NAGESHMURTHY M	SC	23-Jul-63	01-Sep-03	24-May-05	
4565	SHAMMANNA	SC	01-Jun-64	01-Sep-03	24-May-05	
4566	SHIVABASAPPA B	SC	14-Jul-64	01-Sep-03	24-May-05	
4567	MOHAN V	SC	01-Jun-62	01-Sep-03	24-May-05	
4568	NAGARAJ BN	SC	01-Jun-62	01-Sep-03	24-May-05	
	BASAVARAJ MADARI	SC	17-May-63	01-Sep-03	24-May-05	EXPIRED
4569	SRIKANTH MY	SC	24-May-66	01-Sep-03	24-May-05	
4570	KANUMAPPA K	SC	01-Jun-66	01-Sep-03	24-May-05	
4571	RAMAIAH	SC	15-Oct-62	01-Sep-03	24-May-05	

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
4572	SAKKARI RAVINDRA	ST	10-Sep-62	01-Sep-03	24-May-05	
4573	HARISHCHAND HC	ST	10-Jan-65	01-Sep-03	24-May-05	[M]
4574	PRABHU M	SC	11-Oct-64	01-Sep-03	24-May-05	
4575	ANANDA KUMAR KR	SC	29-May-65	01-Sep-03	24-May-05	
4576	RAMACHANDRAPPA H	SC	08-Feb-63	01-Sep-03	24-May-05	
4577	NARAYANI	SC	01-Jun-64	01-Sep-03	24-May-05	
4578	MANJUNATHA D	SC	12-Oct-63	01-Sep-03	24-May-05	
4579	VENKATESH H B	SC	21-Jul-62	01-Sep-03	24-May-05	[M]
4580	BHASKAR B G	SC	20-Aug-62	01-Sep-03	24-May-05	
4581	VENKAT	SC	04-Oct-66	01-Sep-03	24-May-05	[M]
4582	ADINARAYAN KV	SC	07-May-65	01-Sep-03	24-May-05	
4583	DINESH	SC	31-Oct-64	01-Sep-03	24-May-05	
4584	PARAMESHWARAPPA DH	SC	25-Feb-65	01-Sep-03	24-May-05	
4585	THIPPESWAMY MB	ST	01-Jun-63	01-Sep-03	24-May-05	
4586	SHIVAPRAKASH M	SC	15-Jun-65	01-Sep-03	24-May-05	
4587	MOHAN KUMAR HR	SC	31-Jan-64	01-Sep-03	24-May-05	
4588	MANOJ KUMAR BK	SC	04-Aug-64	01-Sep-03	24-May-05	
4589	SATHYANARAYANA ML	SC	09-Apr-64	01-Sep-03	24-May-05	
4590	RAMU YH	SC	02-Jul-66	01-Sep-03	24-May-05	
4591	VISHALAKSHAMMA BM	ST	01-Feb-64	01-Sep-03	24-May-05	
4592	PAKIRESHA HARIJAN	SC	02-Feb-66	01-Sep-03	24-May-05	
4593	MOTHILAL	SC	01-Jun-62	01-Sep-03	24-May-05	[M]
4594	KADRIPATHI N	SC	23-Aug-66	01-Sep-03	24-May-05	
4595	HULEPPA HOSAMANI	SC	01-Oct-65	01-Sep-03	24-May-05	[M]
4596	DHARAMARAJA G NAIK	SC	01-Jun-63	01-Sep-03	24-May-05	
4597	DILEEP JADHAV	SC	01-Mar-66	01-Sep-03	24-May-05	
4598	SRINIVASA	SC	23-Oct-66	01-Sep-03	24-May-05	
4599	MALLIKARJUNA C	SC	01-Jun-66	01-Sep-03	24-May-05	
4600	RAMACHANDRA BV	ST	30-Apr-63	01-Sep-03	24-May-05	
4601	SUNIL KUMAR	SC	01-Jun-64	01-Sep-03	24-May-05	
4602	BAKAPPA	SC	01-Jun-66	01-Sep-03	24-May-05	
4603	AMARNATH M	SC	10-May-64	01-Sep-03	24-May-05	
4604	ANANDAKUMAR	ST	01-Jul-64	01-Sep-03	24-May-05	[M]
4605	BALAVANTHA NAYAKAR	ST	22-May-65	01-Sep-03	24-May-05	
4606	ESHWAR	SC	01-Jun-63	01-Sep-03	24-May-05	
4607	CHANDRAKANTHRAJU PA	SC	10-Mar-65	01-Sep-03	24-May-05	
4608	HAYYALAPPA AMALAPPA KADARAPURKAR	SC	01-Jun-66	01-Sep-03	24-May-05	
4609	VENKATARAMANA KV	SC	30-Oct-66	01-Sep-03	24-May-05	
4610	SEETHARAM G	SC	18-Nov-64	01-Sep-03	24-May-05	
4611	PRADEEP CHR	SC	14-Jul-65	01-Sep-03	24-May-05	
4612	MURALIDHAR C	SC	30-Aug-61	01-Sep-03	24-May-05	[M]
4613	NIJALINGAPPA	SC	28-Jul-63	01-Sep-03	24-May-05	[M]
4614	MANOHAR KOTAGIMANI	ST	22-Jul-63	01-Sep-03	24-May-05	
4615	RAMACHANDRAPPA HR	ST	23-Mar-64	01-Sep-03	24-May-05	
4616	MANOHAR	SC	01-Jun-64	01-Sep-03	24-May-05	
4617	GURUSIDDAPPA	SC	18-Aug-64	01-Sep-03	24-May-05	
4618	UDAYA KATTIMANI	SC	19-Apr-64	01-Sep-03	24-May-05	
4619	PALANISAWAMY MG	SC	18-Sep-66	01-Sep-03	24-May-05	
4620	LAKSHMANAPPA CV	SC	26-Aug-63	01-Sep-03	24-May-05	[M]
4621	SHIVAPPA BK	SC	01-Jun-64	01-Sep-03	24-May-05	
4622	SOMA B	SC	01-Dec-64	01-Sep-03	24-May-05	
4623	KRISHNA NAIKA N	SC	01-Jun-65	01-Sep-03	24-May-05	
4624	VISHWANATH H	SC	20-Jun-66	01-Sep-03	24-May-05	
4625	DEVIDAS	SC	10-Apr-64	01-Sep-03	24-May-05	[M]

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
4626	RAJAKUMAR MR	SC	04-Mar-63	01-Sep-03	24-May-05	
4627	ANANDA MURTHY	SC	15-Feb-65	01-Sep-03	24-May-05	
4628	DWARAKINATH BN	SC	15-May-62	01-Sep-03	24-May-05	
4629	SHIVANNA M	SC	15-Jun-64	01-Sep-03	24-May-05	
4630	NAGARAJ PE	SC	18-Jul-66	01-Sep-03	24-May-05	
4631	KRISHNANAIK K	SC	22-Jul-66	01-Sep-03	24-May-05	
4632	BASAVARAJA	SC	20-Jul-63	01-Sep-03	24-May-05	
4633	GIRIDHAR KUMAR NT	ST	19-Jul-62	01-Sep-03	24-May-05	
4634	KANTHARAJ	SC	14-Jul-65	01-Sep-03	24-May-05	
4635	SHAMASUNDARA	SC	05-Apr-66	01-Sep-03	24-May-05	
4636	OBAIAH BR	SC	31-Mar-65	01-Sep-03	24-May-05	
4637	GORAKHANATH CHAVAN	SC	01-Jun-62	01-Sep-03	24-May-05	
4638	CHANDRASHEKARA B	SC	05-Mar-65	01-Sep-03	24-May-05	
4639	VIRABHADRANAYAK	SC	01-Jun-65	01-Sep-03	24-May-05	
4640	HANUMANTHAPPA	SC	01-Jun-66	01-Sep-03	24-May-05	
4641	THIMMASWAMY C	SC	03-Jul-64	01-Sep-03	24-May-05	
4642	SIDDARAMAPPA T	SC	01-Jun-62	01-Sep-03	24-May-05	
4643	KUMAR TC	SC	16-Mar-64	01-Sep-03	24-May-05	
4644	ESHWARAPPA G	SC	01-Jun-66	01-Sep-03	24-May-05	
4645	KUPPANNA	ST	01-Jun-64	01-Sep-03	24-May-05	
4646	VITTALA	SC	01-Mar-65	01-Sep-03	24-May-05	
4647	ASHOK BABU	SC	31-Dec-63	01-Sep-03	24-May-05	
4648	Shankarappa B	SC	12-Jan-64	01-Sep-03	24-May-05	
4649	NAGARAJU AR	ST	20-Apr-65	01-Sep-03	24-May-05	
4650	RAVISUNDAR T	SC	17-Apr-64	01-Sep-03	24-May-05	
4651	AMARAGOLKAR DEVANANDA	SC	07-Jul-63	01-Sep-03	24-May-05	
4652	NAGESH	SC	01-Jun-65	01-Sep-03	24-May-05	
4653	HARIKRISHNA SWAMY KR	SC	06-Feb-62	01-Sep-03	24-May-05	
4654	RAVI HJ	SC	28-Aug-62	01-Sep-03	24-May-05	
4655	BALAPPA BAJANTRI	SC	01-Jun-63	01-Sep-03	24-May-05	
4656	SHANKAR CHAWAN	SC	01-Jun-64	01-Sep-03	24-May-05	
4657	JAYARAJU KS	SC	10-Jun-66	01-Sep-03	24-May-05	
4658	BALACHANDRAN P	SC	12-Jun-65	01-Sep-03	24-May-05	
4659	SRINIVASARAO C	SC	08-Sep-64	01-Sep-03	24-May-05	
4660	PATHAPPA N	SC	01-Jun-64	01-Sep-03	24-May-05	[M]
4661	ANJANA BOVI H	SC	01-Aug-62	01-Sep-03	24-May-05	
4662	GOVINDARAJU MK	SC	01-Jun-63	01-Sep-03	24-May-05	
4663	NANDAKUMAR	SC	02-Sep-65	01-Sep-03	24-May-05	
4664	THIPPESWAMY SP	ST	01-Jun-64	01-Sep-03	24-May-05	[M]
4665	NIJAPPA	SC	09-Jun-63	01-Sep-03	24-May-05	
4666	SUSHEELA K	SC	10-Jun-66	01-Sep-03	24-May-05	
4667	RAJANNA J	SC	14-Jul-64	01-Sep-03	24-May-05	
4668	SANTHRAM MYSHALE	SC	01-Jan-64	01-Sep-03	24-May-05	
4669	HONNAPPA L	SC	01-Jun-64	01-Sep-03	24-May-05	
4670	KRISHNAMURTHY AR	ST	06-Apr-65	01-Sep-03	24-May-05	[M]
4671	RAJU D	SC	01-Mar-63	01-Sep-03	24-May-05	
4672	LOKESH M	SC	27-Jun-62	01-Sep-03	24-May-05	
4673	ASHOK	SC	05-Jun-63	01-Sep-03	24-May-05	
4674	BHAVIDIDDE RAJAPPA	SC	01-Jun-66	01-Sep-03	24-May-05	
4675	DODDAMANI LATHA	SC	22-May-64	01-Sep-03	24-May-05	
4676	NARENDRA ND	SC	09-Nov-64	01-Sep-03	24-May-05	
4677	THIMMAPPA T	SC	01-Jun-63	01-Sep-03	24-May-05	
4678	RAMAKRISHNA N	SC	01-Jun-63	01-Sep-03	24-May-05	
4679	GOVINDARAJU TV	SC	01-Jun-66	01-Sep-03	24-May-05	
4680	CHOWDAIAH N	SC	08-Aug-62	01-Sep-03	24-May-05	

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
4681	BANGARASWAMY	SC	09-Jun-63	01-Sep-03	24-May-05	
4682	BASAVARAJ H	SC	13-Dec-65	01-Sep-03	24-May-05	
4683	VENKATESH TM	SC	03-Sep-64	01-Sep-03	24-May-05	
4684	MALLIKARJUNA G MADANI	SC	16-Jul-65	01-Sep-03	24-May-05	
4685	VENKAT	SC	01-Feb-62	01-Sep-03	24-May-05	
4686	RAVIKUMAR AR	ST	19-Feb-63	01-Sep-03	24-May-05	
4687	SHIVAMURTHY C	SC	01-Jun-62	01-Sep-03	24-May-05	
4688	Sadananda Lamani	SC	12-Apr-66	01-Sep-03	24-May-05	
4689	RANGAPPA	SC	01-Feb-66	01-Sep-03	24-May-05	
4690	NARAYANASWAMY V	SC	08-Apr-65	01-Sep-03	24-May-05	
4691	MOHAN ELIGAR	ST	15-May-65	01-Sep-03	24-May-05	
4692	YELLAPPA	SC	28-Sep-66	01-Sep-03	24-May-05	
4693	RAMESH NAIK HN	SC	04-May-66	01-Sep-03	24-May-05	
4694	NAGARAJA H	ST	03-May-64	01-Sep-03	24-May-05	
4695	SHARANAPPA	SC	23-Jul-62	01-Sep-03	24-May-05	
4696	NINGARAJU C	SC	14-Aug-64	01-Sep-03	24-May-05	
4697	NAGESH NG	SC	01-Jun-65	01-Sep-03	24-May-05	
4698	CHANDRASHEKAR BR	SC	21-May-66	01-Sep-03	24-May-05	
4699	PURUSHOTHAMA	ST	20-Jul-62	01-Sep-03	24-May-05	
4700	SHIVANNA MN	ST	06-Feb-64	01-Sep-03	24-May-05	
4701	SUNDARAI AH MK	SC	20-Dec-63	01-Sep-03	24-May-05	
4702	CHANDRAPPA CHALAVADI	SC	01-Jul-65	01-Sep-03	24-May-05	
4703	BASAVARAJU	SC	08-Aug-63	01-Sep-03	24-May-05	
4704	AVALAPPA M	SC	25-Jun-66	01-Sep-03	24-May-05	
4705	CHANDRASHEKAR TC	SC	07-Oct-66	01-Sep-03	24-May-05	
4706	BASAVARAJU B	SC	01-Jul-63	01-Sep-03	24-May-05	
4707	PUSHPA KUMAR C	SC	28-May-64	01-Sep-03	24-May-05	
4708	DHANANJAYA P	SC	29-Jul-65	01-Sep-03	24-May-05	
4709	SHANKAR LAMANI	SC	01-Jun-63	01-Sep-03	24-May-05	
4710	NAGENDRA NS	SC	20-Jun-65	01-Sep-03	24-May-05	
4711	MURTHY D	SC	01-Sep-64	01-Sep-03	24-May-05	
4712	SAMANDAI AH M	SC	26-Jun-65	01-Sep-03	24-May-05	
4713	BABU NN	ST	29-Nov-64	01-Sep-03	24-May-05	
4714	RAMAPPA R	ST	16-May-65	01-Sep-03	24-May-05	
4715	THIMMAIAH N	SC	24-Sep-61	01-Sep-03	24-May-05	
4716	SATHYA NK	SC	04-Apr-65	01-Sep-03	24-May-05	
4717	NARAYANASWAMY DM	SC	06-Sep-62	01-Sep-03	24-May-05	
4718	MUNIYAPPA C	SC	04-Mar-62	01-Sep-03	24-May-05	
4719	MANJUNATH S	SC	29-Jul-65	01-Sep-03	24-May-05	
4720	KRISHNA MURTHY	SC	08-Aug-62	01-Sep-03	24-May-05	
4721	UMESH KP	SC	26-Apr-65	01-Sep-03	24-May-05	
4722	MANJAMMA NT	ST	19-Jun-68	01-Sep-03	24-May-05	
4723	NAGARAJ R	SC	27-Sep-71	01-Sep-03	24-May-05	
4724	DEEPAK N	SC	01-Jun-72	01-Sep-03	24-May-05	
4725	NIRANJAN A	SC	01-Jun-67	01-Sep-03	24-May-05	
4726	MAHANTHESH K	SC	22-Jul-72	01-Sep-03	24-May-05	
4727	RAMASWAMY G	SC	28-Jan-70	01-Sep-03	24-May-05	
4728	SHANTHARAM ENTETTINAVAR	SC	22-Mar-70	01-Sep-03	24-May-05	
4729	NAGARAJU RB	SC	05-May-71	01-Sep-03	24-May-05	
4730	MALLARAJU HC	SC	18-Mar-68	01-Sep-03	24-May-05	
4731	SADASHIVAMURTHY GD	SC	15-Jul-71	01-Sep-03	24-May-05	
4732	SANNANARASAPPA	SC	02-Jun-67	01-Sep-03	24-May-05	
4733	VIJAYAKUMAR H	SC	22-Jul-67	01-Sep-03	24-May-05	
4734	SELVI G	SC	23-May-72	01-Sep-03	24-May-05	
4735	RAVIKANT SHIVARAI	SC	21-Jul-71	01-Sep-03	24-May-05	

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
4736	VIJAYAKUMAR P	SC	21-Jul-68	01-Sep-03	24-May-05	
4737	RAVI D	SC	22-Jun-69	01-Sep-03	24-May-05	
4738	SRINIVASANAYAKA S	SC	20-Jul-71	01-Sep-03	24-May-05	
4739	SHIVASHANKAR	SC	26-Sep-69	01-Sep-03	24-May-05	
4740	NARAYANA DIVATE	SC	22-Jul-70	01-Sep-03	24-May-05	
4741	ASHOK KUMAR ML	SC	04-Jun-68	01-Sep-03	24-May-05	
4742	JAGADEVA	SC	01-Aug-70	01-Sep-03	24-May-05	
4743	MALTHESHA P	SC	01-Apr-71	01-Sep-03	24-May-05	
4744	MANJUNATHA NAYAK H	SC	21-Jul-69	01-Sep-03	24-May-05	
4745	NAGESH MD	SC	21-Jun-72	01-Sep-03	24-May-05	
4746	MANJUNATHA BN	SC	01-Oct-67	01-Sep-03	24-May-05	
4747	RAGHUNATHA GM	SC	30-Nov-71	01-Sep-03	24-May-05	
4748	Rangaiah	SC	01-Jun-70	01-Sep-03	24-May-05	
4749	RAJESH S	SC	20-Jul-71	01-Sep-03	24-May-05	
4750	SATEESH B	SC	20-Apr-71	01-Sep-03	24-May-05	
4751	PRAVEENKUMAR BS	SC	16-May-70	01-Sep-03	24-May-05	
4752	SANJEV KUMAR	SC	15-Jun-72	01-Sep-03	24-May-05	
4753	DAYANANDA HB	SC	22-Jul-70	01-Sep-03	24-May-05	
4754	HARISH TN	SC	27-Sep-69	01-Sep-03	24-May-05	
4755	JANARDAN P	SC	18-Apr-72	01-Sep-03	24-May-05	
4756	NAGARAJA BR	SC	05-May-69	01-Sep-03	24-May-05	
4757	BASAVARAJ BH	SC	03-Oct-67	01-Sep-03	24-May-05	
4758	VIJAYAKUMAR KT	SC	17-Feb-69	01-Sep-03	24-May-05	
4759	UDAYAKUMAR SM	SC	26-Oct-67	01-Sep-03	24-May-05	
4760	YADAVAGIRI NM	SC	14-May-68	01-Sep-03	24-May-05	
4761	UMESH S	SC	04-Jun-69	01-Sep-03	24-May-05	
4762	RAMCHANDRA NAIK G	SC	15-Mar-69	01-Sep-03	24-May-05	
4763	SREEDEVI N	SC	10-Mar-72	01-Sep-03	24-May-05	
4764	SUGANDHINI B	SC	11-Jul-71	01-Sep-03	24-May-05	
4765	HARINIKUMARI KV	SC	04-Jul-70	01-Sep-03	24-May-05	
4766	UMANA K V	SC	19-Aug-68	01-Sep-03	24-May-05	
4767	MAHADEVASWAMY N	SC	15-Sep-68	01-Sep-03	24-May-05	
4768	VENKATESH M GALAG	ST	04-Jul-71	01-Sep-03	24-May-05	
4769	MANJUNATHA BR	SC	05-Mar-73	01-Sep-03	24-May-05	
4770	SRIDHAR TH	SC	14-Sep-68	01-Sep-03	24-May-05	
4771	NAGENDRAPPA GV	SC	15-Apr-68	01-Sep-03	24-May-05	
4772	LAKSHMI R	SC	23-Oct-69	01-Sep-03	24-May-05	
4773	SHYLAJA MN	SC	12-Jan-72	01-Sep-03	24-May-05	
4774	MANJULA BR	SC	03-Sep-68	01-Sep-03	24-May-05	
4775	YASHODARA V	SC	20-Jul-71	01-Sep-03	24-May-05	
4776	SHIVA MURTHY B	SC	18-Jun-71	01-Sep-03	24-May-05	
4777	PUSHPALATHA S	ST	26-Jun-71	01-Sep-03	24-May-05	
4778	MOHAN KUMAR	SC	29-May-72	01-Sep-03	24-May-05	
4779	VIJAYALAKSHMI	SC	01-Jun-68	01-Sep-03	24-May-05	
4780	NAIK GK	SC	15-Jan-67	01-Sep-03	24-May-05	
4781	THYAGARAJ GV	SC	14-Jun-64	01-Sep-03	24-May-05	
4782	MANJUNATH R	SC	24-Feb-67	01-Sep-03	24-May-05	
4783	BINDIYA B	SC	06-Aug-69	01-Sep-03	24-May-05	
4784	SHOBHA K	SC	12-Mar-72	01-Sep-03	24-May-05	[M]
4785	TARA N	SC	12-Aug-68	01-Sep-03	24-May-05	
4786	PREMALATHA K	SC	19-Feb-70	01-Sep-03	24-May-05	
4787	PREM KUMARI R	SC	20-Apr-70	01-Sep-03	24-May-05	
4788	SATISHCHANDRAN S	SC	15-Jul-69	01-Sep-03	24-May-05	
4789	PADMASHRI JD	SC	20-Apr-72	01-Sep-03	24-May-05	
4790	HAMSAVATHI S	SC	24-Oct-78	01-Sep-03	24-May-05	

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
4791	RASHMI BS	SC	14-May-78	01-Sep-03	24-May-05	
4792	SUVARNA DODDAMANI	SC	20-Jul-76	01-Sep-03	24-May-05	
4793	SAVITHA HS	SC	11-Apr-80	01-Sep-03	24-May-05	[M]
4794	VEENA MC	SC	26-Jul-73	01-Sep-03	24-May-05	
4795	MAMATHA M	ST	01-Jun-77	01-Sep-03	24-May-05	[M]
4796	KALLAMMANNAVAR SHOBHA	ST	22-Jul-77	01-Sep-03	24-May-05	
4797	PADMAVATHI G	SC	21-Mar-74	01-Sep-03	24-May-05	[M]
4798	SANGEETHA R	SC	21-Mar-74	01-Sep-03	24-May-05	[M]
4799	SAVITHA HA	SC	08-Oct-73	01-Sep-03	24-May-05	
4800	UMAVATHI S	SC	18-Jun-77	01-Sep-03	24-May-05	[M]
4801	ASHAJYOTHI N	ST	24-Jul-73	01-Sep-03	24-May-05	
4802	MANJULA PATIL	ST	04-Sep-76	01-Sep-03	24-May-05	
4803	KUSUMAKSHI K	SC	14-Feb-74	01-Sep-03	24-May-05	[M]
4804	THRIVENI S	SC	29-Apr-78	01-Sep-03	24-May-05	
4805	SHASHIKALA N	SC	17-Jul-75	01-Sep-03	24-May-05	
4806	RATHNA V	SC	18-May-74	01-Sep-03	24-May-05	
4807	SUNANDA A	SC	25-Dec-73	01-Sep-03	24-May-05	
4808	DEEPA K	SC	12-Jan-77	01-Sep-03	24-May-05	
4809	YESHODA P	SC	26-Jun-73	01-Sep-03	24-May-05	
4810	PALLAVI M	SC	11-May-76	01-Sep-03	24-May-05	
4811	RAJASHREE	SC	16-Mar-77	01-Sep-03	24-May-05	
4812	Mamatha Mood R	SC	16-Feb-76	01-Sep-03	24-May-05	
4813	USHA KR	ST	21-May-74	01-Sep-03	24-May-05	
4814	HEMAVATHY TL	SC	20-Jul-74	01-Sep-03	24-May-05	
4815	ROOPA HR	SC	24-Jul-76	01-Sep-03	24-May-05	[M]
4816	HEMALATHA J	SC	12-Apr-73	01-Sep-03	24-May-05	
4817	SARASWATHI M	SC	06-Mar-73	01-Sep-03	24-May-05	[M]
4818	LEELAVATHI G	ST	24-Sep-75	01-Sep-03	24-May-05	
4819	ARUNA	SC	21-May-74	01-Sep-03	24-May-05	
4820	NIRMALA K	ST	19-Jun-78	01-Sep-03	24-May-05	
4821	KAVITHA BN	ST	01-Nov-79	01-Sep-03	24-May-05	
4822	USHAKIRAN A	SC	21-Apr-74	01-Sep-03	24-May-05	
4823	KOMALA M	SC	20-May-73	01-Sep-03	24-May-05	
4824	SWARNA MB	SC	18-Oct-75	01-Sep-03	24-May-05	
4825	SANDHYARANI G	SC	22-Feb-75	01-Sep-03	24-May-05	
4826	POONGODI A	SC	26-Sep-73	01-Sep-03	24-May-05	
4827	SHANTHMALLAPPA SHIVKERI C/O	SC	11-Jan-55	01-Sep-03	24-May-05	
4828	MANOHAR HADAGALI	SC	14-Jun-55	01-Sep-03	24-May-05	
4829	PREMANANDKOTABALA	SC	22-Jul-62	31-Dec-03	24-May-05	[M]
4830	SIDDARTHA	SC	07-Oct-63	31-Dec-03	24-May-05	[M]
4831	CHIDANANDA	SC	01-Nov-63	31-Dec-03	24-May-05	[M]
4832	RAVI Y KHANAPUR	SC	10-Feb-63	31-Dec-03	24-May-05	[M]
4833	MALARAJ G	SC	25-May-64	31-Dec-03	24-May-05	[M]
4834	KRISHNA KUMAR PV	SC	05-Jul-66	31-Dec-03	24-May-05	
4835	HARISHKUMAR R	SC	28-Oct-64	31-Dec-03	24-May-05	
4836	KRISHNAKISHOR HALLUR	SC	02-Jun-65	31-Dec-03	24-May-05	
4837	BASAVARAJA HONNAKASTHURI	SC	11-Feb-62	31-Dec-03	24-May-05	
4838	RAJENDER	SC	06-May-65	31-Dec-03	24-May-05	
4839	LAKSHMIPATHI V	SC	20-May-65	31-Dec-03	24-May-05	
4840	JAGADISH	SC	01-Mar-66	31-Dec-03	24-May-05	
4841	LAKSHMAPPA GH	ST	26-Sep-65	31-Dec-03	24-May-05	
4842	GURUSHENKAR S	SC	19-Jul-63	31-Dec-03	24-May-05	
4843	HANUMANTHAPPA G	ST	01-Jun-66	31-Dec-03	24-May-05	
4844	KRISHNA NAIK G	SC	21-Jul-61	31-Dec-03	24-May-05	
4845	RAMACHANDRA M	ST	20-Feb-66	31-Dec-03	24-May-05	

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
4846	SOMASHEKAR S	ST	12-Jan-64	31-Dec-03	24-May-05	
4847	LAKSHMINARAYANA GS	ST	16-Jun-66	31-Dec-03	24-May-05	
4848	THIPPESWAMY KP	ST	23-Mar-62	31-Dec-03	24-May-05	
4849	NAGANATH	ST	01-Jun-66	31-Dec-03	24-May-05	
4850	NARASIMHAMURTHY BS	ST	03-Jul-70	31-Dec-03	24-May-05	
4851	VIDYADHARA KG	SC	15-Mar-67	31-Dec-03	24-May-05	
4852	SHIVARAJU K	SC	10-May-67	31-Dec-03	24-May-05	
4853	MAKARAND PEDNEKAR	SC	20-Jul-72	31-Dec-03	24-May-05	
4854	RAVIKUMARA MC	SC	01-Jun-68	31-Dec-03	24-May-05	
4855	RAJU CS	SC	01-Jun-70	31-Dec-03	24-May-05	
4856	ANIL KUMAR N	ST	30-Mar-72	31-Dec-03	24-May-05	
4857	ADINARAYANAPPA MH	ST	05-Apr-70	31-Dec-03	24-May-05	
4858	ANIL RATNKAR	SC	29-Mar-66	22-Jan-04	24-May-05	[M]
4859	SATHISH KUMAR BC	SC	11-Aug-66	22-Jan-04	24-May-05	[M]
4860	THIMMAIAH V	SC	02-Oct-64	22-Jan-04	24-May-05	[M]
4861	VENUGOPAL R	SC	16-Apr-64	22-Jan-04	24-May-05	[M]
4862	NANDHULAL B	SC	01-Jun-64	22-Jan-04	24-May-05	[M]
4863	BASAVARAJAPPA D	SC	06-Feb-64	22-Jan-04	24-May-05	[M]
4864	SHAMBULINGE KUDRE	SC	01-Jun-62	22-Jan-04	24-May-05	[M]
4865	ANVIRAPPA	SC	04-Jun-66	22-Jan-04	24-May-05	[M]
4866	SRINIVAS	SC	13-Jun-65	22-Jan-04	24-May-05	[M]
4867	PATTABIRAMAN D	SC	20-Jul-66	22-Jan-04	24-May-05	[M]
4868	UMESH	SC	22-Jul-64	22-Jan-04	24-May-05	[M]
4869	VENKATESHA MURTHY TV	SC	26-Sep-65	22-Jan-04	24-May-05	[M]
4870	JAGADEESHA R	SC	16-May-66	22-Jan-04	24-May-05	[M]
4871	NAGARAJA K	SC	18-May-63	22-Jan-04	24-May-05	[M]
4872	PANDU KM	SC	24-Jun-65	22-Jan-04	24-May-05	[M]
4873	RAJAKUMARA R	SC	01-Jun-62	22-Jan-04	24-May-05	[M]
4874	RAVICHANDRAN	SC	21-Feb-66	22-Jan-04	24-May-05	[M]
4875	PRABHULING DAMOJI KAMBLE	SC	09-Mar-62	22-Jan-04	24-May-05	[M]
4876	GOPINATHA V	SC	19-Sep-64	22-Jan-04	24-May-05	[M]
4877	RAMANARAJ D	SC	07-Apr-66	22-Jan-04	24-May-05	[M]
4878	SURESH M	SC	03-Aug-62	22-Jan-04	24-May-05	[M]
4879	RAVI P	SC	21-Oct-66	22-Jan-04	24-May-05	[M]
4880	CHANDRAKANTHA HARIHARA	SC	01-Jun-63	22-Jan-04	24-May-05	
4881	SANJEEVA KALASAPPA GOLA	SC	10-May-65	22-Jan-04	24-May-05	[M]
4882	GANGARAJU P	SC	06-Sep-63	22-Jan-04	24-May-05	
4883	SATHYANARAYANA B J	SC	01-Mar-65	22-Jan-04	24-May-05	
4884	JAYARAM	SC	25-Apr-65	22-Jan-04	24-May-05	
4885	SAUDHARSHAN N	SC	16-May-66	22-Jan-04	24-May-05	
4886	RAVINDRA KV	SC	08-Aug-65	22-Jan-04	24-May-05	[M]
4887	CHANDRASHEKAR KB	SC	18-Jul-62	22-Jan-04	24-May-05	
4888	VENKATEESHA N	SC	06-Jun-64	22-Jan-04	24-May-05	
4889	KRISHANA V	SC	03-Apr-65	22-Jan-04	24-May-05	
4890	KANTHARAJU MN	SC	29-Jun-66	22-Jan-04	24-May-05	
4891	NAGARAJA P	ST	29-Jul-66	22-Jan-04	24-May-05	[M]
4892	PUTTASWAMY K	SC	10-Jun-66	22-Jan-04	24-May-05	
4893	NAGESH S	SC	01-Jun-63	22-Jan-04	24-May-05	[M]
4894	JANARDHAN KURAPOTHULA	SC	01-Mar-64	22-Jan-04	24-May-05	
4895	SHRIKANT DATTU KOLKAR	SC	12-Jan-63	22-Jan-04	24-May-05	[M]
4896	RAVINDRA NAYAK B	SC	20-May-64	22-Jan-04	24-May-05	
4897	SHIVAJE	SC	30-Jun-65	22-Jan-04	24-May-05	
4898	KESHAVAN DH	SC	05-Mar-63	22-Jan-04	24-May-05	
4899	SUDARSHAN NAYAK	SC	10-Sep-63	22-Jan-04	24-May-05	
4900	TUKARAM GV	SC	15-Aug-64	22-Jan-04	24-May-05	

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
4901	YESHVANTHA C LAMANI	SC	09-Mar-65	22-Jan-04	24-May-05	
4902	PRAKASH DANGE	SC	01-Jun-62	22-Jan-04	24-May-05	
4903	THIPPANAIAK H	SC	22-Jul-65	22-Jan-04	24-May-05	[M]
4904	ARAVIND	SC	08-May-64	22-Jan-04	24-May-05	
4905	LAKSHMIPRASAD TN	SC	18-Feb-65	22-Jan-04	24-May-05	
4906	KUMRASWAMY L	SC	10-Apr-62	22-Jan-04	24-May-05	
4907	JINKALA VENKATESWARLU	SC	01-Jul-62	22-Jan-04	24-May-05	
4908	VEERABHADRAIAH	SC	23-May-63	22-Jan-04	24-May-05	
4909	SUNDAR BABU GH	SC	01-Feb-65	22-Jan-04	24-May-05	
4910	THIPPERUDRAPPA KH	SC	12-Mar-62	22-Jan-04	24-May-05	[M]
4911	HARISHKUMAR V	SC	08-Mar-66	22-Jan-04	24-May-05	
4912	MAHADEVASWAMY HN	SC	08-Jun-63	22-Jan-04	24-May-05	
4913	GOVINDARAJU V	SC	02-May-63	22-Jan-04	24-May-05	
4914	SHARANAPPA BAJANTRI	SC	01-Aug-66	22-Jan-04	24-May-05	
4915	PRABHAKARA ADIMANI	SC	01-Jul-65	22-Jan-04	24-May-05	
4916	PRABHU SHARANAPPA SINDE	SC	06-Jul-64	22-Jan-04	24-May-05	
4917	VENKATESH NARAGUND	SC	13-Jan-62	22-Jan-04	24-May-05	
4918	BASAVARAJU YR	SC	24-Aug-66	22-Jan-04	24-May-05	[M]
4919	THIMMARAJU JS	SC	25-Feb-63	22-Jan-04	24-May-05	
4920	KESHAVAMURTHY A	SC	30-Mar-66	22-Jan-04	24-May-05	
4921	BASAVARAJA NIRALAKERI	SC	01-Aug-63	22-Jan-04	24-May-05	
4922	KANTHARAJ B	SC	06-Jul-62	22-Jan-04	24-May-05	
4923	BHARATHA KAMBLE	SC	01-Jun-66	22-Jan-04	24-May-05	
4924	AMRUTHKUMAR CR	SC	16-May-63	22-Jan-04	24-May-05	
4925	RAJKUMAR	SC	01-Jul-66	22-Jan-04	24-May-05	
4926	PADMANABHA R	SC	12-Oct-66	22-Jan-04	24-May-05	
4927	KENCHIAIAH	SC	22-Jun-64	22-Jan-04	24-May-05	[M]
4928	SHIVAKUMAR K	SC	01-Jun-65	22-Jan-04	24-May-05	
4929	SURYANARAYAN	SC	21-Jul-63	22-Jan-04	24-May-05	[M]
4930	VIJAYAKUMAR M	SC	02-Dec-64	22-Jan-04	24-May-05	
4931	GURUPRASAD N	SC	16-May-64	22-Jan-04	24-May-05	
4932	RAGHUNATHA V	SC	05-Apr-62	22-Jan-04	24-May-05	
4933	PUTTALINGAIAH HL	ST	19-Sep-65	22-Jan-04	24-May-05	
4934	PRAKASH	SC	09-Oct-66	22-Jan-04	24-May-05	
4935	SWAMY SM	SC	26-Nov-65	22-Jan-04	24-May-05	
4936	HARISHANKARA M	SC	20-Feb-66	22-Jan-04	24-May-05	
4937	SURYAPRASAD PM	SC	10-Sep-65	22-Jan-04	24-May-05	
4938	ASHOK	SC	01-Jul-62	22-Jan-04	24-May-05	
4939	SHRIDHAR RK	SC	02-Sep-62	22-Jan-04	24-May-05	
4940	RAJU DN	SC	03-Jul-65	22-Jan-04	24-May-05	
4941	PURUSHOTHAMA S	SC	02-Jan-66	22-Jan-04	24-May-05	
4942	Venkatesh MR	SC	01-Jun-64	22-Jan-04	24-May-05	
4943	LAKSHMANA S	SC	05-Jul-57	22-Jan-04	24-May-05	
4944	NARASIMHA RAJU N	SC	09-Jul-63	22-Jan-04	24-May-05	
4945	RAJANNA HR	SC	30-Oct-63	22-Jan-04	24-May-05	
4946	NAVANISHAIAH	SC	01-Aug-66	22-Jan-04	24-May-05	
4947	SHIVANNA BC	SC	18-Aug-66	22-Jan-04	24-May-05	[M]
4948	SURESH KUMAR T	ST	23-Jan-66	22-Jan-04	24-May-05	[M]
4949	SRINIVASA GH	SC	01-Nov-66	22-Jan-04	24-May-05	
4950	PRASHANTH R	SC	01-Jun-63	22-Jan-04	24-May-05	
4951	PUTTASWAMY	SC	22-Jun-65	22-Jan-04	24-May-05	
4952	KUMARASWAMY	SC	08-May-65	22-Jan-04	24-May-05	
4953	THIPPESWAMY NS	ST	20-Nov-63	22-Jan-04	24-May-05	[M]
4954	NIRANJANA S	SC	05-Sep-64	22-Jan-04	24-May-05	
4955	MANOHAR BABU	ST	12-Apr-58	22-Jan-04	24-May-05	

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
4956	NATESH BC	SC	08-Jun-63	22-Jan-04	24-May-05	
4957	ANANDA KS	SC	01-Jun-66	22-Jan-04	24-May-05	
4958	AMARANARAYANA	SC	01-Jun-64	22-Jan-04	24-May-05	[M]
4959	MALLIKARJUNA B	SC	08-Jul-64	22-Jan-04	24-May-05	
4960	RAMESH B	SC	29-Jun-66	22-Jan-04	24-May-05	
4961	VIJAYAKUMAR GK	SC	01-May-63	22-Jan-04	24-May-05	
4962	SRIDHARA M	SC	19-Apr-64	22-Jan-04	24-May-05	
4963	RAVI TN	SC	15-Mar-64	22-Jan-04	24-May-05	
4964	LAKSHMANAIK	SC	01-Jun-64	22-Jan-04	24-May-05	[M]
4965	CHANDRASHEKARAIAH B	ST	16-Jun-69	22-Jan-04	24-May-05	
4966	LOKESH G	SC	12-Aug-71	22-Jan-04	24-May-05	
	MAHESH RM	SC	10-Apr-72	22-Jan-04	24-May-05	RESIGNED
4967	LINGARAJU N	SC	20-Aug-68	22-Jan-04	24-May-05	
4968	NAGARAJ R	SC	16-May-69	22-Jan-04	24-May-05	
4969	DEVARAJ	SC	26-Sep-68	22-Jan-04	24-May-05	
4970	JAGADEVA	SC	13-Apr-71	22-Jan-04	24-May-05	
4971	SRIHARI M	SC	29-Apr-67	22-Jan-04	24-May-05	
4972	PADMANABHAN KV	SC	29-Dec-66	22-Jan-04	24-May-05	
4973	KIRAN C	SC	12-Oct-72	22-Jan-04	24-May-05	
4974	THIPPESWAMY S	SC	23-May-70	22-Jan-04	24-May-05	
4975	JAGADHISH M	SC	28-May-67	22-Jan-04	24-May-05	
4976	GURUNATH	SC	15-Jun-69	22-Jan-04	24-May-05	
4977	VASUDEVA BH	SC	09-Apr-70	22-Jan-04	24-May-05	
4978	KRISHNA G	ST	18-Mar-72	22-Jan-04	24-May-05	
4979	JAIPRAKASH C	SC	01-Jun-67	22-Jan-04	24-May-05	
4980	CHANDRASEKHARA B C	SC	03-Aug-70	22-Jan-04	24-May-05	
4981	NAGARAJ M	SC	01-Dec-67	22-Jan-04	24-May-05	
4982	PARAMESHWARAPPA HN	SC	09-Aug-67	22-Jan-04	24-May-05	
4983	BASAVANNA L BASAPURA	ST	28-Feb-67	22-Jan-04	24-May-05	
4984	MANJUNATHA PR	ST	19-Mar-72	22-Jan-04	24-May-05	[M]
4985	MANJUNATHASWAMY KM	SC	21-Jul-69	22-Jan-04	24-May-05	
4986	MALLIKARJUN	SC	12-Sep-69	22-Jan-04	24-May-05	
4987	MAHADEVASWAMY M	SC	20-Sep-68	22-Jan-04	24-May-05	
4988	ACHUTHA DR	SC	22-Jul-70	22-Jan-04	24-May-05	
4989	MANJUNATHA SWAMY S	SC	23-Jul-67	22-Jan-04	24-May-05	
4990	SURESH KUMAR MD	SC	29-Aug-69	22-Jan-04	24-May-05	
4991	VENKATESH TR	ST	20-Jul-71	22-Jan-04	24-May-05	
4992	BASAVARAJA BS	ST	04-Jun-68	22-Jan-04	24-May-05	
4993	ASHWATHANARAYANA HONAKERI	SC	10-Jan-71	22-Jan-04	24-May-05	
4994	SHRIMANTHA	SC	04-Jul-72	22-Jan-04	24-May-05	
4995	MURTHY YS	SC	24-Jun-68	22-Jan-04	24-May-05	
4996	KRISHNA P	SC	20-May-67	22-Jan-04	24-May-05	
4997	SHIVAKUMAR M	SC	20-May-70	22-Jan-04	24-May-05	
4998	NARENDRA KUMAR M	SC	25-Jun-70	22-Jan-04	24-May-05	
4999	CHANDRASHEKAR B	SC	16-Oct-68	22-Jan-04	24-May-05	
5000	UDAYA KUMAR	SC	01-Jun-72	22-Jan-04	24-May-05	
5001	SHANKAR MP	SC	17-Jul-69	22-Jan-04	24-May-05	
5002	LOHITHASHWA NAYAK	ST	18-Feb-69	22-Jan-04	24-May-05	
5003	MALLIKARJUNA K	SC	20-May-68	22-Jan-04	24-May-05	
5004	NAGENDRA S	ST	17-Aug-67	22-Jan-04	24-May-05	
5005	UMESHA KM	SC	20-Jul-67	22-Jan-04	24-May-05	
5006	PANDIT GANGANNAVAR	SC	20-Jun-68	22-Jan-04	24-May-05	
5007	CHANDRASHEKARA L	SC	18-Aug-68	22-Jan-04	24-May-05	
5008	RAMACHANDRA	SC	01-Sep-71	22-Jan-04	24-May-05	
5009	MANOHARA KATTIMANI	SC	01-Jun-68	22-Jan-04	24-May-05	

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
5010	UMAMAHESHA D	SC	06-Jul-68	22-Jan-04	24-May-05	
5011	RAVI M	SC	16-Jun-68	22-Jan-04	24-May-05	
5012	CHANDRASHEKAR B	SC	31-Jan-69	22-Jan-04	24-May-05	
5013	BHEEMA NAYAK D	SC	09-Oct-67	22-Jan-04	24-May-05	
5014	FAKIRA SHIVAPUTRA	SC	01-Jun-68	22-Jan-04	24-May-05	
5015	RAVI MM	SC	14-Jul-67	22-Jan-04	24-May-05	
5016	SHIVAPRASAD MN	SC	22-Jul-68	22-Jan-04	24-May-05	
5017	NAGARAJA S	ST	31-Jul-71	22-Jan-04	24-May-05	
5018	VENKATARAVANAPPA CM	SC	01-Oct-70	22-Jan-04	24-May-05	
5019	PRASANNAKUMAR P	SC	13-Feb-72	22-Jan-04	24-May-05	
5020	SURESH T	SC	22-Aug-69	22-Jan-04	24-May-05	
5021	VENKATESH G	SC	20-Oct-72	22-Jan-04	24-May-05	
5022	SHASHIKANTHA N	SC	19-May-72	22-Jan-04	24-May-05	
5023	ARUNACHALA MT	SC	01-Jun-68	22-Jan-04	24-May-05	
5024	NAGESH NS	SC	28-Mar-70	22-Jan-04	24-May-05	
5025	SANJEEVKUMAR AMMINABAVI	SC	22-Jul-69	22-Jan-04	24-May-05	
5026	VIJAYKUMAR B	SC	15-Mar-67	22-Jan-04	24-May-05	
5027	LAKSHMANA N	SC	18-Aug-71	22-Jan-04	24-May-05	
5028	SATHISH R	SC	05-Mar-68	22-Jan-04	24-May-05	
5029	MEGHARAJAN POOJAR	SC	31-Jan-71	22-Jan-04	24-May-05	
5030	SWAMY SRM	ST	28-Aug-69	22-Jan-04	24-May-05	
5031	SUDHAKAR	SC	20-Jul-67	22-Jan-04	24-May-05	
5032	ARUNKUMAR PS	SC	17-Oct-67	22-Jan-04	24-May-05	
5033	KRISHNAMURTHY M	SC	21-Jul-70	22-Jan-04	24-May-05	
5034	ITAGI UMESH	SC	13-May-69	22-Jan-04	24-May-05	
5035	SUDARSHAN N	ST	30-Apr-72	22-Jan-04	24-May-05	
5036	RAVINDRA L NAGANATHA	SC	17-May-67	22-Jan-04	24-May-05	
5037	GIRISH GH	SC	20-Jun-69	22-Jan-04	24-May-05	
5038	BORAIHAH BK	SC	19-Jun-70	22-Jan-04	24-May-05	
5039	ASHOK BUNT	SC	20-Jul-69	22-Jan-04	24-May-05	
5040	SHIVANNA T	SC	08-May-71	22-Jan-04	24-May-05	
5041	VIJAYABHASKAR B	ST	29-May-72	22-Jan-04	24-May-05	
5042	DAYANANDA R	SC	01-May-68	22-Jan-04	24-May-05	
5043	AKILAN LD	SC	28-Sep-68	22-Jan-04	24-May-05	
5044	GOVINDAPPA BAJANTRI	SC	01-Apr-72	22-Jan-04	24-May-05	
5045	RAVI SOLAPUR	SC	20-May-72	22-Jan-04	24-May-05	
5046	PRAKASH N	SC	09-Jan-69	22-Jan-04	24-May-05	
5047	RAMAKRISHNA	SC	26-Jun-72	22-Jan-04	24-May-05	
5048	PRABHU KT	SC	21-Sep-71	22-Jan-04	24-May-05	
5049	DURAGANNA	ST	01-Jun-69	22-Jan-04	24-May-05	
5050	RAMASANJIVIAHAH	SC	18-Jun-71	22-Jan-04	24-May-05	
5051	SATISH CN	SC	20-May-71	22-Jan-04	24-May-05	
5052	VISHWANATHA S	SC	07-Nov-68	22-Jan-04	24-May-05	
5053	KRISHNAMURTHY T	SC	27-Dec-69	22-Jan-04	24-May-05	
5054	VENKATESHWARA RAO HG	SC	08-Sep-69	22-Jan-04	24-May-05	
5055	MALATHESHA KALLAMMANAVARA	ST	01-Jul-71	22-Jan-04	24-May-05	
5056	SHANKAR DR	SC	06-Jul-68	22-Jan-04	24-May-05	
5057	CHALUVIAHAH	SC	28-Sep-69	22-Jan-04	24-May-05	
5058	SADASHIV P	SC	01-Apr-68	22-Jan-04	24-May-05	
5059	SHIVAKUMAR M	SC	04-Nov-68	22-Jan-04	24-May-05	
5060	MUKUNDARAJ T	SC	14-May-67	22-Jan-04	24-May-05	
5061	SURESH K	SC	15-Jun-67	22-Jan-04	24-May-05	
5062	SAMPATHKUMAR KP	SC	05-May-67	22-Jan-04	24-May-05	
5063	KESHAVAMURTHY SC	SC	16-Jun-69	22-Jan-04	24-May-05	

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
5064	SREEMANTH ANGADDI	SC	01-Jun-70	22-Jan-04	24-May-05	
5065	RAVINDRA K	SC	19-Jul-70	22-Jan-04	24-May-05	
5066	MARUTHI GOKAK	SC	02-May-67	22-Jan-04	24-May-05	
5067	PRAKASH D	SC	01-Jul-67	22-Jan-04	24-May-05	
5068	SHANKAR	SC	01-Jun-72	22-Jan-04	24-May-05	
5069	VENKATARAVANA P	SC	04-Feb-68	22-Jan-04	24-May-05	
5070	IMMANMUAL SANTOSH KUMAR RS	SC	15-May-70	22-Jan-04	24-May-05	
5071	MAHESHA OLEKAR	ST	01-Jun-67	22-Jan-04	24-May-05	
5072	CHANDRASHEKARA R	SC	20-Jul-68	22-Jan-04	24-May-05	
5073	HARSHAVARDHAN T N	SC	01-Jun-67	22-Jan-04	24-May-05	
5074	SURESH R	SC	18-Dec-67	22-Jan-04	24-May-05	
5075	CHANDRAGIRI VAR RAVIVACHAPPA	SC	30-Jun-71	22-Jan-04	24-May-05	
5076	VISHWANATH L	SC	26-Jan-72	22-Jan-04	24-May-05	
5077	MANJUNATHA HK	SC	20-Feb-68	22-Jan-04	24-May-05	
5078	NARASIMHAMURTHY M	SC	06-Jul-69	22-Jan-04	24-May-05	
5079	NAGARAJA P	SC	20-Jul-68	22-Jan-04	24-May-05	
5080	VIJENDRA C	SC	07-Oct-67	22-Jan-04	24-May-05	
5081	SURESH M	SC	19-Jun-68	22-Jan-04	24-May-05	
5082	SRIDHAR R	SC	30-May-70	22-Jan-04	24-May-05	
5083	GURUSHANKAR N	SC	14-Jan-68	22-Jan-04	24-May-05	
5084	SHIVARAJ NAGAPPA PALLERI	ST	18-Apr-67	22-Jan-04	24-May-05	
5085	NINGARAJU S	SC	01-Jun-67	22-Jan-04	24-May-05	
5086	DORESWAMY S	SC	27-Jun-70	22-Jan-04	24-May-05	
5087	YELLAPPA PATROTI	SC	25-Sep-67	22-Jan-04	24-May-05	
5088	PUJAR SHIVAKUMAR NAIK	SC	01-Jun-70	22-Jan-04	24-May-05	
5089	BHAGAVANSINGH	SC	20-Jun-69	22-Jan-04	24-May-05	
5090	DATTATRI	ST	21-Dec-69	22-Jan-04	24-May-05	
5091	SHIVABASAVA	SC	22-Jul-71	22-Jan-04	24-May-05	
5092	KOTRESHNAYAKA R	SC	01-Jun-69	22-Jan-04	24-May-05	
5093	MALLESHA RAMAPPA KANKANWADE	SC	01-Jul-70	22-Jan-04	24-May-05	
5094	MURALI D	SC	01-Jun-67	22-Jan-04	24-May-05	
5095	GURUPRASAD LM	SC	14-Apr-67	22-Jan-04	24-May-05	
5096	RAMESH R	ST	15-Jan-69	22-Jan-04	24-May-05	
5097	HANUMANTHAPPA LM	SC	12-Dec-66	22-Jan-04	24-May-05	
5098	MANJUNATHA NAIK DM	ST	12-Jan-67	22-Jan-04	24-May-05	
5099	VIDYADHAR	SC	01-Aug-69	22-Jan-04	24-May-05	
5100	SRINIVAS R	SC	04-May-67	22-Jan-04	24-May-05	
5101	PRAKASH HG	SC	09-Aug-67	22-Jan-04	24-May-05	
5102	RAVIKUMAR HB	SC	25-Jan-67	22-Jan-04	24-May-05	
5103	BALARAJU D	SC	22-Jul-69	22-Jan-04	24-May-05	
5104	RAMACHANDRA Y	SC	15-May-68	22-Jan-04	24-May-05	
5105	PRAVEEN KUMAR	SC	03-Jan-67	22-Jan-04	24-May-05	
5106	DEEPAK KUMAR BM	SC	03-Aug-69	22-Jan-04	24-May-05	
5107	PRAVEENAKUMAR	SC	12-Feb-70	22-Jan-04	24-May-05	
5108	RANGASWAMY CS	SC	28-Nov-68	22-Jan-04	24-May-05	
5109	GOPAL PT	SC	12-Jan-67	22-Jan-04	24-May-05	
5110	DAYANANDA SWAMY KH	ST	28-May-69	22-Jan-04	24-May-05	
5111	HANUMANTHAPPA O	ST	01-Jun-67	22-Jan-04	24-May-05	
5112	KUMARA SWAMY MB	SC	28-Dec-66	22-Jan-04	24-May-05	
5113	ANANDAMURTHY M	SC	12-Mar-70	22-Jan-04	24-May-05	
5114	SOMASHEKARAPPA HK	SC	23-May-68	22-Jan-04	24-May-05	
5115	SHARATH BABU J	SC	17-Mar-69	22-Jan-04	24-May-05	
5116	MANJUNATHA MURTHY R	SC	20-Apr-67	22-Jan-04	24-May-05	
5117	PRAKASH SHIVARAMA NAIK	SC	01-Jun-71	22-Jan-04	24-May-05	

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
5118	SHIVAPPA H	ST	15-Jul-71	22-Jan-04	24-May-05	
5119	SANJAYKUMAR MALAGI	SC	09-Jul-71	22-Jan-04	24-May-05	
5120	SANJEEV MIRAJKAR	SC	21-Mar-70	22-Jan-04	24-May-05	
5121	ASHOKA	SC	01-Jun-70	22-Jan-04	24-May-05	
5122	SHIVALAL	SC	01-Jun-67	22-Jan-04	24-May-05	
5123	NAGABHUSHANA ND	ST	23-Nov-71	22-Jan-04	24-May-05	
5124	SURESH	SC	05-Aug-67	22-Jan-04	24-May-05	
5125	JEETHENDRA	SC	01-Jun-68	22-Jan-04	24-May-05	
5126	PRABHU HUNAGUNDA	ST	22-Jul-70	22-Jan-04	24-May-05	
5127	RAMESH A	SC	01-Mar-68	22-Jan-04	24-May-05	
5128	VODDAR HANUMANTHAPPA	SC	01-Jul-68	22-Jan-04	24-May-05	
5129	SHANKAR	ST	09-Mar-67	22-Jan-04	24-May-05	
5130	HANUMANTHAPPA AMBALI	ST	18-Apr-67	22-Jan-04	24-May-05	
5131	SURESH BEDAR	ST	12-Jun-68	22-Jan-04	24-May-05	
5132	MANOHAR RAO	SC	01-Aug-67	22-Jan-04	24-May-05	
5133	MALIGAIAH	SC	01-Aug-68	22-Jan-04	24-May-05	
5134	NAGAMURTHY	SC	01-Jun-71	22-Jan-04	24-May-05	
5135	JAGADISH	SC	21-Jul-72	22-Jan-04	24-May-05	
5136	TARASING LAMANI	SC	01-Jun-68	22-Jan-04	24-May-05	
5137	MALLIKARJUNA BHARAMANNAVAR	SC	23-Apr-67	22-Jan-04	24-May-05	
5138	SURESH	SC	24-Mar-67	22-Jan-04	24-May-05	
5139	BASAPPA JANAKAR	SC	01-Jun-70	22-Jan-04	24-May-05	
5140	RAMESH H	ST	14-Oct-71	22-Jan-04	24-May-05	
5141	VENKATESHA NAYAKA L	SC	21-Jun-71	22-Jan-04	24-May-05	
5142	BABU RAO	SC	01-Jun-68	22-Jan-04	24-May-05	
5143	SHANKARAPPA ML	SC	15-Jul-68	22-Jan-04	24-May-05	
5144	SHEKAR RATHOD	SC	20-Jul-68	22-Jan-04	24-May-05	
5145	VITTAL BHAJANTHRI	SC	01-Jun-70	22-Jan-04	24-May-05	
5146	KRISHNAMURTHY BP	SC	26-Feb-69	22-Jan-04	24-May-05	
5147	KRISHNAMURTHY BL	SC	15-Jan-67	22-Jan-04	24-May-05	
5148	HANUMANATHAPPA	SC	01-Jun-67	22-Jan-04	24-May-05	
5149	VENKATACHALAPATHI	SC	10-May-67	22-Jan-04	24-May-05	
5150	KRISHNAMURTHY S	SC	04-Jul-67	22-Jan-04	24-May-05	
5151	NAGESH KOLKAR	SC	20-May-69	22-Jan-04	24-May-05	
5152	SATHISH R	SC	19-Jul-67	22-Jan-04	24-May-05	
5153	HARISH KUMAR D	SC	21-May-69	22-Jan-04	24-May-05	
5154	RAMESH DEVA	SC	05-May-67	22-Jan-04	24-May-05	
5155	NARASIMHAMURTHY PN	SC	12-Sep-68	22-Jan-04	24-May-05	
5156	RAJAPUT HP	SC	22-May-69	22-Jan-04	24-May-05	
5157	HANUMANTHAPPA BANDI VODDAR	SC	01-Jun-69	22-Jan-04	24-May-05	
5158	RAMACHANDRAPPA	SC	01-Jun-68	22-Jan-04	24-May-05	
5159	CHANDRASHKEARA MURTHY	SC	30-Nov-68	22-Jan-04	24-May-05	
5160	SUGAPPA	SC	01-Jun-71	22-Jan-04	24-May-05	
5161	SHANKARAPPA BANDIWADDAR	SC	01-Jun-69	22-Jan-04	24-May-05	
5162	MARUTHI	SC	02-Jan-68	22-Jan-04	24-May-05	
5163	SHIVAPPA H	ST	22-Jul-72	22-Jan-04	24-May-05	
5164	ASHOK	SC	18-Aug-69	22-Jan-04	24-May-05	
5165	PUTTAIAH	SC	01-Jun-67	22-Jan-04	24-May-05	
5166	SHIVAKUMAR J	SC	20-Jul-68	22-Jan-04	24-May-05	
5167	RAMESHA V	ST	25-Jun-69	22-Jan-04	24-May-05	
5168	LAKSHMAN	SC	06-Jul-67	22-Jan-04	24-May-05	
5169	SADASHIVA ALDI	SC	22-Jul-67	22-Jan-04	24-May-05	
5170	SATISH M	SC	20-Jul-72	22-Jan-04	24-May-05	
5171	YALLAPPA BIRANUR	ST	01-Aug-67	22-Jan-04	24-May-05	

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
5172	MAHENDER R	SC	01-Jan-71	22-Jan-04	24-May-05	
5173	NAGENDRAPPA	SC	05-May-70	22-Jan-04	24-May-05	
5174	DHANAJAYA S	SC	25-May-67	22-Jan-04	24-May-05	
5175	RAVINDRA DEVAPPA YALIGAR	ST	30-Oct-69	22-Jan-04	24-May-05	
5176	SHIVANNA HP	SC	20-Jul-68	22-Jan-04	24-May-05	
5177	SURESH R	SC	15-Jul-69	22-Jan-04	24-May-05	
5178	KANTHARAJU SN	SC	22-Sep-70	22-Jan-04	24-May-05	
5179	RAMAKRISHANA R	SC	01-Jun-67	22-Jan-04	24-May-05	
5180	NARAYANA SN	SC	28-Dec-67	22-Jan-04	24-May-05	
5181	TANUJAKUMAR KN	SC	10-Jun-73	22-Jan-04	24-May-05	
5182	SUREH NAYAK MG	SC	22-Jul-78	22-Jan-04	24-May-05	
5183	ANANDA K	SC	22-Jul-75	22-Jan-04	24-May-05	
5184	KASHINATH	SC	01-Jun-74	22-Jan-04	24-May-05	
5185	HANMANTHA	SC	23-Jul-73	22-Jan-04	24-May-05	
5186	DEVENDRAPPA	SC	13-Jun-77	22-Jan-04	24-May-05	
5187	MAHESH KUMAR KG	SC	12-Mar-73	22-Jan-04	24-May-05	
5188	BASAVARAJ S	SC	01-Jun-74	22-Jan-04	24-May-05	
5189	Subash	SC	25-Jun-74	22-Jan-04	24-May-05	
5190	MOHAN KUMAR	SC	16-Jun-75	22-Jan-04	24-May-05	
5191	BASAVARAJ	ST	01-Jul-76	22-Jan-04	24-May-05	
5192	LINGARAJU	SC	11-Jun-76	22-Jan-04	24-May-05	
5193	SURESH	SC	20-May-77	22-Jan-04	24-May-05	
5194	BALAPPA	ST	01-Jun-74	22-Jan-04	24-May-05	
5195	YATHISHA UR	SC	04-May-76	22-Jan-04	24-May-05	
5196	RAJESHKUMAR A	SC	22-Jul-75	22-Jan-04	24-May-05	
5197	SRINIVASA N	SC	01-Jun-74	22-Jan-04	24-May-05	
5198	PUTTASWAMY IK	SC	08-Jul-73	22-Jan-04	24-May-05	
5199	LAKSHAMANA	SC	01-Jul-74	22-Jan-04	24-May-05	
5200	RAMESH YR	SC	10-Apr-73	22-Jan-04	24-May-05	
5201	ANNAPPA HJ	SC	10-Jun-75	22-Jan-04	24-May-05	
5202	RAMA ARGEKAR	SC	01-Jun-75	22-Jan-04	24-May-05	
5203	HANUMANTHA TALAWARA	SC	10-Mar-74	22-Jan-04	24-May-05	
5204	MAHANTESHA KUMAR YN	SC	21-May-74	22-Jan-04	24-May-05	
5205	CHARANSINGH CHAWAN	SC	20-Oct-77	22-Jan-04	24-May-05	
5206	CHMPARAJA CHAVAN	SC	08-Jan-75	22-Jan-04	24-May-05	
5207	RAMESH B	SC	20-Jun-74	22-Jan-04	24-May-05	
5208	SUBHAS BHJANTRI	SC	01-May-77	22-Jan-04	24-May-05	
5209	SRINIVAS P		7-Dec-63	2-Mar-95	28-May-05	DWR
5210	SUNILA GUNDAPPA		1-May-67	1-Apr-90	2-Aug-05	DWR
5211	KANTHARAJU R S		22-Jul-71	8-Sep-03	22-Sep-05	CC
5212	RAGHAVENDRA NAIK		27-Jun-80	1-Oct-03	31-Oct-05	CC
5213	KIRAN PARISHWAD		1-Jul-72	7-Nov-03	13-Nov-05	CC
5214	YOGESH C S		3-Jun-80	9-Sep-03	17-Nov-05	CC
5215	SHARNAPPA	ST	1-Jun-68	10-Nov-00	25-Nov-05	CC
5216	NAGANA GOWDA K		1-Sep-72	19-Sep-96	14-Dec-05	CC
5217	ERAIHAH GURIAH		1-Jun-67	11-Jan-01	15-Dec-05	CC
5218	VISHWANATHA		22-Jun-80	25-Jul-03	4-Jun-06	CC
5219	ESHWAR N		16-Jun-78	9-Jul-03	7-Jan-06	CC
5220	MAREPPA		1-Jun-68	1-Feb-01	3-Feb-06	CC
5221	TULASIDEVI	SC	20-May-80	20-Sep-03	5-Apr-06	CC
5222	VIGNESH	SC	2-Sep-83	11-Aug-03	22-May-06	CC
5223	SHIVAKUMARA	ST	3-Dec-77	13-Aug-03	6-Jun-06	CC
5224	VEENA B		13-Jul-81	30-Jul-03	25-Jul-06	CC
5225	SATHYADEVA NAIK	ST	1-Jun-71	1-Sep-02	6-Aug-06	CC
5226	JAYADEVARADHYA G S		17-May-68	16-Jul-03	8-Sep-06	CC

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
5227	RAGHAVENDRA		1-Jul-68	31-Aug-00	8-Sep-06	CC
5228	SHAMSUNDAR K R	ST	22-Jul-81	28-Jul-03	16-Sep-06	CC
5229	SABANNA	ST	20-Jul-73	1-Sep-02	27-Oct-06	CC
5230	NARAYANA GOWDA H V		18-Apr-83	16-Jan-04	16-Nov-06	CC
5231	MARUTHI S O	ST	1-Jun-81	24-May-05	28-Nov-06	CC
5232	DAVID		1-Jun-81	28-Aug-03	29-Nov-06	CC
5233	NAGARAJU S N	SC	20-May-73	24-May-05	1-Feb-07	CC
5234	MOHAMMED K P		12-Dec-74	25-Jul-03	8-Apr-07	CC
5235	KEMPANNA BADIGERA		1-Jun-80	30-Jul-03	12-Jun-07	CC
5236	SUNIL M		14-Jul-84	28-Jul-03	18-Jun-07	CC
5237	NANJUNDA K G	SC	22-May-72	24-May-05	23-Jun-07	CC
5238	JAGANNATHA	SC	1-Aug-77	24-May-05	29-Jun-07	CC
5239	LOKESHA	SC	5-Jul-79	14-Aug-03	8-Jul-07	CC
5240	NARASIMHAIAH	SC	20-Jul-65	24-May-05	13-Jul-07	CC
5241	GIREESHA B K	SC	20-Jun-69	24-May-05	14-Jul-07	CC
Appointed on Direct recruitment vide Notification No: CBS-360-AE-JE-DIRECT RECRUITMENT-ESC-06-07 Dated: 12.07.2007						
5242	FAZAL AHAMED		04.04.1982	10.08.2007	25.07.2007	
5243	YOGESH C		21.08.1980		25.07.2007	
5244	RAGHU M		28.01.1985	13.08.2007	25.07.2007	
5245	VINAY KUMAR R	SC	08.08.1979	17.08.2007	25.07.2007	
5246	RAMU PUNDALIK GUNAGI		18.06.1982	13.09.2007	25.07.2007	
5247	BALAJI MT		07.09.1983	13.08.2007	25.07.2007	
5248	HARISH H G		14.02.1984		25.07.2007	
5249	RAVI H L		28.11.1984	08.08.2007	25.07.2007	
5250	VARUNKUMAR MJ		11.03.1984	13.08.2007	25.07.2007	
5251	MOHAN KUMAR C R	SC	28.11.1983	23.08.2007	25.07.2007	
5252	ASHA.B.		16.08.1984	13.08.2007	25.07.2007	
5253	KOMAL H R		19.09.1984	13.08.2007	25.07.2007	
5254	SINDHU S		09.07.1982	31.07.2007	25.07.2007	
5255	VARUNKUMAR H		22.07.1979	13.08.2007	25.07.2007	
5256	PRAVEEN B.A.		18.02.1981	03.08.2007	25.07.2007	
5257	HARINI M J		05.12.1982	13.08.2007	25.07.2007	
5258	GNANESH KUMAR V P		19.10.1981	30.07.2007	25.07.2007	
5259	K R HEMANTH		27.04.1981	30.07.2007	25.07.2007	
5260	PREETHI C		01.08.1984	07.09.2007	25.07.2007	
5261	SATHISHA A		10.06.1984	13.08.2007	25.07.2007	
5262	MURALI K		27.02.1984	08.08.2007	25.07.2007	
5263	SHILPA K C		01.01.1985	08.08.2007	25.07.2007	
5264	PRAKASH		18.08.1984	03.08.2007	25.07.2007	
5265	VIJAY KUMAR K S		04.01.1982	13.08.2007	25.07.2007	
5266	VANI HK		30.07.1984	13.08.2007	25.07.2007	
5267	JEEVAN PATIL N		25.12.1984	03.08.2007	25.07.2007	
5268	GURUKRISHNA SHENOY M		28.02.1985	05.09.2007	25.07.2007	
5269	VATHSALYA H J		04.08.1983	03.08.2007	25.07.2007	
5270	BHARATH KS		26.02.1982	04.08.2007	25.07.2007	
5271	DIVYA M		19.05.1983	10.08.2007	25.07.2007	
5272	SHWETHA H N		17.06.1984	16.08.2007	25.07.2007	
5273	MITHUN P SHETTY		30.07.1984	03.08.2007	25.07.2007	
5274	ANURADHA R G		13.09.1983	03.08.2007	25.07.2007	
5275	SHARATH K P		24.03.1984	02.08.2007	25.07.2007	
5276	SIDDARAJE GOWDA BS		27.03.1983	13.08.2007	25.07.2007	
5277	RAJKUMAR		02.01.1983	06.08.2007	25.07.2007	
5278	AJEET N GALI		22.02.1985	05.09.2007	25.07.2007	
5279	GEETHASHRI CS		18.03.1985	04.09.2007	25.07.2007	

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
5280	SATHISH G BHANDI		24.09.1983	19.10.2007	25.07.2007	
5281	SAROJA PATIL		20.07.1982	28.08.2007	25.07.2007	
5282	ANAND KUMAR M		06.06.1983	02.08.2007	25.07.2007	
5283	RAMYASHREE M V		27.05.1982	03.09.2007	25.07.2007	
5284	JAYAPRAKASH B		22.08.1984	13.08.2007	25.07.2007	
5285	RAGHAVENDRA M S		15.08.1981	08.08.2007	25.07.2007	
5286	SHILPA K		12.07.1984	03.08.2007	25.07.2007	
5287	USHA G		30.05.1984	01.08.2007	25.07.2007	
5288	SATISH KUMAR B		25.01.1982	13.08.2007	25.07.2007	
5289	NAVEEN S.R.		06.05.1977	03.08.2007	25.07.2007	
5290	VASUNDARA P		23.09.1984	13.08.2007	25.07.2007	
5291	PRASHANTH E		01.05.1983	16.08.2007	25.07.2007	
5292	PRASANNA S		02.06.1983	13.08.2007	25.07.2007	
5293	MANJUNATHA B N		15.11.1982	03.08.2007	25.07.2007	
5294	RUKMINI K		07.05.1982	17.08.2007	25.07.2007	
5295	SNEHA PS		15.03.1984	07.09.2007	25.07.2007	
5296	RAVI NAIK A	SC	01.06.1984	08.08.2007	25.07.2007	
5297	MADHUSHREE B N		25.06.1982	20.08.2007	25.07.2007	
5298	YOGANANDA B K		23.04.1985	01.08.2007	25.07.2007	
5299	SANTHOSH J		16.05.1980	01.08.2007	25.07.2007	
5300	SHILPAVI H.S.		02.02.1983	20.08.2007	25.07.2007	
5301	JAGADISHA B R		24.04.1983	13.08.2007	25.07.2007	
5302	JAYANNA R	SC	12.10.1968	31.08.2007	25.07.2007	
5303	JAYALAXMI KULKARNI		01.11.1983	06.08.2007	25.07.2007	
5304	RAKESH DH		18.05.1985	08.08.2007	25.07.2007	
5305	SHREEDEVI		06.02.1984	01.08.2007	25.07.2007	
5306	HARISHA SM		07.11.1982	08.08.2007	25.07.2007	
5307	ARUP NATH		12.12.1982	08.08.2007	25.07.2007	
5308	PRUTHVI B		05.04.1985	13.08.2007	25.07.2007	
5309	PRASANNAKUMAR SN		10.06.1982	14.09.2007	25.07.2007	
5310	ABHISHEK PATIL		24.01.1984	28.08.2007	25.07.2007	
5311	SWETHA B		01.08.1981	13.08.2007	25.07.2007	
5312	HOTTI PRAMODKUMAR SIDDAPPA		26.07.1984	06.08.2007	25.07.2007	
5313	SANTOSH		01.06.1985	03.08.2007	25.07.2007	
5314	BALREDDY MUTTANA SANGAPPA		01.12.1981	13.08.2007	25.07.2007	
5315	PRASHANTH CN		08.08.1984	05.09.2007	25.07.2007	
5316	SANTHOSH KUMAR HN		20.04.1984	13.08.2007	25.07.2007	
5317	SHIVAPRAKASH S		21.10.1984	08.08.2007	25.07.2007	
5318	BASAVARAJA KB		15.09.1984	16.08.2007	25.07.2007	
5319	RUDRAPPA WATAWATI		09.06.1980		25.07.2007	
5320	ASHOK N		13.05.1985	05.09.2007	25.07.2007	
5321	MANJUNATHA K DAIVAJNA		02.06.1975	10.09.2007	25.07.2007	
5322	VEERABHADRASWAMY D		02.03.1981	16.08.2007	25.07.2007	
5323	DEEPA NADAMANI		20.11.1984	03.08.2007	25.07.2007	
5324	SUVARNA G		06.06.1983	10.09.2007	25.07.2007	
5325	GANGALAKSHMI MN		02.06.1984	03.08.2007	25.07.2007	
5326	MANJULA KUNDRAL		05.11.1983	21.08.2007	25.07.2007	
5327	BINDU RAMASWAMY		27.04.1978	03.08.2007	25.07.2007	
5328	SAVITHA ATHANI		25.03.1984	03.08.2007	25.07.2007	
5329	RAJESH S B	SC	06.03.1983	13.08.2007	25.07.2007	
5330	ARPITHA C P		05.10.1984	06.08.2007	25.07.2007	
5331	RAMYA B V		12.09.1984	04.08.2007	25.07.2007	
5332	PRADEEP KUMAR R.		28.08.1984	13.08.2007	25.07.2007	
5333	GOPALAKRISHNA V	SC	09.04.1983	01.09.2007	25.07.2007	
5334	CHIMKODE SHRIKANTH		16.09.1982	01.09.2007	25.07.2007	

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
5335	ANIL KUMAR C D		02.09.1980	05.09.2007	25.07.2007	
5336	RIZWANAHMED M SOMANKOPPA		12.08.1984	21.08.2007	25.07.2007	
5337	PRASHANT C NAGALAPUR		20.07.1984		25.07.2007	
5338	SRIKANTH KS		29.02.1984	06.08.2007	25.07.2007	
5339	SAMEENA KAUSAR R N		31.10.1984	14.08.2007	25.07.2007	
5340	RAGHAVENDRA T		12.02.1970	12.09.2007	25.07.2007	
5341	KAVITHA P G		30.07.1984	01.08.2007	25.07.2007	
5342	VEENA PAVADEPPAGOL		07.06.1984		25.07.2007	
5343	RANJANA GR		22.05.1981	13.08.2007	25.07.2007	
5344	PUSHPALATHA HK		22.11.1981	13.08.2007	25.07.2007	
5345	MAMATHA.H		26.01.1983	17.08.2007	25.07.2007	
5346	SANJEEV KUMAR	SC	01.06.1979	06.08.2007	25.07.2007	
5347	MAMATHA .A.C.		20.02.1981	03.08.2007	25.07.2007	
5348	PUJARI SOMSHEKAR PANDURANG		14.07.1979	06.08.2007	25.07.2007	
5349	SRIVIDYA S		14.04.1978	13.08.2007	25.07.2007	
5350	RASHMI R		26.05.1983	13.08.2007	25.07.2007	
5351	DEEPA R NADIGAR		30.07.1984	06.08.2007	25.07.2007	
5352	MUJAHID PASHA		17.04.1981	13.08.2007	25.07.2007	
5353	ANIL SHOURI K R		10.01.1984	09.08.2007	25.07.2007	
5354	SANJEEVA KUMAR G K	ST	02.06.1975	04.09.2007	25.07.2007	
5355	SREEKANTHA R		31.12.1983	03.10.2007	25.07.2007	
5356	KORE RAJENDRA SUBASH RAO	SC	01.03.1977	13.08.2007	25.07.2007	
5357	SUMANA L S		19.09.1983	13.08.2007	25.07.2007	
5358	LAKSHMI K		08.06.1985	03.09.2007	25.07.2007	
5359	ADIL M D		01.06.1984	09.08.2007	25.07.2007	
5360	RESHMA.C.S		10.11.1981	13.08.2007	25.07.2007	
5361	PUTTANARAJU		18.06.1983	16.08.2007	25.07.2007	
5362	SWETHA K B		03.11.1984	04.08.2007	25.07.2007	
5363	LAKSHMIPATHI N		07.10.1978	08.08.2007	25.07.2007	
5364	RAMANJINEYULU .E	SC	10.06.1982	09.08.2007	25.07.2007	
5365	MADHU N MANEGAR		25.08.1984	17.09.2007	25.07.2007	
5366	ALTAF		31.05.1985	07.08.2007	25.07.2007	
5367	AJITHA V.S.		21.12.1982	13.08.2007	25.07.2007	
5368	POORNIMA B M		16.12.1976	23.08.2007	25.07.2007	
5369	RAVIKUMAR NANDIHALLI		02.06.1981	03.09.2007	25.07.2007	
5370	TRINESHWARA CP		22.07.1980	14.11.2007	25.07.2007	
5371	CHAITRA G B		10.01.1984	02.08.2007	25.07.2007	
5372	VENKATESH H HOOLAGERE	SC	07.06.1984	04.08.2007	25.07.2007	
5373	MANJUNATHA		01.07.1982	05.09.2007	25.07.2007	
5374	HASEN BASHA R		01.01.1985	04.09.2007	25.07.2007	
5375	VISHWAS I K		06.06.1985	13.08.2007	25.07.2007	
5376	KRISHNEGOWDA.E		05.05.1977	06.08.2007	25.07.2007	
5377	JYOTHI D		20.11.1982	14.08.2007	25.07.2007	
5378	NAGARAJA T		15.08.1983	05.09.2007	25.07.2007	
5379	NARESH SHANBHAG		05.04.1981	06.08.2007	25.07.2007	
5380	YESHWANTHA KUMAR S		17.01.1984	08.08.2007	25.07.2007	
5381	MAHADEVASWAMY V		19.12.1978	07.08.2007	25.07.2007	
5382	DEEPA HUGAR		01.06.1984	20.08.2007	25.07.2007	
5383	BASAWARAJ		05.06.1979	10.08.2007	25.07.2007	
5384	MUKUND WALVEKAR		04.04.1983	10.08.2007	25.07.2007	
5385	MARUTHI NAYAK		20.07.1977	08.08.2007	25.07.2007	
5386	THARUNASHASHI S S		20.06.1969	08.08.2007	25.07.2007	
5387	HAREESH KS		21.03.1971	13.08.2007	25.07.2007	
5388	VEENA SHANTARAM BHANDARE		17.01.1984	02.08.2007	25.07.2007	
5389	SATISH K C		09.05.1980	13.08.2007	25.07.2007	
5390	RAGHAVENDRA B N		20.09.1977	13.08.2007	25.07.2007	
5391	RASHMI H S		20.07.1983	16.08.2007	25.07.2007	
5392	KAVITHA V	ST	05.01.1984	03.08.2007	25.07.2007	
5393	SHRIKANTH HIREGOUDER		07.11.1982	08.08.2007	25.07.2007	
5394	VENKATESHA GOWDA MN		25.03.1970	13.08.2007	25.07.2007	

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
5395	ANNADANESH G HAVINAL		22.07.1982	07.08.2007	25.07.2007	
5396	PRADEEP DEVANOOR	SC	04.04.1985	14.08.2007	25.07.2007	
5397	SANTHOSH R KOTI		22.07.1979	05.09.2007	25.07.2007	
5398	RAJESHA S		24.03.1984	09.08.2007	25.07.2007	
5399	SMITHA S R	SC	07.09.1982	31.08.2007	25.07.2007	
5400	DEVARAJU Y	SC	15.07.1983	13.08.2007	25.07.2007	
5401	ROSHAN ALI KHAN M H		15.10.1981	13.08.2007	25.07.2007	
5402	SANJEEVKUMAR A HULKAI		01.02.1983	02.08.2007	25.07.2007	
5403	CHANDRE GOWDA H C		08.04.1983	16.08.2007	25.07.2007	
5404	CHANNABASAVANNA		23.06.1982	18.08.2007	25.07.2007	
5405	PAVITHRA G B		28.05.1985	13.08.2007	25.07.2007	
5406	SANTHOSH SN		18.03.1983	07.08.2007	25.07.2007	
5407	VISHWANATH J		09.01.1985	06.08.2007	25.07.2007	
5408	NOOR FATIMA SULTANA		24.04.1976	16.08.2007	25.07.2007	
5409	NIRMALA B R		15.06.1981	13.08.2007	25.07.2007	
5410	VIJAY SANGAPPAGOL		05.03.1983	03.08.2007	25.07.2007	
5411	LAXMI S KAMBLE		27.02.1981	01.08.2007	25.07.2007	
5412	RAGHAVENDRA DODDAMANI	SC	18.07.1985	03.08.2007	25.07.2007	
5413	JAYARAJ	SC	19.06.1977	16.08.2007	25.07.2007	
5414	MAHESH M N	SC	04.09.1983	13.08.2007	25.07.2007	
5415	RAMESH	SC	15.06.1980	02.08.2007	25.07.2007	
5416	KRISHNAPPA		01.06.1973	30.08.2007	25.07.2007	
5417	SOWMYAVANI H L		10.01.1974	10.09.2007	25.07.2007	
5418	JAVERIA HAFSA		01.01.1983	04.08.2007	25.07.2007	
5419	KRISHNANAIIKA K G	SC	11.03.1969	05.09.2007	25.07.2007	
5420	PRASHANT ACHARI		21.07.1976	03.09.2007	25.07.2007	
5421	KAVITHA H S		18.04.1984	13.08.2007	25.07.2007	
5422	POORNIMA NELAGALI		24.02.1984	16.08.2007	25.07.2007	
5423	SOWMYA C N	SC	24.05.1985	10.09.2007	25.07.2007	
5424	SUPRIYA		09.04.1980	14.08.2007	25.07.2007	
5425	CHANDRAPPA.D.H	SC	04.06.1978	12.09.2007	25.07.2007	
5426	PADMANABHA H.R.		12.07.1982		25.07.2007	
5427	MISS SHIREEN NADAF		06.07.1983	06.08.2007	25.07.2007	
5428	RAVIKUMAR H C	SC	02.03.1983	05.09.2007	25.07.2007	
5429	BHIMASHANKAR		10.06.1981	10.08.2007	25.07.2007	
5430	GEETHA H.R.	SC	09.07.1982	13.08.2007	25.07.2007	
5431	RAJESHWARI D		05.08.1979	06.08.2007	25.07.2007	
5432	VIJAYAKUMAR	SC	22.07.1982	10.09.2007	25.07.2007	
5433	ANURADHA S KANKANVAD		01.02.1982	13.08.2007	25.07.2007	
5434	KALPANA WAGHMORE	SC	01.07.1981	13.08.2007	25.07.2007	
5435	NATARAJA K S		11.05.1979	13.08.2007	25.07.2007	
5436	JAGRUTHA S	SC	13.07.1984	13.08.2007	25.07.2007	
5437	RASHMI N		08.04.1981	17.08.2007	25.07.2007	
5438	SREENIVASA K S		23.02.1982	05.09.2007	25.07.2007	
5439	DEVARAJAIAH KB		24.07.1975	13.08.2007	25.07.2007	
5440	MANJUNATH CHINIVALAR		22.07.1980	04.08.2007	25.07.2007	
5441	SWAMY	SC	21.02.1969	13.08.2007	25.07.2007	
5442	PRAKASH NAIK B	SC	01.08.1981	31.08.2007	25.07.2007	
5443	DEVRAJ K SHIGGANVI	SC	22.07.1981	09.08.2007	25.07.2007	
5444	SHRIDEVI DHUPAD		01.06.1984	01.09.2007	25.07.2007	
5445	SHAIK MOHAUDDIN		08.02.1982	13.08.2007	25.07.2007	
5446	SAMPATH KUMAR C		22.07.1973	08.08.2007	25.07.2007	
5447	SUMITHA V	ST	19.07.1981	13.08.2007	25.07.2007	
5448	RAVI KIRAN	SC	12.04.1969		25.07.2007	
5449	SHASHIKANT KOLEKAR		01.07.1984	08.08.2007	25.07.2007	
5450	SHIVAPUTRA MATHAPATI		01.07.1964	27.06.2007	25.07.2007	
5451	GURURAJ ALLAGI		28.08.1984	08.08.2007	25.07.2007	
5452	SANDEEP KUMAR		20.05.1983	01.09.2007	25.07.2007	
5453	JYOTHI BM	SC	28.05.1983	20.08.2007	25.07.2007	
5454	MYSORE KOTRESH		27.05.1984	03.08.2007	25.07.2007	

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
5455	SUJATHA N		31.05.1983	13.08.2007	25.07.2007	
5456	FAROOQE AZAM M A		18.05.1978	13.08.2007	25.07.2007	
5457	NALINI G		01.07.1982	01.08.2007	25.07.2007	
5458	PURUSHOTHAMA KM		29.04.1984	13.08.2007	25.07.2007	
5459	FARZANA		04.03.1984	13.08.2007	25.07.2007	
5460	SUMALATHA KG	SC	30.07.1980	06.08.2007	25.07.2007	
5461	CHANNABASAVA MACHANUR	SC	13.05.1980	06.08.2007	25.07.2007	
5462	RAVI N K	ST	03.12.1980	16.08.2007	25.07.2007	
5463	MANJUNATHA JAVALI		01.06.1969	25.08.2007	25.07.2007	
5464	RAJANI R		19.08.1981	18.08.2007	25.07.2007	
5465	NANDINI GAJAKOSH	SC	27.12.1984	09.08.2007	25.07.2007	
5466	MANJULA KUMARI V		25.02.1981	12.09.2007	25.07.2007	
5467	PAWANKUMAR GANESH	SC	05.05.1983	11.09.2007	25.07.2007	
5468	SHUBHA T		05.05.1969	13.08.2007	25.07.2007	
5469	PRAKASH M	SC	18.05.1968	25.08.2007	25.07.2007	
5470	DWARAKA MASALI		01.06.1980	01.08.2007	25.07.2007	
5471	PRIYADARSHINI R	ST	23.07.1982	05.09.2007	25.07.2007	
5472	SHOBHA N R	SC	23.02.1981	15.08.2007	25.07.2007	
5473	ASHWINI L	SC	25.06.1984	13.08.2007	25.07.2007	
5474	ASHA MALAKANNAVAR	SC	08.05.1980	03.09.2007	25.07.2007	
5475	SUNITHA H	SC	22.09.1972	13.08.2007	25.07.2007	
5476	NUTAN VAIDYA	SC	04.06.1978	04.08.2007	25.07.2007	
5477	PRASHANTH VALLYAPUR	SC	01.06.1969	06.08.2007	25.07.2007	
5478	BELICHUKI B MATH	SC	23-Jun-81	18-Sep-03	8-Aug-07	CC
5479	PUTTAIAH S	SC	22-Mar-72	24-May-05	26-Sep-07	CC
5480	CHANDRA M			24-May-05	29-Sep-07	CC
5481	KRISHNASWAMY G	SC	08.06.1970	24.05.2005	29.09.2007	CC
5482	VENKATA	ST	20.07.1979	24.05.2005	27.10.2007	CC
5483	CHAMARAJA M	SC	02.07.1967	24.05.2005	21.11.2007	CC
5484	MURALIDHARA PATIL S M		1-Mar-83	28-Jan-04	4-Jan-08	cc
5485	RADHA K	ST	03.01.1978	24.05.2005	16.01.2008	CC
5486	SRINIVAS B G		12-Apr-68	27-Dec-02	23-Jan-08	CC
5487	JAYAYANT GUNJATKAR PATIL		12.07.1976	04.02.2008	23.01.2008	
5488	JEEVANESH M		26.07.1980		23.01.2008	
5489	BASAVARAJA C. NAGAPPA		07.07.1981	03.03.2008	23.01.2008	
5490	SHIVAYOGI E BISNALLI		06.08.1984		23.01.2008	
5491	KARTHIK MV		07.08.1984		23.01.2008	
5492	SRINIVASA B		02.06.1978	08.02.2008	23.01.2008	
5493	GIRISH B MUNDADA		25.04.1984	08.02.2008	23.01.2008	
5494	HONAGEKAR MEGHARAJ		29.06.1980		23.01.2008	
5495	GURURAJ		06.05.1982		23.01.2008	
5496	MANJUNATHA NAYAK K		06.02.2008		23.01.2008	
5497	SHARAN KUMAR D		24.11.1982	03.03.2008	23.01.2008	
5498	RAGHU NANDAN ME		24.02.1984		23.01.2008	
5499	SHREYAS S		13.02.1981		23.01.2008	
5500	PREETHAM N		14.05.1983	04.02.2008	23.01.2008	
5501	AVINASH B	SC	13.04.1985	04.02.2008	23.01.2008	
5502	RAJEEV R T	SC	27.03.1984	11.02.2008	23.01.2008	
5503	CHANDRESHEKAR N HAVERI	SC	29-Sep-80	3-Nov-03	29-Mar-08	CC
5504	IMRAN KHAN		10-May-84	24-Jul-03	30-May-08	CC
5505	BASAVARAJA H	SC	1-May-70	30-Sep-02	17-Jun-08	CC
5506	SHIVAJI	SC	22-Aug-77	24-May-05	30-Jun-08	CC
5507	BASAVARAJ K HALCHERA		1-Aug-65	1-Nov-02	10-Aug-08	CC
5508	RAMESH G METRI		1-Jun-68	31-Jan-99	17-Oct-08	cc
5509	FAROOQ AHMED ABU		12-Aug-81	24-Jul-03	29-Oct-08	cc
5510	PETER DEVKUMAR	SC	18-Aug-69	24-May-05	8-Nov-08	cc
5511	JAYABHIM	SC	5-Jun-79	24-May-05	8-Nov-08	CC
5512	HEMAMALINI L		22-Aug-78	16-Aug-07	7-Dec-08	CC
5513	USHARANI		15-May-87	16-Aug-07	30-Dec-08	CC
5514	ASHALATHA B S		10-Feb-76	16-Aug-07	1-Jan-09	CC

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
5515	A NASEERA		21-Apr-81	7-Dec-05	15-Jan-09	CC
5516	LOHITH S M		2-Jan-82	14-Aug-07	12-Feb-09	CC
5517	VIJAYAKUMAR M B		7-Feb-87	17-Aug-07	15-Feb-09	CC
5518	SHASHIKALA K S		2-Mar-87	10-Aug-07	15-Feb-09	CC
5519	SANJESH B C		13-Feb-84	10-Aug-07	3-Mar-09	CC
5520	SHIVASHANKARA M		9-Feb-88	18-Sep-07	17-Mar-09	CC
5521	HEMANTHA KUMARA P S		2-Jul-86	5-Sep-07	22-Mar-09	CC
5522	SRIKANTH K		13-Jun-83	1-Sep-07	23-Mar-09	CC
5523	RAJESH M		6-Aug-86	3-Sep-07	31-Mar-09	CC
5524	ARAVINDA S S	ST	2-Jun-76	10-Sep-07	3-Apr-09	CC
5525	NAGESH T M		15-Jul-82	6-Sep-07	1-Apr-09	CC
5526	GIRIGOWDA N G			17-Aug-07	5-Apr-09	cc
5527	MANJUNATH	SC	20-Dec-78	6-Sep-07	14-Apr-09	cc
5528	LAKSHMIKANTH H	SC	8-May-86	16-Aug-07	24-May-09	CC
5529	SHANKRAPPA	SC	1-Jul-84	5-Sep-07	30-May-09	CC
5530	HEMANTHA KUMAR C D		9-May-81	20-Aug-07	31-May-09	CC
5531	SUDHANVANAG		4-Apr-83	20-Sep-07	13-Jul-09	CC
5532	CHANDRAKANTHA R		11-Jul-85	5-Sep-07	24-Jul-09	CC
5533	BALAJI V P			18-Aug-07	25-Jul-09	CC
5534	MADHUMATHI N K		20-Jun-84	29-Aug-07	3-Aug-09	cc
5535	AMARNATH		21-Jun-85	7-Sep-07	6-Aug-09	cc
5536	SATHISH NAGANOR		29-Sep-83	1-Sep-07	14-Aug-09	cc
5537	GHORPADE K J		25-Aug-80	14-Sep-07	23-Aug-09	CC
5538	HARIPRASAD M		12-Dec-82	5-Sep-07	2-Sep-09	CC
5539	HASEEB AHMED		14-May-86	1-Sep-07	15-Sep-09	CC
5540	SAGAR C		5-Jan-86	30-Jan-08	1-Oct-09	CC
5541	SURESH V		30-Jul-86	17-Aug-07	3-Oct-09	CC
5542	ARUN N M		20-Apr-87	16-Aug-07	7-Oct-09	CC
5543	USHA RANI K		9-Jun-83	16-Aug-07	16-Oct-09	CC
5544	LOKESH K S		15-May-88	13-Aug-07	26-Oct-09	CC
5545	RAJENDRA K M		10-Dec-87	3-Sep-07	29-Oct-09	CC
5546	MANJUNATHA G		13-Oct-68	16-Mar-99	18-Nov-09	CC
5547	MAHESH D J		20-Oct-83	18-Aug-07	22-Nov-09	CC
5548	JOY KUMAR			14-Aug-07	28-Nov-09	CC
5549	SATHISH NAIK K S	SC	1-Jun-80	7-Sep-07	2-Dec-09	CC
5550	KIRAN H GOWDAR		9-Sep-84	4-Sep-07	13-Dec-09	CC
5551	AZRA TANNUM		15-May-81	20-Aug-07	16-Dec-09	CC
5552	VENKATESH G A	SC	26-Apr-86	5-Feb-08	27-Dec-09	CC
5553	PRASAD B K			13-Sep-07	30-Dec-09	CC
5554	KHAJA SADRODDINA		25-Feb-64	1-May-00	1-Jan-10	DWR/cc
5555	NAGAPPA		8-Aug-80	4-Sep-07	6-Feb-10	CC
5556	SANJEEV	SC	30-Dec-85	6-Sep-07	7-Feb-10	CC
5557	SHREENATH V		13-Apr-83	7-Sep-07	10-Feb-10	CC
5558	MALLIKARJUNA	SC	9-Oct-81	14-Aug-07	18-Feb-10	CC
5559	RAVI N		9-May-82	16-Aug-07	22-Feb-10	CC
5560	SANGAMESHWAR HIREMATH		21-Jul-85	7-Sep-07	18-Mar-10	CC
5561	SHARANA KUMAR M B		23-Jan-86	7-Aug-07	25-Mar-10	CC
5562	THEJSVINI M		17-Jul-86	6-Sep-07	29-Apr-10	CC
5563	RAVI PAWARA	SC	15-Jun-83	7-Sep-07	30-Apr-10	CC
5564	RASHMI G	SC	29-Sep-85	4-Sep-07	7-May-10	CC
5565	RAVICHANDRAN C N		5-Sep-82	14-Aug-07	8-May-10	CC
5566	SUNIL KUMAR C E		15-Jun-88	13-Aug-07	16-May-10	CC
5567	SRIKANTH P REDDY		2-Apr-84	7-Sep-07	23-May-10	CC
5568	PRAVEEN PATIL			13-Sep-07	23-May-10	CC
5569	SUNDAR B KOLI		6-Jan-71	11-Mar-03	25-May-10	CC
5570	HARISH H		14-Oct-87	17-Aug-07	26-May-10	CC
5571	SHANKAR M P		5-Jul-85	14-Aug-07	16-Jun-10	CC
5572	LAKSHMI M D		14-Jan-86	3-Sep-07	18-Jun-10	CC
5573	RASHMI BEVINAMARAD	SC	7-Jan-81	27-Oct-05	21-Jun-10	CC
5574	GEETHA T V		31-Jul-87	4-Sep-07	3-Jul-10	CC

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
5575	SHRUTI B	SC	14-Jun-88	11-Sep-07	8-Jul-10	CC
5576	SUMA N		20-Jun-84	4-Sep-07	17-Jul-10	CC
5577	MAMATHA L		10-Jul-86	7-Sep-07	18-Jul-10	CC
5578	AJAY	SC	19-Jun-80	12-Sep-07	27-Jul-10	CC
5579	SHIVAKUMAR S		14-Apr-88	10-Aug-07	5-Aug-10	CC
5580	DARSHAN K		7-Oct-87	15-Feb-08	6-Aug-10	CC
5581	MAHENDRA T R		21-Jan-86	14-Aug-07	25-Aug-10	CC
5582	MADHULIKA VANITHA		1-Jan-82	14-Sep-07	26-Aug-10	CC
5583	MITHUN KUMAR T P	SC	4-Dec-85	14-Aug-07	3-Sep-10	CC
5584	SHWETHASHREE S	SC	27-Jun-85	1-Sep-07	4-Sep-10	CC
5585	SALMA SULTHANA P SHIRURA		16-May-85	16-Aug-07	15-Sep-10	CC
5586	KHURSHED BANU M		22-Oct-86	4-Sep-07	16-Nov-10	CC
5587	NAGAVENI S	ST	17-Apr-84	5-Sep-07	18-Nov-10	CC
5588	SUDARSHAN S		31-Jul-87	13-Aug-07	22-Dec-10	CC
5589	LALSAB		22-Jul-80	5-Feb-08	29-Dec-10	CC
5590	GEETHA B H		1-Apr-83	30-Aug-07	29-Dec-10	CC
5591	PRAKASH GOWDA H PATILA		19-Nov-73	3-Sep-07	31-Dec-10	CC
5592	RAGHU M		21-Jun-85	13-Aug-07	1-Jan-11	CC
5593	JAYAKUMARA K B		30-May-87	14-Aug-07	12-Jan-11	CC
5594	TEJAVATI S		27-Jul-82	1-Sep-07	14-Jan-11	CC
5595	SUMANGALA S V		19-Jul-67	6-Sep-07	17-Jan-11	CC
5596	AMITH KUMAR		26-Feb-87	7-Sep-07	18-Jan-11	CC
5597	VINAYA KUMAR K N		6-Apr-85	4-Sep-07	22-Jan-11	CC
5598	RUKMANGADA G B		29-Dec-83	5-Sep-07	25-Jan-11	CC
5599	SOWMYA H C		3-Jul-80	10-Aug-07	26-Jan-11	CC
5600	SAVITHA R	SC	1-Jun-79	16-Aug-07	30-Jan-11	CC
5601	DHANALAKSHMI K S		21-Jul-83	1-Sep-07	2-Feb-11	CC
5602	GURUPRASAD.S		10-Jul-85	10-Aug-07	13-Feb-11	CC
5603	SUNILKUMAR		4-May-88	10-Sep-07	14-Feb-11	CC
5604	PARASURAM	SC	30-Oct-86	12-Sep-07	15-Feb-11	CC
5605	MALLIKARJUN I AMBAGER		20-Jul-86	6-Feb-08	19-Feb-11	CC
5606	NAGAPPA N	SC	5-Mar-83	4-Sep-07	28-Feb-11	CC
5607	MALLESH E DESUR		1-Jan-86	7-Sep-07	5-Mar-11	CC
5608	RAGHAVENDRA G	SC	26-Feb-83	14-Sep-07	12-Apr-11	CC
5609	IRFAN KHAN R		26-Jul-87	16-Aug-07	13-Apr-11	CC
5610	AMBARAYA		1-Jun-69	4-Sep-07	15-May-11	CC
5611	UMESH	SC	8-Jul-85	12-Sep-07	17-May-11	CC
5612	VISHWANATH M SAJJAN SHETTY		28-Apr-86	4-Sep-07	18-Apr-11	CC
5613	RAMYA A	ST	3-Dec-83	13-Sep-07	19-Apr-11	CC
5614	BHAVY B		18-Jan-87	14-Aug-07	8-May-11	CC
5615	RAJAN	SC	20-Mar-88	6-Sep-07	21-May-11	CC
5616	HONNESH		6-Jan-82	13-Sep-07	23-May-11	CC
5617	AMBAREESH D H		29-Jan-84	13-Aug-07	15-Jun-11	CC
5618	ROOPA C R	ST	20-Jun-79	9-Aug-07	19-Jun-11	CC
5619	BALACHANDER S L		29-Mar-88	10-Aug-07	21-Jun-11	CC
5620	RAJAREDDY		1-Dec-80	5-Sep-07	26-Jul-11	CC
5621	PARAMESHA H N		3-May-84	14-Aug-07	7-Sep-11	CC
5622	VINOD KUMAR T	SC	26-Dec-86	14-Aug-07	7-Sep-11	CC
5623	SWAMY B C	SC	8-Aug-87	20-Aug-07	9-Sep-11	CC
5624	NITIN KUMAR NAIK	ST	23-Apr-85	10-Sep-07	13-Sep-11	CC
5625	DEEPIKA M	ST	14-Aug-88	1-Sep-07	13-Sep-11	CC
5626	ANITHA D		10-Mar-83	10-Sep-07	20-Sep-11	CC
5627	MOUNESHA B BADIGER		24-May-88	3-Sep-07	28-Sep-11	CC
5628	MOHAMMED KHAJA G		21-Feb-88	1-Sep-07	17-Oct-11	CC
5629	MEENA N	SC	15-Feb-86	28-Aug-07	11-Nov-11	CC
5630	BINDU S		4-Jan-84	22-Aug-07	19-Nov-11	CC
5631	KAMAKSHI H	SC	9-Feb-87	5-Sep-07	23-Nov-11	CC
5632	SAVITHA H P		12-Mar-83	7-Sep-07	25-Nov-11	CC
5633	PRAKASHA		8-Jun-86	10-Sep-07	12-Dec-11	CC
5634	MALLIKARJUNA T		1-May-85	13-Aug-07	3-Feb-12	CC

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
5635	SOWJANYA B		1-Jun-88	10-Aug-07	15-Apr-12	CC
Appointed on Direct Recruitment through KARNATAKA PUBLIC SERVICE COMMISSION IN THE YEAR 2011-12						
5636	SAYED HAROON		17.04.1983	22.09.2012	14.09.2012	
5637	SHIVARAJA K		07.04.1989		14.09.2012	
5638	VINAY P R		24.11.1987	27.09.2012	14.09.2012	
5639	SUNIL M		06.06.1986	24.09.2012	14.09.2012	
5640	SANJAY D		08.07.1989	26.09.2012	14.09.2012	
5641	ASHWINI H M		18.01.1990	24.09.2012	14.09.2012	
5642	SWATHI P GOWDA		22.08.1988	21.09.2012	14.09.2012	
5643	MANASA B N		17.02.1990	29.09.2012	14.09.2012	
5644	GEETHANJALI H.N.		10.07.1989	21.09.2012	14.09.2012	
5645	RANGASWAMY S R		28.04.1989	21.09.2012	14.09.2012	
5646	SANTOSHA.S		10.11.1985		14.09.2012	
5647	SHREEKANTHA.P		25.05.1986	28.09.2012	14.09.2012	
5648	ASVEYA		01.08.1988	27.09.2012	14.09.2012	
5649	SUDHIR KUMAR K	SC	01.06.1987	18.10.2012	14.09.2012	
5650	JAYADEEP H P		12.12.1988	21.09.2012	14.09.2012	
5651	MAHABALA NAIK		28.01.1988	19.10.2012	14.09.2012	
5652	SUHAS H S		19.10.1989	21.09.2012	14.09.2012	
5653	HARISHKUMAR G P		19.11.1989	21.09.2012	14.09.2012	
5654	SUSHMA N		22.05.1990	21.09.2012	14.09.2012	
5655	RAMYA H. L.		25.03.1990	26.09.2012	14.09.2012	
5656	DIVYA H. D.	ST	08.05.1990	27.09.2012	14.09.2012	
5657	WASEEM AKRAM		01.06.1988	03.10.2012	14.09.2012	
5658	RAHUL	SC	08.08.1990	27.09.2012	14.09.2012	
5659	SAISANDESH B. S.		08.04.1989	26.09.2012	14.09.2012	
5660	JEEVITHA T P		13.02.1990		14.09.2012	
5661	ANITHA K		28.04.1989	21.09.2012	14.09.2012	
5662	SMITHA C V		28.05.1989	26.09.2012	14.09.2012	
5663	LOKESH K P	SC	19.09.1989	27.09.2012	14.09.2012	
5664	SOMASHEKARA A M	SC	24.06.1989	27.09.2012	14.09.2012	
5665	SOUMYA		23.09.1987	05.10.2012	14.09.2012	
5666	SHAMBU KUMAR R		01.06.1989	21.09.2012	14.09.2012	
5667	SMITHA M		01.07.1987	27.09.2012	14.09.2012	
5668	VIDYASHREE H.M		07.11.1987		14.09.2012	
5669	ANILKUMAR S		10.06.1985	28.09.2012	14.09.2012	
5670	NAVYA C.M	SC	29.07.1989	19.11.2012	14.09.2012	
5671	VINUTHA K L		12.04.1989	22.10.2012	14.09.2012	
5672	SHIVAKUMAR.K.S		15.08.1988	27.09.2012	14.09.2012	
5673	VIKRANTH K	SC	31.07.1989	06.10.2012	14.09.2012	
5674	ARUNA D	SC	15.06.1989	20.10.2012	14.09.2012	
5675	BALACHANDRA		25.07.1984		14.09.2012	
5676	THYAGARAJU L N		20.07.1989	31.10.2012	14.09.2012	
5677	ANIL M	SC	25.05.1989	17.09.2012	14.09.2012	
5678	MALLIKARJUNA B.C		15.04.1985	26.10.2012	14.09.2012	
5679	SANTOSH ATHANI		13.06.1986	18.09.2012	14.09.2012	
5680	ZESHAN ALI HB		10.07.1989	24.09.2012	14.09.2012	
5681	SUJAYKUMAR NAYAK		31.07.1989	18.09.2012	14.09.2012	
5682	PRUTHIVIRAJ K M		26.08.1989	17.10.2012	14.09.2012	
5683	SAGAR SR		20.03.1989	27.09.2012	14.09.2012	
5684	NIRANJANA GOWDA K. V.		25.05.1983	17.10.2012	14.09.2012	
5685	NAGABHARANA.K.P	ST	05.06.1987	27.09.2012	14.09.2012	
5686	VINAY K P		25.08.1985	18.12.2012	14.09.2012	
5687	CHETAN K M	ST	03.03.1988	02.11.2012	14.09.2012	
5688	GURUPRASAD M		13.07.1989	27.09.2012	14.09.2012	
5689	DIVIN KUMAR N		13.03.1987	30.01.2013	14.09.2012	
5690	SUDHEER NAIK		20.07.1989	22.09.2012	14.09.2012	
5691	SUNIL KUMAR T H		08.04.1988		14.09.2012	
5692	RAGHAVENDRA T	ST	28.09.1989	19.11.2012	14.09.2012	
5693	PARIJATHA S		20.05.1990	24.09.2012	14.09.2012	

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
5694	SARASWATHI RANGAPPA TEGGI		07.01.1988		14.09.2012	
5695	MOHD JALALUDDIN A		28.07.1984	22.02.2013	14.09.2012	
5696	SUMANGALA		14.06.1988		14.09.2012	
5697	JAYARAJA RANGAYYA ACHARYA		04.08.1985	19.10.2012	14.09.2012	
5698	MANOHAR ACHARYA V K		14.03.1989	24.11.2012	14.09.2012	
5699	AVINASH C	SC	18.01.1987	04.01.2013	14.09.2012	
5700	HEMA URS L		23.12.1989		14.09.2012	
5701	SANTHOSH K C		08.12.1987	22.10.2012	14.09.2012	
5702	SHAIK SALAUDDIN		05.01.1990	19.02.2013	14.09.2012	
5703	MOHAMED HUSSAIN		11.07.1987		14.09.2012	
5704	REKHA CHIKKAMATH		13.07.1989	18.10.2012	14.09.2012	
5705	SHIVANAND. PAVADAYYA. NIRWANI		02.10.1988	26.11.2012	14.09.2012	
5706	VASANTA KUMAR		17.07.1987	17.10.2012	14.09.2012	
5707	ANUPAMA PUJAR	SC	10.11.1989	18.10.2012	14.09.2012	
5708	RAGHU V	SC	28.02.1988	21.09.2012	14.09.2012	
5709	JAGADEESH		07.07.1989	31.12.2012	14.09.2012	
5710	MAHESH KUMAR	SC	10.01.1991	26.09.2012	14.09.2012	
5711	SAMEER PAWAR	SC	06.07.1987		14.09.2012	
5712	HANUMANTHU		01.04.1989	01.01.2013	14.09.2012	
5713	PAVITHRA.R	SC	27.09.1989	24.09.2012	14.09.2012	
5714	MANJUNATHA H M		08.02.1986	20.10.2012	14.09.2012	
5715	SOMASHEKARA.C	SC	10.06.1987	05.11.2013	14.09.2012	
5716	MADHU SHREE A R	SC	17.04.1989	18.10.2012	14.09.2012	
5717	DIVYASHREE R		22.04.1990	21.11.2012	14.09.2012	
5718	ASHWINI S BONGALE		29.12.1987	17.10.2012	14.09.2012	
5719	BHARATH C		14.03.1990	27.09.2012	14.09.2012	
5720	SUBRAHMANYAM R		02.06.1986	17.10.2012	14.09.2012	
5721	ACHUTHA KUMAR B N		02.05.1987	19.10.2012	14.09.2012	
5722	BHANUPRAKASH J ATTAVARA	SC	19.06.1986	28.09.2012	14.09.2012	
5723	SANDEEP B R		18.02.1988	19.10.2012	14.09.2012	
5724	KAVITA ANVEKAR		16.04.1987	19.11.2012	14.09.2012	
5725	PRIYA PREMANAND NAGEKAR		27.08.1987	22.06.2012	14.09.2012	
5726	NH. RAZIKA NAYEEM		24.11.1988		14.09.2012	
5727	MAITHRA P.T	SC	03.01.1987	26.11.2012	14.09.2012	
5728	VIJAYKUMAR BAJANTRI	SC	25.03.1986	26.09.2012	14.09.2012	
5729	MOHAN KUMAR.D.	SC	01.07.1972	31.10.2012	14.09.2012	
5730	THANUJA R	SC	04.01.1990	28.09.2012	14.09.2012	
5731	HANUMANTHA NAIK L M	SC	01.06.1987	19.10.2012	14.09.2012	
5732	KIRANKUMAR G B	SC	09.06.1986	20.10.2012	14.09.2012	
5733	LOKESHA K P		01.05.1965	01.10.2012	14.09.2012	
5734	SHANMUKHA BK		09.10.1961		14.09.2012	
5735	SHRIDHARA.T.D		18.03.1970		14.09.2012	
Appointed on Direct Recruitment through KARNATAKA PUBLIC SERVICE COMMISSION IN THE YEAR 2013-14						
5736	SHEHASHAYANA M		06.11.1989	27.01.2014	18.01.2014	
5737	SIDDESHA D.M.		02.02.1991	27.01.2014	18.01.2014	
5738	SUDHEENDRA S		19.10.1990	29.01.2014	18.01.2014	
5739	ROHITH. S		02.04.1991	04.02.2014	18.01.2014	
5740	ASHWINI L KUDVA		28.12.1990	31.01.2014	18.01.2014	
5741	RAKSHITHA R SHETTY		20.09.1990	29.01.2014	18.01.2014	
5742	NANDINI K R		15.09.1990	22.01.2014	18.01.2014	
5743	ASHWINI		26.01.1989	14.02.2014	18.01.2014	
5744	VEERABHADRAIAH C	SC	06.07.1990	14.02.2014	18.01.2014	
5745	MOHITHA S M		01.02.1991	03.02.2014	18.01.2014	
5746	AKHILESH BASAVANAGOUDA KUSUGUR		03.06.1990	29.01.2014	18.01.2014	
5747	PAVANKUMAR GAJI		14.07.1990	25.01.2014	18.01.2014	
5748	RAGHAVENDRA HIREMATH		26.08.1989	04.02.2014	18.01.2014	
5749	ARPITHA B V		04.08.1990	31.01.2014	18.01.2014	
5750	MOULA R		05.04.1991	27.01.2014	18.01.2014	

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
5751	SUSHMA K M		10.04.1991	30.01.2014	18.01.2014	
5752	SHIVANANDA S KUKANUR		21.04.1991	29.01.2014	18.01.2014	
5753	VENKATESHA H S		17.07.1990	24.01.2014	18.01.2014	
5754	AMRUTH APPACHU K		17.10.1989	22.01.2014	18.01.2014	
5755	VARSHA PRABHU A		05.07.1990	29.01.2014	18.01.2014	
5756	GIRISH KUMAR H B		12.06.1990	31.01.2014	18.01.2014	
5757	DEEPAK K J		27.03.1990	24.01.2014	18.01.2014	
5758	SHRUTHI.N.K		10.06.1990	07.02.2014	18.01.2014	
5759	RAJESH S AGADIKAR		17.04.1991	03.03.2014	18.01.2014	
5760	ANUPAMA B R		27.04.1990	27.01.2014	18.01.2014	
5761	ARPITA N SHETTY		03.05.1990	NOT YET REPORTED		
5762	JAYASHREE P		22.11.1990	29.01.2014	18.01.2014	
5763	SRINIVASA MURTHY B N		13.05.1990	24.01.2014	18.01.2014	
5764	VIJAYA KUMAR V	SC	22.02.1990	05.02.2014	18.01.2014	
5765	SHIVAKUMARA		17.06.1990	31.01.2014	18.01.2014	
5766	VIJAYA KUMAR AC		26.10.1990	29.01.2014	18.01.2014	
5767	DINESH S		08.06.1988	29.01.2014	18.01.2014	
5768	MOHAMMED DAWOOD BAIG		06.04.1990	24.01.2014	18.01.2014	
5769	PRIYANKA R		19.08.1989	27.01.2014	18.01.2014	
5770	SACHIN PATIL		13.09.1990	01.02.2014	18.01.2014	
5771	ASHWIN KUMAR M P		16.12.1990	03.02.2014	18.01.2014	
5772	HARISH D N	SC	16.05.1988	23.01.2014	18.01.2014	
5773	VINOD R S	SC	07.05.1990	30.01.2014	18.01.2014	
5774	SUSHMA C	SC	18.03.1991	29.01.2014	18.01.2014	
5775	SHASHIKUMAR S A		12.06.1990	29.01.2014	18.01.2014	
5776	ASHWINI M		21.03.1990	25.01.2014	18.01.2014	
5777	RAKSHITHA R N	SC	12.08.1990	31.01.2014	18.01.2014	
5778	HANAMANT WADDAR	SC	01.07.1990	31.01.2014	18.01.2014	
5779	UMESHA M C		01.03.1990	05.12.2014	18.01.2014	
5780	MALLIKARJUNAGOUDA		20.08.1990	27.01.2014	18.01.2014	
5781	NIKHIL BHARADISHETTAR		09.06.1989	03.02.2014	18.01.2014	
5782	KEERTHI S AMIN		26.11.1988	30.01.2014	18.01.2014	
5783	SAHERA TABASSUM		17.11.1989	31.01.2014	18.01.2014	
5784	SWATHI S S		08.08.1990	27.01.2014	18.01.2014	
5785	MEGHANA R D		02.10.1990	30.01.2014	18.01.2014	
5786	SHREE RAKSHA		25.11.1990	04.03.2014	18.01.2014	
5787	ABHILASH S BARKI		12.10.1989	31.01.2014	18.01.2014	
5788	NIKHITHA H R		26.05.1991	06.02.2014	18.01.2014	
5789	LOHIT	SC	12.12.1989	21.02.2014	18.01.2014	
5790	TAMEEMUL HASSAN		10.05.1990	NOT YET REPORTED		
5791	ANAND KUMAR K		21.02.1990	04.02.2014	18.01.2014	
5792	SHIVAPPA MAHADEV HUGAR		01.06.1990	20.02.2014	18.01.2014	
5793	PAVAN T		26.07.1990	03.02.2014	18.01.2014	
5794	HABIBA KOUSAR		18.03.1991	01.02.2014	18.01.2014	
5795	VIKAS G S	SC	07.08.1998	05.02.2014	18.01.2014	
5796	MANOJA		20.04.1989	03.02.2014	18.01.2014	
5797	VIJAYAKUMAR H		18.06.1990	05.03.2014	18.01.2014	
5798	SHABHAREESH S		10.11.1987	23.01.2014	18.01.2014	
5799	SRINIVASA H N		26.03.1991	07.02.2014	18.01.2014	
5800	ANILKUMAR MALASIDDA	SC	01.06.1985	01.02.2014	18.01.2014	
5801	KANISKA S CHANDRA		13.12.1990	31.01.2014	18.01.2014	
5802	MD IMRAN PASHA		05.05.1989	01.02.2014	18.01.2014	
5803	POOJA M BABU		07.05.1990	03.02.2014	18.01.2014	
5804	KAVITHA M	SC	01.04.1990	24.01.2014	18.01.2014	
5805	KOMAL HEGGANNANAVAR		02.09.1990	24.03.2014	18.01.2014	
5806	KAVYA C		13.02.1990	29.01.2014	18.01.2014	
5807	REVANASIDDAPPA NAGAPPA MASALI		01.06.1990	26.02.2014	18.01.2014	
5808	DHARMARAY PATIL		17.08.1988	05.03.2014	18.01.2014	

RANK NO	NAME	Caste	DOB	DATE OF ENTRY INTO SERVICE	DATE OF REGULAR APPOINTMENT IN THE CADRE	REMARKS
5809	RADHA N	SC	20.06.1990	26.02.2014	18.01.2014	
5810	RASHMI S		25.11.1989	27.01.2014	18.01.2014	
5811	HANUMANTHA M	SC	02.03.1990	07.02.2014	18.01.2014	
5812	SHIVAKUMAR M D	ST	11.02.1991	NOT YET REPORTED		
5813	MOHANASHREE		02.09.1989	29.01.2014	18.01.2014	
5814	VEDASHREE G V	SC	17.09.1990	21.02.2014	18.01.2014	
5815	VIJETHA .R.V	SC	06.08.1989	27.01.2014	18.01.2014	
5816	MANASA.S	SC	04.12.1990	20.02.2014	18.01.2014	
5817	BHUVANESHWARI CHITAPUR		07.06.1989	31.01.2014	18.01.2014	
5818	BANUPRAKASH N N		07.04.1990	31.01.2014	18.01.2014	
5819	RAKESHWODEYAR I		08.03.1990	31.01.2014	18.01.2014	
5820	KRUTHIKA B N		14.11.1989	19.02.2014	18.01.2014	
5821	ASHWINI	ST	01.10.1990	NOT YET REPORTED		
5822	CHETHANA KUMARA NAIK K J	SC	10.06.1991	29.01.2014	18.01.2014	
5823	SANTOSH DHANAPPA JADHAV	SC	22.06.1990	29.01.2014	18.01.2014	
5824	CHANDRAKANT		27.07.1990	24.02.2014	18.01.2014	
5825	NAGARAJ LAKKOLLI	ST	08.03.1990	01.12.2014	18.01.2014	
5826	SHASHIDARA M N		05.08.1988	31.01.2014	18.01.2014	
5827	YASHVANTA KUMAR K R	SC	02.02.1989	29.01.2014	18.01.2014	
5828	DEVARAJ H	SC	01.06.1986	04.02.2014	18.01.2014	
5829	JAYARAM K.G	SC	09.04.1990	31.01.2014	18.01.2014	
5830	RAVI RAJ G		24.03.1990	24.02.2014	18.01.2014	
5831	STALIN.K		05.07.1987	NOT YET REPORTED		
5832	MOHAMED MUKHEEMULLA M		10.02.1960	27.01.2014	18.01.2014	
5833	MITHUNKUMAR K G		10.05.1987	NOT YET REPORTED		
5834	ABHILASH T	SC	24.05.1991	26.02.2014	18.01.2014	
5835	IRAPPA KAKOL		01.06.1965	NOT YET REPORTED		

NOTE : CC - Change of Cadre (The notaionla date is only of consideration for promotion to the Cadre of AEE Dn.-I

DWR = Daily Wage Regularised

M = Mechanical

G.VARADARAJU

Under Secretary to Government
Public Works, Port & Inland Water Transport
Department
Services-B



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ- IV-A	ಬೆಂಗಳೂರು, ಗುರುವಾರ, ಅಕ್ಟೋಬರ್ ೨೩, ೨೦೧೪ (ಕಾರ್ತಿಕ ೧, ಶಕ ವರ್ಷ ೧೯೩೬)	ನಂ. ೬೫೪
Part- IV-A	Bangalore, Thursday, October 23, 2014 (Karthika 1, Shaka Varsha 1936)	No. 654

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಡಿಎ 12 ಎಆರ್‌ಬಿ 2014, ಬೆಂಗಳೂರು, ದಿನಾಂಕ: 21-10-2014

ಭಾರತ ಸಂವಿಧಾನದ 166 ನೇ ಅನುಚ್ಛೇದದ ಕಲಮು (2) ಮತ್ತು (3) ರಿಂದ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ, ಕರ್ನಾಟಕ ರಾಜ್ಯಪಾಲರು, ಕರ್ನಾಟಕ ಸರ್ಕಾರ (ವ್ಯವಹಾರ ಹಂಚಿಕೆ) ನಿಯಮಗಳು, 1977, ಇದಕ್ಕೆ ಮತ್ತಷ್ಟು ತಿದ್ದುಪಡಿ ಮಾಡಲು ಕೆಳಕಂಡ ನಿಯಮಗಳನ್ನು ಈ ಮೂಲಕ ರಚಿಸಿದ್ದಾರೆ. ಎಂದರೆ,-

- ಶೀರ್ಷಿಕೆ ಮತ್ತು ಪ್ರಾರಂಭ :- 1) ಈ ನಿಯಮಗಳನ್ನು ಕರ್ನಾಟಕ ಸರ್ಕಾರ (ವ್ಯವಹಾರ ಹಂಚಿಕೆ) (ತಿದ್ದುಪಡಿ) ನಿಯಮಗಳು, 2014 ಎಂದು ಕರೆಯತಕ್ಕದ್ದು.
2) ಇವುಗಳು ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ ಜಾರಿಗೆ ಬರತಕ್ಕದ್ದು.
- ಅನುಸೂಚಿ XI ಕ್ಕೆ ತಿದ್ದುಪಡಿ :- ಕರ್ನಾಟಕ ಸರ್ಕಾರ (ವ್ಯವಹಾರ ಹಂಚಿಕೆ) ನಿಯಮಗಳು, 1977ರ ಅನುಸೂಚಿ XI ರಲ್ಲಿ (ಇನ್ನು ಮುಂದೆ ಸದರಿ ನಿಯಮಗಳೆಂದು ಕರೆಯಲಾಗುವ),-
(ಎ) “ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ” ಎಂಬ ಶೀರ್ಷಿಕೆಗೆ “ಸಂಸದೀಯ ವ್ಯವಹಾರಗಳ ಇಲಾಖೆ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.
(ಬಿ) “ಡಿ. ನೌಕರಿ ಭರ್ತಿ ನಿಯಮಗಳು ಮತ್ತು ನೇಮಕಗಳು” ಉಪಶೀರ್ಷಿಕೆಯಡಿಯಲ್ಲಿ “ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆ” ಎಂಬ ಪದಗಳು ಬರುವಲ್ಲಿ “ಸಂಸದೀಯ ವ್ಯವಹಾರಗಳ ಇಲಾಖೆ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.
- ಅನುಸೂಚಿ XI-A ಕ್ಕೆ ತಿದ್ದುಪಡಿ:- ಸದರಿ ನಿಯಮಗಳ ಅನುಸೂಚಿ XI-A ರಲ್ಲಿ “ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ” ಎಂಬ ಶೀರ್ಷಿಕೆಗೆ “ಕಾನೂನು ಇಲಾಖೆ” ಎಂಬ ಪದಗಳನ್ನು ಪ್ರತಿಸ್ಥಾಪಿಸತಕ್ಕದ್ದು.

ಕರ್ನಾಟಕ ರಾಜ್ಯಪಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ

ಡಾ.ಮಂಗಳ ಜಿ.ಎಸ್

ಸರ್ಕಾರದ ಅಧೀನ ಕಾರ್ಯದರ್ಶಿ

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ
(ಸೇವಾ ನಿಯಮಗಳು-1)

PERSONNEL AND ADMINISTRATIVE REFORMS SECRETARIAT

NOTIFICATION

No. DCA 12 ARB 2014, Bangalore, Dated: 21-10-2014

In exercise of the powers conferred by clauses (2) and (3) of Article 166 of Constitution of India, the Governor of Karnataka hereby makes the following rules further to amend the Karnataka Government (Allocation of Business) Rules, 1977, namely :-

(೪೧೫೫)

1. **Title and Commencement :-** 1) These rules may be called the Karnataka Government (Allocation of Business) (Amendment) Rules, 2014.
2) They shall come into force from the date of their publication in the Official Gazette.
2. **Amendment of Schedule XI:** In Schedule XI to the Karnataka Government (Allocation of Business) Rules, 1977 (hereinafter referred to as the said rules),-
(a) for the heading “**DEPARTMENT OF PARLIAMENTARY AFFAIRS AND LEGISLATION**”, the words “**DEPARTMENT OF PARLIAMENTARY AFFAIRS**” shall be substituted;
(b) under the sub-heading “**D. Recruitment Rules and Appointments**” for the words “**Department of Parliamentary Affairs and Legislation**” wherever they occur, the words “**Department of Parliamentary Affairs**” shall be substituted.
3. **Amendment of Schedule XI-A:-** In Schedule XI-A to the said rules, for the heading “**DEPARTMENT OF LAW, JUSTICE AND HUMAN RIGHTS**”, the words “**LAW DEPARTMENT**” shall be substituted.

By Order and in the name of the Governor of Karnataka

Dr. Mangala G.S

Under Secretary to Government
Department of Personnel and
Administrative Reforms
(Service Rules – 1)

ವಿಶೇಷ ರಾಜ್ಯ ಪತ್ರಿಕೆ

ಭಾಗ- IV-A	ಬೆಂಗಳೂರು, ಸೋಮವಾರ, ಅಕ್ಟೋಬರ್ ೨೭, ೨೦೧೪ (ಕಾರ್ತಿಕ ೫, ಶಕ ವರ್ಷ ೧೯೩೬)	ನಂ. ೬೫೭
Part- IV-A	Bangalore, Monday, October 27, 2014 (Karthika 5, Shaka Varsha 1936)	No. 657

HOME SECRETARIAT

NOTIFICATION

No. HD 150 POSAE 2014, Bangalore, Dated: 20-10-2014

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Bangalore(Urban) District Police Complaints Authority as under:-

District Police Complaints Authority, Bangalore (Urban) District.

- | | | |
|--|---|--------------------|
| 1. Regional Commissioner
Bangalore Division Bangalore | - | Chairman |
| 2. Sri A.Muniyallappa,
Retired Additional Secretary to Government,
No.81, 12 th Cross, Sindhi Hospital Road,
Sampangirama Nagar, Bangalore-27. | - | Member |
| 3. The Superintendent of Police,
Bangalore District, Bangalore | - | Member - Secretary |

By order and in the name of Governor of Karnataka

J.D. MADHUCHANDRA TEJASWI

Under Secretary to Government
Home Department (Police Services)

NOTIFICATION

No. HD 150 POSAE 2014, Bangalore, Dated: 20-10-2014

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Bangalore(Rural) District Police Complaints Authority as under:-

District Police Complaints Authority, Bangalore (Rural) District.

- | | | |
|--|---|--------------------|
| 1. Regional Commissioner
Bangalore Division Bangalore | - | Chairman |
| 2. Sri A.Muniyallappa,
Retired Additional Secretary to Government,
No.81, 12 th Cross, Sindhi Hospital Road,
Sampangirama Nagar, Bangalore-27. | - | Member |
| 3. The Superintendent of Police,
Bangalore District, Bangalore | - | Member - Secretary |

By order and in the name of Governor of Karnataka

J.D. MADHUCHANDRA TEJASWI
Under Secretary to Government
Home Department (Police Services)

NOTIFICATION

No. HD 150 POSAE 2014, Bangalore, Dated: 20-10-2014

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Chikkaballapur District Police Complaints Authority as under:-

District Police Complaints Authority, Chikkaballapur District.

- | | | |
|--|---|--------------------|
| 1. Regional Commissioner
Bangalore Division Bangalore | - | Chairman |
| 2. Sri A.Muniyallappa,
Retired Additional Secretary to Government,
No.81, 12 th Cross, Sindhi Hospital Road,
Sampangirama Nagar, Bangalore-27. | - | Member |
| 3. The Superintendent of Police,
Chikkaballapur District, Chikkaballapur | - | Member - Secretary |

By order and in the name of Governor of Karnataka

J.D. MADHUCHANDRA TEJASWI
Under Secretary to Government
Home Department (Police Services)

NOTIFICATION

No. HD 150 POSAE 2014, Bangalore, Dated: 20-10-2014

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Kolar District Police Complaints Authority as under:-

District Police Complaints Authority, Kolar

- | | | |
|--|---|--------------------|
| 1. Regional Commissioner
Bangalore Division Bangalore | - | Chairman |
| 2. Sri A.Muniyallappa,
Retired Additional Secretary to Government,
No.81, 12 th Cross, Sindhi Hospital Road,
Sampangirama Nagar, Bangalore-27. | - | Member |
| 3. The Superintendent of Police,
Kolar District, Kolar | - | Member - Secretary |

By order and in the name of Governor of Karnataka

J.D. MADHUCHANDRA TEJASWI
Under Secretary to Government
Home Department (Police Services)

NOTIFICATION**No. HD 150 POSAE 2014, Bangalore, Dated: 20-10-2014**

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Chitradurga District Police Complaints Authority as under:-

District Police Complaints Authority, Chitradurga

- | | | |
|--|---|--------------------|
| 1. Regional Commissioner
Bangalore Division Bangalore | - | Chairman |
| 2. Sri A.Muniyallappa,
Retired Additional Secretary to Government,
No.81, 12 th Cross, Sindhi Hospital Road,
Sampangirama Nagar, Bangalore-27. | - | Member |
| 3. The Superintendent of Police,
Chitradurga District, Chitradurga | - | Member - Secretary |

By order and in the name of Governor of Karnataka

J.D. MADHUCHANDRA TEJASWI

Under Secretary to Government
Home Department (Police Services)

NOTIFICATION**No. HD 150 POSAE 2014, Bangalore, Dated: 20-10-2014**

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Davanagere District Police Complaints Authority as under:-

District Police Complaints Authority, Davanagere

- | | | |
|---|---|--------------------|
| 1. Regional Commissioner
Bangalore Division Bangalore | - | Chairman |
| 2. Sri A.Muniyallappa,
Retired Additional Secretary to Government,
No.81, 12 th Cross, Sindhi Hospitals Road,
Sampangirama Nagar, Bangalore-27. | - | Member |
| 3. The Superintendent of Police,
Davanagere District, Davanagere | - | Member - Secretary |

By order and in the name of Governor of Karnataka

J.D. MADHUCHANDRA TEJASWI

Under Secretary to Government
Home Department (Police Services)

NOTIFICATION**No. HD 150 POSAE 2014, Bangalore, Dated: 20-10-2014**

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Ramanagar District Police Complaints Authority as under:-

District Police Complaints Authority, Ramanagar

- | | | |
|---|---|--------------------|
| 1. Regional Commissioner
Bangalore Division Bangalore | - | Chairman |
| 2. Sri A.Muniyallappa,
Retired Additional Secretary to Government,
No.81, 12 th Cross, Sindhi Hospitals Road,
Sampangirama Nagar, Bangalore-27. | - | Member |
| 3. The Superintendent of Police,
Ramanagar District, Ramanagar | - | Member - Secretary |

By order and in the name of Governor of Karnataka

J.D. MADHUCHANDRA TEJASWI

Under Secretary to Government
Home Department (Police Services)

NOTIFICATION**No. HD 150 POSAE 2014, Bangalore, Dated: 20-10-2014**

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Shimoga District Police Complaints Authority as under:-

District Police Complaints Authority, Shimoga

- | | | |
|---|---|--------------------|
| 1. Regional Commissioner
Bangalore Division Bangalore | - | Chairman |
| 2. Sri A.Muniyallappa,
Retired Additional Secretary to Government,
No.81, 12 th Cross, Sindhi Hospitals Road,
Sampangirama Nagar, Bangalore-27. | - | Member |
| 3. The Superintendent of Police,
Shimoga District, Shimoga | - | Member - Secretary |

By order and in the name of Governor of Karnataka

J.D. MADHUCHANDRA TEJASWI
Under Secretary to Government
Home Department (Police Services)

NOTIFICATION**No. HD 150 POSAE 2014, Bangalore, Dated: 20-10-2014**

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Tumkur District Police Complaints Authority as under:-

District Police Complaints Authority, Tumkur

- | | | |
|---|---|--------------------|
| 1. Regional Commissioner
Bangalore Division Bangalore | - | Chairman |
| 2. Sri A.Muniyallappa,
Retired Additional Secretary to Government,
No.81, 12 th Cross, Sindhi Hospitals Road,
Sampangirama Nagar, Bangalore-27. | - | Member |
| 3. The Superintendent of Police,
Tumkur District, Tumkur | - | Member - Secretary |

By order and in the name of Governor of Karnataka

J.D. MADHUCHANDRA TEJASWI
Under Secretary to Government
Home Department (Police Services)

NOTIFICATION**No. HD 150 POSAE 2014, Bangalore, Dated: 20-10-2014**

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Belgaum District Police Complaints Authority as under:-

District Police Complaints Authority, Belgaum

- | | | |
|---|---|--------------------|
| 1. Regional Commissioner
Belgaum Division, Belgaum | - | Chairman |
| 2. Sri R.J.Joshi,
Retired Selection Grade KAS Officer
"Sandhya" flat No.11, 2nd Stage,
Ranichannamma Nagar, Belgaum. | - | Member |
| 3. The Superintendent of Police,
Belgaum District, Belgaum | - | Member - Secretary |

By order and in the name of Governor of Karnataka

J.D. MADHUCHANDRA TEJASWI
Under Secretary to Government
Home Department (Police Services)

NOTIFICATION**No. HD 150 POSAE 2014, Bangalore, Dated: 20-10-2014**

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Bagalkot District Police Complaints Authority as under:-

District Police Complaints Authority, Bagalkot

- | | | |
|---|---|------------------|
| 1. Regional Commissioner
Belgaum Division, Belgaum | - | Chairman |
| 2. Sri R.J.Joshi,
Retired Selection Grade KAS Officer
"Sandhya" flat No.11, 2nd Stage,
Ranichannamma Nagar, Belgaum. | - | Member |
| 3. The Superintendent of Police,
Bagalkot District, Bagalkot | - | Member-Secretary |

By order and in the name of Governor of Karnataka

J.D. MADHUCHANDRA TEJASWI
Under Secretary to Government
Home Department (Police Services)

NOTIFICATION**No. HD 150 POSAE 2014, Bangalore, Dated: 20-10-2014**

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Bipapur District Police Complaints Authority as under:-

District Police Complaints Authority, Bijapur

- | | | |
|---|---|--------------------|
| 1. Regional Commissioner
Belgaum Division, Belgaum | - | Chairman |
| 2. Sri R.J.Joshi,
Retired Selection Grade KAS Officer
"Sandhya" flat No.11, 2nd Stage,
Ranichannamma Nagar, Belgaum. | - | Member |
| 3. The Superintendent of Police,
Bijapur District, Bijapur | - | Member - Secretary |

By order and in the name of Governor of Karnataka

J.D. MADHUCHANDRA TEJASWI
Under Secretary to Government
Home Department (Police Services)

NOTIFICATION**No. HD 150 POSAE 2014, Bangalore, Dated: 20-10-2014**

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Dharwar District Police Complaints Authority as under:-

District Police Complaints Authority, Dharwar

- | | | |
|---|---|--------------------|
| 1. Regional Commissioner
Belgaum Division, Belgaum | - | Chairman |
| 2. Sri R.J.Joshi,
Retired Selection Grade KAS Officer
"Sandhya" flat No.11, 2nd Stage,
Ranichannamma Nagar, Belgaum. | - | Member |
| 3. The Superintendent of Police,
Dharwad District, Dharwad | - | Member - Secretary |

By order and in the name of Governor of Karnataka

J.D. MADHUCHANDRA TEJASWI
Under Secretary to Government
Home Department (Police Services)

NOTIFICATION**No. HD 150 POSAE 2014, Bangalore, Dated: 20-10-2014**

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Gadag District Police Complaints Authority as under:-

District Police Complaints Authority, Gadag

- | | | |
|---|---|--------------------|
| 1. Regional Commissioner
Belgaum Division, Belgaum | - | Chairman |
| 2. Sri R.J.Joshi,
Retired Selection Grade KAS Officer
"Sandhya" flat No.11, 2nd Stage,
Ranichannamma Nagar, Belgaum. | - | Member |
| 3. The Superintendent of Police,
Gadag District, Gadag | - | Member - Secretary |

By order and in the name of Governor of Karnataka

J.D. MADHUCHANDRA TEJASWI
Under Secretary to Government
Home Department (Police Services)

NOTIFICATION**No. HD 150 POSAE 2014, Bangalore, Dated: 20-10-2014**

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Haveri District Police Complaints Authority as under:-

District Police Complaints Authority, Haveri

- | | | |
|---|---|--------------------|
| 1. Regional Commissioner
Belgaum Division, Belgaum | - | Chairman |
| 2. Sri R.J.Joshi,
Retired Selection Grade KAS Officer
"Sandhya" flat No.11, 2nd Stage,
Ranichannamma Nagar, Belgaum. | - | Member |
| 3. The Superintendent of Police,
Haveri District, Haveri | - | Member - Secretary |

By order and in the name of Governor of Karnataka

J.D. MADHUCHANDRA TEJASWI
Under Secretary to Government
Home Department (Police Services)

NOTIFICATION**No. HD 150 POSAE 2014, Bangalore, Dated: 20-10-2014**

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Uttara Kannada District Police Complaints Authority as under:-

District Police Complaints Authority, Uttara Kannada

- | | | |
|---|---|--------------------|
| 1. Regional Commissioner
Belgaum Division, Belgaum | - | Chairman |
| 2. Sri R.J.Joshi,
Retired Selection Grade KAS Officer
"Sandhya" flat No.11, 2nd Stage,
Ranichannamma Nagar, Belgaum. | - | Member |
| 3. The Superintendent of Police,
Uttar Kannada District, Karwar | - | Member - Secretary |

By order and in the name of Governor of Karnataka

J.D. MADHUCHANDRA TEJASWI
Under Secretary to Government
Home Department (Police Services)

NOTIFICATION**No. HD 150 POSAE 2014, Bangalore, Dated: 20-10-2014**

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Bellary District Police Complaints Authority as under:-

District Police Complaints Authority, Bellary

- | | | |
|---|---|--------------------|
| 1. Regional Commissioner
Gulbarga Division, Gulbarga | - | Chairman |
| 2. Sri S.G.Wali,
Retired Selection Grade KAS Officer
S/o Gundappa Wali
Swanta, Gulbarga Taluk & District | - | Member |
| 3. The Superintendent of Police,
Bellary District, Bellary | - | Member - Secretary |

By order and in the name of Governor of Karnataka

J.D. MADHUCHANDRA TEJASWI
Under Secretary to Government
Home Department (Police Services)

NOTIFICATION**No. HD 150 POSAE 2014, Bangalore, Dated: 20-10-2014**

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Bidar District Police Complaints Authority as under:-

District Police Complaints Authority, Bidar

- | | | |
|---|---|--------------------|
| 1. Regional Commissioner
Gulbarga Division, Gulbarga | - | Chairman |
| 2. Sri S.G.Wali,
Retired Selection Grade KAS Officer
S/o Gundappa Wali
Swanta, Gulbarga Taluk & District | - | Member |
| 3. The Superintendent of Police,
Bidar District, Bidar | - | Member - Secretary |

By order and in the name of Governor of Karnataka

J.D. MADHUCHANDRA TEJASWI
Under Secretary to Government
Home Department (Police Services)

NOTIFICATION**No. HD 150 POSAE 2014, Bangalore, Dated: 20-10-2014**

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Gulbarga District Police Complaints Authority as under:-

District Police Complaints Authority, Gulbarga

- | | | |
|---|---|--------------------|
| 1. Regional Commissioner
Gulbarga Division, Gulbarga | - | Chairman |
| 2. Sri S.G.Wali,
Retired Selection Grade KAS Officer
S/o Gundappa Wali
Swanta, Gulbarga Taluk & District | - | Member |
| 3. The Superintendent of Police,
Gulbarga District, Gulbarga | - | Member - Secretary |

By order and in the name of Governor of Karnataka

J.D. MADHUCHANDRA TEJASWI
Under Secretary to Government
Home Department (Police Services)

NOTIFICATION**No. HD 150 POSAE 2014, Bangalore, Dated: 20-10-2014**

In pursuant of Government Notification No.HD 208 POSAE 2012 dated 04-09-2012 and in exercise of the powers conferred by section 20C and 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Koppal District Police Complaints Authority as under:-

District Police Complaints Authority, Koppal

- | | | |
|---|---|--------------------|
| 1. Regional Commissioner
Gulbarga Division, Gulbarga | - | Chairman |
| 2. Sri S.G.Wali,
Retired Selection Grade KAS Officer
S/o Gundappa Wali
Swanta, Gulbarga Taluk & District | - | Member |
| 3. The Superintendent of Police,
Koppal District, Koppal | - | Member - Secretary |

By order and in the name of Governor of Karnataka

J.D. MADHUCHANDRA TEJASWI
Under Secretary to Government
Home Department (Police Services)

NOTIFICATION**No. HD 150 POSAE 2014, Bangalore, Dated: 20-10-2014**

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Raichur District Police Complaints Authority as under:-

District Police Complaints Authority, Raichur

- | | | |
|---|---|--------------------|
| 1. Regional Commissioner
Gulbarga Division, Gulbarga | - | Chairman |
| 2. Sri S.G.Wali,
Retired Selection Grade KAS Officer
S/o Gundappa Wali
Swanta, Gulbarga Taluk & District | - | Member |
| 3. The Superintendent of Police,
Raichur District, Raichur | - | Member - Secretary |

By order and in the name of Governor of Karnataka

J.D. MADHUCHANDRA TEJASWI
Under Secretary to Government
Home Department (Police Services)

NOTIFICATION**No. HD 150 POSAE 2014, Bangalore, Dated: 20-10-2014**

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Yadgir District Police Complaints Authority as under:-

District Police Complaints Authority, Yadgir

- | | | |
|---|---|--------------------|
| 1. Regional Commissioner
Gulbarga Division, Gulbarga | - | Chairman |
| 2. Sri S.G.Wali,
Retired Selection Grade KAS Officer
S/o Gundappa Wali
Swanta, Gulbarga Taluk & District | - | Member |
| 3. The Superintendent of Police,
Yadgir District, Yadgir | - | Member - Secretary |

By order and in the name of Governor of Karnataka

J.D. MADHUCHANDRA TEJASWI
Under Secretary to Government
Home Department (Police Services)

NOTIFICATION**No. HD 150 POSAE 2014, Bangalore, Dated: 20-10-2014**

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Mysore District Police Complaints Authority as under:-

District Police Complaints Authority, Mysore

- | | | |
|--|---|--------------------|
| 1. Regional Commissioner
Mysore Division, Mysore | - | Chairman |
| 2. Sri G.S.Jiddimani,
Retired Selection Grade KAS Officer
No. 627, 3 rd Main Road, Arivind Nagar,
Mysore District. | - | Member |
| 3. The Superintendent of Police,
Mysore District, Mysore | - | Member - Secretary |

By order and in the name of Governor of Karnataka

J.D. MADHUCHANDRA TEJASWI

Under Secretary to Government
Home Department (Police Services)

NOTIFICATION**No. HD 150 POSAE 2014, Bangalore, Dated: 20-10-2014**

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Chamarajanagar District Police Complaints Authority as under:-

District Police Complaints Authority, Chamarajanagar

- | | | |
|--|---|--------------------|
| 1. Regional Commissioner
Mysore Division, Mysore | - | Chairman |
| 2. Sri G.S.Jiddimani,
Retired Selection Grade KAS Officer
No. 627, 3 rd Main Road, Arivind Nagar,
Mysore District. | - | Member |
| 3. The Superintendent of Police,
Chamarajanagar District, Chamarajanagar | - | Member - Secretary |

By order and in the name of Governor of Karnataka

J.D. MADHUCHANDRA TEJASWI

Under Secretary to Government
Home Department (Police Services)

NOTIFICATION**No. HD 150 POSAE 2014, Bangalore, Dated: 20-10-2014**

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Chikmagalur District Police Complaints Authority as under:-

District Police Complaints Authority, Chikmagalur

- | | | |
|--|---|--------------------|
| 1. Regional Commissioner
Mysore Division, Mysore | - | Chairman |
| 2. Sri G.S.Jiddimani,
Retired Selection Grade KAS Officer
No. 627, 3 rd Main Road, Arivind Nagar,
Mysore District. | - | Member |
| 3. The Superintendent of Police,
Chikmagalur District, Chikmagalur | - | Member - Secretary |

By order and in the name of Governor of Karnataka

J.D. MADHUCHANDRA TEJASWI

Under Secretary to Government
Home Department (Police Services)

NOTIFICATION**No. HD 150 POSAE 2014, Bangalore, Dated: 20-10-2014**

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Dakshina Kannada District Police Complaints Authority as under:-

District Police Complaints Authority, Dakshina Kannada

- | | | |
|--|---|--------------------|
| 1. Regional Commissioner
Mysore Division, Mysore | - | Chairman |
| 2. Sri G.S.Jiddimani,
Retired Selection Grade KAS Officer
No. 627, 3 rd Main Road, Arivind Nagar,
Mysore District. | - | Member |
| 3. The Superintendent of Police,
Dakshina Kannada District, Mangalore | - | Member - Secretary |

By order and in the name of Governor of Karnataka

J.D. MADHUCHANDRA TEJASWI
Under Secretary to Government
Home Department (Police Services)

NOTIFICATION**No. HD 150 POSAE 2014, Bangalore, Dated: 20-10-2014**

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Hassan District Police Complaints Authority as under:-

District Police Complaints Authority, Hassan

- | | | |
|--|---|--------------------|
| 1. Regional Commissioner
Mysore Division, Mysore | - | Chairman |
| 2. Sri G.S.Jiddimani,
Retired Selection Grade KAS Officer
No. 627, 3 rd Main Road, Arivind Nagar,
Mysore District. | - | Member |
| 3. The Superintendent of Police,
Hassan District, Hassan. | - | Member - Secretary |

By order and in the name of Governor of Karnataka

J.D. MADHUCHANDRA TEJASWI
Under Secretary to Government
Home Department (Police Services)

NOTIFICATION**No. HD 150 POSAE 2014, Bangalore, Dated: 20-10-2014**

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Kodagu District Police Complaints Authority as under:-

District Police Complaints Authority, Kodagu

- | | | |
|--|---|--------------------|
| 1. Regional Commissioner
Mysore Division, Mysore | - | Chairman |
| 2. Sri G.S.Jiddimani,
Retired Selection Grade KAS Officer
No. 627, 3 rd Main Road, Arivind Nagar,
Mysore District. | - | Member |
| 3. The Superintendent of Police,
Kodagu District, Kodagu. | - | Member - Secretary |

By order and in the name of Governor of Karnataka

J.D. MADHUCHANDRA TEJASWI
Under Secretary to Government
Home Department (Police Services)

NOTIFICATION**No. HD 150 POSAE 2014, Bangalore, Dated: 20-10-2014**

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Mandya District Police Complaints Authority as under:-

District Police Complaints Authority, Mandya

- | | | |
|--|---|--------------------|
| 1. Regional Commissioner
Mysore Division, Mysore | - | Chairman |
| 2. Sri G.S.Jiddimani,
Retired Selection Grade KAS Officer
No. 627, 3 rd Main Road, Arivind Nagar,
Mysore District. | - | Member |
| 3. The Superintendent of Police,
Mandya District, Mandya. | - | Member - Secretary |

By order and in the name of Governor of Karnataka

J.D. MADHUCHANDRA TEJASWI
Under Secretary to Government
Home Department (Police Services)

NOTIFICATION**No. HD 150 POSAE 2014, Bangalore, Dated: 20-10-2014**

In pursuance of Government Notification No.HD 208 POSAE 2012 dated 04-09-2012 and in exercise of the powers conferred by section 20 D of the Karnataka Police Act, 1963 (Karnataka Act 4 of 1964) the Government of Karnataka hereby constitute Udupi District Police Complaints Authority as under:-

District Police Complaints Authority, Udupi

- | | | |
|--|---|--------------------|
| 1. Regional Commissioner
Mysore Division, Mysore | - | Chairman |
| 2. Sri G.S.Jiddimani,
Retired Selection Grade KAS Officer
No. 627, 3 rd Main Road, Arivind Nagar,
Mysore District. | - | Member |
| 3. The Superintendent of Police,
Udupi District, Udupi. | - | Member - Secretary |

By order and in the name of Governor of Karnataka

J.D. MADHUCHANDRA TEJASWI
Under Secretary to Government
Home Department (Police Services)

ವಿಶೇಷ ರಾಜ್ಯ ಪತ್ರಿಕೆ

ಭಾಗ- IV-A	ಬೆಂಗಳೂರು, ಸೋಮವಾರ, ಅಕ್ಟೋಬರ್ ೨೭, ೨೦೧೪ (ಕಾರ್ತಿಕ ೫, ಶಕ ವರ್ಷ ೧೯೩೬)	ನಂ. ೬೫೮
Part- IV-A	Bangalore, Monday, October 27, 2014 (Karthika 5, Shaka Varsha 1936)	No. 658

TRANSPORT SECRETARIAT**NOTIFICATION****No. SARIE 82 SAEPA 2014, Bangalore, Dated: 27-10-2014**

Whereas, the Government of Karnataka in the Notification No. HTD/134/TMA/2003 dated: 31-12-2003 published in the Karnataka Gazette Part IV-A extraordinary No. 1732 dated: 31-12-2003, made a provision modifying the various notified schemes to allow the private operator to operate their services as city services as per the conditions of the permit granted by respective Transport Authorities up to radius of 20 kms from the Revenue District Head-Quarters excluding Bangalore City.

Whereas, the State Government have withdrawn the said scheme dated: 31-12-2003 vide Notification No. TRD/247/SAEPA/2004 dated: 01-06-2006 by way of the following modification, namely:-

“Notwithstanding anything contained in the above schemes, the private operators are allowed to operate their services as city services as per the condition of the permit granted by the respective transport Authorities upto radius of 20 kms from the city of the Revenue District Head-Quarters excluding Bangalore City published in Notification No. HTD/134/TMA/2003, dated: 31-12-2003 in Karnataka Gazette extraordinary Part-IV A No. 1732 dated: 31-12-2003 is hereby withdrawn. However, the permits and the number of trips already granted and issued as per said Notification are saved”.

Whereas, the Government has further modified the said schemes dated: 31-12-2003 and 01-06-2006 vide Notification No. SARIE 94 SAEPA 2010, dated: 13-5-2011 published in the Karnataka Gazette dated: 13-5-2011, by incorporating the words “barring the grant of fresh permits”. However, the permits already granted and issued as per the Notification No. HTD/134/TMA/2003, dated: 31-12-2003 are saved with periodical renewals from time to time.

Now, in exercise of the powers conferred by sub-sec(1) of section 102 of the Motor Vehicles Act, 1988 (Central Act 59 of 1988) the Government of Karnataka having considered it necessary, in the interest of travelling public so to do, intends to modified the Notification No. SARIE 94 SAEPA 2010, dated: 13-5-2011 by withdrawing the words, letters and figures “However, the permits already granted issued as per the Notification No. HTD 134 TMA 2003, dated: 31-12-2003 are saved with periodical renewals from time to time”.

Now, in exercise of the powers conferred by sub-section (1) of Section 102 of the Motor Vehicles Act, 1988 (Central Act 59 of 1988), the Government of Karnataka having considered it necessary in public interest so to do intends to modify the Bendhre Scheme and the proposed modification is hereby published as required under sub-section (2) of section 102 of the Motor Vehicles Act, 1988, for the information of State Transport undertakings and any other persons who are likely to be affected by the proposed modification, inviting objections / suggestions for the proposed modification within thirty days from the date of publication in the Official Gazette.

The objections / suggestions may be addressed to the Principal Secretary to Government, Transport Department, Gate No.3, 1st Floor, M.S. Building, Dr. Ambedkar Veedhi, Bangalore-560 001.

DRAFT MODIFICATION

In Notification No. SARIE 94 SAEPA 2010 dated: 13-05-2011 published in the Karnataka Gazette extraordinary dated: 13-05-2011 the words “However, the permits already granted issued as per the Notification No. HTD 134 TMA 2003 dated 31-12-2003 are saved with periodical renewals from time to time” shall be omitted.

By Order and in the name of the Governor of Karnataka,

K. BEERESH

Under Secretary to Government
Transport Department

ವಿಶೇಷ ರಾಜ್ಯ ಪತ್ರಿಕೆ

ಭಾಗ- IV-A	ಬೆಂಗಳೂರು, ಮಂಗಳವಾರ, ಅಕ್ಟೋಬರ್ ೨೮, ೨೦೧೪ (ಕಾರ್ತಿಕ ೬, ಶಕ ವರ್ಷ ೧೯೩೬)	ನಂ. ೬೫೯
Part- IV-A	Bangalore, Tuesday, October 28, 2014 (Karthika 6, Shaka Varsha 1936)	No. 659

ಕರ್ನಾಟಕ ವಿಧಾನ ಪರಿಷತ್ತು ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕವಿಪ/ಆ-1/159/ಇಬಸ/2014, ಬೆಂಗಳೂರು, ದಿನಾಂಕ 27.10.2014

2003ನೇ ಸಾಲಿನ ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯದ (ನೇಮಕಾತಿ ಹಾಗೂ ಸೇವಾ ಷರತ್ತುಗಳು) ನಿಯಮಾವಳಿಗಳ ನಿಯಮ 6(ii)ರ ಪ್ರಕಾರ ಮಾನ್ಯ ಸಭಾಪತಿಯವರಿಗೆ ಪ್ರದತ್ತವಾಗಿರುವ ಅಧಿಕಾರದ ರೀತ್ಯಾ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಚರ್ಚಾ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಬಿ.ಕೆ.ಗಂಗಾಧರಸ್ವಾಮಿ ಗೌಡ, ಇವರಿಗೆ ವೇತನ ಶ್ರೇಣಿ ರೂ.40050-1050-45300-1200-52500-1350-56550ರಲ್ಲಿ ಮುಖ್ಯ ಚರ್ಚಾ ಸಂಪಾದಕರ ಹುದ್ದೆಗೆ (ಶ್ರೀ ಎಸ್.ದ್ವಾರಕಾನಾಥ್, ಮುಖ್ಯ ಚರ್ಚಾ ಸಂಪಾದಕರು ಇವರ ವಯೋ ನಿವೃತ್ತಿಯಿಂದ ತೆರವಾದ ಹುದ್ದೆಗೆ) ತಕ್ಷಣದಿಂದ ಜಾರಿಗೆ ಬರುವಂತೆ ವಿಧಾನ ಪರಿಷತ್ತಿನ ಸಚಿವಾಲಯದಲ್ಲಿ ಬಡ್ತಿಯ ಮೀಸಲಾತಿಯನ್ನು ಪುನರ್‌ಪರಿಶೀಲಿಸಲು ರಚಿಸಲಾಗುತ್ತಿರುವ ಸಮಿತಿಯು ನೀಡುವ ವರದಿಯ ಪರಿಶೀಲನೆಗೆ ಒಳಪಟ್ಟು ಪದೋನ್ನತಿ ಮುಂಬಡ್ತಿ ನೀಡಿ ನೇಮಕ ಮಾಡಲಾಗಿದೆ.

ಮಾನ್ಯ ಸಭಾಪತಿಯವರ ಆದೇಶಾನುಸಾರ,

ಕೆ.ಬಿ. ಓಂಪ್ರಕಾಶ್

ಉಪ ಕಾರ್ಯದರ್ಶಿ

ಕರ್ನಾಟಕ ವಿಧಾನ ಪರಿಷತ್ತು

ವಿಶೇಷ ರಾಜ್ಯ ಪತ್ರಿಕೆ

ಭಾಗ- IV-A	ಬೆಂಗಳೂರು, ಮಂಗಳವಾರ, ಅಕ್ಟೋಬರ್ ೨೮, ೨೦೧೪ (ಕಾರ್ತಿಕ ೬, ಶಕ ವರ್ಷ ೧೯೩೬)	ನಂ. ೬೬೦
Part- IV-A	Bangalore, Tuesday, October 28, 2014 (Karthika 6, Shaka Varsha 1936)	No. 660

ನಗರಾಭಿವೃದ್ಧಿ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ನಅಇ 51 ಎಂಎಲ್‌ಆರ್ 2014, ಬೆಂಗಳೂರು, ದಿನಾಂಕ 28.10.2014

ಸರ್ಕಾರದ ಮಾರ್ಗಸೂಚಿ ಸಂಖ್ಯೆ:ನಅಇ 240 ಎಂಎಲ್‌ಆರ್ 2013 ದಿನಾಂಕ:18.12.2013 ರಲ್ಲಿ ಸ್ವಷ್ಟಪಡಿಸಿರುವಂತೆ, ಸರ್ಕಾರವು ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಕರ್ನಾಟಕ ಪುರಸಭೆ ಕಾಯ್ದೆ 1964ರ ಕಲಂ 13 ರನ್ವಯ (Karnataka Act 22 of 1964) ಹಾಗೂ ಸರ್ಕಾರದ ಅಧಿಸೂಚನೆ ಸಂಖ್ಯೆ: ಸಂವ್ಯಶಾಇ 13 ಶಾಸನ 2012, ಬೆಂಗಳೂರು, ದಿನಾಂಕ:30.08.2012 ರನ್ವಯ (Karnataka Act No. 32 of 2012) ಈ ಕೆಳಕಂಡ ನಗರ ಸ್ಥಳೀಯ ಸಂಸ್ಥೆಗೆ ಸಂಬಂಧಿಸಿದಂತೆ ಕರಡು ಅಧಿಸೂಚನೆ ಹೊರಡಿಸಲಾಗಿದೆ.

1. ಸರಗೂರು ಪಟ್ಟಣ ಪಂಚಾಯಿತಿಯ ವಾರ್ಡ್‌ಗಳ ಸಂಖ್ಯೆ: 11 (ಹನ್ನೊಂದು)
2. ಪ್ರತಿ ವಾರ್ಡ್‌ಗಳ ವಿಸ್ತೀರ್ಣದ ವಿವರವನ್ನು ಸರ್ಕಾರದ ಅಧಿಸೂಚನೆ ಸಂಖ್ಯೆ:ನಅಇ/230/ಎಂಎಲ್‌ಆರ್/2008, ದಿನಾಂಕ:10.08.2009ರ ಅನುಬಂಧದ ಕಲಂ 3 ರಲ್ಲಿ ಸ್ವಷ್ಟಪಡಿಸಲಾಗಿದೆ.
3. ಪ್ರತಿ ವಾರ್ಡ್‌ಗೆ ತಲಾ ಒಂದು ಸ್ಥಾನವನ್ನು ಮೀಸಲಿಡಲಾಗಿದೆ.
4. ಪ್ರತಿ ವಾರ್ಡ್‌ಗೆ ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ಸಾಮಾನ್ಯ ಸ್ಥಾನವನ್ನು ಮತ್ತು ಆಯಾ ವರ್ಗದ ಮಹಿಳೆಯರ ಸ್ಥಾನವನ್ನು ಈ ಅಧಿಸೂಚನೆಯ ಅನುಬಂಧದಲ್ಲಿ ನಿಗದಿಪಡಿಸಿದೆ.

ಈ ಕರಡು ಅಧಿಸೂಚನೆಯನ್ನು ಸಾರ್ವಜನಿಕರ ಅವಗಾಹನೆಗಾಗಿ ಈ ಮೂಲಕ ಪ್ರಕಟಿಸಲಾಗಿದೆ. ಕರಡು ಅಧಿಸೂಚನೆಯನ್ನು ಸರ್ಕಾರಿ ರಾಜ್ಯ ಪತ್ರದಲ್ಲಿ ಪ್ರಕಟಿಸಿದ ದಿನಾಂಕದಿಂದ 7 ದಿನಗಳ ತರುವಾಯ ಈ ಅಧಿಸೂಚನೆಯನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ಯಾವುದೇ ಆಕ್ಷೇಪಣೆಯನ್ನು ಸಲ್ಲಿಸಲು ಇಚ್ಛಿಸುವ ವ್ಯಕ್ತಿಗಳು ಅದನ್ನು ಲಿಖಿತದಲ್ಲಿ ಕಾರಣ ಸಹಿತವಾಗಿ ದಾಖಲೆಗಳೊಂದಿಗೆ ನಿಗದಿತ ದಿನಾಂಕಕ್ಕೆ ಮೊದಲು ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕೆಂದು ಈ ಮೂಲಕ ಸೂಚಿಸಲಾಗಿದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ

ಸಿದ್ದಿಕ್ ಪಾಷ

ಸರ್ಕಾರದ ಅಧೀನ ಕಾರ್ಯದರ್ಶಿ

ನಗರಾಭಿವೃದ್ಧಿ ಇಲಾಖೆ

ಅನುಬಂಧ

ಸರಗೂರು ಪಟ್ಟಣ ಪಂಚಾಯಿತಿ ವಾರ್ಡ್‌ವಾರು ಮೀಸಲಾತಿ

ವಾರ್ಡ್ ಸಂಖ್ಯೆ	ಮೀಸಲಾತಿ
1	ಪರಿಶಿಷ್ಟ ಪಂಗಡ
2	ಸಾಮಾನ್ಯ
3	ಸಾಮಾನ್ಯ
4	ಸಾಮಾನ್ಯ (ಮಹಿಳೆ)
5	ಸಾಮಾನ್ಯ
6	ಸಾಮಾನ್ಯ (ಮಹಿಳೆ)
7	ಪರಿಶಿಷ್ಟ ಪಂಗಡ (ಮಹಿಳೆ)
8	ಪರಿಶಿಷ್ಟ ಜಾತಿ (ಮಹಿಳೆ)
9	ಪರಿಶಿಷ್ಟ ಜಾತಿ
10	ಪರಿಶಿಷ್ಟ ಜಾತಿ
11	ಸಾಮಾನ್ಯ (ಮಹಿಳೆ)

ಸಿದ್ದಿಕ್ ಪಾಷ

ಸರ್ಕಾರದ ಅಧೀನ ಕಾರ್ಯದರ್ಶಿ

ನಗರಾಭಿವೃದ್ಧಿ ಇಲಾಖೆ

ವಿಶೇಷ ರಾಜ್ಯ ಪತ್ರಿಕೆ

ಭಾಗ- IV-A	ಬೆಂಗಳೂರು, ಮಂಗಳವಾರ, ಅಕ್ಟೋಬರ್ ೨೮, ೨೦೧೪ (ಕಾರ್ತಿಕ ೬, ಶಕ ವರ್ಷ ೧೯೩೬)	ನಂ. ೬೬೧
Part- IV-A	Bangalore, Tuesday, October 28, 2014 (Karthika 6, Shaka Varsha 1936)	No. 661

EDUCATION SECRETARIAT

NOTIFICATION

No. ED 300 DCE 2013(P), Bangalore, Dated: 25th October 2014

Whereas the draft of the Karnataka Education Department Services (Collegiate Education Department) (Recruitment) (Special) Rules, 2014 was published as required by sub-section (1) of section 3, read with section 8 of the Karnataka State Civil Services Act, 1978 (Karnataka Act 14 of 1990) and clause (a) of sub-section (2) of section 3 of the said Act, in Notification No.ED 300 DCE 2010(P) dated:14th August 2014 in Part-IV(A) of Karnataka Gazette dated:21st August 2014 inviting objections and suggestion from persons likely to be affected thereby within the expiry of fifteen days from the date of its publication in the Official Gazette.

Whereas the said Gazette was made available to the public on 21st August 2014.

And whereas objections and suggestions received have been considered by the State Government.

Now, therefore in exercise of the powers conferred by sub-section (1) of section 3, read with section 8 of the Karnataka State Civil Services Act, 1978 (Karnataka Act 14 of 1990) the Government of Karnataka hereby makes the following rules, namely:-

RULES

1. Title, commencement and application.- (1) These rules may be called the Karnataka Education Department Services (Collegiate Education Department) (Recruitment) (Special) Rules, 2014.

(2) They shall come into force from the date of their publication in the Official Gazette.

(3) Notwithstanding anything contained in the Karnataka Education Department Service (Collegiate Education Department) (Recruitment) Rules, 2008, or any other rules Governing the Recruitment to the posts of Assistant Professors, in the Collegiate Education Department these rules shall apply to the Direct recruitment vacancies of the said posts existing as on the date of commencement of these rules and to be filled by direct recruitment.

Provided that nothing in these rules shall apply to more than one recruitment.

2. Definitions.- (1) In these rules, unless the context otherwise requires,-

- "Appointing Authority" means the Government of Karnataka;
- "Competitive examination" means the examination conducted by the Selection Authority in accordance with these rules
- "National Eligibility Test (NET)" means National Eligibility Test (NET) conducted by the designated agency or the University Grants Commission or CSIR;
- "State Level Eligibility Test (SLET)" means "State Level Eligibility Test (SLET) accredited to the UGC and conducted by the designated agency as notified by the University Grants Commission or CSIR;
- "Selection" means selection in accordance with the provisions of these rules by the Selection Authority;
- "Selection Authority" means the Karnataka Public Service Commission (KPSC). Or any other agency notified by the State Government to be the Selection Authority for the purpose of these rules.

(2) Words and expressions used but not defined in these rules shall have the meanings assigned to them in the Karnataka State Civil Services (General Recruitment) Rules, 1977.

3. Qualification and age.- No person shall be eligible for recruitment under these rules unless he has,-

- passed a Master's degree in the concerned subject with at least 55% marks or its equivalent grade;

Provided a relaxation of 5% may be extended at the master's level for the Scheduled Caste/ Scheduled Tribe/ Differently-abled (Physically and visually differently- abled) Categories. The eligibility marks of 55% marks (or an equivalent grade in a point scale wherever grading system is followed) and the relaxation of 5% to the categories mentioned above are permissible, based on only the qualifying marks without including any grace mark procedures.

- been declared successful in the "National Eligibility Test" or "State Level Eligibility Test" provided that candidates possessing Ph.D degree through course work and evaluation process in the concerned / relevant discipline are exempted from appearing for "National Eligibility Test" or "State Level Eligibility Test"

Provided that in respect of education qualifications prescribed by The University Grants Commission (UGC) in regulations/guidelines issued from time to time shall be applicable.

(c) He must have attained the age of 22 years and but not have attained the age of,-

- (i) forty-five years in case of candidates belonging to Scheduled Caste and Scheduled Tribes and Category-I of other Backward Classes;
- (ii) forty-three years in case of candidates belonging to Category-II(a), II(b), III(a) and III(b) of other backward classes; and
- (iii) forty years in case of any other persons.

Provided that the maximum age limit prescribed above shall be enhanced by five years to those categories, except for differently-abled, eligible for age enhancement as in sub-rule (3) of rule 6 of the Karnataka Civil Services (General Recruitment) Rules, 1977. In case of differently-abled, the maximum age limit prescribed above shall be enhanced by ten years.

4. Notification of vacancies.- Appointing Authority shall notify the vacancies under each subject as per reservation policy applicable to direct recruitment issued by Government from time to time for selection through Selection Authority notified by the State Government in turn which shall make the selection in accordance with the rules.

5. Inviting applications.- The Selection Authority shall call for applications in the specified form, from eligible candidates by giving wide publicity in at least three leading Kannada Newspaper and three leading English Newspaper having wide circulation in the State.

6. Method of selection.- The method of direct recruitment under these rules shall be on the basis of merit determined by taking in to account marks obtained in the Competitive examination conducted by the Selection Authority.

7. Mode of competitive examinations.- All eligible candidates shall have to appear for the competitive examination conducted by the Selection Authority. The competitive examination shall be conducted in following manner, namely:-

Written examination:-

I Compulsory papers:-

- | | | |
|--------------|---------|-----------|
| (1) Paper I | Kannada | 100 marks |
| (2) Paper II | English | 100 marks |

II Optional papers:-

- | | | |
|---------------|---|--|
| (3) Paper III | General Knowledge
(either in Kannada or English) | 100 marks (Objective)
Multiple Choice |
| (4) Paper-IV | Optional Subject Paper | 200 marks (Objective)
Multiple Choice |

Note.- (1) The marks obtained in compulsory papers i.e., in Kannada and in English shall be of qualifying nature. For qualifying in these papers, a minimum of 30% in each paper and 35% aggregate is prescribed. The marks obtained in these 02 papers shall not be considered for determining the merit for selection. The standard of compulsory papers i.e., Kannada and English shall be that of First Language Kannada and First Language English respectively at S.S.L.C. level

(2) The standard of Paper-IV shall be Post Graduate Level.

(3) The optional question papers shall be set both in Kannada and English.

(4) Each paper shall be of 02 hours duration.

Provided that paper IV shall be of 3 hours duration.

Paper III – General Knowledge.- Covering General Knowledge of topics relating to current events, general science, humanities and matters of every day observation and practical knowledge as may be expected of a person who has passed the prescribed qualifying examination.

Paper IV - Optional Paper.- The content of this paper shall be designed by the subject expert committee constituted by the Department of Collegiate Education, in such a manner so as to measure the Knowledge of the candidate in concerned subject.

8. List of selected candidates.- (1) The Selection Authority shall, on the basis of merit determined on the marks secured in the Competitive examination by the candidates prepare a final select list in respect of each subjects/posts, eligible for appointment to the post of Assistant Professors, and if the aggregate of the percentage of total marks secured in the competitive examination of two or more candidates is equal, the order of merit in respect of such candidates shall be fixed on the basis of their age, the person or persons older in age being placed higher in the order of merit. There shall be no interview.

(2) Selection Authority shall also prepare an additional list of such of the candidates not included in the main list prepared under sub-rule (1). The number of candidates to be included in the additional lists shall be as for as possible 10% of the number of candidates in each of the reservation categories (horizontal and vertical) in the list under sub-rule (1). There shall be at least one candidate in the additional list belonging to each of the reservation categories (horizontal and vertical) represented in the list under sub-rule (1). If a candidate whose name is included in the list under sub-rule (1) fails to report for duty within the prescribed period, then a candidate belonging to the same reservation category as of the candidate who failed to report for duty shall be appointed from the additional list.

(3) The list prepared under sub-rules (1) and (2) shall be published in the Official Gazette and on the Notice Board of the office of the Principal Secretary to Government, Education Department (Higher Education), M.S. Building, Bangalore and shall be valid till all the vacancies specified under these rules are filled up or until the expiry of the period of six months from the date of publication of the list prepared under sub-rule (2) whichever is earlier.

9. Appointment of candidates.- (1) The Selection Authority shall forward the selection list and the additional list to the Appointing Authority.

(2) Candidates whose names are included in the final selection list prepared by the selection authority as under rule 8 may be appointed by the appointing authority in the vacancies in the order in which their names are found in the final select list after satisfying itself regarding their antecedents and after such enquiry as may be considered necessary that each of the candidate is suitable in all respect for such appointment.

(3) The appointing authority in respect of the final selection list shall issue appointment orders only after verification of the different certificate and marks cards.

(4) Inclusion of the name of a candidate in the list published under rule 8 shall not confer any right of appointment. The candidates selected in the additional list may be appointed in the post left vacant due to non-reporting of candidates in the main list.

10. Application of other rules.- The Karnataka Civil Services (Classification, Control and Appeal) Rules, 1957, the Karnataka Civil Services (Conduct) Rules, 1966 and the Karnataka Civil Services (Probation) Rules, 1977 and all other rules for the time being in force regulating the conditions of service of Government servants made or deemed to have been made under the Karnataka State Civil Services Act, 1978 (Karnataka Act 14 of 1990) in so far as such rules are not inconsistent with the provisions of these rules shall be applicable to the selection made and to the persons appointed under these rules.

By order and in the name of the Governor of Karnataka,

SHEKHARA

Under Secretary to Government(I/c)
Education Department
(Collegiate Education)

ವಿಶೇಷ ರಾಜ್ಯ ಪತ್ರಿಕೆ

ಭಾಗ- IV-A	ಬೆಂಗಳೂರು, ಬುಧವಾರ, ಅಕ್ಟೋಬರ್ ೨೯, ೨೦೧೪ (ಕಾರ್ತಿಕ ೭, ಶಕ ವರ್ಷ ೧೯೩೬)	ನಂ. ೬೬೨
Part- IV-A	Bangalore, Wednesday, October 29, 2014 (Karthika 7, Shaka Varsha 1936)	No. 662

RURAL DEVELOPMENT AND PANCHAYAT RAJ SECRETARIAT

NOTIFICATION

No. RDP 174 ZPS 2014, Bangalore, Dated: 29-10-2014

In exercise of the powers conferred on me by Sub-Section (1) of Section 308 of the Karnataka Panchayat Raj Act, 1993 (Karnataka Act of 1993) I, **VAJUBHAI VALA**, Governor of Karnataka, do hereby appoint Sri P.N.Sreenivasachari, I.A.S (Retd.) as the State Election Commissioner.

The term of the Commissioner shall be five years from the date of his appointment as Commissioner or until he attains the age of 65 years whichever is earlier, under rule 4 of Karnataka Panchayat Raj (Conditions of service of State Election Commissioner) Rules, 2006.

Sd/-

VAJUBHAI VALA

Governor of Karnataka.

By Order and in the name of the Governor of Karnataka,

S.M. ZULFIQUARULLA

Director (PR-2) &

Ex-officio Joint Secretary to Government

RD & PR Department

ವಿಶೇಷ ರಾಜ್ಯ ಪತ್ರಿಕೆ

ಭಾಗ- IV-A	ಬೆಂಗಳೂರು, ಶುಕ್ರವಾರ, ಅಕ್ಟೋಬರ್ ೩೧, ೨೦೧೪ (ಕಾರ್ತಿಕ ೯, ಶಕ ವರ್ಷ ೧೯೩೬)	ನಂ. ೬೬೯
Part- IV-A	Bangalore, Friday, October 31, 2014 (Karthika 9, Shaka Varsha 1936)	No. 669

ಕಂದಾಯ ಸಚಿವಾಲಯ

ಅಧಿಸೂಚನೆ

ಸಂಖ್ಯೆ: ಕಂಇ ೦೩ ಟಿ.ಎನ್.ವಿ ೨೦೦೬, ಬೆಂಗಳೂರು, ದಿನಾಂಕ: ೩೧-೧೦-೨೦೧೪

ಭಾರತ ಸರ್ಕಾರದ ಗೃಹ ಮಂತ್ರಾಲಯದ ಪತ್ರ ಸಂಖ್ಯೆ: 11/30/2006-M&G ದಿನಾಂಕ: 17.10.2014 ರಂತೆ ಸ್ವೀಕರಿಸಿದ ನಿರಾಕ್ಷೇಪಣಾ ಪತ್ರದಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಮಂತ್ರಾಲಯದ ಅಧಿಕೃತ ಜ್ಞಾಪನ ಸಂಖ್ಯೆ: ಎಸ್‌ಎಂ/28/04/2007 ದಿನಾಂಕ: 30.08.2013 ರಲ್ಲಿ ದೇವನಾಗರಿ, ರೋಮನ್ ಲಿಪಿಯ ಮತ್ತು ಪ್ರಾದೇಶಿಕ ಭಾಷೆ (ಕನ್ನಡ) ಅನುಮೋದಿತ ಉಚ್ಚಾರಣೆಯಂತೆ ಸರ್ವೆ ಆಫ್ ಇಂಡಿಯಾರವರು ಸೂಚಿಸಿರುವಂತೆ ಬೆಂಗಳೂರು ಮತ್ತು ಇತರ 11 ನಗರ/ಪಟ್ಟಣಗಳ ಹೆಸರುಗಳನ್ನು ಪ್ರಸ್ತುತ ಜಾರಿಯಲ್ಲಿರುವ ಹೆಸರಿನ ಮುಂದೆ ರೋಮನ್ ಲಿಪಿ, ದೇವನಾಗರಿ ಲಿಪಿ ಮತ್ತು ಕನ್ನಡ ಭಾಷೆಯಲ್ಲಿ ಹೆಸರು ಬದಲಾವಣೆ ಮಾಡಿ ಆದೇಶಿಸಿದೆ.

ಕ್ರ.ಸಂ	ಹಾಲಿ ಜಾರಿಯಲ್ಲಿರುವ ಹೆಸರು	ರೋಮನ್ ಲಿಪಿ	ದೇವನಾಗರಿ ಲಿಪಿ	ಪ್ರಾದೇಶಿಕ ಭಾಷೆ ಕನ್ನಡ ಲಿಪಿ
1.	ಬೆಂಗಳೂರು - BANGALORE	BENGALURU	ಬೆಂಗಲ್ಝೂರು	ಬೆಂಗಳೂರು
2.	ಮಂಗಳೂರು- MANGALORE	MANGALURU	ಮಂಗಲ್ಝೂರು	ಮಂಗಳೂರು
3.	ಬೆಳ್ಳಾರಿ - BELLARY	BALLARI	ಬಲ್ಲಾರಿ	ಬಳ್ಳಾರಿ
4.	ಬಿಜಾಪುರ - BIJAPUR	VIJAYAPURA	ವಿಜಯಾಪುರಾ	ವಿಜಯಾಪುರ
5.	ಬೆಳಗಾವಿ - BELGAUM	BELAGAVI	ಬೆಲಗಾವಿ	ಬೆಳಗಾವಿ
6.	ಚಿಕ್ಕಮಗಳೂರು- CHIKMAGALUR	CHIKKAMAGALURU	ಚಿಕ್ಕಮಗಲ್ಝೂರು	ಚಿಕ್ಕಮಗಳೂರು
7.	ಕಲಬುರಗಿ - GULBARGA	KALABURAGI	ಕಲಬುರಗಿ	ಕಲಬುರಗಿ
8.	ಮೈಸೂರು - MYSORE	MYSURU	ಮೈಸೂರು	ಮೈಸೂರು
9.	ಹೊಸಪೇಟೆ - HOSPET	HOSAPETE	ಹೊಸಪೆಟೆ	ಹೊಸಪೇಟೆ
10.	ಶಿವಮೊಗ್ಗ - SHIMOGA	SHIVAMOGGA	ಶಿವಮೊಗ್ಗಾ	ಶಿವಮೊಗ್ಗ
11.	ಹುಬ್ಬಳ್ಳಿ - HUBLI	HUBBALLI	ಹುಬ್ಬಲಿ	ಹುಬ್ಬಳ್ಳಿ
12.	ತುಮಕೂರು - TUMKUR	TUMAKURU	ತುಮಕೂರು	ತುಮಕೂರು

ಈ ಆದೇಶವು ದಿನಾಂಕ: 01.11.2014 ರಿಂದ ಜಾರಿಗೆ ಬರುತ್ತದೆ.

ಕರ್ನಾಟಕ ರಾಜ್ಯಪಾಲರ ಆಜ್ಞಾನುಸಾರ ಮತ್ತು ಅವರ ಹೆಸರಿನಲ್ಲಿ,

ಲಲಿತಾ ಹೆಚ್.ಹಂದಿಗೋಳ

ಸರ್ಕಾರದ ಅಧೀನ ಕಾರ್ಯದರ್ಶಿ

ಕಂದಾಯ ಇಲಾಖೆ(ಭೂಸ್ವಾ-2 ಮತ್ತು ಪು&ಪು)

REVENUE SECRETARIAT

NOTIFICATION

No. RD 03 TNV 2006, Bangalore, Dated: 31-10-2014

As per the No Objection received from the Ministry of Home Affairs, Government of India vide their letter No. 11/30/2006-M&G dated: 17.10.2014 to change the name of BANGALORE and other 11 cities/towns as per the approved spellings in Devanagiri and Roman script by the Ministry of Science and Technology, Government of India vide their Official Memorandum No. SM/28/04/2007 dated: 30.08.2013, the Devanagari, Roman and Regional language (Kannada) script of the name as given by the Ministry of Science and Technology, Government of India as conveyed by Survey of India and ordered to change the names is as under:-

Sl. No.	Existing Name	Roman Script	Devanagari Script	Regional Language Kannada Script
1.	ಬೆಂಗಳೂರು - BANGALORE	BENGALURU	ಬೆಂಗಲೂರು	ಬೆಂಗಳೂರು
2.	ಮಂಗಳೂರು- MANGALORE	MANGALURU	ಮಂಗಲೂರು	ಮಂಗಳೂರು
3.	ಬೆಳ್ಳಾರಿ - BELLARY	BALLARI	ಬಲ್ಲಾರಿ	ಬಳ್ಳಾರಿ
4.	ಬಿಜಾಪುರ - BIJAPUR	VIJAYAPURA	ವಿಜಯಾಪುರಾ	ವಿಜಯಾಪುರ
5.	ಬೆಳಗಾಂ - BELGAUM	BELAGAVI	ಬೆಲಗಾವಿ	ಬೆಳಗಾವಿ
6.	ಚಿಕ್ಕಮಗಳೂರು- CHIKMAGALUR	CHIKKAMAGALURU	ಚಿಕ್ಕಮಗಲೂರು	ಚಿಕ್ಕಮಗಳೂರು
7.	ಕಲಬುರಗಿ - GULBARGA	KALABURAGI	ಕಲಬುರಗಿ	ಕಲಬುರಗಿ
8.	ಮೈಸೂರು - MYSORE	MYSURU	ಮೈಸೂರು	ಮೈಸೂರು
9.	ಹೊಸಪೇಟೆ - HOSPET	HOSAPETE	ಹೊಸಪೆಟೆ	ಹೊಸಪೇಟೆ
10.	ಶಿಮೋಗ - SHIMOGA	SHIVAMOGGA	ಶಿವಮೊಗ್ಗಾ	ಶಿವಮೊಗ್ಗ
11.	ಹುಬ್ಳಿ - HUBLI	HUBBALLI	ಹುಬ್ಬಲಿ	ಹುಬ್ಬಳ್ಳಿ
12.	ತುಮಕೂರು - TUMKUR	TUMAKURU	ತುಮಕೂರು	ತುಮಕೂರು

This order will come into effect from Dated: 01.11.2014

By order and in the name of the Governor of
Karnataka,

Lalitha H. Handigol

Under Secretary to Government
Revenue Department, (LAQ-2 & R&R)

ವಿಶೇಷ ರಾಜ್ಯ ಪತ್ರಿಕೆ

ಭಾಗ- IV-A	ಬೆಂಗಳೂರು, ಶುಕ್ರವಾರ, ಅಕ್ಟೋಬರ್ ೩೧, ೨೦೧೪ (ಕಾರ್ತಿಕ ೯, ಶಕ ವರ್ಷ ೧೯೩೬)	ನಂ. ೬೭೦
Part- IV-A	Bangalore, Friday, October 31, 2014 (Karthika 9, Shaka Varsha 1936)	No. 670

PARLIAMENTARY AFFAIRS SECRETARIAT

NOTIFICATION

No. DPAL 39 SHASANA 2014, Bangalore, Dated: 31-10-2014

The Karnataka Education (Amendment) Ordinance, 2014 promulgated by the Governor of Karnataka in the sixty-fifth year of the Republic of India, be published as Karnataka Ordinance No. 1 of 2014 in the Karnataka Gazette for general information.

KARNATAKA ORDINANCE NO. 1 OF 2014

THE KARNATAKA EDUCATION (AMENDMENT) ORDINANCE, 2014.

(Promulgated by the Governor of Karnataka in the sixty-fifth year of the Republic of India and First published in the Karnataka Gazette Extra-ordinary on the 31st day of October, 2014)

An Ordinance further to amend the Karnataka Education Act, 1983

Whereas both the Houses of the Karnataka State Legislature are not in session and His Excellency the Governor of Karnataka is satisfied that the circumstances exist which render it necessary for him to take immediate action further to amend the Karnataka Education Act, 1983 (Karnataka Act 01 of 1995) for the purposes hereinafter appearing

Whereas the State Government has admitted several Private Educational Institutions for grant in aid to improve the standard of education and reduce the burden of management by giving salary grant to teaching and non-teaching staff.

Whereas no departmental examinations or Kannada language examinations were prescribed for employees in educational institutions receiving maintenance grant from State Government.

Whereas the teaching staff in private management institutions admitted to grant-in-aid, claim extension of benefit of one increment for having passed SSLC examination with Kannada as a language or Kannada Language Examination, on par with the pay and emoluments of Government servants is upheld in W.P Nos.13715/2006 c/w W.P Nos. 17236/2008 and 10111-10681/2009 dated 30.06.2009 and Writ Appeal No. 4255/2009 and 4556-5155/2009 dated 25.03.2010. Accordingly Government has issued order No.ED 302 PMC 2006, dated 25.03.2011.

Whereas the Government order dated 25.03.2011 was challenged in W.P No. 19846-20413/2012. The Hon'ble High Court of Karnataka allowed the said petition on 10.08.2012, with directions to keep in view the service particulars of the petitioners herein and calculate the additional increment payable to the petitioners as has been done in the case of teaching and non-teaching staff working in Government schools, who are similarly placed.

Whereas the state filed appeals against the order dated 10.08.2012 made in W.P Nos.19846-20413/2012, in Writ Appeal No. 2779 and 4868-5434/2013. The Hon'ble High Court has dismissed the said appeals on 28.08.2013.

And, whereas the state of Karnataka preferred the appeal in the Hon'ble Supreme Court in Special Leave Petition No. 38205-38772/2013.

Whereas C.C.C.No. 648/2013 was filed before the Hon'ble High Court to implement the decision of Judgment delivered in W.P.No.19846-20413/2012 dated 10.08.2012. The petition was allowed by giving 15 days time to implement the said orders. Since, Service examination or Kannada Language Examination is not made obligatory for aided school employees, there appears no justification in sanction of additional increment for having passed service or Kannada Language examination to aided institution employees. Government had never contemplated this at any point of time. However, Government has issued order No. ED 286 PMC 2013, dated 11.11.2013 implementing the order dated: 10.08.2012 of the Hon'ble High Court, subject to the Order of the Hon'ble Supreme Court in S.L.P. Nos. 38205-38772/2013 which resulted in huge financial implication on the consolidated fund of the State.

The above said Special Leave Petition Nos. 38205-38772/2013 were dismissed on 06.01.2014.

Now therefore, it is considered necessary to review the matter and since no Service examinations or Kannada Language Examination has been prescribed for the employees of aided Educational Institutions the Government decided not to extend the additional increment payable to the employees working in aided educational institutions as been done in the case of employees working in Government Schools and for the matters connected therewith or incidental thereto for the purposes hereinafter appearing;

Now, therefore in exercise of the powers conferred by clause (1) of Article 213 of the Constitution of India, His Excellency the Governor of Karnataka is pleased to promulgate the following Ordinance, namely:-

1. Short title and commencement.- (1) This Ordinance may be called the Karnataka Education (Amendment) Ordinance, 2014.

(2) It shall be deemed to have come into force with effect from 01-06-1995.

2. Amendment of Section 87. - In the Karnataka Education Act, 1983 (Karnataka Act 1 of 1995), in section 87,-

- (a) in the proviso the words "and benefits of retirement" shall be omitted; and
- (b) after the proviso, the following provisos shall be inserted, namely:-

"Provided further that conditions of service of the employees working in aided educational institutions shall be as such as may be determined by the State Government from time to time.

Provided also that since 1974 no employee of the aided institution is required to appear and pass any Service Examination or the Kannada Language Examination as prescribed in the Karnataka Civil Service (Service and Kannada Language Examination) Rules, 1974 no such employee shall be eligible for or be granted any additional increment for having passed or deemed to have been passed said examination from the date of commencement of said rules."

3. Cancellation of sanction of Additional increment and extinguishment of claims, if

any.- (1) Notwithstanding anything contained in the Karnataka Education Act, 1983 (Karnataka Act 1 of 1995), any order of the State Government or rules governing the conditions of employees of any Private aided Educational Institution or any other Law governing the Grant in aid to the above employees or any Judgment, decree or order of any Court or Tribunal or Authority no employees of an aided institution is required to pass any Service or Kannada Language examination or be eligible for or be granted any additional increment for having passed or deemed to have been passed any such examination as prescribed to Government Servants in the Karnataka Civil Services (Service and Kannada Language examination) Rules, 1974 and any claim of an employee of a Private Educational Institution for sanction of any additional increment for the above reason shall stand extinguished, accordingly,-

- (a) the order issued by Government directing to sanction any additional increment for the above reason shall stand cancelled;
Provided that any amount paid as per the order now cancelled towards said additional increment shall not be recovered;
- (b) no suit or other proceeding shall be maintained or continued in any Court against the Government by any employee of Private Aided Educational institution claiming additional increment for the said purpose or arrears thereof or for pensionary benefits by reckoning the said additional increment;
- (c) no Court shall enforce any decree or order directing release of grant in aid taking into account the additional increment for having passed or deemed to have been passed the Service examination or the Kannada Language Examination by an employee of Private aided Educational Institution.

VAJUBHAIVALA
GOVERNOR OF KARNATAKA.

By Order and in the name of the Governor of
Karnataka,

S.B.GUNJIGAVI
Secretary to Government
Department of Parliamentary Affairs

ವಿಶೇಷ ರಾಜ್ಯ ಪತ್ರಿಕೆ

ಭಾಗ- IV-A	ಬೆಂಗಳೂರು, ಶುಕ್ರವಾರ, ಅಕ್ಟೋಬರ್ ೩೧, ೨೦೧೪ (ಕಾರ್ತಿಕ ೯, ಶಕ ವರ್ಷ ೧೯೩೬)	ನಂ. ೬೭೧
Part- IV-A	Bangalore, Friday, October 31, 2014 (Karthika 9, Shaka Varsha 1936)	No. 671

TRANSPORT SECRETARIAT**NOTIFICATION****No. SARIE 224 SAEPA 2011, Bangalore, Dated: 31-10-2014**

The draft of the following rules further to amend the Karnataka Motor Vehicles Rules, 1989, which the Government of Karnataka proposes to make in exercise of the powers conferred by clauses (xiv) and (xv) of sub-section (2) of section 96, sub-section (1) and clause (a) of sub-section (2) of section 111 and, read with section 212 of the Motor Vehicles Act, 1988 (Central Act 59 of 1988), is hereby published as required by sub-section (1) of section 212 of the said Act, for the information of all the persons likely to be affected thereby, and notice is hereby given that said draft will be taken into consideration after thirty days from the date of its publication in the Official Gazette.

Any objection or suggestion which may be received by the State Government from any person with respect to the said draft before the expiry of the period specified above will be considered by the State Government. Objections and suggestions may be addressed to the Principal Secretary to Government, Transport Department, First Floor, III phase, Multistoried Building, Dr.B.R. Ambedkar Veedhi, Bangalore-560 001.

DRAFT RULES

1. Short title and commencement:- (1) These rules may be called the Karnataka Motor Vehicles (Amendment) Rules, 2014.

(2) They shall come into force from the date of their publication in the Official Gazette.

2. Amendment of rule 153A:- In the Karnataka Motor Vehicles Rules, 1989 (hereinafter referred to as the said rules), in rule 153A,-

(a) in sub-rule (2),-

(i) for clause (c), the following shall be substituted, namely:-

“(c) The sleeper berth shall be provided alongwith the vehicle with two-tire system only taking into consideration the safety and comfort of the passenger”.

(ii) for clause (h), the following shall be substituted, namely:-

“(h) The width of single gangway shall not be less than 450 mm”.

(iii) for clause (k), the following shall be substituted, namely:-

“(k) The clear headroom for the sitting passenger at lower berth shall not be less than 800 + 10 mm”.

೪೧೭೮

ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೭, ೨೦೧೪

ವಿಶೇಷ ರಾಜ್ಯ ಪತ್ರಿಕೆ

(iv) for clause (l), the following shall be substituted, namely:-

“(l) The clear headroom for upper berth shall not less than 650 mm + 10 except at the side curves of the roof”.

(v) for clause (p), the following shall be substituted, namely:-

“(p) each berth shall be provided with fabric covering which shall be capable of being kept in a clean and sanitary condition”.

(vi) clause (w) shall be omitted.

(b) after sub-rule (6), the following proviso shall be inserted at the end, namely:-

“Provided that, based on the weather conditions and fabrication of body structure of the vehicle, option for non-fitment of AC shall be allowed with sliding windows for sufficient air circulation”.

3. Amendment of rule 153B.- For rule 153B of the said rules, the following shall be substituted, namely:-

“153B. Power to grant relaxation.- The State Government or the Transport Commissioner, as the case may be, may grant relaxation giving reasons in writing to the vehicle registered as sleeper coach or sleeper bus from any one of the conditions prescribed under sub-rule (2) of rule 153-A”.

By order and in the name of the Governor of
Karnataka

K. BEERESH
Under Secretary to Government
Transport Department



ಕರ್ನಾಟಕ ರಾಜ್ಯಪತ್ರ

ಅಧಿಕೃತವಾಗಿ ಪ್ರಕಟಿಸಲಾದುದು

ಬಿಶೇಷ ರಾಜ್ಯ ಪತ್ರ

ಭಾಗ- V	ಬೆಂಗಳೂರು, ಮಂಗಳವಾರ, ಅಶ್ವಿನ್ಯುಜ ೨೧, ೨೦೧೪ (ಅಶ್ವಿನ್ಯುಜ ೨೯, ಶಕ ವರ್ಷ ೧೯೩೬)	ನಂ. ೬೫೧
Part- V	Bangalore, Tuesday, October 21, 2014 (Aashwayuja 29, Shaka Varsha 1936)	No. 651

ಒಳಾಡಳಿತ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಒಇ 172 ಪೊಸಿಇ 2014, ಬೆಂಗಳೂರು, ದಿನಾಂಕ: 20-10-2014

ಪೊಲೀಸ್ ಇಲಾಖೆ

POLCET-2014

(ISO: 9001-2008 ಪ್ರಮಾಣಿತ ನೇಮಕಾತಿ ಪ್ರಕ್ರಿಯೆ)

ಅಧಿಸೂಚನೆ ಸಂಖ್ಯೆ: 1/ನೇಮಕಾತಿ-4/2014-15

ವಿಷಯ: ಹೈದರಾಬಾದ್-ಕರ್ನಾಟಕ ಪ್ರದೇಶದಲ್ಲಿ ಖಾಲಿಯಿರುವ ಪೊಲೀಸ್ ಕಾನ್ಸ್ಟೇಬಲ್ ನಾಗರಿಕ (ಪುರುಷ ಮತ್ತು ಮಹಿಳಾ) ಹುದ್ದೆಗಳ ನೇರ ನೇಮಕಾತಿ ಕುರಿತು.

ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಹೈದರಾಬಾದ್-ಕರ್ನಾಟಕ ಪ್ರದೇಶಗಳಿಗೆ ಸಂಬಂಧಿಸಿದಂತೆ ಖಾಲಿಯಿರುವ ಪೊಲೀಸ್ ಕಾನ್ಸ್ಟೇಬಲ್ ನಾಗರಿಕ (ಪುರುಷ ಮತ್ತು ಮಹಿಳಾ) ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅಧಿಸೂಚನೆ ಸಂಖ್ಯೆ: 1/ನೇಮಕಾತಿ-4/2014-15, ದಿನಾಂಕ: 19.6.2014 ನ್ನು ಕರ್ನಾಟಕ ರಾಜ್ಯಪತ್ರದಲ್ಲಿ ದಿನಾಂಕ: 19.6.2014 ರಂದು ಪ್ರಕಟಿಸಲಾಗಿರುತ್ತದೆ. ಪ್ರಕಟಿಸಲಾದ ಅಧಿಸೂಚನೆಯ ಪುಟ ಸಂಖ್ಯೆ: 2 ರ ಕಂಡಿಕೆ-3 ರಲ್ಲಿನ ಸೂಚನೆಯಲ್ಲಿ “ಸ್ಥಳೀಯ ಪೊಲೀಸ್ ಕಾನ್ಸ್ಟೇಬಲ್ ನಾಗರಿಕ (ಪುರುಷ ಮತ್ತು ಮಹಿಳಾ) ಹುದ್ದೆಗೆ ಅರ್ಜಿ ಸಲ್ಲಿಸುವ / ಮೀಸಲಾತಿ ಕೋರುವ ಅಭ್ಯರ್ಥಿಗಳನ್ನು ಸ್ಥಳೀಯತರ ಪೊಲೀಸ್ ಕಾನ್ಸ್ಟೇಬಲ್ ನಾಗರಿಕ (ಪುರುಷ ಮತ್ತು ಮಹಿಳಾ) ಹುದ್ದೆಗೆ ಮೀಸಲಿರಿಸಲಾಗಿರುವ ಹುದ್ದೆಗಳಿಗೆ ಪರಿಗಣಿಸಲಾಗುವುದಿಲ್ಲ. ಅದೇ ರೀತಿ ಸ್ಥಳೀಯತರ ಪೊಲೀಸ್ ಕಾನ್ಸ್ಟೇಬಲ್ ನಾಗರಿಕ (ಪುರುಷ ಮತ್ತು ಮಹಿಳಾ) ಹುದ್ದೆಗೆ ಅರ್ಜಿ ಸಲ್ಲಿಸುವ / ಮೀಸಲಾತಿ ಕೋರುವ ಅಭ್ಯರ್ಥಿಗಳನ್ನು ಸ್ಥಳೀಯ ಪೊಲೀಸ್ ಕಾನ್ಸ್ಟೇಬಲ್ ನಾಗರಿಕ (ಪುರುಷ ಮತ್ತು ಮಹಿಳಾ) ಹುದ್ದೆಗೆ ಮೀಸಲಿರಿಸಲಾಗಿರುವ ಹುದ್ದೆಗಳಿಗೆ ಪರಿಗಣಿಸಲಾಗುವುದಿಲ್ಲವೆಂದು” ಷರತ್ತು ವಿಧಿಸಲಾಗಿರುತ್ತದೆ.

ಮೇಲೆ ವಿಧಿಸಲಾಗಿರುವ ಷರತ್ತಿಗೆ ಸಂಬಂಧಿಸಿದಂತೆ ಸರ್ಕಾರದ ಒಳಾಡಳಿತ ಇಲಾಖೆಯಿಂದ ಸ್ಪಷ್ಟೀಕರಣವನ್ನು ಪಡೆದಿದ್ದು, ನೀಡಲಾದ ಸ್ಪಷ್ಟೀಕರಣದನುಸಾರ ಮೇಲೆ ತಿಳಿಸಲಾದ ಷರತ್ತಿಗೆ ಈ ಕೆಳಕಂಡಂತೆ ಓದಿಕೊಳ್ಳತಕ್ಕದ್ದು.

(೪೧೭೯)

“ಹೈದರಾಬಾದ್-ಕರ್ನಾಟಕ ಮೀಸಲಾತಿ ಹೊಂದಿರುವ ಸ್ಥಳೀಯ ಅಭ್ಯರ್ಥಿಗಳು ಹೈದರಾಬಾದ್-ಕರ್ನಾಟಕ ಮೀಸಲಾತಿಯಡಿ ಮೀಸಲಿರಿಸಲಾಗಿರುವ (ಸ್ಥಳೀಯ ವೃಂದದ) ಹುದ್ದೆಗಳಿಗೂ ಹಾಗೂ ಮಿಕ್ಕುಳಿದ (ಸ್ಥಳೀಯೇತರ ವೃಂದದ) ಹುದ್ದೆಗಳಿಗೂ ಅರ್ಹರಿರುತ್ತಾರೆ. ಸ್ಥಳೀಯ ಅಭ್ಯರ್ಥಿಗಳು ಎರಡೂ ವೃಂದದ ಹುದ್ದೆಗಳಿಗೂ (ಅಂದರೆ ಸ್ಥಳೀಯ ವೃಂದದ ಹುದ್ದೆಗಳಿಗೆ ಮತ್ತು ಸ್ಥಳೀಯೇತರ ವೃಂದದ ಹುದ್ದೆಗಳಿಗೆ) ಅರ್ಹರಾದರೆ ಅಭ್ಯರ್ಥಿಗಳು ನೀಡಲಾದ ಆದ್ಯತೆಯನುಸಾರ ಅರ್ಹತೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗುವುದು”.

ಸಹಿ/-

ಡೆಪ್ಯೂಟಿ ಇನ್‌ಸ್‌ಪೆಕ್ಟರ್ ಜನರಲ್ ಆಫ್ ಮೋಲೀಸ್

ನೇಮಕಾತಿ & ತರಬೇತಿ ಹಾಗೂ

ಸಮನ್ವಯಾಧಿಕಾರಿ, ಪಿಸಿ ನೇಮಕಾತಿ

ಕಾರ್ಲ್‌ಟನ್ ಭವನ, ಅರಮನೆ ರಸ್ತೆ

ಬೆಂಗಳೂರು - 560 001

ದೂರವಾಣಿ ಸಂಖ್ಯೆ: 080-2294 2261 / 2220 7044

ವಿಶೇಷ ರಾಜ್ಯ ಪತ್ರಿಕೆ

ಭಾಗ- V	ಬೆಂಗಳೂರು, ಮಂಗಳವಾರ, ಅಕ್ಟೋಬರ್ ೨೧, ೨೦೧೪ (ಅಶ್ವಯುಜ ೨೯, ಶಕ ವರ್ಷ ೧೯೩೬)	ನಂ. ೬೫೨
Part- V	Bangalore, Tuesday, October 21, 2014 (Aashwayuja 29, Shaka Varsha 1936)	No. 652

ಒಳಾಡಳಿತ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಒಇ 172 ಪೊಸಿಇ 2014, ಬೆಂಗಳೂರು, ದಿನಾಂಕ: 20-10-2014

ಮೋಲೀಸ್ ಇಲಾಖೆ

POLCET-2014

(ISO: 9001-2008 ಪ್ರಮಾಣಿತ ನೇಮಕಾತಿ ಪ್ರಕ್ರಿಯೆ)

ಅಧಿಸೂಚನೆ ಸಂಖ್ಯೆ: 3/ನೇಮಕಾತಿ-4/2014-15

ವಿಷಯ: ವೈರಲಿಸ್ ಮತ್ತು ರೈಲ್ವೇಸ್ ಘಟಕಗಳಲ್ಲಿ ಖಾಲಿಯಿರುವ ಮೋಲೀಸ್ ಕಾನ್ಸ್ಟೇಬಲ್ ನಾಗರಿಕ (ಪುರುಷ ಮತ್ತು ಮಹಿಳಾ) ಹುದ್ದೆಗಳ ನೇರ ನೇಮಕಾತಿ ಕುರಿತು.

ಕರ್ನಾಟಕ ರಾಜ್ಯದ ಮೋಲೀಸ್ ಇಲಾಖೆಯಲ್ಲಿ ವೈರಲಿಸ್ ಮತ್ತು ರೈಲ್ವೇಸ್ ಘಟಕಗಳಿಗೆ ಸಂಬಂಧಿಸಿದಂತೆ ಖಾಲಿಯಿರುವ ಮೋಲೀಸ್ ಕಾನ್ಸ್ಟೇಬಲ್ ನಾಗರಿಕ (ಪುರುಷ ಮತ್ತು ಮಹಿಳಾ) ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅಧಿಸೂಚನೆ ಸಂಖ್ಯೆ: 3/ನೇಮಕಾತಿ-4/2014-15, ದಿನಾಂಕ: 19.6.2014 ನ್ನು ಕರ್ನಾಟಕ ರಾಜ್ಯಪತ್ರದಲ್ಲಿ ದಿನಾಂಕ: 19.6.2014 ರಂದು ಪ್ರಕಟಿಸಲಾಗಿರುತ್ತದೆ. ಪ್ರಕಟಿಸಲಾದ ಅಧಿಸೂಚನೆಯ ಪುಟ ಸಂಖ್ಯೆ: 3 ರ ಕಂಡಿಕೆ-3 ರಲ್ಲಿನ ಸೂಚನೆಯಲ್ಲಿ “ಹೈದರಾಬಾದ್-ಕರ್ನಾಟಕ ಮೀಸಲಾತಿ ಕೋರಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳನ್ನು ಸದರಿ ಮೀಸಲಾತಿಯಡಿ ಮೀಸಲಿರಿಸಲಾಗಿರುವ ಪ್ರಾದೇಶಿಕ ಮಟ್ಟದ ಸ್ಥಳೀಯ ಮತ್ತು ರಾಜ್ಯಮಟ್ಟದ ಸ್ಥಳೀಯ ಹುದ್ದೆಗಳ ಆಯ್ಕೆಗೆ ಮಾತ್ರ ಪರಿಗಣಿಸಲಾಗುವುದು. ಅದೇ ರೀತಿ ಹೈದರಾಬಾದ್-ಕರ್ನಾಟಕ ಮೀಸಲಾತಿ ಕೋರದಿರುವ ಅಭ್ಯರ್ಥಿಗಳನ್ನು ಸ್ಥಳೀಯೇತರ

ಅಭ್ಯರ್ಥಿಗಳೆಂದು ಪರಿಗಣಿಸಲಾಗುವುದು ಹಾಗೂ ಸದರಿಯವರುಗಳನ್ನು ಸ್ಥಳೀಯತರರಿಗೆ ಮೀಸಲಿರಿಸಿದ ಹುದ್ದೆಗಳ ಆಯ್ಕೆಗೆ ಮಾತ್ರ ಪರಿಗಣಿಸಲಾಗುವುದೆಂದು” ಷರತ್ತು ವಿಧಿಸಲಾಗಿರುತ್ತದೆ.

ಮೇಲೆ ವಿಧಿಸಲಾಗಿರುವ ಷರತ್ತಿಗೆ ಸಂಬಂಧಿಸಿದಂತೆ ಸರ್ಕಾರದ ಒಳಾಡಳಿತ ಇಲಾಖೆಯಿಂದ ಸ್ಪಷ್ಟೀಕರಣವನ್ನು ಪಡೆದಿದ್ದು, ನೀಡಲಾದ ಸ್ಪಷ್ಟೀಕರಣದನುಸಾರ ಮೇಲೆ ತಿಳಿಸಲಾದ ಷರತ್ತಿಗೆ ಈ ಕೆಳಕಂಡಂತೆ ಓದಿಕೊಳ್ಳತಕ್ಕದ್ದು.

“ಹೈದರಾಬಾದ್-ಕರ್ನಾಟಕ ಮೀಸಲಾತಿ ಹೊಂದಿರುವ ಸ್ಥಳೀಯ ಅಭ್ಯರ್ಥಿಗಳು ಹೈದರಾಬಾದ್-ಕರ್ನಾಟಕ ಮೀಸಲಾತಿಯಡಿ ಮೀಸಲಿರಿಸಲಾಗಿರುವ (ಪ್ರಾದೇಶಿಕ ಮಟ್ಟದ ಸ್ಥಳೀಯ ವೃಂದದ ಮತ್ತು ರಾಜ್ಯಮಟ್ಟದ ಸ್ಥಳೀಯ ವೃಂದದ) ಹುದ್ದೆಗಳಿಗೂ ಹಾಗೂ ಮಿಕ್ಕುಳಿದ (ಸ್ಥಳೀಯತರ ವೃಂದದ) ಹುದ್ದೆಗಳಿಗೂ ಅರ್ಹರಿರುತ್ತಾರೆ. ಸ್ಥಳೀಯ ಅಭ್ಯರ್ಥಿಗಳು ಎರಡೂ ವೃಂದದ ಹುದ್ದೆಗಳಿಗೂ (ಅಂದರೆ ಸ್ಥಳೀಯ ವೃಂದದ ಹುದ್ದೆಗಳಿಗೆ ಮತ್ತು ಸ್ಥಳೀಯತರ ವೃಂದದ ಹುದ್ದೆಗಳಿಗೆ) ಅರ್ಹರಾದರೆ ಅಭ್ಯರ್ಥಿಗಳು ನೀಡಲಾದ ಆದ್ಯತೆಯನುಸಾರ ಅರ್ಹತೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗುವುದು”.

ಸಹಿ/-

ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್

ನೇಮಕಾತಿ & ತರಬೇತಿ ಹಾಗೂ

ಸಮನ್ವಯಾಧಿಕಾರಿ, ಪಿಸಿ ನೇಮಕಾತಿ

ಕಾರ್ಲಟನ್ ಭವನ, ಅರಮನೆ ರಸ್ತೆ

ಬೆಂಗಳೂರು - 560 001

ದೂರವಾಣಿ ಸಂಖ್ಯೆ: 080-2294 2261 / 2220 7044

ವಿಶೇಷ ರಾಜ್ಯ ಪತ್ರಿಕೆ

ಭಾಗ- V	ಬೆಂಗಳೂರು, ಮಂಗಳವಾರ, ಅಕ್ಟೋಬರ್ ೨೧, ೨೦೧೪ (ಆಶ್ವಯುಜ ೨೯, ಶಕ ವರ್ಷ ೧೯೩೬)	ನಂ. ೬೫೩
Part- V	Bangalore, Tuesday, October 21, 2014 (Aashwayuja 29, Shaka Varsha 1936)	No. 653

ಒಳಾಡಳಿತ ಸಚಿವಾಲಯ

ತಿದ್ದುಪಡಿ

ಸಂಖ್ಯೆ: ಒಇ 78 ಪೊಸಿಇ 2014, ಬೆಂಗಳೂರು, ದಿನಾಂಕ: 20-10-2014

ಪೊಲೀಸ್ ಇಲಾಖೆ

POLCET-2014

(ISO: 9001-2008 ಪ್ರಮಾಣಿತ ನೇಮಕಾತಿ ಪ್ರಕ್ರಿಯೆ)

ಅಧಿಸೂಚನೆ ಸಂಖ್ಯೆ: 11/ನೇಮಕಾತಿ-4/2014-15

ವಿಷಯ: ಬೆಂಗಳೂರು ನಗರದಲ್ಲಿ ಖಾಲಿಯಿರುವ ಪೊಲೀಸ್ ಕಾನ್ಸ್ಟೇಬಲ್ ನಾಗರಿಕ (ಪುರುಷ ಮತ್ತು ಮಹಿಳಾ) ಹುದ್ದೆಗಳ ನೇರ ನೇಮಕಾತಿ ಕುರಿತು.

ಕರ್ನಾಟಕ ರಾಜ್ಯದ ಪೊಲೀಸ್ ಇಲಾಖೆಯಲ್ಲಿ ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ಖಾಲಿಯಿರುವ ಪೊಲೀಸ್ ಕಾನ್ಸ್ಟೇಬಲ್ ನಾಗರಿಕ (ಪುರುಷ ಮತ್ತು ಮಹಿಳಾ) ಹುದ್ದೆಗಳ ನೇರ ನೇಮಕಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅಧಿಸೂಚನೆ

೪೧೮೨

ಕರ್ನಾಟಕ ರಾಜ್ಯಪತ್ರ, ಗುರುವಾರ, ನವೆಂಬರ್ ೨೭, ೨೦೧೪

ವಿಶೇಷ ರಾಜ್ಯ ಪತ್ರಿಕೆ

ಸಂಖ್ಯೆ: 11/ನೇಮಕಾತಿ-4/2014-15, ದಿನಾಂಕ: 6.5.2014 ನ್ನು ಕರ್ನಾಟಕ ರಾಜ್ಯಪತ್ರದಲ್ಲಿ ದಿನಾಂಕ: 8.5.2014 ರಂದು ಪ್ರಕಟಿಸಲಾಗಿರುತ್ತದೆ. ಪ್ರಕಟಿಸಲಾದ ಅಧಿಸೂಚನೆಯ ಪುಟ ಸಂಖ್ಯೆ: 2ರ ಕಂಡಿಕೆ-3 ರಲ್ಲಿನ ಸೂಚನೆಯಲ್ಲಿ “ಹೈದರಾಬಾದ್-ಕರ್ನಾಟಕ ಮೀಸಲಾತಿ ಕೋರುವ ಅಭ್ಯರ್ಥಿಗಳಿಗೆ ಹೈದರಾಬಾದ್-ಕರ್ನಾಟಕ ಪ್ರದೇಶಕ್ಕೆ ಮೀಸಲಿರಿಸಲಾಗಿರುವ ಖಾಲಿ ಹುದ್ದೆಗಳಿಗೆ ಮಾತ್ರ ಪರಿಗಣಿಸಲಾಗುವುದೆಂದು ಮತ್ತು ಹೈದರಾಬಾದ್-ಕರ್ನಾಟಕ ಮೀಸಲಾತಿ ಹೊರತುಪಡಿಸಿ ಮೀಸಲಿರಿಸಲಾಗಿರುವ ಖಾಲಿ ಹುದ್ದೆಗಳಿಗೆ ಅರ್ಹರಾಗುವುದಿಲ್ಲವೆಂದು” ಷರತ್ತು ವಿಧಿಸಲಾಗಿರುತ್ತದೆ.

ಮೇಲೆ ವಿಧಿಸಲಾಗಿರುವ ಷರತ್ತಿಗೆ ಸಂಬಂಧಿಸಿದಂತೆ ಸರ್ಕಾರದ ಒಳಾಡಳಿತ ಇಲಾಖೆಯಿಂದ ಸ್ಪಷ್ಟೀಕರಣವನ್ನು ಪಡೆದಿದ್ದು, ನೀಡಲಾದ ಸ್ಪಷ್ಟೀಕರಣದನುಸಾರ ಮೇಲೆ ತಿಳಿಸಲಾದ ಷರತ್ತಿಗೆ ಈ ಕೆಳಕಂಡಂತೆ ಓದಿಕೊಳ್ಳತಕ್ಕದ್ದು.

“ಹೈದರಾಬಾದ್-ಕರ್ನಾಟಕ ಮೀಸಲಾತಿ ಹೊಂದಿರುವ ಸ್ಥಳೀಯ ಅಭ್ಯರ್ಥಿಗಳು ಹೈದರಾಬಾದ್-ಕರ್ನಾಟಕ ಮೀಸಲಾತಿಯಡಿ ಮೀಸಲಿರಿಸಲಾಗಿರುವ (ಸ್ಥಳೀಯ ವೃಂದದ) ಹುದ್ದೆಗಳಿಗೂ ಹಾಗೂ ಮಿಕ್ಕುಳಿದ (ಸ್ಥಳೀಯೇತರ ವೃಂದದ) ಹುದ್ದೆಗಳಿಗೂ ಅರ್ಹರಿರುತ್ತಾರೆ. ಸ್ಥಳೀಯ ಅಭ್ಯರ್ಥಿಗಳು ಎರಡೂ ವೃಂದದ ಹುದ್ದೆಗಳಿಗೂ (ಅಂದರೆ ಸ್ಥಳೀಯ ವೃಂದದ ಹುದ್ದೆಗಳಿಗೆ ಮತ್ತು ಸ್ಥಳೀಯೇತರ ವೃಂದದ ಹುದ್ದೆಗಳಿಗೆ) ಅರ್ಹರಾದರೆ ಅಭ್ಯರ್ಥಿಗಳು ನೀಡಲಾದ ಆದ್ಯತೆಯನುಸಾರ ಅರ್ಹತೆಯನ್ನು ಪರಿಗಣಿಸಿ ಆಯ್ಕೆ ಮಾಡಲಾಗುವುದು”.

ಸಹಿ/-

ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್ ಆಫ್ ಮೋಲೀಸ್

ನೇಮಕಾತಿ & ತರಬೇತಿ ಹಾಗೂ

ಸಮನ್ವಯಾಧಿಕಾರಿ, ಪಿಸಿ ನೇಮಕಾತಿ

ಕಾರ್ಲ್‌ಟನ್ ಭವನ, ಅರಮನೆ ರಸ್ತೆ

ಬೆಂಗಳೂರು - 560 001

ದೂರವಾಣಿ ಸಂಖ್ಯೆ: 080-2294 2261 / 2220 7044